



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಖಜೀನಾ ರಾಜ್ಯ ಪತ್ರ**

ಭಾಗ-I Part-I	ಬೆಂಗಳೂರು, ಬುಧವಾರ, ಜನವರಿ ೧೧, ೨೦೧೭ (ಪುಷ್ಯ ೨೧, ಶಕ ವರ್ಷ ೧೯೩೮) Bengaluru, Wednesday, January 11, 2017 (Pushya 21, Shaka Varsha 1938)	ನಂ. ೪೨ No.42
-----------------	--	-----------------

ಕರ್ನಾಟಕ ಸರ್ಕಾರದ ನಡವಳಿಕೆಗಳು

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಸಚಿವಾಲಯ

ವಿಷಯ: 2016-17ನೇ ಸಾಲಿನ ಮುಂಗಾರು ಋತುವಿನ ಅವಧಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸುವ ಬಗ್ಗೆ.

- ಓದಲಾಗಿದೆ: (1) ಕೇಂದ್ರ ಆಹಾರ ಮಂತ್ರಾಲಯದ ಪತ್ರ ಸಂಖ್ಯೆ:4(4)/2015-ಪಿವೈ.1 ದಿನಾಂಕ:09-06-2016.  
(2) ಕೇಂದ್ರ ಆಹಾರ ಮಂತ್ರಾಲಯದ ಪತ್ರ ಸಂಖ್ಯೆ: 5(3)/2016-ಪಿವೈ.1 ದಿನಾಂಕ:07-09-2016.  
(3) ದಿನಾಂಕ:12-12-2016ರಂದು ನಡೆದ ರಾಜ್ಯ ಸಚಿವ ಸಂಪುಟ ಉಪ ಸಮಿತಿ ಸಭೆಯ ನಡವಳಿಕೆ ದಿನಾಂಕ: 12.12.2016 ಮತ್ತು 26.12.2016

ಪ್ರಸ್ತಾವನೆ:

ಪ್ರತಿ ವರ್ಷವು ಕೇಂದ್ರ ಸರ್ಕಾರವು ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ ನಂತರ ರಾಜ್ಯವು ತನ್ನ ಖರೀದಿ ಏಜೆನ್ಸಿಗಳ ಮೂಲಕ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿದಾರರಿಗೆ ವಿತರಿಸುತ್ತಿದೆ. ಅದರಂತೆ 2015-16ನೇ ಸಾಲಿನಲ್ಲಿ ರಾಜ್ಯವು ಮೂರು ಖರೀದಿ ಏಜೆನ್ಸಿಗಳ ಮೂಲಕ ರೈತರಿಂದ 81222.279 ಎಂ.ಟಿ ಭತ್ತ, 203769.66 ಎಂ.ಟಿ ರಾಗಿ ಮತ್ತು 7128.80 ಎಂ.ಟಿ ಬಿಳಿ ಜೋಳವನ್ನು ಖರೀದಿಸಿರುತ್ತದೆ. ಮೇಲೆ (1)ರಲ್ಲಿ ಓದಲಾದ ದಿನಾಂಕ: 09.06.2016ರ ಕೇಂದ್ರ ಸರ್ಕಾರದ ಪತ್ರದಲ್ಲಿ 2016-17ನೇ ಸಾಲಿನ ಮುಂಗಾರು ಋತುವಿಗೆ ರೈತರಿಂದ ಖರೀದಿಸುವ ಆಹಾರ ಧಾನ್ಯಗಳಿಗೆ ಈ ಕೆಳಗಿನಂತೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ.

ಆಹಾರ ಧಾನ್ಯದ ಹೆಸರು	ಕೇಂದ್ರ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ (ರೂ./ಕ್ವಿಂಟಲ್)
ಭತ್ತ- ಸಾಮಾನ್ಯ	1470.00
ಗ್ರೇಡ್-ಎ	1510.00
ರಾಗಿ	1725.00
ಬಿಳಿ ಜೋಳ(ಮಾಲ್ದಂಡಿ)	1650.00

ಮೇಲೆ (2)ರಲ್ಲಿ ಓದಲಾದ ದಿನಾಂಕ: 07-09-2016ರ ಕೇಂದ್ರ ಸರ್ಕಾರದ ಪತ್ರದಲ್ಲಿ ರಾಜ್ಯದಲ್ಲಿ ಭತ್ತ ಖರೀದಿ ಅವಧಿಯನ್ನು ಡಿಸೆಂಬರ್ 2016ರಿಂದ ಮಾರ್ಚ್ 2017ರವರೆಗೆ ನಿಗದಿಪಡಿಸಿರುತ್ತದೆ.

ಮೇಲೆ (3)ರಲ್ಲಿ ಓದಲಾದ ದಿನಾಂಕ:12-12-2016 ಮತ್ತು 26-12-2016ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ ಮೇಲೆ ಪ್ರತಿ ಕ್ವಿಂಟಾಲ್ ಭತ್ತಕ್ಕೆ ರೂ.100.00ನ್ನು ಪ್ರೋತ್ಸಾಹಧನವಾಗಿ ನೀಡಿ ಖರೀದಿ ಪ್ರಕ್ರಿಯೆಯನ್ನು ಆರಂಭಿಸಲು ತೀರ್ಮಾನಿಸಿರುತ್ತದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಆದೇಶಿಸಿದೆ.

**ಸರ್ಕಾರಿ ಆದೇಶ ಸಂಖ್ಯೆ:ಆನಾಸ 19 ಆರ್‌ಪಿಆರ್ 2016, ಬೆಂಗಳೂರು, ದಿನಾಂಕ: 30-12-2016**

2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಇತರೆ ಒರಟು ಧಾನ್ಯಗಳನ್ನು ಖರೀದಿಸುವ ಬಗ್ಗೆ ಈ ಕೆಳಗಿನಂತೆ ಆದೇಶಿಸಿದೆ.

- 1) **ಖರೀದಿಯ ದರ:-**ಕೇಂದ್ರ ಸರ್ಕಾರವು 2016-17ನೇ ಸಾಲಿನ ಭತ್ತ ಸಾಮಾನ್ಯ ಹಾಗೂ ಗ್ರೇಡ್-ಎ ವಿಧಗಳಿಗೆ ಕ್ರಮವಾಗಿ ರೂ.1470 ಮತ್ತು ರೂ.1510 ರಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದು, ಇದಕ್ಕೆ ರಾಜ್ಯ ಸರ್ಕಾರವು 2015-16ನೇ ಸಾಲಿನಲ್ಲಿ ನೀಡಿರುವಂತೆ 2016-17ನೇ ಸಾಲಿಗೂ ಸಾಮಾನ್ಯ ವಿಧದ ಭತ್ತಕ್ಕೆ ಮಾತ್ರ ಪ್ರತಿ ಕ್ವಿಂಟಾಲ್‌ಗೆ ರೂ.100ನ್ನು ಪ್ರೋತ್ಸಾಹ ಧನವನ್ನಾಗಿ ನೀಡಿ ಕೇಂದ್ರ ಸರ್ಕಾರದ ಎಫ್.ಎ.ಕ್ಯೂ ಮಾನದಂಡಗಳಿಗೆ ಅನುಗುಣವಾಗಿ ಭತ್ತ ಖರೀದಿಸುವುದು ಹಾಗೂ ಗ್ರೇಡ್-ಎ ವಿಧದ ಭತ್ತಕ್ಕೂ ಸಹ ಇದೇ ದರವನ್ನು ಅಂದರೆ ಒಟ್ಟಾರೆ ಪ್ರತಿ ಕ್ವಿಂಟಾಲ್‌ಗೆ ರೂ.1,570/-ರಂತೆ ಖರೀದಿಸತಕ್ಕದ್ದು.
- 2) **ಖರೀದಿಯ ಅವಧಿ:-** ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ದಿನಾಂಕ: 31.12.2016 ರಿಂದ ದಿನಾಂಕ: 31.03.2017ರವರೆಗೆ ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದು ಎಫ್.ಎ.ಕ್ಯೂ ಮಾನದಂಡಗಳಿಗೆ ಅನುಗುಣವಾಗಿ ಖರೀದಿಸತಕ್ಕದ್ದು ಹಾಗೂ ಒರಟು ಧಾನ್ಯಗಳ ಖರೀದಿಯನ್ನು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಪ್ರತ್ಯೇಕವಾದ ಸರ್ಕಾರಿ ಆದೇಶವನ್ನು ಜಾರಿಗೊಳಿಸಿದ ನಂತರ ಖರೀದಿಯನ್ನು ಆರಂಭಿಸುವುದು.
- 3) **ಖರೀದಿ ಏಜೆನ್ಸಿಗಳು ಮತ್ತು ಜಿಲ್ಲೆಗಳ ಹಂಚಿಕೆ:-** 2016-17ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಖರೀದಿ ಏಜೆನ್ಸಿಗಳು ಮತ್ತು ಅವುಗಳ ಕಾರ್ಯನಿರ್ವಹಣ ಜಿಲ್ಲೆಗಳನ್ನು ಈ ಕೆಳಗಿನಂತೆ ನಿಗದಿಪಡಿಸಿದೆ.

ಸಂಸ್ಥೆಯ ಹೆಸರು	ಖರೀದಿ ಜಿಲ್ಲೆಗಳು	ಖರೀದಿ ಕೇಂದ್ರಗಳು
ಕರ್ನಾಟಕ ಆಹಾರ, ನಾಗರಿಕ ಸರಬರಾಜು ನಿಗಮ ನಿಯಮಿತ	ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಕಲಬುರಗಿ, ಉತ್ತರ ಕನ್ನಡ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಉಡುಪಿ, ಯಾದಗಿರಿ, ದಕ್ಷಿಣ ಕನ್ನಡ	165
ಕರ್ನಾಟಕ ರಾಜ್ಯ ಉಗ್ರಾಣ ನಿಗಮ	ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ	39
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ	ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾಸನ, ಕೊಪ್ಪಳ	92

ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚಿಸಿ ಸ್ಥಳೀಯ ಅಗತ್ಯತೆಗೆ ಅನುಸಾರವಾಗಿ ಖರೀದಿ ಸ್ಥಳ/ಕೇಂದ್ರಗಳನ್ನು ತೆರೆಯಲು ಹಾಗೂ ಅದಕ್ಕೆ ಬೇಕಾಗುವ ಅಗತ್ಯ ಸಿಬ್ಬಂದಿಯನ್ನು ಅವಶ್ಯವಿದ್ದಲ್ಲಿ ಬೇರೆ ಇಲಾಖೆಯಿಂದ ನಿಯೋಜಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿರುತ್ತದೆ.

- 4) **ಖರೀದಿ ಪ್ರಕ್ರಿಯೆಯ ಪ್ರಾಯೋಗಿಕ ವಿಕೇಂದ್ರೀಕರಣ:-**ಖರೀದಿ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸಿ ರೈತ ಸ್ನೇಹಿಯಾಗಿಸಲು ಪ್ರಸ್ತುತ ವರ್ಷದಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಏಜೆನ್ಸಿಗಳು ಆಹಾರ ಧಾನ್ಯ ಖರೀದಿ ಪ್ರಕ್ರಿಯೆಯಲ್ಲಿ ಪ್ರಾಯೋಗಿಕವಾಗಿ ರಾಜ್ಯದ ಆಯ್ದ ಗರಿಷ್ಠ 50 ಪ್ರಾಥಮಿಕ ಕೃಷಿ ಸಹಕಾರ ಸಂಘಗಳ (PACS) ಸೇವೆಯನ್ನು ಬಳಸಿಕೊಳ್ಳುವುದು. ಅಂದರೆ ಪ್ರತಿ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಕೃಷಿ ಸಹಕಾರ ಸಂಘಗಳ (PACS) ನ್ನು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು. ಇದರ ಸಾಧಕ ಬಾಧಕಗಳನ್ನು ಆಧರಿಸಿ ಮುಂದಿನ ವರ್ಷಗಳ ಖರೀದಿಗಳಲ್ಲಿ ಇವುಗಳ ಸೇವೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳತಕ್ಕದ್ದು.
- 5) **ಮಾದರಿ ಖರೀದಿ ಕೇಂದ್ರ:-** ಕರ್ನಾಟಕ ಆಹಾರ, ನಾಗರಿಕ ಸರಬರಾಜು ನಿಗಮ ನಿಯಮಿತದ ಮುಖಾಂತರ ನಿರ್ವಹಿಸಲ್ಪಡುವ ಜಿಲ್ಲೆಗಳ ಯಾವುದಾದರೊಂದು ಸ್ಥಳದಲ್ಲಿನ ಖರೀದಿ ಕೇಂದ್ರವನ್ನು ಭಾರತ ಆಹಾರ ನಿಗಮದಿಂದ ಮೇಲುಸ್ತುವಾರಿ ಮಾಡಲು ಮತ್ತು ಆ ಕೇಂದ್ರವನ್ನು ಮಾದರಿ ಖರೀದಿ ಕೇಂದ್ರವನ್ನಾಗಿಸಲು ಕ್ರಮವಹಿಸತಕ್ಕದ್ದು.

6) **ಗುಣಮಟ್ಟ ನಿಯಂತ್ರಣ:-** ಖರೀದಿ ಏಜೆನ್ಸಿಗಳು ಆಹಾರ ಧಾನ್ಯಗಳ ಖರೀದಿಯ ಹಂತದಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಎಫ್.ಎ.ಕ್ಯೂ.ಗುಣಮಟ್ಟವನ್ನು ಧೃಢೀಕರಿಸಿಕೊಳ್ಳಲು ಈ ಕೆಳಗಿನಂತೆ ಕ್ರಮವಹಿಸುವುದು.

- ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಿಕೊಳ್ಳುವುದು.
- ಪ್ರತಿ ಖರೀದಿ ಕೇಂದ್ರದಲ್ಲಿ ಕೃಷಿ ಇಲಾಖೆಯ ಗ್ರೇಡರ್‌ಗಳೊಂದಿಗೆ ಆಹಾರ ಧಾನ್ಯಗಳ ಗುಣಮಟ್ಟವನ್ನು ಜಂಟಿಯಾಗಿ ಧೃಢೀಕರಿಸಲು ಮೂರನೇ ವ್ಯಕ್ತಿ ಗುಣಮಟ್ಟ ಪರೀಕ್ಷಣಾ ಸಂಸ್ಥೆಗಳನ್ನು ನಿಯಮಾನುಸಾರ ನೇಮಿಸಿಕೊಳ್ಳುವುದು.
- ಖರೀದಿ ಏಜೆನ್ಸಿಗಳ ಹಿರಿಯ ಅಧಿಕಾರಿಗಳು ಆಗಿಂದಾಗ್ಗೆ ಮೇಲುಸ್ತವಾರಿ ತಪಾಸಣೆ ಕೈಗೊಳ್ಳುವುದು.
- ಭಾರತ ಆಹಾರ ನಿಗಮದ ಅಧಿಕಾರಿಗಳಿಂದ ಖರೀದಿ ಕೇಂದ್ರಗಳ ಅನಿರೀಕ್ಷಿತ ಭೇಟಿ/ತಪಾಸಣೆ/ಪರಿಶೀಲನೆ ಮಾಡಿಸಲು ಕ್ರಮಕೈಗೊಳ್ಳುವುದು.

7) **ಗೋಣಿಚೀಲಗಳ ಮಾದರಿ:-** ಖರೀದಿ ಏಜೆನ್ಸಿಗಳು ರೈತರಿಂದ ಖರೀದಿಸಿದ ಆಹಾರ ಧಾನ್ಯಗಳನ್ನು ತುಂಬಿಸಲು 50 ಕೆ.ಜಿ ಸಾಮರ್ಥ್ಯದ, ಉಪಯೋಗಿಸಲ್ಪಟ್ಟ, ಉತ್ತಮ ಗುಣಮಟ್ಟದ ಗೋಣಿಚೀಲಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ಚೀಲಕ್ಕೆ ರೂ.12.50 ದರದಲ್ಲಿ ಖರೀದಿಸಿ ಉಪಯೋಗಿಸತಕ್ಕದ್ದು ಹಾಗೂ ಹಲ್ಲಿಂಗ್ ನಂತರ ಪಡೆಯುವ ಅಕ್ಕಿಯನ್ನು ಇದೇ ಗೋಣಿಚೀಲಗಳಲ್ಲಿ ಹಿಂಪಡೆಯಲು ಮತ್ತು ಅಕ್ಕಿ ಗಿರಣಿದಾರರಲ್ಲಿ ಉಳಿಯುವ ಗೋಣಿಚೀಲಗಳ ಮೌಲ್ಯವನ್ನು ಗಿರಣಿದಾರರಿಗೆ ಪಾವತಿಸಬೇಕಾದ ಮೊತ್ತದಲ್ಲಿ ಹೊಂದಾಣಿಕೆ ಮಾಡಲು, ಒಂದು ವೇಳೆ ಗಿರಣಿದಾರರು ಒಪ್ಪದಿದ್ದಲ್ಲಿ ಅವರಲ್ಲಿ ಉಳಿದಿರುವ ಗೋಣಿಚೀಲಗಳನ್ನು ಹಿಂಪಡೆದು, ಖರೀದಿ ಏಜೆನ್ಸಿಯ ಹಂತದಲ್ಲಿ ಹರಾಜು ಮಾಡಲು ಕ್ರಮವಹಿಸತಕ್ಕದ್ದು.

8) **ಸಕಾಲಿಕ ಹಲ್ಲಿಂಗ್‌ಗಾಗಿ ಕಾರ್ಯನೀತಿ :-**

2016-17ನೇ ಸಾಲಿನಲ್ಲಿ ಖರೀದಿಸಲಾಗುವ ಭತ್ತವನ್ನು ಅಕ್ಕಿಯನ್ನಾಗಿ ಪರಿವರ್ತಿಸಲು ರಾಜ್ಯದ ಸಂಬಂಧಿತ ನಿಯಂತ್ರಣ ಆದೇಶ ಅಂದರೆ ಕರ್ನಾಟಕ ರಾಜ್ಯ ಕಡ್ಡಾಯ ಮಿಲ್ಲಿಂಗ್ ಆದೇಶ 2014ರ ನಿಯಮಾವಳಿಗಳನ್ವಯ ಹಾಗೂ ಈ ಕೆಳಗಿನಂತೆ ಹಲ್ಲಿಂಗ್ ಕಾರ್ಯನೀತಿಯನ್ನು ಅನುಸರಿಸತಕ್ಕದ್ದು.

- (ಎ) ಭತ್ತ ಖರೀದಿ ಪ್ರಾರಂಭವಾಗುವ ಸಮಯದಲ್ಲಿಯೇ ಅಂದರೆ ಸಂಪೂರ್ಣ ಖರೀದಿ ಪ್ರಕ್ರಿಯೆ ಅವಧಿಯು ಮುಗಿಯುವವರೆಗೆ ಕಾಯದೆ, ಖರೀದಿ ಏಜೆನ್ಸಿಗಳು ಅಕ್ಕಿ ಗಿರಣಿದಾರರೊಂದಿಗೆ ಒಡಂಬಡಿಕೆ/ಕರಾರು ಮಾಡಿಕೊಳ್ಳುವುದು.
- (ಬಿ) ಖರೀದಿ ಏಜೆನ್ಸಿಗಳು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತವನ್ನು ಖರೀದಿ ಅವಧಿ ಮುಗಿಯುವವರೆಗೂ ಕಾಯದೆ ಹಂತ ಹಂತವಾಗಿ ಅಂದರೆ 270 ಕ್ವಿಂಟಲ್ ಪ್ರತಿ ಲಾಟ್‌ನಂತೆ ಹಲ್ಲಿಂಗ್‌ಗೆ ಬಿಡುಗಡೆಮಾಡಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಅವಧಿಯೊಳಗೆ ಅಂದರೆ ದಿನಾಂಕ: 30-06-2017 ರೊಳಗೆ ಹಲ್ಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು.
- (ಸಿ) ಭತ್ತ ಖರೀದಿ ಏಜೆನ್ಸಿಗಳೇ ಆಯಾ ಜಿಲ್ಲೆಗಳಲ್ಲಿ ಭತ್ತ ಹಲ್ಲಿಂಗ್ ಕಾರ್ಯವನ್ನು ನಿರ್ವಹಿಸುವುದು.
- (ಡಿ) ಹಲ್ಲಿಂಗ್‌ಗಾಗಿ ಅಕ್ಕಿ ಗಿರಣಿಗಳಿಗೆ ಭತ್ತ ಬಿಡುಗಡೆ ಮತ್ತು ಗಿರಣಿಗಳಿಂದ ಪರಿವರ್ತಿತ ಅಕ್ಕಿಯ ಹಿಂಪಡೆಯುವಿಕೆಯ ವೇಳಾಪಟ್ಟಿಯ ಉಸ್ತುವಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿರ್ವಹಿಸುವುದು.
- (ಇ) ಭತ್ತ ಹಲ್ಲಿಂಗಿನ ವಿಧದ ಸೂಕ್ತತೆ ಆಧಾರದಲ್ಲಿ ಅಂದರೆ ಕುಸುಬಲಕ್ಕಿ(ಕುಚಲಕ್ಕಿ) ಅಥವಾ ಕಚ್ಚಾ ಅಕ್ಕಿಯ ರೂಪದಲ್ಲಿ ಪರಿವರ್ತಿಸುವುದಕ್ಕೆ ಅನುಗುಣವಾಗಿ ಭತ್ತವನ್ನು ವರ್ಗೀಕರಿಸಲು ಖರೀದಿ ಏಜೆನ್ಸಿಗಳು ಜಂಟಿಯಾಗಿ ಭಾರತ ಆಹಾರ ನಿಗಮದ ಸಹಯೋಗದಲ್ಲಿ ಸ್ಪಷ್ಟ ಮಾನಕಗಳನ್ನು/ವಿಧಾನಗಳನ್ನು ಅಭಿವೃದ್ಧಿಪಡಿಸತಕ್ಕದ್ದು.

9) **ಏಕರೂಪದ ಸಾಗಾಣಿಕೆ ಮತ್ತು ನಿರ್ವಹಣಾ ವೆಚ್ಚ:-**ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯಗಳ ಸಾಗಾಣಿಕೆ ಹಾಗೂ ಇತರೆ ಪ್ರಾಸಂಗಿಕ ವೆಚ್ಚಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಏಕರೂಪದ ವಿಧಾನ ಮತ್ತು ದರಗಳನ್ನು ನಿಗದಿಪಡಿಸಲು ರಾಜ್ಯದ 3 ಖರೀದಿ ಏಜೆನ್ಸಿಗಳು ಭಾರತ ಆಹಾರ ನಿಗಮದೊಂದಿಗೆ ಸಮಾಲೋಚಿಸಿ ಕ್ರಮ ತೆಗೆದುಕೊಳ್ಳತಕ್ಕದ್ದು. ಈ ರೀತಿ ನಿಗದಿಪಡಿಸಿದ ವಿಧಾನಗಳು ಯಾವುದೇ ಪ್ರಾಸಂಗಿಕ ವೆಚ್ಚವು ಒಳಗೊಳ್ಳುವ ಎಲ್ಲಾ ಕಾರ್ಯಗಳನ್ನು ಪ್ರತ್ಯೇಕವಾಗಿ ಹಾಗೂ ವಿಸ್ತಾರವಾಗಿ ನಿರ್ದಿಷ್ಟಪಡಿಸತಕ್ಕದ್ದು.

**10) ನೋಡಲ್ ಅಧಿಕಾರಿಗಳು:**

- (1) ಬೆಂಬಲ ಬೆಲೆ ಯೋಜನೆಯಡಿ ಆಹಾರಧಾನ್ಯಗಳ ಖರೀದಿ ಮತ್ತು ಭತ್ತ ಹಲ್ಲಿಂಗ್ ಕಾರ್ಯಕ್ಕೆ ಸಂಬಂಧಿಸಿದಂತೆ ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಹಾಗೂ ಇವರಿಗೆ ಸಹಾಯಕರಾಗಿ ಸಂಬಂಧಿಸಿದ ಜಿಲ್ಲೆಗಳ ಆಹಾರ ಇಲಾಖೆಯ ಉಪ ನಿರ್ದೇಶಕರು ಕಾರ್ಯನಿರ್ವಹಿಸುವುದು.
- (2) ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅನುಷ್ಠಾನದಲ್ಲಿ ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.

11. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೃಷಿ ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಸಮಾಲೋಚಿಸಿ ಸ್ಥಳೀಯ ಇಳುವರಿ / ಹುಟ್ಟುವಳಿಯನ್ನು ಆಧರಿಸಿ ರೈತರಿಂದ ಪ್ರತಿ ಎಕರೆಗೆ ಖರೀದಿಸಬಹುದಾದ ಆಹಾರ ಧಾನ್ಯಗಳ ಗರಿಷ್ಠ ಪ್ರಮಾಣವನ್ನು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ತೀರ್ಮಾನಿಸಿ ಅದರಂತೆ ಎಂ.ಎಸ್.ಪಿ ಯೋಜನೆಯಡಿ ಖರೀದಿಸತಕ್ಕದ್ದು.

ಈ ಆದೇಶವನ್ನು ಸಚಿವ ಸಂಪುಟದ ಉಪ ಸಮಿತಿಯ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

**ಹರ್ಷ್ ಗುಪ್ತ**

ಸರ್ಕಾರದ ಕಾರ್ಯದರ್ಶಿ,

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ  
ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಶೇಷ ರಾಜ್ಯ ಪತ್ರ**

ಭಾಗ-I Part-I	ಬೆಂಗಳೂರು, ಗುರುವಾರ, ಜನವರಿ ೧೨, ೨೦೧೭ (ಪುಷ್ಯ ೨೨, ಶಕ ವರ್ಷ ೧೯೩೮) Bengaluru, Thursday, January 12, 2017 ( Pushya 22, Shaka Varsha 1938)	ನಂ. ೪೭ No.47
-----------------	---	-----------------

**ಕರ್ನಾಟಕ ಸರ್ಕಾರದ ನಡವಳಿಗಳು**

**ವಿಷಯ:** ಸವದತ್ತಿ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ-1)ತಾತ್ಕಾಲಿಕಕ್ಕೆ ಸರ್ಕಾರದ ಅನುಮೋದನೆ ನೀಡುವ ಬಗ್ಗೆ-

- ಉಲ್ಲೇಖ:** 1) ಸರ್ಕಾರದ ಅಧಿಸೂಚನೆ ಸಂಖ್ಯೆ:UDD/145/MIB/98, ದಿನಾಂಕ: 27-05-1998.  
2) ಮುಖ್ಯಾಧಿಕಾರಿಗಳು ಪುರಸಭೆ ಯೋಜನಾ ಪ್ರಾಧಿಕಾರ ಇವರ ಪತ್ರ ಸಂಖ್ಯೆ: ಯೋಪ್ರಾಪುಸಸ/ಮಯೋ(ಪ-1) ತಾ/2012-13/785, ದಿನಾಂಕ:03-12-2013, 11.02.2015 ಮತ್ತು 12.01.2016.  
3) ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ರವರ ಏಕ ಕಡತಸಂಖ್ಯೆ: ನಗ್ರಾಯೋ(7)/ಮಯೋ(ಪ-1)/ ತಾತ್ಕಾಲಿಕ/ಸವದತ್ತಿ/2012-13.

**ಪ್ರಸ್ತಾವನೆ:**

ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಸವದತ್ತಿ ಪಟ್ಟಣಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ನು ವಿಸ್ತರಿಸಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯನ್ನು ಘೋಷಿಸಿ, ಸದರಿ ಕಾಯ್ದೆಯ ಕಲಂ 2(7)(ಬಿ) ರಡಿಯಲ್ಲಿ ಪುರಸಭೆಯನ್ನು ಯೋಜನಾ ಪ್ರಾಧಿಕಾರವಾಗಿ ರಚಿಸಲಾಗಿದೆ.

ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಪತ್ರಗಳಲ್ಲಿ ಮುಖ್ಯಾಧಿಕಾರಿಗಳು, ಪುರಸಭೆ ಯೋಜನಾ ಪ್ರಾಧಿಕಾರ, ಸವದತ್ತಿ ರವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 13(ಡಿ)ರನ್ವಯ ಸವದತ್ತಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ (ಪ-1) ತಾತ್ಕಾಲಿಕ ಅನ್ನು ಸಿದ್ಧಪಡಿಸಿ, ಸರ್ಕಾರದ ಅನುಮೋದನೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಏಕ ಕಡತದಲ್ಲಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆರವರು, ಸವದತ್ತಿ ಪಟ್ಟಣದ ಜನಸಂಖ್ಯೆಯು 2011 ರಲ್ಲಿ 49,000 ಇದ್ದು, ಮುಂದಿನ ಯೋಜನಾ ಅವಧಿಗೆ ಅಂದರೆ, 2031 ನೇ ಇಸವಿಗೆ ಜನಸಂಖ್ಯೆಯು ಸುಮಾರು 80,000 ಆಗಬಹುದೆಂದು ಅಂದಾಜಿಸಿ, ಮಹಾಯೋಜನೆ (ಪ-1)ನ್ನು ತಯಾರಿಸ ಲಾಗಿದೆ. ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 1600 ಹೆಕ್ಟೇರ್ ವಿಸ್ತೀರ್ಣದಲ್ಲಿ 752.37 ಹೆಕ್ಟೇರ್ ಪ್ರದೇಶವನ್ನು ನಗರೀಕರಣ ಎಲ್ಲೆಯೆಂದು ಪ್ರಸ್ತಾಪಿಸಿ ಯೋಜನೆಯನ್ನು ರೂಪಿಸಲಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ (12)ರಲ್ಲಿ ನಿಗದಿಪಡಿಸಿರುವ ಅಂಶಗಳನ್ನು ಪರಿಗಣಿಸಿ ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 752.37 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 280.66 ಹೆಕ್ಟೇರ್ (ಶೇ.37.30), ವಾಣಿಜ್ಯಕ್ಕಾಗಿ 42.96 ಹೆಕ್ಟೇರ್ (ಶೇ.5.71), ಕೈಗಾರಿಕೆಗಾಗಿ 45.11 ಹೆಕ್ಟೇರ್ (ಶೇ.6.00), ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ಉಪಯೋಗಕ್ಕೆ 99.10 ಹೆಕ್ಟೇರ್ (ಶೇ.13.17) ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 81.98 ಹೆಕ್ಟೇರ್ (ಶೇ.10.90), ಸಾರಿಗೆ / ಸಂಪರ್ಕ ವಲಯಕ್ಕೆ 150.26 ಹೆಕ್ಟೇರ್ (ಶೇ.19.97) ಹಾಗೂ ನಾಗರಿಕ ಸೌಲಭ್ಯಕ್ಕಾಗಿ 52.30 ಹೆಕ್ಟೇರ್ (ಶೇ.6.95)ಪ್ರದೇಶವನ್ನು ನಿಗದಿಪಡಿಸಲಾಗಿದೆ.

ಮಹಾಯೋಜನೆ (ಪ-1)ನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆ (ಪ-1)ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 13(1) ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.

**ಸರ್ಕಾರದ ಆದೇಶ ಸಂಖ್ಯೆ: ನಅಇ 84 ಬೆಮಪ್ರಾ 2013, ಬೆಂಗಳೂರು, ದಿನಾಂಕ: 10.01.2017**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸವದತ್ತಿ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಪ್ರಕರಣ 13(1) ರನ್ವಯ ಈ ಕೆಳಕಂಡ ನಿಬಂಧನೆಗಳಿಗೆ ಒಳಪಡಿಸಿ ಸರ್ಕಾರದ ತಾತ್ಕಾಲಿಕ ಅನುಮೋದನೆಯನ್ನು ನೀಡಲಾಗಿದೆ.

ಮಹಾಯೋಜನೆ (ಪ-I) ನ್ನು ಅಂತಿಮ ಅನುಮೋದನೆಗೆ ಸಲ್ಲಿಸುವಾಗ ಈ ಕೆಳಕಂಡ ಅಂಶಗಳನ್ನು ವಲಯ ನಿಯಮಾವಳಿಗಳಲ್ಲಿ ಅಳವಡಿಸಿಕೊಂಡು ಸಲ್ಲಿಸತಕ್ಕದ್ದು.

1. ವಲಯ ನಿಯಮಾವಳಿಗಳಲ್ಲಿ Schedule-I ರಲ್ಲಿ ವಿವರಿಸಿರುವ ಕೈಗಾರಿಕೆ ಉಪಯೋಗಗಳನ್ನು ವಾಣಿಜ್ಯ ಮತ್ತು ವಸತಿ ವಲಯಗಳಲ್ಲಿ ರಸ್ತೆ ಅಗಲ 12.0ಮೀ. ಹಾಗೂ ಹೆಚ್ಚಿದ್ದಲ್ಲಿ ವಿಶೇಷ ಸಂದರ್ಭಗಳಲ್ಲಿ ಅನುಮತಿಸಲು ಅವಕಾಶ ಕಲ್ಪಿಸಿಕೊಳ್ಳುವುದು.
2. ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ASI Monuments ಗಳ Prohibited ಹಾಗೂ Regulated ಪ್ರದೇಶದಲ್ಲಿ ಅಭಿವೃದ್ಧಿ ಅನುಮೋದನೆ ಕುರಿತು Ancient Monuments and Archaeological Sites and remains Act ರಂತೆ ಕ್ರಮ ಕೈಗೊಳ್ಳತಕ್ಕದ್ದು.

ಸವದತ್ತಿ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ-I)ಗೆ ತಾತ್ಕಾಲಿಕ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

**ನಾಗರಾಜ**

ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಐಶೇಷ ರಾಜ್ಯ ಪತ್ರ**

ಭಾಗ-I Part-I	ಬೆಂಗಳೂರು, ಗುರುವಾರ, ಜನವರಿ ೧೨, ೨೦೧೭ (ಪುಷ್ಯ ೨೨, ಶಕ ವರ್ಷ ೧೯೩೮) Bengaluru, Thursday, January 12, 2017 ( Pushya 22, Shaka Varsha 1938)	ನಂ. ೪೮ No.48
-----------------	---	-----------------

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ:-ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾಯೋಜನೆ  
(ಪರಿಷ್ಕೃತ-II) ಕ್ಕೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ.

- ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಯುಡಿ 338 ಟಿಟಿಪಿ 88, ದಿನಾಂಕ:19-07-1988  
2) ಸರ್ಕಾರದ ಆದೇಶ ಸಂಖ್ಯೆ: ನಅಇ 201 ಬೆಮಪ್ರಾ 2001, ದಿನಾಂಕ: 12-11-2003.  
3) ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ದಿನಾಂಕ:16.01.2016 ಮತ್ತು 21.09.2016 ರಂದು ನಡೆದ ಸಭೆಯ ನಡವಳಿ.  
4) ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಪತ್ರ ಸಂಖ್ಯೆ: ಹುಧಾನಪ್ರಾ:ಯೋವಿ:ಮ.ಯೋ. ಪ-2/2016-17/206, ದಿನಾಂಕ: 18.04.2016 ಮತ್ತು 25.10.2016.  
5) ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ರವರ ಕಛೇರಿಯ ಏಕ ಕಡತ ಸಂಖ್ಯೆ: ನಗ್ರಾಯೋ/ಹುಧಾ/ಮಯೋ(ಪ-2)/ ತಾತ್ಕಾಲಿಕ/2016, ದಿನಾಂಕ: 29.04.2016 ಮತ್ತು 07.11.2016ರಂದು ನೀಡಿರುವ ಅಭಿಪ್ರಾಯ.

**ಪ್ರಸ್ತಾವನೆ:**

ಮೇಲೆ ಕ್ರಮ ಸಂಖ್ಯೆ: (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸಿ ಆದೇಶಿಸಲಾಗಿದೆ.

ಮೇಲೆ ಕ್ರಮ ಸಂಖ್ಯೆ: (2)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಲಾದ ಪರಿಷ್ಕೃತ ವ್ಯಾಪಕಾಭಿವೃದ್ಧಿ ಯೋಜನೆಗೆ ಅಂತಿಮ ಅನುಮೋದನೆ ನೀಡಲಾಗಿದೆ.

ಮೇಲೆ ಕ್ರಮ ಸಂಖ್ಯೆ: (3)ರಲ್ಲಿ ಓದಲಾದ ಪ್ರಾಧಿಕಾರದ ಸಭೆಯ ನಡವಳಿಯಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನೆ ಯನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 13(ಡಿ) ರನ್ವಯ ಪರಿಷ್ಕರಿಸಿ, ಮಹಾಯೋಜನೆ (ಪರಿಷ್ಕೃತ- II)ಯನ್ನು ರೂಪಿಸಿ ಹಾಗೂ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ, ಸಭೆಯ ನಿರ್ಣಯದನ್ವಯ ಮೇಲೆ ಕ್ರಮ ಸಂಖ್ಯೆ: (4)ರಲ್ಲಿ ಓದಲಾದ ಪತ್ರದಲ್ಲಿ ಸರ್ಕಾರದ ತಾತ್ಕಾಲಿಕ ಅನುಮೋದನೆಗಾಗಿ ಸಲ್ಲಿಸಿರುತ್ತದೆ.

ಮೇಲೆ ಕ್ರಮ ಸಂಖ್ಯೆ: (5)ರಲ್ಲಿ ಓದಲಾದ ಏಕ ಕಡತದಲ್ಲಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆರವರು ಈ ಕೆಳಗಿನಂತೆ ಪರಿಶೀಲಿಸಿ ಸಲ್ಲಿಸಿರುತ್ತಾರೆ.

ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು ಜನಸಂಖ್ಯೆಯು 2011 ರಲ್ಲಿ 9,43,857 ಇದ್ದು, ಲೆಕ್ಕಾಚಾರದನ್ವಯ 2021 ಕ್ಕೆ 12,29,918 ಹಾಗೂ 2031 ಕ್ಕೆ 22,00,000ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರವು ಬೆಂಗಳೂರು-ಮುಂಬಯಿ ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ಗುರುತಿಸಲ್ಪಟ್ಟಿದ್ದು, ಕೈಗಾರಿಕಾ ಬೆಳವಣಿಗೆಗಳು ರಾಷ್ಟ್ರೀಯ ಹೆದ್ದಾರಿ-4 ಕ್ಕೆ ಹೊಂದಿಕೊಂಡಂತೆ ಗೋಕುಲ, ತಾರಿಹಾಳ, ಇಟಿಗಟ್ಟಿ, ಗಾಮನಗಟ್ಟಿ, ಬೇಲೂರು ಹಾಗೂ ಮಮ್ಮಿಗಟ್ಟಿ ಗಳಲ್ಲಿ ಕೆ.ಐ.ಎ.ಡಿ.ಬಿ. ವತಿಯಿಂದ ಸುಮಾರು 3210.00 ಹೆಕ್ಟೇರ್ ಪ್ರದೇಶವನ್ನು ಕೈಗಾರಿಕಾ ಬೆಳವಣಿಗೆಗೆ ಗುರುತಿಸಿರುವುದರಿಂದ ಹಾಗೂ ಮುಂದಿನ 2021 ನೇ ಸಾಲಿಗೆ ಸುಮಾರು 18,000

MSME (Micro Small & Medium Enterprises) ಗಳಿಂದ 1.5 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ 22,00,000 ಜನಸಂಖ್ಯೆಗೆ ಅಳವಡಿಸಿಕೊಂಡು ಮಹಾಯೋಜನೆಯನ್ನು ತಯಾರಿಸಲಾಗಿದೆ ಎಂದು ಪ್ರಾಧಿಕಾರವು ವರದಿಸಿರುತ್ತದೆ.

ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ-2) ಒಟ್ಟು 40,208 ಹೆಕ್ಟೇರ್ ಪ್ರದೇಶವಿದ್ದು, ನಗರದ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯಂತೆ 22,018.96 ಹೆಕ್ಟೇರ್ ಪ್ರದೇಶವನ್ನು ಪ್ರಸ್ತಾಪಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾಯೋಜನೆ ಯಲ್ಲಿ ವಿವಿಧ ಭಾಗಗಳಲ್ಲಿ Commercial hub ಗಳನ್ನು ಅಳವಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರ ಭೂ ಸಾರಿಗೆ ಇಲಾಖೆ (DULT) ವತಿಯಿಂದ Bus Rapid Transport System (BRTS) ಮಾರ್ಗ ಸಿದ್ಧವಾಗುತ್ತಿದ್ದು, ವಾಣಿಜ್ಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಅದರಂತೆ BRTS ಕಾರಿಡಾರ್‌ನ ಇಕ್ಕೆಲಗಳಲ್ಲಿ ಪ್ರತ್ಯೇಕವಾಗಿ 500 ಮೀ. ಅಗಲಕ್ಕೆ ವಲಯವನ್ನು ಗುರುತಿಸಿದ್ದು, ಪ್ರತ್ಯೇಕವಾಗಿ ನಿಯಮಾವಳಿಗಳನ್ನು ರಚಿಸಲಾಗಿದೆ. ಅಲ್ಲದೆ ಧಾರವಾಡ ನಗರದಲ್ಲಿ ಕೇಂದ್ರ ಸರ್ಕಾರದ IIT ಹಾಗೂ ಹುಬ್ಬಳ್ಳಿ ನಗರದಲ್ಲಿ IIIT ಗಳು ಬರುತ್ತಿದ್ದು, ಅವುಗಳನ್ನು ಮಹಾಯೋಜನೆಯಲ್ಲಿ ಗುರುತಿಸಲಾಗಿದೆ ಎಂದು ಪ್ರಾಧಿಕಾರವು ವರದಿಸಿರುತ್ತದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಕಲಂ (12)ರಲ್ಲಿ ನಿಗದಿಪಡಿಸಿರುವ ಅಂಶಗಳನ್ನು ಪರಿಗಣಿಸಿ ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 22,018.96 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ, 8573.54 ಹೆಕ್ಟೇರ್ (ಶೇ. 38.94), ವಾಣಿಜ್ಯಕ್ಕಾಗಿ 1645.30 ಹೆಕ್ಟೇರ್ (ಶೇ.7.47), ಕೈಗಾರಿಕೆಗಾಗಿ 3210.75 ಹೆಕ್ಟೇರ್ (ಶೇ.14.58), ಸಾರ್ವಜನಿಕ ಅರೆಸಾರ್ವಜನಿಕ ಉಪಯೋಗಕ್ಕಾಗಿ 1949.57 ಹೆಕ್ಟೇರ್ (ಶೇ.8.85), ಸಾರ್ವಜನಿಕ ಉಪಯುಕ್ತತೆಗಾಗಿ 85.49 ಹೆಕ್ಟೇರ್ (ಶೇ.0.39), ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 1654.96 ಹೆಕ್ಟೇರ್ (ಶೇ. 7.52), ಸಾರಿಗೆ/ಸಂಪರ್ಕ ವಲಯಕ್ಕಾಗಿ 4899.35 ಹೆಕ್ಟೇರ್ (ಶೇ. 22.25), ವ್ಯವಸಾಯ ವಲಯಕ್ಕಾಗಿ 17094.08 ಹೆಕ್ಟೇರ್ (ಶೇ.42.52) ಮತ್ತು ಜಲಾವೃತ್ತ ಪ್ರದೇಶಕ್ಕಾಗಿ 734.59 ಹೆಕ್ಟೇರ್ (ಶೇ.1.83) ಪ್ರದೇಶವನ್ನು ನಿಗದಿಪಡಿಸಲಾಗಿದೆ.

ಮಹಾಯೋಜನೆ (ಪ-2)ಅನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 13(1) ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ ಏಕ ಕಡತದಲ್ಲಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

**ಸರ್ಕಾರದ ಆದೇಶ ಸಂಖ್ಯೆ: ನಅಇ 167 ಬೆಂಗಳೂರು, ದಿನಾಂಕ: 10.01.2017**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ-2)ಕ್ಕೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಕಲಂ 13(1)ರನ್ವಯ ಸರ್ಕಾರದ ತಾತ್ಕಾಲಿಕ ಅನುಮೋದನೆಯನ್ನು ನೀಡಲಾಗಿದೆ.

ಮಹಾಯೋಜನೆ (ಪ-2)ಕ್ಕೆ ಸರ್ಕಾರದ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.

**ಷರತ್ತುಗಳು:**

1. ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪರಿಷ್ಕೃತ-II) ಅಂತಿಮದಲ್ಲಿ ಪುಟ ಸಂಖ್ಯೆ: 246 ರಲ್ಲಿ Detailed Special Area Plan ಕುರಿತು ಅಳವಡಿಸಿದ್ದ ಸೂಚನೆಯನ್ನು ತೆಗೆದುಹಾಕತಕ್ಕದ್ದು.
2. ಮಹಾಯೋಜನೆ (ಪ-2)ಕ್ಕೆ ತಾತ್ಕಾಲಿಕ ಅನುಮೋದನೆ ನೀಡಿದ ನಂತರ 60 ದಿನಗಳ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಳಿಗಾಗಿ ರಾಜ್ಯ ಪತ್ರ ಮತ್ತು ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಿಸತಕ್ಕದ್ದು.
3. ಈಗಾಗಲೇ DULT ವತಿಯಿಂದ BRTS ಕಾರಿಡಾರ್ ಸಿದ್ಧವಾಗುತ್ತಿದ್ದು, ಸದರಿ ಕಾರಿಡಾರ್‌ಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಅಂತಿಮ ಅನುಮೋದನೆ ಸಮಯದಲ್ಲಿ ಅವರೊಂದಿಗೆ ಚರ್ಚಿಸಿ ಸೂಕ್ತವಾಗಿ ಅಳವಡಿಸಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

**ನಾಗರಾಜ**

ಸರ್ಕಾರದ ಅಧೀನ ಕಾರ್ಯದರ್ಶಿಗಳು  
ನಗರಾಭಿವೃದ್ಧಿ ಇಲಾಖೆ





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ಬಿಶೇಷ ರಾಜ್ಯ ಪತ್ರ**

ಭಾಗ-I	ಬೆಂಗಳೂರು, ಶುಕ್ರವಾರ, ಜನವರಿ ೧೩, ೨೦೧೭ (ಪುಷ್ಯ ೨೩, ಶಕ ವರ್ಷ ೧೯೩೮)	ನಂ. ೫೪
Part-I	Bengaluru, Friday, January 13, 2017 (Pushya 23, Shaka Varsha 1938)	No. 54

ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವಾಲಯ

ಕರ್ನಾಟಕ ಸರ್ಕಾರದ ನಡವಳಿಕೆಗಳು

**ವಿಷಯ:** ಅರಣ್ಯ ಇಲಾಖೆಯ ಅರಣ್ಯ ಉತ್ಪನ್ನಗಳನ್ನು ಇ-ಹರಾಜು/ಇ-ಟೆಂಡರ್ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ದಿನಾಂಕ 01.01.2017ರಿಂದ ಅರಣ್ಯ ಇಲಾಖೆಯ ಎಲ್ಲಾ ಟೆಂಟರ್‌ಯಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ.

**ಓದಲಾಗಿದೆ:** (1) ಸರ್ಕಾರಿ ಆದೇಶ ಸಂಖ್ಯೆ ಅಪಜೀ 59 ಎಫ್‌ಡಿಪಿ 2016, ದಿನಾಂಕ 16.07.2016.

(2) ಸರ್ಕಾರಿ ಆದೇಶ ಸಂಖ್ಯೆ ಅಪಜೀ 59 ಎಫ್‌ಡಿಪಿ 2016, ದಿನಾಂಕ 22.09.2016.

**ಪ್ರಸ್ತಾವನೆ:**

1. ಅರಣ್ಯ ಇಲಾಖೆಯಲ್ಲಿ ಅರಣ್ಯ ಉತ್ಪನ್ನಗಳನ್ನು ಸರ್ಕಾರಿ ಮರಮುಟ್ಟು ಸಂಗ್ರಹಾಲಯಗಳಲ್ಲಿ ಆನ್‌ಲೈನ್ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕವಾಗಿಸಲು, ಹರಾಜು ಪ್ರಕ್ರಿಯೆಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಒದಗಿಸಲು ಮತ್ತು ಇಲಾಖೆಗೆ ಹೆಚ್ಚಿನ ಆದಾಯ ತರುವ ದೃಷ್ಟಿಯಿಂದ ಅರಣ್ಯ ಉತ್ಪನ್ನಗಳನ್ನು ಇ-ಹರಾಜು/ಇ-ಟೆಂಡರ್ ಮೂಲಕ ವಿಲೇ ಮಾಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಮೇಲೆ ಓದಲಾಗಿರುವ ದಿನಾಂಕ 16.07.2016ರ ಸರ್ಕಾರಿ ಆದೇಶದಲ್ಲಿ ಮಂಜೂರಾತಿ ನೀಡಲಾಗಿದೆ. ಈ ವ್ಯವಸ್ಥೆಯನ್ನು ಅನುಷ್ಠಾನ ಮಾಡುವ ಮತ್ತು ನಿರ್ವಹಿಸುವ ಕಾರ್ಯವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ನಿರ್ವಹಿಸುವ ಮಾದರಿಯಲ್ಲಿ ಸೂಕ್ತ ಮಾಪಾಡುಗಳೊಂದಿಗೆ ನಿರ್ವಹಿಸಲು Rashtriya E-Market Services Pvt. Ltd ಗೆ ವಹಿಸಲಾಗಿದೆ. ಸದರಿ ಆದೇಶದಲ್ಲಿ ದಾಂಡೇಲಿಯಲ್ಲಿ ಅರಣ್ಯ ಉತ್ಪನ್ನಗಳ ಇ-ಹರಾಜು/ಇ-ಟೆಂಡರ್ ವ್ಯವಸ್ಥೆಯನ್ನು Pilot Basis ಮೇಲೆ ತ್ವರಿತವಾಗಿ ಅನುಷ್ಠಾನಗೊಳಿಸಲು ಮತ್ತು ನಂತರದಲ್ಲಿ ಸೆಪ್ಟೆಂಬರ್ 1, 2016ರಿಂದ ಜಾರಿಗೆ ಬರುವಂತೆ ಈ ವ್ಯವಸ್ಥೆಯನ್ನು ಅರಣ್ಯ ಇಲಾಖೆಯ ಎಲ್ಲಾ ಟೆಂಟರ್‌ಯಾರ್ಡ್‌ಗಳಲ್ಲಿ ಜಾರಿಗೊಳಿಸಲು ಸಹ ಆದೇಶಿಸಲಾಗಿದೆ.

2. ಅರಣ್ಯ ಇಲಾಖೆಯಲ್ಲಿ ಅರಣ್ಯ ಉತ್ಪನ್ನಗಳನ್ನು ಇ-ಹರಾಜು/ಇ-ಟೆಂಡರ್ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆಯ ಅನುಷ್ಠಾನ ಮಂಗಳೂರು, ಕೊಡಗು, ಬೆಳಗಾವಿ ಹಾಗೂ ಧಾರವಾಡ ಡಿಪೋಗಳಲ್ಲಿ ಉಲ್ಲೇಖ (2)ರ ಆದೇಶದಂತೆ ಆಗಿದೆ. ಆಗಿರುವ ಪ್ರಗತಿಯನ್ನು ಪರಾಮರ್ಶಿಸಿ, ಮುಂದುವರೆದು ಈ ಕೆಳಕಂಡಂತೆ ಆದೇಶಿಸಲಾಗಿದೆ.

**ಸರ್ಕಾರದ ಆದೇಶ ಸಂಖ್ಯೆ: ಅಪಜೇ 59 ಎಫ್‌ಡಿಪಿ 2016, ಬೆಂಗಳೂರು, ದಿನಾಂಕ: 12.01.2017**

3. ಅರಣ್ಯ ಇಲಾಖೆಯಲ್ಲಿ ಅರಣ್ಯ ಉತ್ಪನ್ನಗಳ ಬಿಡ್ಡಿಂಗ್ (ದರ ನಿಗದಿ ಪ್ರಕ್ರಿಯೆ)ನ್ನು ಇ-ಹರಾಜು/ಇ-ಟೆಂಡರ್ ಮೂಲಕ ವಿಲೇ ಮಾಡುವ ವ್ಯವಸ್ಥೆಯನ್ನು ಫೆಬ್ರವರಿ 1, 2017ರಿಂದ ಎಲ್ಲಾ ಟೆಂಟರ್‌ಯಾರ್ಡ್‌ಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಲು ಆದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ಅಗತ್ಯವಿರುವ ಎಲ್ಲಾ ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಇಲಾಖೆಯು ತಕ್ಷಣ ಒದಗಿಸಲು ಕ್ರಮ ಜರುಗಿಸತಕ್ಕದ್ದು.

4. ReMS ವ್ಯವಸ್ಥೆಯನ್ನು ಸೂಕ್ತ ಬದಲಾವಣೆಗಳೊಂದಿಗೆ ಬಳಸಲು ಆದೇಶಿಸಿದೆ. ReMS ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಐ.ಸಿ.ಟಿ ವಿಭಾಗ ಇವರು ಈ ವ್ಯವಸ್ಥೆಯನ್ನು ದಿನಾಂಕ 01.02.2017ರಿಂದ ಕಾರ್ಯಗತಗೊಳಿಸಲು ಅಗತ್ಯ ಸಮಾಲೋಚನೆ ಮತ್ತು ಸಮನ್ವಯ ಮಾಡಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

**ಹೆಚ್. ಎಸ್. ಭಾಗ್ಯಲಕ್ಷ್ಮಿ**  
ಸರ್ಕಾರದ ಅಧೀನ ಕಾರ್ಯದರ್ಶಿ,  
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಸೋಮವಾರ, ಜನವರಿ ೨, ೨೦೧೭ (ಪುಷ್ಯ ೧೨, ಶಕ ವರ್ಷ ೧೯೩೮)	ನಂ. ೨
Part-III	Bengaluru, Monday January 2, 2017 ( Pushya 12, Shaka Varsha 1938)	No. 2

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 148 ಆರ್‌ಇಹೆಚ್ 2015, ಬೆಂಗಳೂರು, ದಿನಾಂಕ: 05/12/2016.

ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ, ಕಾರವಾರ ಇವರನ್ನು ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಸಂಬಂಧಿಸಿದ ಪೂರ್ವಭಾವಿ ಕಾರ್ಯಗಳನ್ನು ಕೈಗೊಳ್ಳಲು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ 'ವಿಶೇಷಾಧಿಕಾರಿ'ಯನ್ನಾಗಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

ಶಂಕರಗೌಡ ಸಿ. ದೊಡ್ಡಮನಿ  
ಸರ್ಕಾರದ ಉಪ ಕಾರ್ಯದರ್ಶಿ  
ಕಂದಾಯ ಇಲಾಖೆ  
(ಪುನರ್ವಸತಿ ಮತ್ತು ಪುನರ್ ನಿರ್ಮಾಣ),  
ದೂರವಾಣಿ ಸಂಖ್ಯೆ: 080-22032221.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರಿಕೆ

ಭಾಗ - III Part - III	ಬೆಂಗಳೂರು, ಮಂಗಳವಾರ, ಜನವರಿ ೩, ೨೦೧೭ (ಪುಷ್ಯ ೧೩, ಶಕ ವರ್ಷ ೧೯೩೮) Bangalore, Tuesday, January 3, 2017 (Pushya 13, Shaka Varsha 1938)	ನಂ. ೩ No. 3
-------------------------	---	----------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ ೦೨ ಹೆಚ್‌ಹೆಚ್‌ಎಲ್ ೨೦೧೭, ಬೆಂಗಳೂರು, ದಿನಾಂಕ: ೦೩.೦೧.೨೦೧೭

ಶ್ರೀ ಹೆಚ್.ಎಸ್. ಮಹಾದೇವ ಪ್ರಸಾದ್, ಕರ್ನಾಟಕ ಸರ್ಕಾರದ ಮಾನ್ಯ ಸಹಕಾರ ಮತ್ತು ಸಕ್ಕರೆ ಸಚಿವರು, ದಿನಾಂಕ: ೦೩.೦೧.೨೦೧೭ ರಂದು ನಿಧನರಾದ ವಿಷಯವನ್ನು ರಾಜ್ಯ ಸರ್ಕಾರವು ತೀವ್ರ ಸಂತಾಪದಿಂದ ಈ ಮೂಲಕ ಪ್ರಕಟಿಸಿದೆ.

ಸುಭಾಷ್.ಸಿ. ಕುಂಟಿಆ

ಸರ್ಕಾರದ ಮುಖ್ಯ ಕಾರ್ಯದರ್ಶಿ

ಕರ್ನಾಟಕ ಸರ್ಕಾರ

**PERSONNEL & ADMINISTRATIVE REFORMS SECRETARIAT  
NOTIFICATION**

**No. DPAR 02 HHL 2017, BENGALURU, DATED : 03.01.2017**

THE GOVERNMENT OF KARNATAKA ANNOUNCE WITH MOST PROFOUND REGRET THE DEATH OF **SHRI H.S.MAHADEVA PRASAD, HON'BLE MINISTER FOR CO-OPERATION AND SUGAR OF KARNATAKA**, ON 03.01.2017.

**SUBHASH.C. KUNTHIA**  
CHIEF SECRETARY TO GOVERNMENT  
GOVERNMENT OF KARNATAKA



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಮಂಗಳವಾರ, ಜನವರಿ ೩, ೨೦೧೭ (ಪುಷ್ಯ ೧೩, ಶಕ ವರ್ಷ ೧೯೩೮)	ನಂ. ೪
Part-III	Bengaluru, Tuesday, January 3, 2017 (Pushya 13, Shaka Varsha 1938)	No. 4

ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ ಸಂಖ್ಯೆ:97ರ ಅನುಸಾರ ಸಾರ್ವಜನಿಕ ಪ್ರಕಟಣೆ (ಕರಡು)

ಸಂ:ಪು.ಸ/ಬಿಡದಿ/ಕಂ.ಶಾ/ಎಸ್.ಎ.ಎಸ್/ಸಿ.ಆರ್-11/2015-16, ದಿನಾಂಕ: 15/12/2016

ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೊಳಿಸುವ ಬಗ್ಗೆ.

ಬಿಡದಿ ಪುರಸಭೆಯ ವ್ಯಾಪ್ತಿಯಲ್ಲಿರುವ ಮನೆ, ನಿವೇಶನ, ಕೈಗಾರಿಕಾ, ವಾಣಿಜ್ಯ ಕಟ್ಟಡಗಳ ಮಾಲೀಕರು ಅನುಭವದಾರರು ಮತ್ತು ತೆರಿಗೆದಾರರುಗಳಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ,

1) ಈ ಹಿಂದೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರಲ್ಲಿ ಇದ್ದಂತಹ ಅವಕಾಶದಂತೆ ಖಾಲಿ ನಿವೇಶನ ಮತ್ತು ವಿವಿಧ ಬಳಕೆಯ ಕಟ್ಟಡಗಳಿಗೆ ವಾರ್ಷಿಕ ಬಾಡಿಗೆ ಮೌಲ್ಯವನ್ನು ಆಧರಿಸಿ ಆಸ್ತಿ ತೆರಿಗೆ ನಿರ್ಧರಿಸುವ ಪದ್ಧತಿಯು ದಿ:31.03.2002ರ ಅಂತ್ಯದವರೆಗೂ ಜಾರಿಯಲ್ಲಿತ್ತು. ಆಸ್ತಿ ಮಾಲೀಕರಿಗಳಿಗೆ ಉಂಟಾಗುತ್ತಿದ್ದ ಅನೇಕ ರೀತಿಯ ಕಿರುಕುಳ ತಪ್ಪಿಸುವ ಸಲುವಾಗಿ ಈ ಕಾರ್ಯ ವಿಧಾನವನ್ನು ಸರಳಗೊಳಿಸಿ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಕರ್ನಾಟಕ ರಾಜ್ಯ ಸರ್ಕಾರವು ಅಧಿಸೂಚನೆ ಸಂಖ್ಯೆ: ವ್ಯಾಇ 49 ಶಾಸನ 2000, ದಿನಾಂಕ:05.09.2001ರ ಮೂಲಕ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರಲ್ಲಿ ತಿದ್ದುಪಡಿ ಮಾಡಿ ಜಾರಿಗೆ ತಂದಿರುತ್ತದೆ. ತರುವಾಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಯುಡಿಡಿ 26 ಟಿಸಿಟಿ 2000(ಪಿII) ದಿನಾಂಕ: 12.11.2001ರ ಮೂಲಕ ಕರ್ನಾಟಕ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾದ ದಿನಾಂಕ: 19.11.2001 ರಿಂದ ಈ ಯೋಜನೆಯು ಜಾರಿಗೆ ಬಂದಿರುವುದಾಗಿಯೂ, ಈ ಅಧಿಸೂಚನೆ ಮೂಲಕ ತಿಳಿಸಲಾಗಿದ್ದು ಮತ್ತು ಆರ್ಥಿಕ ವರ್ಷ ಪ್ರಾರಂಭದಿಂದ ಅಂದರೆ ದಿ:01.04.2002 ರಿಂದ ಆಸ್ತಿ ತೆರಿಗೆ ಪಾವತಿಗೆ ಅನ್ವಯಿಸುತ್ತದೆ.

2) ದಿನಾಂಕ: 03.12.2016ರಂದು ಪುರಸಭಾ ಅಧ್ಯಕ್ಷರಾದ ಶ್ರೀಮತಿ ವೆಂಕಟೇಶಮ್ಮ ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ವಿಷಯ ಸಂಖ್ಯೆ: 04ರಲ್ಲಿ ಹಾಲಿ ಇರುವ ಆಸ್ತಿ ತೆರಿಗೆ ದರವನ್ನು ಸರ್ಕಾರದ ಸುತ್ತೋಲೆ ಸಂಖ್ಯೆ: MRC/CR/188/2010-11, ದಿನಾಂಕ:21.02.2014 ಮತ್ತು ಸುತ್ತೋಲೆ ಸಂಖ್ಯೆ: 17054/DMA/44/PTIS/ 16-17 ದಿನಾಂಕ: 01.10.2016 ರನ್ವಯ ಪರಿಷ್ಕರಿಸಿ ಸರ್ವಾನುಮತದಿಂದ ಈ ಕೆಳಕಂಡ ಆಸ್ತಿ ದರವನ್ನು ಪರಿಷ್ಕರಿಸಲು ತೀರ್ಮಾನಿಸಿರುತ್ತಾರೆ.

:ಖಾಲಿ ನಿವೇಶನಗಳಿಗೆ:

(2005-06ನೇ ಸಾಲಿನ ಆಸ್ತಿ ಮೌಲ್ಯದ ಮಾರುಕಟ್ಟೆ ದರದ ಮೇಲೆ)

- 1000 ಚದುರ ಮೀಟರ್‌ಗೆ ಹೆಚ್ಚು ಇಲ್ಲದ ಖಾಲಿ ನಿವೇಶನಕ್ಕೆ ಶೇಕಡ 0.1 ರಂತೆ (ಪ್ರತಿ ಸಾವಿರಕ್ಕೆ ರೂ.1.00ರಂತೆ)
- 1000 ಚದುರ ಮೀಟರ್‌ನಿಂದ 4000 ಚದುರ ಮೀಟರ್ ಗಿಂತ ಹೆಚ್ಚಿಲ್ಲದ ಖಾಲಿ ನಿವೇಶನಕ್ಕೆ ಶೇಕಡ 0.25 ರಂತೆ (ಪ್ರತಿ ಲಕ್ಷಕ್ಕೆ ರೂ. 25.00ರಂತೆ)
- 4000 ಚದುರ ಮೀಟರ್‌ಗಿಂತ ಹೆಚ್ಚಿನ ಆವರಣಗಳ ನಿವೇಶನಕ್ಕೆ ಶೇಕಡ 0.2 ರಂತೆ( ಪ್ರತಿ ಲಕ್ಷಕ್ಕೆ ರೂ.20.ರೂ ರಂತೆ)

ವಿವಿಧ ಬಗೆಯ ಕಟ್ಟಡಗಳಿಗೆ

(2005-06ನೇ ಸಾಲಿನ ಆಸ್ತಿ ಮೌಲ್ಯದ ಮಾರುಕಟ್ಟೆ ದರದ ಮೇಲೆ)

- ವಸತಿ ಕಟ್ಟಡಗಳು : ಶೇಕಡ 0.6ರಂತೆ (ಪ್ರತಿ ಸಾವಿರಕ್ಕೆ ರೂ.6.00 ರಂತೆ)
- ವಾಣಿಜ್ಯ ಕಟ್ಟಡಗಳು : ಶೇಕಡ 0.9ರಂತೆ (ಪ್ರತಿ ಸಾವಿರಕ್ಕೆ ರೂ.9.00 ರಂತೆ)
- ಕೈಗಾರಿಕಾ ಕಟ್ಟಡಗಳು : ಶೇಕಡ 0.7ರಂತೆ (ಪ್ರತಿ ಸಾವಿರಕ್ಕೆ ರೂ.7.00 ರಂತೆ)

ಈ ಮೇಲ್ಕಂಡ ಆಸ್ತಿ ತೆರಿಗೆ ಜೊತೆಗೆ 2005-06ನೇ ಸಾಲಿನ ಆಸ್ತಿ ತೆರಿಗೆ ದರದ ಜೊತೆಗೆ ಈ ಕೆಳಕಂಡಂತೆ

1. ಖಾಲಿ ನಿವೇಶನಕ್ಕೆ ಶೇಕಡ 100 ರಷ್ಟು.
2. ವಸತಿ ಕಟ್ಟಡಗಳಿಗೆ ಶೇಕಡ 80ರಷ್ಟು.
3. ವಾಣಿಜ್ಯ ಕಟ್ಟಡಗಳಿಗೆ ಶೇಕಡ 80ರಷ್ಟು.
4. ಕೈಗಾರಿಕ ಕಟ್ಟಡ ಶೇಕಡ 85ರಷ್ಟು ಸೇರಿಸಿ ಪಾವತಿಸತಕ್ಕದ್ದು.

3) ತೆರಿಗೆ ನಿರ್ಧರಿಸಿದ ಬಳಿಕ ಆಗುವ ತೆರಿಗೆಯ ಒಟ್ಟು ಮೊತ್ತಕ್ಕೆ ಶೇಕಡ 26ರಷ್ಟು ಉಪಕರಗಳನ್ನು ಈ ಕೆಳಕಂಡಂತೆ ಪಾವತಿಸಬೇಕಾಗುತ್ತದೆ.

1. ಆರೋಗ್ಯ ಉಪಕರ ಶೇಕಡ 15ರಷ್ಟು (ಆರೋಗ್ಯಕರ ಅಧಿನಿಯಮ 1962ರ ಪ್ರಕರಣ ಸಂಖ್ಯೆ:03)
2. ಗ್ರಂಥಾಲಯ ಉಪಕರ ಶೇಕಡ 6ರಷ್ಟು (ಗ್ರಂಥಾಲಯಕರ ಅಧಿನಿಯಮ 1965ರ ಪ್ರಕರಣ ಸಂಖ್ಯೆ:30(1))
3. ಭಿಕ್ಷುಕರ ಉಪಕರ ಶೇಕಡ 3ರಷ್ಟು (ಭಿಕ್ಷುಕರ ಅಧಿನಿಯಮ 1975ರ ಪ್ರಕರಣ ಸಂಖ್ಯೆ:31)
4. ನಗರ ಸಾರಿಗೆ ಉಪಕರ ಶೇಕಡ 2ರಷ್ಟು (ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ ಸಂಖ್ಯೆ:94ಎ ರಂತೆ)

ಕೊನೆಯದಾಗಿ ಸರ್ಕಾರವು ತನ್ನ ಆದೇಶ ಸಂಖ್ಯೆ: ನಅಇ 23 ಟಿ.ಸಿ.ಟಿ 2004 ದಿನಾಂಕ:06.01.2005ರ ಮೂಲಕ ಘನತ್ಯಾಜ್ಯ ನಿರ್ವಹಣೆ ಮಾಸಿಕ ಶುಲ್ಕವನ್ನು ಕೆಳಕಂಡ ವಿಸ್ತೀರ್ಣಗಳಿಗೆ ಅನುಸಾರವಾಗಿ ವಿವಿಧ ಬಳಕೆಯ ಕಟ್ಟಡಗಳಿಗೆ ವಿಧಿಸಿ ವಸೂಲಿ ಮಾಡುವಂತೆ ಆದೇಶವಿರುತ್ತದೆ. ಇದರಂತೆ ಬಿಡದಿ ಪುರಸಭೆಯ ವ್ಯಾಪ್ತಿಯಲ್ಲಿರುವ ಕಟ್ಟಡ ಮಾಲೀಕರು ಆಸ್ತಿ ತೆರಿಗೆಯ ಪಾವತಿ ಜೊತೆಯಲ್ಲಿಯೆ ತೆರಿಗೆ ಪಾವತಿ ಮಾಡುವ ವರ್ಷದಿಂದ ಪೂರ 12 ತಿಂಗಳುಗಳಿಗೆ ಆಗುವ ಈ ಶುಲ್ಕವನ್ನು ಸಹ ಪಾವತಿ ಮಾಡುವುದು.

ವಾಸದ ಕಟ್ಟಡಗಳಿಗೆ : 1000 ಚ.ಅ.ಗಿಂತ ಕಡಿಮೆಯಿರುವ ಆವರಣಕ್ಕೆ  
ಪ್ರತಿ ಒಂದು ವರ್ಷಕ್ಕೆ =ರೂ. 120.00

: 1000 ಚ.ಅ.ಗಿಂತ ಮೇಲ್ಪಟ್ಟ ಆವರಣಕ್ಕೆ,  
ಪ್ರತಿ ಒಂದು ವರ್ಷಕ್ಕೆ =ರೂ. 180.00

ವಾಣಿಜ್ಯ ಕಟ್ಟಡಗಳಿಗೆ : 1000 ಚ.ಅ.ಗಿಂತ ಕಡಿಮೆಯಿರುವ ಆವರಣಕ್ಕೆ  
ಪ್ರತಿ ಒಂದು ವರ್ಷಕ್ಕೆ =ರೂ. 240.00

: 1000 ಚ.ಅ.ಗಿಂತ ಮೇಲ್ಪಟ್ಟ ಆವರಣಕ್ಕೆ,  
ಪ್ರತಿ ಒಂದು ವರ್ಷಕ್ಕೆ =ರೂ. 600.00

ಕಾರ್ಖಾನೆಗಳಿಗೆ : 1000 ಚ.ಅ.ಗಿಂತ ಕಡಿಮೆಯಿರುವ ಆವರಣಕ್ಕೆ  
ಪ್ರತಿ ಒಂದು ವರ್ಷಕ್ಕೆ =ರೂ.600.00

: 1000 ಚ.ಅ.ಗಿಂತ ಮೇಲ್ಪಟ್ಟ ಆವರಣಕ್ಕೆ,  
ಪ್ರತಿ ಒಂದು ವರ್ಷಕ್ಕೆ =ರೂ. 900.00

ಹೋಟೆಲ್‌ಗಳು, ಕಲ್ಯಾಣ ಮಂಟಪಗಳು ಮತ್ತು ನರ್ಸಿಂಗ್ ಹೋಂಗಳಿಗೆ

: 1000 ಚ.ಅ.ಗಿಂತ ಕಡಿಮೆಯಿರುವ ಆವರಣಕ್ಕೆ  
ಪ್ರತಿ ಒಂದು ವರ್ಷಕ್ಕೆ =ರೂ.2400.00

: 1000 ಚ.ಅ.ಗಿಂತ ಮೇಲ್ಪಟ್ಟ ಆವರಣಕ್ಕೆ,  
ಪ್ರತಿ ಒಂದು ವರ್ಷಕ್ಕೆ =ರೂ. 3000.00

ಇದರ ಜೊತೆಗೆ ಮದುವೆ ಮತ್ತು ಆರತಕ್ಷತೆ ಇರುವ ಸಮಾರಂಭಗಳಿಗೆ ಪ್ರತಿ ಸಮಾರಂಭಕ್ಕೆ ರೂ.200/- ಪಾವತಿಸತಕ್ಕದ್ದು.

ಈ ಪ್ರಕಟಣೆ ಪ್ಯಾರಾ 2 ದಿನಾಂಕ: 03.12.2016 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ತೆರಿಗೆ ದರವನ್ನು ಪರಿಷ್ಕರಿಸಿ ತೀರ್ಮಾನಿಸಿರುವ ಬಗ್ಗೆ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳೇನಾದರೂ ಇದ್ದಲ್ಲಿ ಸಮರ್ಥವಾದ ಕಾರಣಗಳೊಂದಿಗೆ ಹಾಗೂ ಅದನ್ನು ಪ್ರತಿಪಾದಿಸುವ ಸೂಕ್ತ ದಾಖಲೆಗಳೊಂದಿಗೆ ಈ ಪ್ರಕಟಣೆ ದಿನಾಂಕ ದಿಂದ 30 ದಿವಸಗಳೊಳಗಾಗಿ ಕಛೇರಿ ವೇಳಾ ಸಮಯದಲ್ಲಿ ಮುಖ್ಯಾಧಿಕಾರಿ, ಪುರಸಭೆ, ಬಿಡದಿ (ರಜಾ ದಿವಸಗಳನ್ನು ಹೊರತುಪಡಿಸಿ) ಇವರಿಗೆ ಲಿಖಿತ ಮೂಲಕ ನೀಡಬಹುದಾಗಿರುತ್ತದೆ. ಕಾಲ ಮೀರಿ ಬಂದ ಆಕ್ಷೇಪಣೆಗಳನ್ನು ಅಥವಾ ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಸಹಿ/-  
ಶ್ರೀಮತಿ.ವೆಂಕಟೇಶಮ್ಮ  
ಅಧ್ಯಕ್ಷರು  
ಪುರಸಭೆ, ಬಿಡದಿ

ಸಹಿ/-  
ಶ್ರೀಮತಿ.ವೈಶಾಲಿ ಚನ್ನಪ್ಪ  
ಉಪಾಧ್ಯಕ್ಷರು  
ಪುರಸಭೆ, ಬಿಡದಿ

ಸಹಿ/-  
ಶ್ರೀ.ಸಿ.ಉಮೇಶ್  
ಸ್ಥಾಯಿ ಸಮಿತಿ ಅಧ್ಯಕ್ಷರು  
ಪುರಸಭೆ, ಬಿಡದಿ

ಸಹಿ/-  
ಶ್ರೀ.ಎಂ.ಕೆ.ಶಿವಕುಮಾರ್  
ಮುಖ್ಯಾಧಿಕಾರಿ  
ಪುರಸಭೆ, ಬಿಡದಿ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮) Bengaluru, Wednesday, January 4, 2017 (Pushya 14, Shaka Varsha 1938)	ನಂ. ೮ No. 8
---------------------	--	----------------

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಆಕುಕ 50 ಪಿಟಿಡಿ 2016, ಬೆಂಗಳೂರು, ದಿನಾಂಕ: 31-12-2016

ಸರ್ಕಾರಿ ಆದೇಶ ಸಂಖ್ಯೆ: ಆಕುಕ 50 ಪಿಟಿಡಿ 2015 ಬೆಂಗಳೂರು, ದಿನಾಂಕ: 15-11-2016 ರ ಆದೇಶ ಭಾಗದ ಕಂಡಿಕೆ-2 ರ ನಂತರ ಕಂಡಿಕೆ-3 ರಲ್ಲಿ ನಮೂದಿಸಿರುವ “ ಸದರಿ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಯಮಾನುಸಾರ ಅಳವಡಿಸಿಕೊಳ್ಳಲು ಸೂಕ್ತ ಪ್ರಸ್ತಾವನೆ ಸಲ್ಲಿಸುವುದು.” ಎಂಬ ವಾಖ್ಯಾನವನ್ನು ಈ ಕೂಡಲೇ ಜಾರಿಗೆ ಬರುವಂತೆ ತೆಗೆದು ಹಾಕಲಾಗಿದೆ ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಸೇವೆಗಳು)



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮) Bengaluru, Wednesday, January 4, 2017 (Pushya 14, Shaka Varsha 1938)	ನಂ. ೯ No. 9
-------------------------	--	----------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ  
ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು. ದಿನಾಂಕ: 02-01-2017

ವಿಷಯ: ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಕುರಿತು.

- ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 28-03-2016.  
2. ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 05-05-2016.  
3. ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 02-11-2016.  
4. ದಿನಾಂಕ: 14-12-2016 ರಂದು ನೆಡೆದ ಸಿವಿಸಿ ಸಭೆ ನಡವಳಿಗಳು.

2016-17 ನೇ ಸಾಲಿಗೆ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಅಧಿಸೂಚನೆಯನ್ನು ದಿನಾಂಕ: 28-03-2016 ರಂದು ಅಧಿಕೃತವಾಗಿ ಪ್ರಕಟವಾದ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯ ಪತ್ರಿಕೆಯ ಭಾಗ-III ಸಂಖ್ಯೆ: 462ಕ್ಕೆ ಈ ಕೆಳಕಂಡ ತಿದ್ದುಪಡಿಗಳನ್ನು ಹಾಗೂ ಸ್ಥಿರಾಸ್ತಿಗಳ ಹೊಸ ಸೇರ್ಪಡೆಗಳ ಮಾರ್ಗಸೂಚಿ ದರಗಳನ್ನು ದಿನಾಂಕ: 14-12-2016 ರ ಸಿವಿಸಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ ಅಥವಾ [cvcobjection2016@gmail.com](mailto:cvcobjection2016@gmail.com) ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿರುತ್ತದೆ.



ಜಿಲ್ಲಾನೋಂದಣಿ ಕಛೇರಿ:- ಗಾಂಧಿನಗರ, ಉಪನೋಂದಣಿ ಕಛೇರಿ:- ಗಂಗಾನಗರ

ಕ್ರಮ ಸಂಖ್ಯೆ	ಹಾಲಿ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಂತೆ						ತಿದ್ದುಪಡಿ ಮಾಡಿರುವಂತೆ
	ದರಪಟ್ಟಿ ಪುಟ ಸಂಖ್ಯೆ	ದರಪಟ್ಟಿ ಕ್ರಮ ಸಂಖ್ಯೆ	ಪ್ರದೇಶ	ಕಾಲಂ ಸಂಖ್ಯೆ	ತಪ್ಪಾಗಿ ಮುದ್ರಣವಾಗಿರುವುದು		
1	54	169	A.E.C.S. Layot BDA/HBCS R.M.Vilas 1/2/3 Stage	6	58200	ರ ಬದಲಿಗೆ	69100
				7	59600	ರ ಬದಲಿಗೆ	70500
2	55	175	AECS Layout, Bhoopasandra BBMP R.M. Vilas 1/2/3 Stage	5	77000	ರ ಬದಲಿಗೆ	94500
				6	59700	ರ ಬದಲಿಗೆ	69100
				7	61100	ರ ಬದಲಿಗೆ	70500

ಉಪನೋಂದಣಿ ಕಛೇರಿ:- ಹೆಬ್ಬಾಳ

ಕ್ರಮ ಸಂಖ್ಯೆ	ಹಾಲಿ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಂತೆ						ತಿದ್ದುಪಡಿ ಮಾಡಿರುವಂತೆ
	ದರಪಟ್ಟಿ ಪುಟ ಸಂಖ್ಯೆ	ದರಪಟ್ಟಿ ಕ್ರಮ ಸಂಖ್ಯೆ	ಪ್ರದೇಶ	ಕಾಲಂ ಸಂಖ್ಯೆ	ತಪ್ಪಾಗಿ ಮುದ್ರಣವಾಗಿರುವುದು		
1	61	5	A.E.C.S. Layout	5	77000	ರ ಬದಲಿಗೆ	94500
				8	59200	ರ ಬದಲಿಗೆ	69100
				9	60600	ರ ಬದಲಿಗೆ	70500
2	67	120	A E C S Apartments	2	ಎ.ಇ.ಸಿ.ಎಸ್. ಅಪಾರ್ಟ್‌ಮೆಂಟ್ಸ್	ರ ಬದಲಿಗೆ	To be Deleted
				3	A E C S Apartments	ರ ಬದಲಿಗೆ	To be Deleted
				8	66000	ರ ಬದಲಿಗೆ	To be Deleted
				9	67400	ರ ಬದಲಿಗೆ	To be Deleted
3	74	270	AECS Layout	5	58000	ರ ಬದಲಿಗೆ	94500
				8	48600	ರ ಬದಲಿಗೆ	69100
				9	50000	ರ ಬದಲಿಗೆ	70500

ಉಪನೋಂದಣಿ ಕಛೇರಿ:- ಕಾಚರಕನಹಳ್ಳಿ							
ಕ್ರಮ ಸಂಖ್ಯೆ	ಹಾಲಿ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಣೆಗೊಂಡಂತೆ						ತಿದ್ದುಪಡಿ ಮಾಡಿರುವಂತೆ
	ದರಪಟ್ಟಿ ಪುಟ ಸಂಖ್ಯೆ	ದರಪಟ್ಟಿ ಕ್ರಮ ಸಂಖ್ಯೆ	ಪ್ರದೇಶ	ಕಾಲಂ ಸಂಖ್ಯೆ	ತಪ್ಪಾಗಿ ಮುದ್ರಾಣವಾಗಿರುವುದು		
1	83	131	SNN Clermont Apartment	2	ವಾಟರ್ಸ್ ಎಡ್ಜ್ ಅಪಾರ್ಟ್‌ಮೆಂಟ್	ರ ಬದಲಿಗೆ	ಎಸ್.ಎನ್.ಎನ್ ಕ್ಲೇರ್ಮೌಂಟ್ ಅಪಾರ್ಟ್‌ಮೆಂಟ್ (ಹಳೆಯ ಹೆಸರು ವಾಟರ್ಸ್ ಎಡ್ಜ್ ಅಪಾರ್ಟ್‌ಮೆಂಟ್)
				3	Water Edge Apartment	ರ ಬದಲಿಗೆ	SNN Clermont Apartment (Old Name Water Edge Apartment)

ಉಪನೋಂದಣಿ ಕಛೇರಿ:- ಯಲಹಂಕ							
ಕ್ರಮ ಸಂಖ್ಯೆ	ಹಾಲಿ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಂತೆ						ತಿದ್ದುಪಡಿ ಮಾಡಿರುವಂತೆ
	ದರಪಟ್ಟಿ ಪುಟ ಸಂಖ್ಯೆ	ದರಪಟ್ಟಿ ಕ್ರಮ ಸಂಖ್ಯೆ	ಪ್ರದೇಶ	ಕಾಲಂ ಸಂಖ್ಯೆ	ತಪ್ಪಾಗಿ ಮುದ್ರಣವಾಗಿರುವುದು		
1	115	50	ಪ್ರೆಸ್ವೀಜ್ ಗಾರ್ಡನ್ ಬೇ ವಿಲ್ಲಾಮೆಂಟ್ / ಅಪಾರ್ಟ್‌ಮೆಂಟ್ (ಅವಲಹಳ್ಳಿ ಗ್ರಾಮ)	2	ಪ್ರೆಸ್ವೀಜ್ ಗಾರ್ಡನ್ ಬೇ ವಿಲ್ಲಾಮೆಂಟ್ ಅಪಾರ್ಟ್‌ಮೆಂಟ್ (ಅನಂತಪುರ)	ರ ಬದಲಿಗೆ	ಪ್ರೆಸ್ವೀಜ್ ಗಾರ್ಡನ್ ಬೇ ವಿಲ್ಲಾಮೆಂಟ್ / ಅಪಾರ್ಟ್‌ಮೆಂಟ್ (ಅವಲಹಳ್ಳಿ ಗ್ರಾಮ) ಸರ್ವೆ ನಂ. 70 & 71
				3	Prestige garden bay villas apartment (Ananthapura)	ರ ಬದಲಿಗೆ	Prestige garden bay Villament/ Apartment (Avalahalli Village) Sy No. 70 & 71
2	115	51	ಪ್ರೆಸ್ವೀಜ್ ಗಾರ್ಡನ್ ಬೇ ವಿಲ್ಲಾಮೆಂಟ್ (ಅನಂತಪುರ)	2	ಪ್ರೆಸ್ವೀಜ್ ಗಾರ್ಡನ್ ಬೇ ವಿಲ್ಲಾಮೆಂಟ್ (ಅನಂತಪುರ)		ಕೈಬಿಡಲಾಗಿದೆ.
				3	Prestige garden bay villas (Ananthapura)		ಕೈಬಿಡಲಾಗಿದೆ.
				7	53900		ಕೈಬಿಡಲಾಗಿದೆ.

ಸೂಚನೆ: 1. ನಿವೇಶನದ ದರಗಳು ಪ್ರತಿ ಚದರ ಮೀಟರ್ ಗೆ ರೂಗಳಲ್ಲಿ.

2. ಕೃಷಿ ಜಮೀನಿನ ದರಗಳು ಪ್ರತಿ ಎಕರೆಗೆ ಲಕ್ಷಗಳಲ್ಲಿ

3. ಅಪಾರ್ಟ್‌ಮೆಂಟ್ ದರಗಳನ್ನು ಸಂಬಂಧಿಸಿದ ಸೂಪರ್ ಬಿಲ್ಡಿಂಗ್ ಏರಿಯಾ ಅನ್ವಯಿಸುತ್ತದೆ.

ಗಾಂಧಿನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ (ಹೊಸ ಸೇರ್ಪಡೆ)					
ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	Hobli / Village/ Area	ಬಿ.ಡಿ.ಎ. / ಹೆಚ್.ಎಸ್.ಬಿ.ಸಿ. / ಸಿ.ಐ.ಟಿ.ಬಿ. / ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ / ಪರಿವರ್ತನೆ / ಬಿ.ಬಿ.ಎಂ.ಪಿ. ವಸತಿ ನಿವೇಶನ (ಸಕ್ಷಮ ಪ್ರಾಧಿಕಾರ / ಸ್ಥಳೀಯ ಸಂಸ್ಥೆ)	ಸಕ್ಷಮ ಪ್ರಾಧಿಕಾರ / ಸ್ಥಳೀಯ ಸಂಸ್ಥೆಯಿಂದ ಅನುಮೋದಿತ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ	
				ಮೊಸಾಯಿಕ್ / ಸೆರಾಮಿಕ್ / ವೆಟ್ರೈಟ್	ಮಾರ್ಬಲ್ / ಗ್ರಾನೈಟ್/ವುಡನ್
			ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಡ್ ಏರಿಯಾಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್‌ಡ್ ಏರಿಯಾಗೆ ರೂ. ಗಳಲ್ಲಿ
1	2	3	4	5	6
506	ಎಸ್.ಜೆ.ಆರ್ ಕಲ್ಪನಾ ಮಾಲ್ / ವೀವಾ ಮಾಲ್ (ವಾಣಿಜ್ಯ ಸಂಕೀರ್ಣ) (ವಾರ್ಡ್ ಸಂಖ್ಯೆ: 27, ಪಿಐಡಿ ಸಂಖ್ಯೆ: 27-23-20)	S.J.R Kalpana Mall / VIVA Mall (Commercial Complex) (Ward no: 27, PID no: 27-23-20)		—	1,87,900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,  
ಭೋಜ್ಯಾನಾಯ್ಕ  
ಸದಸ್ಯ ಕಾರ್ಯದರ್ಶಿ,  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮) Bengaluru, Wednesday, January 4, 2017 (Pushya 14, Shaka Varsha 1938)	ನಂ. ೧೦ No. 10
-------------------------	--	------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ  
ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು. ದಿನಾಂಕ: 02-01-2017

ವಿಷಯ: ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಕುರಿತು.

- ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 28-03-2016.  
2. ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 05-05-2016.  
3. ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 02-11-2016.  
4. ದಿನಾಂಕ: 14-12-2016 ರಂದು ನಡೆದ ಸಿವಿಸಿ ಸಭೆ ನಡವಳಿಗಳು.

2016-17 ನೇ ಸಾಲಿಗೆ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಅಧಿಸೂಚನೆಯನ್ನು ದಿನಾಂಕ: 28-03-2016 ರಂದು ಅಧಿಕೃತವಾಗಿ ಪ್ರಕಟವಾದ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯ ಪತ್ರಿಕೆಯ ಭಾಗ-III ಸಂಖ್ಯೆ: 465ಕ್ಕೆ ಈ ಕೆಳಕಂಡ ಸ್ಥಿರಾಸ್ತಿಗಳ ಹೊಸ ಸೇರ್ಪಡೆಗಳ ಮಾರ್ಗಸೂಚಿ ದರಗಳನ್ನು ದಿನಾಂಕ: 14-12-2016 ರ ಸಿವಿಸಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ ಅಥವಾ [cvcobjection2016@gmail.com](mailto:cvcobjection2016@gmail.com) ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿರುತ್ತದೆ.

ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿ:- ರಾಜಾಜಿನಗರ

ರಾಜಾಜಿನಗರ ಉಪನೋಂದಣಿ ಹೋಬಳಿ/ಗ್ರಾಮ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ (ಹೊಸ ಸೇರ್ಪಡೆ)					
ಕ್ರ. ಸಂ	ಗ್ರಾಮ/ ಪ್ರದೇಶ/ರಸ್ತೆ	Hobli/ Village/ Area	ಬಿಡಿಎ/ಬಿಎಂಆರ್‌ಡಿಎ/ಕೆ.ಹೆಚ್.ಬಿ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು	ಅಪಾರ್ಟ್‌ಮೆಂಟ್/ಪ್ಲಾಟ್‌ಗಳಿಗೆ ವಸತಿ (ಪ್ರತಿ ಚದರ ಮೀಟರ್‌ಗೆ)	
			ಪ್ರತಿ ಚದರ ಮೀಟರ್‌ಗೆ	ಮೊಸಾಯಿಕ್ / ಸೆರಾಮಿಕ್ / ವೆಟ್ರಿಫೈಡ್ / ನೆಲ ಹಾಸು	ಮಾರ್ಬಲ್ / ಗ್ರಾನೈಟ್ / ಪುಡನ್ / ನೆಲಹಾಸು
				ಪ್ರತಿ ಚದರ ಮೀಟರ್‌ಗೆ	ಪ್ರತಿ ಚದರ ಮೀಟರ್‌ಗೆ
				ರೂ.ಗಳಲ್ಲಿ	ರೂ.ಗಳಲ್ಲಿ
1	2	3	4	5	6
193	ಬಿಂದು ಗ್ಯಾಲಕ್ಸಿ (ವಾಣಿಜ್ಯ ಸಂಕೀರ್ಣ)	Bindhu Galaxy (Commercial Complex)		--	1,13,400

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,  
 ಭೋಜ್ಯಾನಾಯ್ಕ  
 ಸದಸ್ಯ ಕಾರ್ಯದರ್ಶಿ,  
 ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮) Bengaluru, Wednesday, January 4, 2017 (Pushya 14, Shaka Varsha 1938)	ನಂ. ೧೧ No. 11
-------------------------	--	------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ  
ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು. ದಿನಾಂಕ: 02-01-2017

ವಿಷಯ: ಬೆಂಗಳೂರು ನಗರ ಜಿಲ್ಲೆಯ ಶಿವಾಜಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಕುರಿತು.

- ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 28-03-2016.  
2. ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 05-05-2016.  
3. ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಸಿವಿಸಿ/25/2014-15, ಬೆಂಗಳೂರು, ದಿನಾಂಕ: 02-11-2016.  
4. ದಿನಾಂಕ: 14-12-2016 ರಂದು ನೆಡೆದ ಸಿವಿಸಿ ಸಭೆ ನಡವಳಿಗಳು.

2016-17 ನೇ ಸಾಲಿಗೆ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಅಧಿಸೂಚನೆಯನ್ನು ದಿನಾಂಕ: 28-03-2016 ರಂದು ಅಧಿಕೃತವಾಗಿ ಪ್ರಕಟವಾದ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯ ಪತ್ರಿಕೆಯ ಭಾಗ-III ಸಂಖ್ಯೆ: 466ಕ್ಕೆ ಈ ಕೆಳಕಂಡ ತಿದ್ದುಪಡಿಗಳನ್ನು ಹಾಗೂ ಸ್ಥಿರಾಸ್ತಿಗಳ ಹೊಸ ಸೇರ್ಪಡೆಗಳ ಮಾರ್ಗಸೂಚಿ ದರಗಳನ್ನು ದಿನಾಂಕ: 14-12-2016 ರ ಸಿವಿಸಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ ಅಥವಾ [cvcobjection2016@gmail.com](mailto:cvcobjection2016@gmail.com) ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿರುತ್ತದೆ.

ಜಿಲ್ಲಾನೋಂದಣಿ ಕಛೇರಿ:- ಶಿವಾಜಿನಗರ, ಉಪನೋಂದಣಿ ಕಛೇರಿ:- ಕೆ.ಆರ್.ಪುರಂ

ಕ್ರಮ ಸಂಖ್ಯೆ	ಹಾಲಿ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಂತೆ						ತಿದ್ದುಪಡಿ ಮಾಡಿರುವಂತೆ
	ದರಪಟ್ಟಿ ಪುಟ ಸಂಖ್ಯೆ	ದರಪಟ್ಟಿ ಕ್ರಮ ಸಂಖ್ಯೆ	ಪ್ರದೇಶ	ಕಾಲಂ ಸಂಖ್ಯೆ	ತಪ್ಪಾಗಿ ಮುದ್ರಾಣವಾಗಿರುವುದು		
1	63	5	Fortius Waterscape	2	ಫೋರ್ಟಿಯಸ್ ವಾಟರ್‌ಸ್ಕೇಪ್ (ವಾರ್ಡ್ ನಂ. 52, ಕೆ.ಆರ್.ಪುರ)	ರ ಬದಲಿಗೆ	ಫೋರ್ಟಿಯಸ್ ವಾಟರ್‌ಸ್ಕೇಪ್ (ವಾರ್ಡ್ ನಂ. 53, ಬಸವನಪುರ)
				3	Fortius Waterscape (Ward No. 52 K R Pura)	ರ ಬದಲಿಗೆ	Fortius Waterscape (Ward No. 53, Basavanapura)
ಉಪನೋಂದಣಿ ಕಛೇರಿ:- ಬಿದರಹಳ್ಳಿ							
ಕ್ರಮ ಸಂಖ್ಯೆ	ಹಾಲಿ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಂತೆ						ತಿದ್ದುಪಡಿ ಮಾಡಿರುವಂತೆ
	ದರಪಟ್ಟಿ ಪುಟ ಸಂಖ್ಯೆ	ದರಪಟ್ಟಿ ಕ್ರಮ ಸಂಖ್ಯೆ	ಪ್ರದೇಶ	ಕಾಲಂ ಸಂಖ್ಯೆ	ತಪ್ಪಾಗಿ ಮುದ್ರಾಣವಾಗಿರುವುದು		
1	139	310	ಮೇ. ಜಿ.ಆರ್. ಪ್ರೋಜೆಕ್ಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಪ್ರೈ. ಲಿ. (ಜಿ.ಆರ್ ಸನ್ ವಿಲ್ಲಾ)	2	ಮೇ. ಜಿ.ಆರ್. ಪ್ರೋಜೆಕ್ಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಪ್ರೈ. ಲಿ.	ರ ಬದಲಿಗೆ	ಮೇ. ಜಿ.ಆರ್. ಪ್ರೋಜೆಕ್ಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಪ್ರೈ. ಲಿ. (ಜಿ.ಆರ್ ಸನ್ ವಿಲ್ಲಾ)
				3	M/s. G.R.Projects & Infrastructure Development(P) Ltd.	ರ ಬದಲಿಗೆ	M/s. G.R.Projects & Infrastructure Development(P) Ltd. (G.R.Sun Villa)
				5	19600	ರ ಬದಲಿಗೆ	To be Deleted
				6	ಕೈಬಿಟ್ಟುಹೋಗಿರುತ್ತದೆ.	ರ ಬದಲಿಗೆ	38,000
				7	17650	ರ ಬದಲಿಗೆ	To be Deleted
ಸೂಚನೆ: 1. ನಿವೇಶನದ ದರಗಳು ಪ್ರತಿ ಚದರ ಮೀಟರ್ ಗೆ ರೂಗಳಲ್ಲಿ.							
2. ಕೃಷಿ ಜಮೀನಿನ ದರಗಳು ಪ್ರತಿ ಎಕರೆಗೆ ಲಕ್ಷಗಳಲ್ಲಿ							
3. ಅಪಾರ್ಟ್‌ಮೆಂಟ್ ದರಗಳನ್ನು ಸಂಬಂಧಿಸಿದ ಸೂಪರ್ ಬಿಲ್ಡಿಂಗ್ ಏರಿಯಾ ಅನ್ವಯಿಸುತ್ತದೆ.							

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯಾನಾಯ್ಕ

ಸದಸ್ಯ ಕಾರ್ಯದರ್ಶಿ,

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-III Part-III	ಬೆಂಗಳೂರು, ಗುರುವಾರ, ಜನವರಿ ೫, ೨೦೧೭ (ಪುಷ್ಯ ೧೫, ಶಕ ವರ್ಷ ೧೯೩೮) Bengaluru, Thursday, January 5, 2017 ( Pushya 15, Shaka Varsha 1938)	ನಂ. ೨೯ No.29
---------------------	---	-----------------

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಇ 339 ಎಂಆರ್‌ಇ 2016, ಬೆಂಗಳೂರು, ದಿನಾಂಕ: 30.12.2016.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಾಯ್ದೆ ಕಲಂ 10ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸರ್ಕಾರದ ಅಧಿಸೂಚನೆ ಸಂ:ಸಇ 19 ಎಂಆರ್‌ಇ 2015, ದಿನಾಂಕ:07.01.2015, 18.03.2015 ಮತ್ತು ಅಧಿಸೂಚನೆ ಸಂ:ಸಇ 153 ಎಂಆರ್‌ಇ 2016, ದಿನಾಂಕ:31.05.2016ರಲ್ಲಿ ನಾಮನಿರ್ದೇಶನ ಮಾಡಿ ಹೊರಡಿಸಿರುವ ಈ ಎಲ್ಲಾ ಅಧಿಸೂಚನೆಗಳನ್ನು ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.

ಮುಂದುವರೆದು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 10ರನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈ ಕೆಳಕಂಡ 13 ಜನರನ್ನು ತಕ್ಷಣದಿಂದ ಜಾರಿಗೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

ಕ್ರ. ಸಂ.	ಹೆಸರು ಮತ್ತು ವಿಳಾಸ	ಪದನಾಮ
1	ಶ್ರೀ ಶಾಂತಕುಮಾರ್ ಶಿವಲಿಂಗಪ್ಪ ಬಿರಾದಾರ್, ಸಾ   ಶ್ರೀನಿವಾಸ ಸರಡಗಿ, ತಾ.ಜಿ. ಕಲಬುರಗಿ	ಅಧ್ಯಕ್ಷರು
2	ಶ್ರೀಮತಿ ಲಕ್ಷ್ಮೀ ಕೋಂ ಅಮರನಾಥ ಹಡಪದ, ಸಾ   ಸೊಂತ, ತಾ.ಜಿ. ಕಲಬುರಗಿ	ಸದಸ್ಯರು
3	ಶ್ರೀ ಮೆಹರಾಜ್ ಪಟೇಲ್ ಖಾಜಾ ಪಟೇಲ್, ಸಾ   ತಾವರಗೇರ, ತಾ.ಜಿ. ಕಲಬುರಗಿ	ಸದಸ್ಯರು
4	ಶ್ರೀ ದಯಾನಂದ ಮಾಣಿಕಪ್ಪ ಹೋಳ್ಕರ್, ಸಾ   ಬಬಲಾದ್ (ಐಕೆ), ತಾ.ಜಿ. ಕಲಬುರಗಿ	ಸದಸ್ಯರು
5	ಶ್ರೀ ಗೌರಿಶಂಕರ ಶಿವದೇವ ಶಾಸ್ತ್ರಿ, ಸಾ   ಮಹಾಗಾಂವ ತಾ.ಜಿ. ಕಲಬುರಗಿ	ಸದಸ್ಯರು
6	ಶ್ರೀ ಶರಣಬಸಪ್ಪ ಕಲ್ಯಾಣಪ್ಪ ಗೋದಿ, ಸಾ   ಭೂಪಾಲತೆಗನೂರು, ತಾ.ಜಿ. ಕಲಬುರಗಿ	ಸದಸ್ಯರು
7	ಶ್ರೀ ಬಸವಣ್ಣಪ್ಪ ಯಶವಂತರಾವ್ ಪಾಟೀಲ್, ಸಾ   ಅಂಕಲಗಾ, ತಾ.ಅಪ್ಪಲ್‌ಪೂರ, ಜಿ.ಕಲಬುರಗಿ	ಸದಸ್ಯರು



ಕ್ರ. ಸಂ.	ಹೆಸರು ಮತ್ತು ವಿಳಾಸ	ಪದನಾಮ
8	ಶ್ರೀ ಸುಭಾಷ್ ಚಂದ್ರ ಚನ್ನಯ್ಯ ಮಠಪತಿ, ಸಾ  ಹಾಗರಗ, ತಾ.ಜಿ. ಕಲಬುರಗಿ	ಸದಸ್ಯರು
9	ಶ್ರೀ ಶರಣಬಸಪ್ಪ ಗುರುಶಾಂತಪ್ಪ ಕನಗೊಂಡ, ಸಾ   ಸಾವಳಗಿ, ತಾ.ಜಿ. ಕಲಬುರಗಿ	ಸದಸ್ಯರು
10	ಶ್ರೀ ಗುರುವಾಳ ಶಿವಪ್ಪ ಜಕಾಪೂರ, ಸಾ   ಮಣ್ಣೂರು, ತಾ.ಅಪ್ಪಲ್ಪೂರ, ಜಿ.ಕಲಬುರಗಿ	ಸದಸ್ಯರು
11	ಶ್ರೀ ಸಿದ್ದಯ್ಯ ಗುರುಲಿಂಗಯ್ಯ ಆಕಾಶಮಠ, ಸಾ   ಕಲ್ಲೂರ, ತಾ. ಅಪ್ಪಲ್ಪೂರ	ಸದಸ್ಯರು
12	ಶ್ರೀ ಮಶಾಕ ಪಟೇಲ್ ಲಾಡ್ಲೇ ಪಟೇಲ್, ಸಾ   ಫಿರೋಜಾಬಾದ್, ತಾ.ಜಿ. ಕಲಬುರಗಿ	ಸದಸ್ಯರು
13	ಶ್ರೀ ಕಲ್ಯಾಣಿ ಮಲ್ಲೇಶಪ್ಪ ಬಿರಾದಾರ, ಕಲಬುರಗಿ	ಸದಸ್ಯರು

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 10(2) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಮೇಲಿನಂತೆ ನಾಮನಿರ್ದೇಶನಗೊಂಡಿರುವ ಸದಸ್ಯರುಗಳ ಪೈಕಿ, ಶ್ರೀ ಶಾಂತಕುಮಾರ್ ಶಿವಲಿಂಗಪ್ಪ ಬಿರಾದಾರ್, ಸಾ|| ಶ್ರೀನಿವಾಸ ಸರಡಗಿ, ತಾ.ಜಿ. ಕಲಬುರಗಿ ಇವರನ್ನು ಅಧ್ಯಕ್ಷರನ್ನಾಗಿ ಸದರಿ ಸಮಿತಿಗೆ ನಾಮಕರಣ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಎಲ್.ಸಿ. ಬಸವರಾಜು  
ಸರ್ಕಾರದ ಅಧೀನ ಕಾರ್ಯದರ್ಶಿ-1  
ಸಹಕಾರ ಇಲಾಖೆ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಐಶೇಷ ರಾಜ್ಯ ಪತ್ರ**

ಭಾಗ-III Part-III	ಬೆಂಗಳೂರು, ಗುರುವಾರ, ಜನವರಿ ೫, ೨೦೧೭ (ಪುಷ್ಯ ೧೫, ಶಕ ವರ್ಷ ೧೯೩೮) Bengaluru, Thursday, January 5, 2017 (Pushya 15, Shaka Varsha 1938)	ನಂ. ೩೦ No.30
---------------------	--	-----------------

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಇ 340 ಎಂಆರ್‌ಇ 2016 (ಭಾಗ) ಬೆಂಗಳೂರು, ದಿನಾಂಕ: 30.12.2016.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಾಯ್ದೆ ಕಲಂ 10(2)ರ ಪರಂತುದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರದ ಅಧಿಸೂಚನೆ ಸಂ:ಸಇ 22 ಎಂಆರ್‌ಇ 2015, ದಿನಾಂಕ:20.01.2015 ರಲ್ಲಿ ಶ್ರೀ ಅಣ್ಣಾರಾವ್ ಗುರುಬಸಪ್ಪ ಮಾಲಿ ಪಾಟೀಲ್, ಪೋಸ್ಟ್ ಕವಲಗಾ, ತಾ.ಅಳಂದ, ಜಿ. ಕಲಬುರಗಿ ಇವರನ್ನು ಅಳಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿರುವುದನ್ನು ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ ಹಾಗೂ ಅವರ ಬದಲಾಗಿ ಸರ್ಕಾರವು ಶ್ರೀ ಸುಭಾಷ್ ಬಿನ್ ಬಸವಣ್ಣಪ್ಪ ಮುರುಡ ಮು: ಬೆಳಮಗಿ ಇವರನ್ನು ಅಳಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಎಲ್.ಸಿ. ಬಸವರಾಜು

ಸರ್ಕಾರದ ಅಧೀನ ಕಾರ್ಯದರ್ಶಿ-1  
ಸಹಕಾರ ಇಲಾಖೆ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಶನಿವಾರ, ಜನವರಿ ೭, ೨೦೧೭ (ಪುಷ್ಯ ೧೭, ಶಕ ವರ್ಷ ೧೯೩೮)	ನಂ. ೩೫
Part-III	Bengaluru, Saturday, January 7, 2017 (Pushya 17, Shaka Varsha 1938)	No. 35

ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ  
ನಂ.ಜಿ.ನ.ಕೋ.ದಾ(೨) ಸಿಆರ್/745/2016-17, ದಿನಾಂಕ 24-12-2016.

‘ಸಾರ್ವಜನಿಕ ಪ್ರಕಟಣೆ/ಅಧಿಸೂಚನೆ’

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಮಾನ್ಯ ಸರ್ಕಾರದ ಕಾರ್ಯದರ್ಶಿಗಳು ನಗರಾಭಿವೃದ್ಧಿ ಇಲಾಖೆ ಬೆಂಗಳೂರು ರವರ ಪತ್ರ ಸಂಖ್ಯೆ: No:HUD/418/IFA(1)2015 ದಿನಾಂಕ: 14-10-2016ರ ಆದೇಶದಂತೆ ನಗರಸಭೆ, ಹರಿಹರ ವ್ಯಾಪ್ತಿಯಲ್ಲಿನ ವಿವಿಧ ಬಡಾವಣೆಗಳಲ್ಲಿ ಉದ್ಯಾನವನಗಳ, ಮತ್ತು ಬಯಲು ಜಾಗಗಳ ವಿವರಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವಿವರಗಳೊಂದಿಗೆ ಪ್ರಕಟಣೆ/ಅಧಿಸೂಚನೆ, ಗೆಜೆಟ್ ನೋಟೀಫಿಕೇಷನ್ ಮಾಡಲು ಆದೇಶಿಸಿದಂತೆ ಹರಿಹರ ನಗರದಲ್ಲಿನ ಉದ್ಯಾನವನಗಳು/ಸಾರ್ವಜನಿಕ ಸ್ಥಳ/ಬಯಲು ಜಾಗಗಳು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ ಸ್ಥಳಗಳ ವಿವರ ಈ ಕೆಳಗಿನಂತಿದ್ದು ಮಾಹಿತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಹರಿಹರ ನಗರಸಭೆಯ ವ್ಯಾಪ್ತಿಯ ಉದ್ಯಾನವನ/ಸಾರ್ವಜನಿಕ ಸ್ಥಳ/ಬಯಲು ಜಾಗಗಳ ವಿವರಗಳು:

ಕ್ರ. ಸಂ	ಬಡಾವಣೆಯ ಹೆಸರು ಮತ್ತು ವಾರ್ಡ್ ಸಂಖ್ಯೆ	ಆಸ್ತಿ ನಂಬರ್	ಮಾಲೀಕರು	ಒಟ್ಟು ಅಳತೆ	ಸ್ಥಿತಿ	ಉದ್ಯಾನವನಗಳ ಸಂಖ್ಯೆ	ಸಾರ್ವಜನಿಕರ ಉದ್ದೇಶಕ್ಕೆ ಕಾಯ್ದಿರಿಸಿರುವ ಖಾಲಿ ಜಾಗದ ಸಂಖ್ಯೆ	ನಗರಸಭೆ ಖಾಲಿ ಜಾಗದ ಸಂಖ್ಯೆ	ಪರಾ
1	ಡಿ.ನಾಗರಾಜಪ್ಪ ಲೇಔಟ್, ವಾರ್ಡ್ ನಂ: 10	-	ನಗರಸಭೆ ಹರಿಹರ.	ಪೂ.ಪ- 37.90+39.95 ಮೀ ಉ- ದ35.20+33.80 ಮೀ	ಬಿ	1	-	-	ಮಹಜೇನಹಳ್ಳಿ ದಿನಾಂಕ: 30-11-2015 ರಂದು ಸರ್ಕಾರದ ಆದೇಶದನ್ವಯ ಗ್ರಾಮಪಂಚಾಯಿತಿ ರವರು ದಾಖಲೆಗಳನ್ನು ನಗರಸಭೆಗೆ ಹಸ್ತಾಂತರ ಮಾಡಿರುತ್ತಾರೆ.
2	ಡಿ.ನಾಗರಾಜಪ್ಪ ಲೇಔಟ್, ವಾರ್ಡ್ ನಂ: 10	-	ನಗರಸಭೆ ಹರಿಹರ.	ಪೂ-ಪ. 104.80+107.20 ಉ-ದ:28.90+0 ಮೀ	ಬಿ	1	-	-	
3	ಹರಿಹರ ನೀರು ಸರಬರಾಜು ಕೇಂದ್ರ ವಾರ್ಡ್ ನಂ: 18	233/214/ 233	ನಗರಸಭೆ ಹರಿಹರ.	23.50x2.30 ಮೀ	ಜಿ	1	-	-	-
4	ಜೈಭೀಮನಗರ ಉದ್ಯಾನವನ ವಾರ್ಡ್ ನಂ: 06	1757/168 5/1757	ನಗರಸಭೆ ಹರಿಹರ.	60 x 240ಅಡಿ	ಹೆಚ್	1	-	-	ಮಹಜೇನಹಳ್ಳಿ ದಿನಾಂಕ: 01-08-1995 ರಂದು ಆಶ್ರಯ ಸಮಿತಿ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆ ಹರಿಹರ ತಾಲ್ಲೂಕು ಹರಿಹರ ಟೌನ್ ಶ್ರೀ ಗುರು ತಿಪ್ಪೇರುದ್ರಪ್ಪನವರ ಪೌರಾಡಳಿತ ಯನ್ನು ನಡೆಸಲು ನಿವೇಶನವನ್ನು ಉಚಿತವಾಗಿ ನೀಡಲಾಗಿದೆ ಇದಕ್ಕೆ ನಿವೇಶನ ಹಕ್ಕು ಪತ್ರವನ್ನು ಮಾನ್ಯ ಉಪವಿಭಾಗಾಧಿಕಾರಿ ಹಾಗೂ ಆಶ್ರಯ ಸಮಿತಿ ಅಧ್ಯಕ್ಷರು ನೀಡಿರುತ್ತಾರೆ. ಆದುದರಿಂದ ನಗರಸಭೆಯ ಖಾತೆಗೆ ತೆಗೆದುಕೊಳ್ಳಲಾಗಿದೆ.

5	ನಗರಸಭೆ ಕಛೇರಿ ಮುಂಭಾಗದಲ್ಲಿರುವ ಉದ್ಯಾನವನ ವಾರ್ಡ್ ನಂ: 06	1604/103 6/1604	ನಗರಸಭೆ ಹರಿಹರ.	100.50 x 91.35ಅಡಿ	ಹೆಚ್	1	-	-	
6	ಅಮರಾವತಿ ಕಾಲೋನಿ, ಖರೀದಿಸಿದ ಜಾಗ,	2857/35 2/221/ 2857	ನಗರಸಭೆ ಹರಿಹರ.	89+67/2 x 82.35ಅಡಿ	ಹೆಚ್	1	-	-	ಅಮರಾವತಿ ಕಾಲೋನಿ, ದಿನಾಂಕ: 30-11-2015 ರಂದು ಸರ್ಕಾರದ ಆದೇಶದನ್ವಯ ಗ್ರಾಮಪಂಚಾಯಿತಿ ರವರು ದಾಖಲೆಗಳನ್ನು ನಗರಸಭೆಗೆ ಹಸ್ತಾಂತರ ಮಾಡಿರುತ್ತಾರೆ.
	ವಿನಾಯಕ ದೇವಸ್ಥಾನ ಉದ್ಯಾನವನ	2858/35 2/227/ 2858	ನಗರಸಭೆ ಹರಿಹರ.	0+82.35/2 x 106.25ಅಡಿ	ಹೆಚ್	1	-	-	
	ಶ್ರೀ ಅಂಜನೇಯ ದೇವಸ್ಥಾನ ಉದ್ಯಾನವನ	2859/35 2/27ಪಿ/ 2858	ನಗರಸಭೆ ಹರಿಹರ.	0+82.35/2 x 0+106.25ಮೀ	ಹೆಚ್	1	-	-	
7	ಅಮರಾವತಿ ಕೆ.ಹೆಚ್.ಬಿ. ಕಾಲೋನಿ, ಪಂಪ್‌ಹೌಸ್ ಎಸ್.ಟಿ.ಪಿ ಉದ್ಯಾನವನ	-	ನಗರಸಭೆ ಹರಿಹರ.	900.88ಮೀ	ಹೆಚ್	1	-	-	
	ಅಮರಾವತಿ ಕೆ.ಹೆಚ್.ಬಿ. ಕಾಲೋನಿ, ಉದ್ಯಾನವನ ಕೊರ್ಟ್ ಹಿಂಭಾಗ	-	ನಗರಸಭೆ ಹರಿಹರ.	793.05ಮೀ	ಹೆಚ್	1	-	-	
	ಅಮರಾವತಿ ಕೆ.ಹೆಚ್.ಬಿ. ಕಾಲೋನಿ, ಪ್ಲೇಗ್ರೌಂಡ್ ಉದ್ಯಾನವನ	-	ನಗರಸಭೆ ಹರಿಹರ.	4071.46ಮೀ	ಹೆಚ್	1	-	-	
8	ಅಮರಾವತಿ ಕೆ.ಹೆಚ್.ಬಿ. ಕಾಲೋನಿ, ನರ್ಸರಿ ಶಾಲೆ	-	ನಗರಸಭೆ ಹರಿಹರ.	793ಮೀ	ಹೆಚ್	-	-	1	
9	ಅಮರಾವತಿ ಕೆ.ಹೆಚ್.ಬಿ. ಕಾಲೋನಿ, ಕೆ.ಹೆಚ್.ಬಿ ದೊಡ್ಡ ಉದ್ಯಾನವನ	-	ನಗರಸಭೆ ಹರಿಹರ.	16837.29ಮೀ	ಹೆಚ್	1	-	-	
10	ಅಮರಾವತಿ ಕೆ.ಹೆಚ್.ಬಿ. ಉದ್ಯಾನವನ	ಖಾ. ನಂ: 413	ನಗರಸಭೆ ಹರಿಹರ.	72.78ಚಅ	ಹೆಚ್	1	-	-	
11	ಸಾರ್ವಜನಿಕರ ಉಪಯೋಗಕ್ಕಾಗಿ ನಗರಸಭೆ ನಿವೇಶನ ವಾರ್ಡ್ ನಂ:06	-	ನಗರಸಭೆ ಹರಿಹರ.	7278.08ಮೀ	ಹೆಚ್	-	1	-	
12	ಸಾರ್ವಜನಿಕರ ಉಪಯೋಗಕ್ಕಾಗಿ ನಗರಸಭೆ ನಿವೇಶನ ವಾರ್ಡ್ ನಂ:06	-	ನಗರಸಭೆ ಹರಿಹರ.	7278.08ಮೀ	ಹೆಚ್	-	1	-	
13	ಸಾರ್ವಜನಿಕರ ಉಪಯೋಗಕ್ಕಾಗಿ ನಗರಸಭೆ ನಿವೇಶನ ವಾರ್ಡ್ ನಂ:06	-	ನಗರಸಭೆ ಹರಿಹರ.	4334.09ಮೀ	ಹೆಚ್	-	1	-	

14	ವಿನೋಬ ನಗರ, 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ, ಹರಪನಹಳ್ಳಿ, ವಾರ್ಡ್ ನಂ:02	788/753/ 788	ನಗರಸಭೆ ಹರಿಹರ.	124.85 x 47.70ಮೀ	ಜೆ	1	-	-	ವಿನೋಬನಗರ 1ನೇ ಮುಖ್ಯರಸ್ತೆ ಹರಪನಹಳ್ಳಿ ಕಡೆಗೆ ಪುರಸಭೆಯ ಆರ್.ಸಿ.ಸಿ. ಟವರ್(ನೀರಿನ ಟ್ಯಾಂಕ್)
15	ನಗರಸಭೆ ಉದ್ಯಾನವನ (ತುಕಾರಾಮೇಶ್ವರ ಲೇಔಟ್) ವಾರ್ಡ್ ನಂ:05	5190/366 1/119 5190	ನಗರಸಭೆ ಹರಿಹರ.	24+28/2 x 30ಅಡಿ	ಜೆ	1	-	-	-
		5191/366 2/120 5191	ನಗರಸಭೆ ಹರಿಹರ.	28+30.5/2 x 30ಅಡಿ	ಜೆ	1	-	-	-
		5192/366 3/121/ 5192	ನಗರಸಭೆ ಹರಿಹರ.	30.5+34/2 x 30ಅಡಿ	ಜೆ	1	-	-	-
16	ನಗರಸಭೆ ಉದ್ಯಾನವನ ವಾರ್ಡ್ ನಂ:05	5261/373 1/45/ 5261	ನಗರಸಭೆ ಹರಿಹರ.	8+5/2 x 100ಅಡಿ	ಜೆ	1	-	-	-
17	ಕೇಶವನಗರ, ಉದ್ಯಾನವನ ವಾರ್ಡ್ ನಂ:05	3157/303 2/3157	ನಗರಸಭೆ ಹರಿಹರ.	208.x50ಅಡಿ	ಜೆ	1	-	-	-
18	ಹರ್ಲಾಪುರ ಉದ್ಯಾನವನ ವಾರ್ಡ್ ನಂ:02	-	ನಗರಸಭೆ ಹರಿಹರ.	100 x 295ಅಡಿ	ಜೆ	1	-	-	1) ನಗರಸಭೆ ನೀರಿನ ಒವರ್‌ಹೆಡ್ ಟ್ಯಾಂಕ್ ಇದೆ, 2) ಸೊಲ್ಲಾಪುರದ ದೇವಸ್ಥಾನ, 3) ಅಂಜನೇಯ ದೇವಸ್ಥಾನ, 4) ಗಣೇಶನ ದೇವಸ್ಥಾನಗಳು ಇರುತ್ತವೆ.
19	ರೈಲ್ವೆ ಬಡಾವಣೆ ಉದ್ಯಾನವನ ವಾರ್ಡ್ ನಂ:05	-	ನಗರಸಭೆ ಹರಿಹರ.	60+30/2 x 115+90/2ಅಡಿ	ಜೆ	1	-	-	ಅಮರಾವತಿ ಗ್ರಾಮದ ನೀರಿನ ಬಾವಿ ಇರುತ್ತದೆ.
20	ಡಾಲರ್ಸ್ ಕಾಲೋನಿ, ಉದ್ಯಾನವನ ವಾರ್ಡ್ ನಂ:05	-	ನಗರಸಭೆ ಹರಿಹರ.	58.65+58/2 x 50ಮೀ	ಜೆ	1	-	-	-
21	ಸಾರ್ವಜನಿಕರ ಉಪಯೋಗಕ್ಕಾಗಿ ನಗರಸಭೆ ನಿವೇಶನ ವಾರ್ಡ್ ನಂ:05	5072/35 43/1/ 5072	ನಗರಸಭೆ ಹರಿಹರ.	60+69/2 x 37.25+28/2 ಅಡಿ	ಜೆ	-	1	-	
22	ಸಾರ್ವಜನಿಕರ ಉಪಯೋಗಕ್ಕಾಗಿ ನಗರಸಭೆ ನಿವೇಶನ ವಾರ್ಡ್ ನಂ:05	5295/37 65/34/ 5295	ನಗರಸಭೆ ಹರಿಹರ.	40 x 40ಅಡಿ	ಜೆ	-	1	-	
23	ಹರ್ಲಾಪುರ, ಖಾಲಿ ಜಾಗ, ವಾರ್ಡ್ ನಂ:02	513/484/ 513	ನಗರಸಭೆ ಹರಿಹರ.	15.25 x 18.60ಮೀ	ಜೆ	-	-	1	6.10 x 6.10 ಮೀ ಬಾವಿ ಮತ್ತು ಖಾಲಿ ನಿವೇಶನ ಈ ಜಾಗದಲ್ಲಿ ಅಂಗಡಿ & ಮಂ.ಹಂ.ಗಳಿಂದ ಷೆಡ್ ಹಾಕಿಕೊಂಡಿರುವುದು ತಿಳಿದುಬಂದಿರುತ್ತದೆ ಮಿಲ್ಲಾ ಮಾಡಿಸಲು ನಗರಸಭೆಯಲ್ಲಿ ಕೋರಿರುತ್ತಾರೆ. ಕಛೇರಿ ವತಿಯಿಂದ ಕ್ರಮವಹಿಸಲಾಗಿದೆ.
24	ಹೊಸದಾಗಿ ಸೇರ್ಪಡೆಯಾದ ಗುತ್ತೂರು ಕಾಲೋನಿ ಉದ್ಯಾನವನ ವಾರ್ಡ್ ನಂ:02	ಅ. ನಂ:10163 - ಕೆ.ಹೆಚ್.ಬಿ. ಸಿ-10163	ನಗರಸಭೆ ಹರಿಹರ.	616 x 55ಅಡಿ	ಜೆ	1	-	-	ಹರ್ಲಾಪುರ ಗ್ರಾಮ ಪಂಚಾಯಿತಿ ಕಛೇರಿ, ಅಂಜನೇಯ ದೇವಸ್ಥಾನ, ಪೊಲೀಸ್ ಠಾಣೆ ಮತ್ತು ಮಳಿಗೆ ಇರುತ್ತವೆ.
25	ಹೊಸದಾಗಿ ಸೇರ್ಪಡೆಯಾದ ಜಿಜಾಮಾತಾ ಕಾಲೋನಿ, ಉದ್ಯಾನವನ ವಾರ್ಡ್ ನಂ:02	-	ನಗರಸಭೆ ಹರಿಹರ.	130 x190ಅಡಿ	ಜೆ	1	-	-	22 x 10 ರೂಮ್ ಇರುತ್ತದೆ. ಚಿಕ್ಕ ನೀರಿನ ಟ್ಯಾಂಕ್ ಇರುತ್ತದೆ.

26	ಅಂಬೇಡ್ಕರ್ ಉದ್ಯಾನವನ ವಾರ್ಡ್ ನಂ 21	126/126/126	ನಗರಸಭೆ ಹರಿಹರ.	438x96 ಅಡಿ	ಕೆ	1	-	-	100 x 96 ಅಡಿ ನಗರಸಭೆ ಅಂಬೇಡ್ಕರ್ ಭವನ ಕಟ್ಟಡ
27	ಇಂದಿರಾನಗರ ಉದ್ಯಾನವನ ವಾರ್ಡ್ ನಂ 26	4984/4932/4984	ನಗರಸಭೆ ಹರಿಹರ.	332 x 270 ಅಡಿ	ಕೆ	1	-	-	(1) 7x8 ಅಡಿ ಅಳತೆಯ ಒಟ್ಟು 8 ನಗರಸಭೆ ಮಳಿಗೆಗಳು. (2) 40.6x13 ಅಡಿ ಅಳತೆಯ ಒಟ್ಟು 2 ಶಾಲೆಗಳು. (3) 23.4x23.4 ಅಡಿ ಅಳತೆಯ ಒಟ್ಟು 3 ಶಾಲೆಗಳು. (4) 26x21.6 ಅಡಿ ಅಳತೆಯ ಒಟ್ಟು 1 ಶಾಲೆ. (5) 13.4 x 23.4 ಅಡಿ ಅಳತೆಯ ಒಟ್ಟು 1 ಶಾಲೆ. (6) 10 x 10 ಅಡಿ ಅಳತೆಯ ಶಾಲೆಗೆ ಸಂಬಂಧಿಸಿದ ಅಡುಗೆ ಮನೆ. (7) 14x31.9/2x60.4 ಅಡಿ ಅಳತೆಯ ನೆಲ ಮತ್ತು ಮೊದಲನೇ ಮಹಡಿ ಶಾಲೆ. (8) 41.4x30.6 ಅಡಿ ಅಳತೆಯ ಶಾಲೆಗೆ ಸಂಬಂಧಿಸಿದ ಅಡುಗೆ ಮನೆ. (9) 21x10 ಅಡಿ ಅಳತೆಯ ಶೌಚಾಲಯ. (10) 31.6x29 ಅಡಿ ಅಳತೆಯ ಆಂಬನೇಯ ಸ್ವಾಮಿ ದೇವಸ್ಥಾನ. (11) 32x13.6 ಅಡಿ ಅಳತೆಯ ಊರಮ್ಮನ ದೇವಸ್ಥಾನ. (12) 5 ಲಕ್ಷ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್. ಇವುಗಳು ಇದ್ದು ನ್ಯಾಯಾಲಯದ ಪ್ರಕರಣ ಪ್ರಗತಿಯಲ್ಲಿರುತ್ತದೆ.
28	ವಿದ್ಯಾನಗರ ಸಿ ಬ್ಲಾಕ್, 3ನೇ ಕ್ರಾಸ್. ವಾರ್ಡ್ ನಂ 28	2498/2503/2498	ನಗರಸಭೆ ಹರಿಹರ.	227 x 197 ಅಡಿ	ಕೆ	1	-	-	(1) 48x26 ಅಡಿ ಅಳತೆಯ ಶಾಲೆ. (2) 27.4x11.7 ಅಡಿ ಅಳತೆಯ ಶಾಲೆಗೆ ಸಂಬಂಧಿಸಿದ ಅಡುಗೆ ಮನೆ. (3) 27x28 ಅಡಿ ಅಳತೆಯ ಶೌಚಾಲಯ.
29	ರಾಜಾರಾಂ ಕಾಲೋನಿ, ಜೆ.ಸಿ.ಬಡಾವಣೆ, ವಾರ್ಡ್ ನಂ 26	1617/1620/1617	ನಗರಸಭೆ ಹರಿಹರ.	264.50 x 91 ಅಡಿ	ಕೆ	1	-	-	-
30	ವಿದ್ಯಾನಗರ ಸಿ ಬ್ಲಾಕ್ 10 ನೇ ಕ್ರಾಸ್. ವಾರ್ಡ್ ನಂ 28	2212/2217/2212	ನಗರಸಭೆ ಹರಿಹರ.	237 x 244 ಅಡಿ	ಕೆ	1	-	-	1 ಲಕ್ಷ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್.
31	ಮೋಚಿ ಕಾಲೋನಿ ವಾರ್ಡ್ ನಂ: 27,	1675/1679/1675/1	ನಗರಸಭೆ ಹರಿಹರ.	80 x 95 ಅಡಿ	ಕೆ	1	-	-	29 x 23 ಅಡಿ ಒಂದು ರೂಮ್, 53 x 32 1-ಭವನಕ್ಕಾಗಿ ಅಧ್ಯಕ್ಷರು ಮೋಚಿ ಸಮಾಜ ರವರಿಗೆ ನಿವೇಶನವನ್ನು ಹಂಚಿಕೆ ಮಾಡಿರುತ್ತಾರೆ.
33	ವಿದ್ಯಾನಗರ 'ಸಿ'-ಬ್ಲಾಕ್, (ತಾನೋಜಿರಾವ್ ಲೇಔಟ್) ಉದ್ಯಾನವನ ವಾರ್ಡ್ ನಂ:28		ನಗರಸಭೆ ಹರಿಹರ.	1) 78+36 x 61.60ಮೀ, 2) 0+30 x 45ಮೀ	ಕೆ	2	-	-	-
34	ವಿದ್ಯಾನಗರ 'ಸಿ'-ಬ್ಲಾಕ್, (ತಾನೋಜಿರಾವ್ ಲೇಔಟ್) ಸಾರ್ವಜನಿಕರಿಗೆ ಕಾಯ್ದಿರಿಸಿದ ಜಾಗ ವಾರ್ಡ್ ನಂ:28		ನಗರಸಭೆ ಹರಿಹರ.	79.25+94.50 x 30ಮೀ	ಕೆ	-	1	-	-

ಸಹಿ/-  
ಅಧ್ಯಕ್ಷರು,  
ನಗರಸಭೆ, ಹರಿಹರ.

ಸಹಿ/-  
ಪೌರಾಯುಕ್ತರು,  
ನಗರಸಭೆ, ಹರಿಹರ.

ಡಿ.ಎಸ್. ರಮೇಶ್  
ಜಿಲ್ಲಾಧಿಕಾರಿಗಳು  
ದಾವಣಗೆರೆ ಜಿಲ್ಲೆ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-III	ಬೆಂಗಳೂರು, ಸೋಮವಾರ, ಜನವರಿ ೯, ೨೦೧೭ (ಪುಷ್ಯ ೧೯, ಶಕ ವರ್ಷ ೧೯೩೮)	ನಂ. ೩೮
Part-III	Bengaluru, Monday, January 9, 2017 (Pushya 19, Shaka Varsha 1938)	No. 38

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 1 ಎಂಎಲ್‌ಆರ್ 2017, ಬೆಂಗಳೂರು, ದಿನಾಂಕ: 09-01-2017

ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಚುನಾವಣೆ) ನಿಯಮಾವಳಿಗಳು 1979ರ 68ನೇ ನಿಯಮದೊಂದಿಗೆ ಓದಲಾದ 1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ನಿಯಮಗಳ ಅಧಿನಿಯಮ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ:14)ರ 32ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ 18ನೇ ಅವಧಿಯ ದಾವಣಗೆರೆ ಮಹಾನಗರ ಪಾಲಿಕೆಯ ಉಪಮೇಯರ್ ಸ್ಥಾನಕ್ಕೆ ದಿನಾಂಕ:30.12.2016 ರಂದು ನಡೆದ ಚುನಾವಣೆಯಲ್ಲಿ ಉಪಮೇಯರ್ ಆಗಿ ಈ ಕೆಳಕಂಡ ಅಭ್ಯರ್ಥಿಯು ಆಯ್ಕೆಯಾಗಿದ್ದು, ಸದರಿ ಅಭ್ಯರ್ಥಿಯ ಹೆಸರನ್ನು ಈ ಮೂಲಕ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕ್ರ. ಸಂ.	ಆಯ್ಕೆಯಾದ ಅಭ್ಯರ್ಥಿಯ ಹೆಸರು ಮತ್ತು ವಿಳಾಸ
ಉಪಮಹಾಪೌರ ಸ್ಥಾನಕ್ಕೆ	
1	ಶ್ರೀ ನಾಗರಾಜ ಬೆಳವನೂರು # 2352, 8ನೇ ಕ್ರಾಸ್, 2ನೇ ಮೇನ್, ಎಲ್.ಐ.ಸಿ., ಕಾಲೋನಿ, ವಿದ್ಯಾನಗರ, ದಾವಣಗೆರೆ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

**ಕೆ.ಎಲ್. ಬಾಗಲವಾಡೆ**

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-III	ಬೆಂಗಳೂರು, ಮಂಗಳವಾರ, ಜನವರಿ ೧೦, ೨೦೧೭ (ಪುಷ್ಯ ೨೦, ಶಕ ವರ್ಷ ೧೯೩೮)	ನಂ. ೩೯
Part-III	Bengaluru, Tuesday, January 10, 2017 (Pushya 20, Shaka Varsha 1938)	No. 39

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಇ 305 ಎಂಆರ್‌ಇ 2016, ಬೆಂಗಳೂರು, ದಿನಾಂಕ: 06-01-2017

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ 11(1)(ix) ರಲ್ಲಿ ಪರಂತುದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರದ ಅಧಿಸೂಚನೆ ಸಂ:ಸಇ 120 ಎಂಆರ್‌ಇ 2015, ದಿನಾಂಕ:19.02.2015ರಲ್ಲಿ ಶ್ರೀ ಆಂಜನಪ್ಪ, ಮಾರೇನಹಳ್ಳಿ, ಜಾಲ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು ಇವರನ್ನು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದನ್ನು ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ ಹಾಗೂ ಅವರ ಬದಲಾಗಿ ಸರ್ಕಾರವು ಶ್ರೀ ಹೆಚ್.ಎಸ್. ಕೃಷ್ಣಮೂರ್ತಿ ಬಿನ್ ಲೇಟ್ ಸೀತಪ್ಪ, ಎಂ. ಹೊಸಹಳ್ಳಿ, ಜಾಲ ಹೋಬಳಿ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಬೆಂಗಳೂರು ಜಿಲ್ಲೆ, ಇವರನ್ನು ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಲ್.ಸಿ. ಬಸವರಾಜು

ಸರ್ಕಾರದ ಅಧೀನ ಕಾರ್ಯದರ್ಶಿ-1

ಸಹಕಾರ ಇಲಾಖೆ





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ಬಿಲೇಷ ರಾಜ್ಯ ಪತ್ರ**

ಭಾಗ-III	ಬೆಂಗಳೂರು, ಬುಧವಾರ, ಜನವರಿ ೧೧, ೨೦೧೭ (ಪುಷ್ಯ ೨೧, ಶಕ ವರ್ಷ ೧೯೩೮)	ನಂ. ೪೧
Part-III	Bengaluru, Wednesday, January 11, 2017 (Pushya 21, Shaka Varsha 1938)	No. 41

**OFFICE OF THE RETURNING OFFICER, ELECTION TO STATE VETERINARY COUNCIL  
KARNATAKA VETERINARY COUNCIL, HEBBAL, BENGALURU-560 024**

**NOTIFICATION**

**NO. REG/KVC/ELECTION/2016-17- BENGALURU DT:11.01.2017.**

**Ref: 1. Govt. Notification NO. AHF/226/VET/2014 dt: 26.08.2014.**

**2. Govt. Letter No. ಪಸಂಮೀ/85/ಪಅಸೇ/2016 ದಿನಾಂಕ: 12.12.2016.**

In pursuance of Rule 10 of the Karnataka Veterinary Council Rules 1998, the undersigned hereby appoints the following dates for holding the election of the members from amongst the persons enrolled in the Karnataka Veterinary Council under clause (a) of sub-section 32 of the Indian Veterinary Council Act, 1984 (No 52 of 1984) in accordance with the provision of the said Rules.

a	The last date for making nomination	18.01.2017	5 PM
b	The Time and the date for the scrutiny of the nomination	23.01.2017	11 AM
c	Last date for withdrawal of candidature	25.01.2017	5.30 PM
d	The date on which a poll, if necessary, be taken	06.03.2017	5 PM
e	Opening of outer envelop	06.03.2017	5.30PM at KVC office Building
f	The date, time and place for counting of votes and for declaration of results	08.03.2017	10 AM at KVC office Building

- Postal ballots will be received up to 06.03.2017 till 5 PM

Nomination from the eligible candidates are hereby invited for election of 4 members to the State Veterinary Council of Karnataka in form III. The nomination papers **should be delivered in person to the Returning Officer Dr. N. Sreerama Reddy** at this office located at Karnataka Veterinary Council building, Veterinary College Campus, Hebbal, Bengaluru-560 024 on or before the appointed date. For further details of election process, refer rule (3) to rule (22) of chapter 2 of Karnataka Veterinary Council Rules 1998.

Nomination (Form-III) paper is also available in Website: [www.ahvs.kar.nic.in](http://www.ahvs.kar.nic.in) or can be obtained at KVC Office, Hebbal, Bangalore-560 024.

Tel. No. (O) 080-23516740

Mobile No. 9845377413

**Dr. N. SREERAMA REDDY**  
RETURNING OFFICER

**Form-III**  
**(See Rule-11(1))**  
**NOMINATION PAPER**

Election to the Karnataka State Veterinary Council under clause (a) of sub Section (1) of section 32  
Indian Veterinary Council Act 1984(Central Act 52 of 1984)

1. Name of the Candidate :
2. Father's name :
3. Date of Birth and age :
4. Qualification :
5. Registered number (in the State Vet. Register) :
6. Address :
  - House No. :
  - Block No. :
  - Street No. :
  - Village/Town :
  - Post Office :
  - Pin code :
7. Name of the Proposer :
8. Registered No. of the Proposer :
9. Signature of the Proposer :
10. Name of the Secunder :
11. Registered No. of the Secunder :
12. Signature of the Secunder :

**DECLARATION BY THE CANDIDATE**

I hereby declare that I agree to this nomination

**Date:**

**Signature of the Candidate**

The nomination paper was received by me at (Place)\_\_\_\_\_

On (date) \_\_\_\_\_ at (time) \_\_\_\_\_

**Date:**

**Signature of the Returning Officer**

**Instruction:**

**Nomination papers which are not received by the Returning Officer before 5.PM on 18.01.2017 will be invalid.**



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರಕೆ**

ಭಾಗ-III Part-III	ಬೆಂಗಳೂರು, ಗುರುವಾರ, ಜನವರಿ ೧೨, ೨೦೧೭ (ಪುಷ್ಯ ೨೨, ಶಕ ವರ್ಷ ೧೯೩೮) Bengaluru, Thursday, January 12, 2017 ( Pushya 22, Shaka Varsha 1938)	ನಂ. ೪೩ No.43
---------------------	---	-----------------

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 129 ಎಲ್‌ಡಬ್ಲ್ಯೂಎ 2014 ಬೆಂಗಳೂರು, ದಿನಾಂಕ:02-01-2017

ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 129 ಎಲ್‌ಡಬ್ಲ್ಯೂಎ 2014, ದಿನಾಂಕ: 08-04-2015ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಮಾರುಕಟ್ಟೆಯಲ್ಲಿ ಬೀಡಿ ಉತ್ಪಾದನೆಗಳ ಗಣನೀಯ ಇಳಿಕೆ, ಉತ್ಪಾದನಾ ವೆಚ್ಚ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ವಸ್ತುಗಳನ್ನು ವಿಶೇಷವಾಗಿ ಬೀಡಿ ಸುತ್ತುವ ಕಾರ್ಮಿಕರಿಗೆ ಒದಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿ ಬೀಡಿ ಸುತ್ತುವ ಕೆಲಸವು ಮನೆಗಳಲ್ಲಿ ನಡೆಯುತ್ತಿದ್ದು, ಶೇಕಡಾ 98ರಷ್ಟು ಗೃಹ ಕಾರ್ಮಿಕರಾಗಿದ್ದು, ಅದರಲ್ಲೂ ಹೆಚ್ಚಿನ ಮಹಿಳಾ ಗೃಹ ಕಾರ್ಮಿಕರಿದ್ದು, ಇವರ ಉದ್ಯೋಗಕ್ಕೆ ಭದ್ರತೆಯ ದೃಷ್ಟಿಯಿಂದ ಬೀಡಿ ಕೈಗಾರಿಕೆಯನ್ನು ರಾಜ್ಯದಲ್ಲಿಯೇ ಉಳಿಸಿಕೊಂಡು ಲಕ್ಷಾಂತರ ಬೀಡಿ ಕಾರ್ಮಿಕರನ್ನು ಸಂರಕ್ಷಿಸುವ ದೃಷ್ಟಿಯಿಂದ ಕರ್ನಾಟಕ ಬೀಡಿ ಇಂಡಸ್ಟ್ರೀಸ್ ಅಸೋಸಿಯೇಷನ್, ಮಂಗಳೂರು ಇವರು ಸಲ್ಲಿಸಲಾದ ಮನವಿಯ ಮೇರೆಗೆ, ಕನಿಷ್ಠ ವೇತನ ಕಾಯ್ದೆ 1948 (ಕೇಂದ್ರದ ಅಧಿನಿಯಮ XI, 1948)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 113 ಎಲ್‌ಎಂಡಬ್ಲ್ಯೂ 2009, ದಿನಾಂಕ:04-06-2012ರಲ್ಲಿ ವಿಧಿಸಿರುವ ನಿಬಂಧನೆಗಳಡಿ ಕಾಲಕಾಲಕ್ಕೆ ಹೆಚ್ಚಾಗುವ ತುಟ್ಟಭತ್ಯೆಯನ್ನು ಪಾವತಿ ಮಾಡಬೇಕೆಂಬ ಷರತ್ತಿಗೆ ಪೂರಕವಾಗಿ ಗ್ರಾಹಕ ಬೆಲೆ ಸೂಚ್ಯಂಕ 5780ಕ್ಕಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ 2015-16ನೇ ಸಾಲಿನಲ್ಲಿ ಪಾವತಿ ಮಾಡಬೇಕಾದ ಏರಿಕೆತದ (ವಿ.ಡಿ.ಎ) ತುಟ್ಟಭತ್ಯೆಯನ್ನು ಬೀಡಿ ಕೈಗಾರಿಕೆಯಲ್ಲಿ ತೊಡಗಿರುವ ಎಲ್ಲಾ ವರ್ಗದ ಕಾರ್ಮಿಕರುಗಳಿಗೆ ತುಟ್ಟಭತ್ಯೆ ಪಾವತಿಯಿಂದ ಕಾಇ 129 ಎಲ್‌ಡಬ್ಲ್ಯೂಎ 2014, ದಿನಾಂಕ:08-04-2015ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ವಿನಾಯಿತಿ ನೀಡಿ ಆದೇಶಿಸಲಾಗಿತ್ತು.

ಕರ್ನಾಟಕ ಪ್ರದೇಶ ಭಾರತೀಯ ಮಜ್ದೂರ್ ಸಂಘ ಮತ್ತು ಇತರರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಪಿಟಿಷನ್ ಸಂಖ್ಯೆ:46034-46035/2015 (ಎಲ್‌-ಎಂಡಬ್ಲ್ಯೂ) ಸಂಬಂಧ ನ್ಯಾಯಾಲಯವು ದಿನಾಂಕ:09-11-2016ರಂದು ಕೆಳಕಂಡಂತೆ ತೀರ್ಪನ್ನು ನೀಡಿರುತ್ತದೆ.

“ Without providing any opportunity of hearing to the Trade Unions or the affected parties, the impugned memorandum has been issued. There is contravention of the ratio of law laid down by the Apex Court in the case of Airfreight Limited Vs. State of Karnataka reported in AIR 1999 SC 2459.

Hence the Writ Petitions are allowed and the impugned memorandum is quashed.”

ಸದರಿ ತೀರ್ಪಿನ ಮೇರೆಗೆ ಬೀಡಿ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರಿಗೆ ವಿ.ಡಿ.ಎ ಪಾವತಿಸುವ ಸಂಬಂಧ ವಿನಾಯಿತಿ ನೀಡಿ ದಿನಾಂಕ:08-04-2015ರಂದು ಹೊರಡಿಸಲಾದ ಸಂಖ್ಯೆ: ಕಾಇ 129 ಎಲ್‌ಡಬ್ಲ್ಯೂಎ 2014ರ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ.

ಎ.ಎನ್.ರಾಧಾಮಣಿ

ಸರ್ಕಾರದ ಅಧೀನ ಕಾರ್ಯದರ್ಶಿ

ಕಾರ್ಮಿಕ ಇಲಾಖೆ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-III Part-III	ಬೆಂಗಳೂರು, ಗುರುವಾರ, ಜನವರಿ ೧೨, ೨೦೧೭ (ಪುಷ್ಯ ೨೨, ಶಕ ವರ್ಷ ೧೯೩೮) Bengaluru, Thursday, January 12, 2017 ( Pushya 22, Shaka Varsha 1938)	ನಂ. ೪೪ No.44
---------------------	---	-----------------

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 125 ಎಲ್‌ಡಬ್ಲ್ಯೂಎ 2015 ಬೆಂಗಳೂರು, ದಿನಾಂಕ:06-01-2017

ಕರ್ನಾಟಕ ರಾಜ್ಯಾದ್ಯಂತ “ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ” ಅನುಸೂಚಿತ ಉದ್ಯಮದಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ಸರ್ಕಾರದ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯಪತ್ರದ ಭಾಗ-4ಎ ರಲ್ಲಿ ದಿನಾಂಕ: 14-01-2016ರಂದು ಪ್ರಕಟಿಸಿ, 1948ರ ಕನಿಷ್ಠ ವೇತನ ಕಾಯ್ದೆಯ (ಕೇಂದ್ರ ಕಾಯ್ದೆ ಸಂಖ್ಯೆ: XI) ಕಲಂ 5ರ ಉಪಕಲಂ 1ರ (ಬಿ) ಖಂಡದ ಮೇರೆಗೆ ಭಾದಿತ್‌ರಾಗುವ/ಸಂಬಂಧವಿರುವ ವ್ಯಕ್ತಿಗಳ ಗಮನಕ್ಕೆ ತರಲಾಗಿದ್ದು, ಅವರಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲು ಎರಡು (2) ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸ್ವೀಕೃತಗೊಂಡ ಸಲಹೆ/ಆಕ್ಷೇಪಣೆಗಳು ಮತ್ತು ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಮುಂದೆ ಮಂಡಿಸಲಾಗಿತ್ತು. ಸದರಿ ಮಂಡಳಿಯಲ್ಲಿ ಸರ್ಕಾರದ ಪ್ರಸ್ತಾವನೆಯನ್ನು ಸುಧೀರ್ಘವಾಗಿ ಸಮಲೋಚಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲು ಮಂಡಳಿಯು ಸರ್ಕಾರಕ್ಕೆ ತನ್ನ ಶಿಫಾರಸ್ಸನ್ನು ನೀಡಿರುತ್ತದೆ.

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸ್ಸನ್ನು ಗಣನೆಗೆ ತೆಗೆದುಕೊಂಡು, ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ಪರಿಗಣಿಸಿ, 1948ರ ಕನಿಷ್ಠ ವೇತನ ಕಾಯ್ದೆಯ (ಕೇಂದ್ರ ನಿಯಮ ಸಂಖ್ಯೆ: XI)ಕಲಂ 3ರ ಉಪಕಲಂ (1)ರ (ಬಿ) ಖಂಡ ಹಾಗೂ ಕಲಂ 5ರ ಉಪಕಲಂ (1)ನೇ (ಬಿ)ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮತ್ತು ಈ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ, ಕರ್ನಾಟಕ ರಾಜ್ಯಾದ್ಯಂತ “ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ” ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಕನಿಷ್ಠ ವೇತನವನ್ನು ಈ ಅಧಿಸೂಚನೆಯ ಅನುಸೂಚಿಯಲ್ಲಿ ಇರುವಂತೆ ಪರಿಷ್ಕರಿಸಲಾಗಿದೆ.

ಅನುಸೂಚಿ

ಭಾಗ-1		
ಕ್ರ. ಸಂ.	ಕೆಲಸದ ವರ್ಗಗಳು	ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 471 ಎಲ್‌ಎಸ್‌ಐ 2013, ದಿನಾಂಕ: 02-08-2016.
1.	ಕಿರಿಯ ವೈದ್ಯರು (ಪದವಿ)	40,000-00
2.	ಆಯುರ್ವೇದಿಕ್ ವೈದ್ಯರು (ಪದವಿ)	
3.	ಹೋಮಿಯೋಪತಿ ವೈದ್ಯರು (ಪದವಿ)	

ಭಾಗ-2							
ಕ್ರ. ಸಂ.	ಕೆಲಸದ ವರ್ಗಗಳು	ವಲಯ-1		ವಲಯ-2		ವಲಯ-3	
		ದಿನಕ್ಕೆ	ತಿಂಗಳಿಗೆ	ದಿನಕ್ಕೆ	ತಿಂಗಳಿಗೆ	ದಿನಕ್ಕೆ	ತಿಂಗಳಿಗೆ
1.	ಆಯುರ್ವೇದಿಕ್ ವೈದ್ಯರು (ಡಿಪ್ಲೊಮಾ)	430-00	11180-00	418-00	10868-00	390-00	10140-00
2.	ಹೋಮಿಯೋಪತಿ ವೈದ್ಯರು (ಡಿಪ್ಲೊಮಾ)						
3.	ಮೇಟ್ರಿನ್ಸ್						
4.	ಬಯೋ-ಕೆಮಿಸ್ಟ್						
5.	ಮೈಕ್ರೋ-ಬಯಾಲಜಿಸ್ಟ್						
6.	ಸೈಕಾಲಜಿಸ್ಟ್						
7.	ಮೆಡಿಕಲ್ ಮತ್ತು ಸೈಕಿಯಾಟ್ರಿಕ್						
8.	ಸೋಶಿಯಲ್ ವರ್ಕರ್						
ಭಾಗ-3							
1.	ರಿಸರ್ಚ್ ಅಸಿಸ್ಟೆಂಟ್ ಕಂ ಸೈಂಟಿಫಿಕ್ ಅಸಿಸ್ಟೆಂಟ್	425-00	11050-00	414-00	10764-00	386-00	10036-00
2.	ಕ್ಲಿನಿಕಲ್ ಸೂಪರ್ವೈಸರ್						
3.	ಟ್ಯೂಟರ್						
ಭಾಗ-4							
1.	ಸ್ವಾಪ್ ನರ್ಸ್ (ಬಿ.ಎಸ್ಸಿ., ನರ್ಸಿಂಗ್)	415-00	10790-00	404-00	10504-00	377-00	9802-00
2.	ಲ್ಯಾಬ್ ಟೆಕ್ನೀಷಿಯನ್						
3.	ಎಕ್ಸ್‌ರೇ ಟೆಕ್ನೀಷಿಯನ್						
4.	ರೇಡಿಯೋಗ್ರಾಫರ್						
5.	ಥಿಯೇಟರ್ ಮೆಕ್ಯಾನಿಕ್						
6.	ಕಾಂಪೌಂಡರ್ (ಕ್ವಾಲಿಫೈಡ್)						
7.	ಫಾರ್ಮಾಸಿಸ್ಟ್						
8.	ಫಿಸಿಯೋಥೆರಪಿ ಟೆಕ್ನೀಷಿಯನ್						
9.	ಡೈಯೇಟಿಷಿಯನ್						
10.	ಮೆಂಟೆನೆನ್ಸ್ ಸೂಪರ್ವೈಸರ್						
11.	ಸೀಚ್ ಥೆರಾಪಿಸ್ಟ್						

ಭಾಗ-5							
1.	ರಿಜಿಸ್ಟರ್ಡ್ ನರ್ಸ್	410-00	10660-00	399-00	10374-00	372-00	9672-00
2.	ನರ್ಸ್						
3.	ರೆಫ್ರಾಕ್ಟಿನಿಸ್ಟ್						
4.	ಅಪ್ಪೋವಾಟ್ರಿಸ್ಟ್						
5.	ಆಯುರ್ವೇದಿಕ್ ಕಾಂಪೌಂಡರ್						
6.	ಮಿಡ್ ವೈಫ್						
7.	ಡೆಂಟಲ್ ಹೈಜಿನಿಸ್ಟ್						
ಭಾಗ-6							
1	ಎಲೆಕ್ಟ್ರಿಷಿಯನ್	400-00	10400-00	389-00	10114-00	363-00	9438-00
2	ಪ್ಲಂಬರ್						
3	ಅಡಿಗೆಯವರು						
4	ಸ್ವೀವರ್ಡ್						
5	ಅನ್ವಿಲರಿ ನರ್ಸ್ ಮಿಡ್ ವೈಫ್						
6	ಡಾರ್ಕ್ರೂಂ ಅಸಿಸ್ಟೆಂಟ್						
7	ಫಾರ್ಮಸಿ ಅಸಿಸ್ಟೆಂಟ್						
8	ಲ್ಯಾಬೋರೇಟರಿ ಅಸಿಸ್ಟೆಂಟ್						
9	ಎಕ್ಸರೇ ಅಸಿಸ್ಟೆಂಟ್						
10	ಇ.ಸಿ.ಜಿ. ಅಸಿಸ್ಟೆಂಟ್						
11	ದರ್ಜಿ						
12	ಬಡಗಿ						
ಭಾಗ-7							
1.	ಲಿಫ್ಟ್‌ಆಪರೇಟರ್	395-00	10270-00	384-00	9984-00	359-00	9334-00
2.	ಬಾರ್ಬರ್‌ಡ್ರೆಸ್ಸರ್						
3.	ಅಗಸ/ಡೋಬಿ						
4.	ನರ್ಸಿಂಗ್ ಆಡರ್ಲಿ						
5.	ವಾರ್ಡ್ ಬಾಯ್						
ಭಾಗ-8							
1.	ಗಾರ್ಡನರ್ /ಗೇಟ್‌ಕೀಪರ್	385-00	10010-00	375-00	9750-00	350-00	9100-00
2.	ಕಿಚನ್ ಅಸಿಸ್ಟೆಂಟ್						
3.	ಆಯಾ/ಲಾಂಡ್ರಿಅಟೆಂಡರ್						
4.	ಅಟೆಂಡರ್ / ಡಾರ್ಕ್ರೂಂಅಟೆಂಡರ್						
5.	ಟೇಬಲ್ ಮೇಡ್/ ವಾರ್ಡ್ ಸಪ್ಲೈಯರ್						

ಭಾಗ-9							
1	ಸ್ನಾನಗೃಹ, ಶೌಚಾಲಯ ಮತ್ತು ಒಳಚರಂಡಿಗಳನ್ನು ಸ್ವಚ್ಛಗೊಳಿಸುವುದು/ ಸ್ಯಾವೆಂಜರ್/ ಕಸ ಮತ್ತು ಅಸ್ವತ್ತೆ ತ್ಯಾಜ್ಯ ವಸ್ತುಗಳ ವಿಲೇವಾರಿ	540-00	14040-00	526-00	13676-00	495-00	12870-00
		<ul style="list-style-type: none"> <li>• ಭಾಗ-9 ರ ಕ್ರ.ಸಂ.1 ರಡಿ ನಮೂದಿಸಿರುವ ಮೂಲವೇತನ ದರಗಳು ಭಾಗ-8 ರ ಕ್ರಮ ಸಂಖ್ಯೆ 1 ರಿಂದ 5ರಡಿ ತಿಳಿಸಲಾಗಿರುವ ಮೂಲ ವೇತನಕ್ಕೆ ಆರೋಗ್ಯ ಹಾನಿಕಾರಕ ಭತ್ಯೆ, ಆಪತ್ತು ಭತ್ಯೆ, ಶುಭ್ರತಾ ಭತ್ಯೆಗಳನ್ನು ಸೇರಿಸಲ್ಪಟ್ಟ ಒಟ್ಟು ಮೂಲವೇತನವಾಗಿರುತ್ತದೆ</li> <li>• ನೌಕರರುಗಳಿಗೆ ಕೆಲಸ ಮಾಡಲು ಈ ಕೆಳಕಂಡ ವಸ್ತುಗಳು, ಸುರಕ್ಷತಾ ಸಾಮಗ್ರಿಗಳು ಮತ್ತು ಸೌಲಭ್ಯಗಳನ್ನು ಪ್ರಧಾನ ಮಾಲೀಕರು/ ಗುತ್ತಿಗೆದಾರರು ಒದಗಿಸತಕ್ಕದ್ದು. <ol style="list-style-type: none"> <li>1) ವಿಶ್ರಾಂತಿ ಗೃಹ (rest rooms)</li> <li>2) ಕುಡಿಯುವ ನೀರಿನ ವ್ಯವಸ್ಥೆ (drinking water facilities)</li> <li>3) ಶುಚಿತ್ವ ಸೌಲಭ್ಯಗಳು (washing facilities)</li> <li>4) ಸಮವಸ್ತ್ರ (uniforms)</li> <li>5) ಹ್ಯಾಂಡ್‌ಗ್ಲೋವ್ಸ್ (hand gloves-leather)</li> <li>6) ಟೋಪಿ (caps)</li> <li>7) ರಬ್ಬರಿನ ಬೂಟುಗಳು (gumboots with ISI mark)</li> <li>8) ಚಪ್ಪಲಿಗಳು (slippers)</li> <li>9) ಶುಚಿಗೊಳಿಸುವ ಸಾಧನಗಳು ಹಾಗೂ ಉಪಕರಣಗಳು</li> <li>10) ಕಸಬರಿಕೆ</li> <li>11) ತುರಿಮಣೆ (drain scrappers – 18" gauge 6" x 9" , collection plate, hand scrappers 16 gauge iron sheet 9" x 4" bended )</li> <li>12) ಮಾಸ್ಕ್ (nose mask- dust free respirator)</li> <li>13) ಗಮೇಲ (ghamela)</li> <li>14) ಫಿನ್ಯೆಲ್ ಮತ್ತು ಬ್ಲೀಚಿಂಗ್ ಪೌಡರ್</li> </ol> </li> </ul>					
ಭಾಗ-10							
ಕಛೇರಿ ಸಿಬ್ಬಂದಿ							
1.	ಮ್ಯಾನೇಜರ್/ ಪರ್ಸನಲ್ ಆಫೀಸರ್	535-00	13910-00	520-00	13520-00	485-00	12610-00
2.	ಅಸಿಸ್ಟೆಂಟ್ ಮ್ಯಾನೇಜರ್/ಅಸಿಸ್ಟೆಂಟ್ ಪರ್ಸನಲ್ ಮ್ಯಾನೇಜರ್	503-00	13078-00	490-00	12740-00	457-00	11882-00

3.	ಅಕೌಟಿಂಟ್ / ಕ್ಯಾಷಿಯರ್ / ಗುಮಾಸ್ತ / ಕ್ಲರ್ಕ್ /ಲೈಬ್ರರಿಯನ್/ ಮೆಡಿಕಲ್ ರೆಕಾರ್ಡ್ ಕೀಪರ್ /ಶೀಫ್ಟ್‌ಲಿಪಿಗಾರ/ ಕಂಪ್ಯೂಟರ್ ಆಪರೇಟರ್ /ಸ್ಪೋರ್ ಕೀಪರ್	411-00	10686-00	400-00	10400-00	373-00	9698-00
4.	ವಾಚ್‌ಮನ್/ ಸೆಕ್ಯೂರಿಟಿ ಗಾರ್ಡ್	398-00	10348-00	385-00	10010-00	385-00	10010-00
5.	ಟೆಲಿಫೋನ್ ಆಪರೇಟರ್ / ಸ್ವಾಗತಕಾರರು ಬೆರಳಚ್ಚುಗಾರ/ ಡಾಟಾ ಎಂಟ್ರೀ ಆಪರೇಟರ್	395-00	10270-00	385-00	10010-00	359-00	9334-00
6.	ಕಾರ್ / ಜೀಪ್ ಅಂಬುಲೆನ್ಸ್ ಚಾಲಕರು	395-00	10270-00	385-00	10010-00	359-00	9334-00
7.	ಆಫೀಸ್ ಬಾಯ್/ ಸ್ಟೀಪರ್ /ಅಟೆಂಡರ್.	385-00	10010-00	375-00	9750-00	350-00	9100-00

#### ತುಟ್ಟಿಭತ್ಯೆ:-

ಈ ಅಧಿಸೂಚನೆಯಲ್ಲಿ ಪ್ರಕಟಿಸಿರುವ ದರಗಳು ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (1960-100) 5780 ಅಂಶಗಳಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ 5780 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 4 ಪೈಸೆಯಂತೆ ತುಟ್ಟಿ ಭತ್ಯೆ ಪಾವತಿಸತಕ್ಕದ್ದು.

ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಂಕದ (ಜನವರಿ 2015 ರಿಂದ ಡಿಸೆಂಬರ್ 2015) ಸರಾಸರಿ ಆಧಾರದ ಮೇಲೆ 2016 ಏಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ಮಾಸಿಕ ವೇತನ ದರಗಳನ್ನು 26 ದಿನಗಳಿಂದ ವಿಭಾಗಿಸಿ, 4 ರಜಾ ದಿನಗಳಿಗೆ ವೇತನವನ್ನು ನೀಡುವುದೂ ಸೇರಿದಂತೆ ಲೆಕ್ಕ ಹಾಕತಕ್ಕದ್ದು.

ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಮಾಡುವ ವಿಧಾನ:-

ಅ) ಮಾಸಿಕ ವೇತನವನ್ನು ಪಡೆಯುವವರು:- ಪ್ರತಿ ವರ್ಷ ಹೆಚ್ಚಾಗುವ ಸಿ ಪಿ ಐ ಅಂಶಗಳು X ತುಟ್ಟಿಭತ್ಯೆಯ ದರ

X 30 ದಿನಗಳು= ತಿಂಗಳ ತುಟ್ಟಿಭತ್ಯೆ

ಆ) ದಿನಗೂಲಿ ವೇತನ ಪಡೆಯುವವರು :-

$$\frac{\text{ಪ್ರತಿ ವರ್ಷ ಹೆಚ್ಚಾಗುವ ಅಂಶಗಳು} \times \text{ತುಟ್ಟಿಭತ್ಯೆಯ ದರ} \times 30}{26} = \text{ದಿನದ ತುಟ್ಟಿಭತ್ಯೆ}$$

2. ಮಹಿಳೆಯರು ಮತ್ತು ಪುರುಷರು ಒಂದೇ ರೀತಿಯ ಕೆಲಸವನ್ನು ನಿರ್ವಹಿಸಿದ ಸಂದರ್ಭಗಳಲ್ಲಿ ಉಭಯತ್ರರಿಗೂ ಸಮಾನ ದರದ ವೇತನಗಳನ್ನು ಸಂದಾಯ ಮಾಡತಕ್ಕದ್ದು
3. ಪ್ರಸ್ತುತ ಪಾವತಿಸುತ್ತಿರುವ ವೇತನ ದರವು ಹೆಚ್ಚಾಗಿದ್ದಲ್ಲಿ ಆ ವೇತನ ದರಗಳನ್ನು ಸಂದಾಯ ಮಾಡುವುದನ್ನು ಮುಂದುವರಿಸತಕ್ಕದ್ದು ಹಾಗೂ ಕಡ್ಡಾಯವಾಗಿ ಕಾಲಕಾಲಕ್ಕೆ ಹೆಚ್ಚಾಗುವ ತುಟ್ಟಿಭತ್ಯೆಯನ್ನು ಸಹ ಪಾವತಿಸತಕ್ಕದ್ದು.
4. ಅಧಿಸೂಚನೆಯಲ್ಲಿ ವರ್ಗವನ್ನು ನಮೂದಿಸದೆ ಇರುವ ವರ್ಗಗಳ ಕಾರ್ಮಿಕರಿಗೆ ಅದೇ ಸ್ವರೂಪದ ಕೆಲಸ ನಿರ್ವಹಿಸುತ್ತಿರುವ ಇತರೆ ವರ್ಗದ ಕಾರ್ಮಿಕರಿಗೆ ಪಾವತಿ ಮಾಡುತ್ತಿರುವ ವೇತನವನ್ನು ಸಂದಾಯ ಮಾಡತಕ್ಕದ್ದು.



5. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ಅಂತಹ ಕಡಿಮೆ ಅವಧಿಗೆ ಅನುಗುಣವಾಗಿ ವೇತನವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.
6. ದಿನಗೂಲಿ ನೌಕರರಿಗೆ ಅವರ ದಿನದ ವೇತನ ದರಗಳನ್ನು ಕಂಡು ಹಿಡಿಯಬೇಕಾದಲ್ಲಿ ತಿಂಗಳ ವೇತನ ದರವನ್ನು 26 ದಿನಗಳಿಂದ ಭಾಗಿಸಬೇಕು. ಭಾಗಿಸಿದಾಗ ಬಂದ ದರವು ಭಿನ್ನಾಂಕವಾಗಿದ್ದಲ್ಲಿ ಅದನ್ನು ಸಮೀಪದ ರೂಪಾಯಿಗೆ ಪೂರ್ಣಗೊಳಿಸುವುದು.
7. ಸಂಸ್ಥೆಯಲ್ಲಿ ನಿಗದಿಪಡಿಸಿರುವ ವಾರದ ರಜೆ ಅಥವಾ ಹಬ್ಬದ ರಜಾ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡುಪಟ್ಟು ವೇತನವನ್ನು ಪಾವತಿ ಮಾಡತಕ್ಕದ್ದು.
8. ಕೆಲಸಗಾರರು ದಿನದ ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ನಿರ್ವಹಿಸಿದಲ್ಲಿ ಅಂತಹ ಹೆಚ್ಚುವರಿ ಅವಧಿ ಕೆಲಸಕ್ಕೆ ಆತನ ವೇತನದ ಎರಡುಪಟ್ಟು ವೇತನವನ್ನು ಪಾವತಿಸತಕ್ಕದ್ದು.
9. ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ ರೂಪಾಯಿಗೆ ಪೂರ್ಣಗೊಳಿಸುವುದು.
10. ಟ್ರೈನಿಗಳಿಗೆ ಆ ವರ್ಗದ ನೌಕರರು ಪಡೆಯುತ್ತಿರುವ ವೇತನದ ಪ್ರತಿಶತ 75 ರಷ್ಟು ವೇತನವನ್ನು ಶಿಷ್ಯ ವೇತನವನ್ನಾಗಿ ಪಾವತಿಸತಕ್ಕದ್ದು.
11. ಈ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವೇತನ ದರಗಳನ್ನು ಮತ್ತು ಕಾಲಕಾಲಕ್ಕೆ ಹೆಚ್ಚಾಗುವ ತುಟ್ಟಿಭತ್ಯೆಯನ್ನು ಆಯಾ ಅಂಕಣಗಳಲ್ಲಿಯೇ ನಮೂದಿಸಿ ಪಾವತಿ ಮಾಡತಕ್ಕದ್ದು.
12. ನೌಕರರುಗಳ ವೇತನವನ್ನು ಚೆಕ್ ಮೂಲಕ ಪಾವತಿಸುವುದು ಅಥವಾ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡತಕ್ಕದ್ದು.

- ವಲಯ-1** : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲಾ ಮಹಾನಗರಪಾಲಿಕೆಗಳು ಮತ್ತು ಇವುಗಳಿಗೆ ಗೊತ್ತುಪಡಿಸಿದ ಆಗ್ಲೋಮರೇಷನ್ ಪ್ರದೇಶಗಳು
- ವಲಯ-2** : ವಲಯ-1ರಲ್ಲಿ ನಮೂದಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು.
- ವಲಯ-3** : ವಲಯ-1 ಮತ್ತು 2 ರಲ್ಲಿ ನಮೂದಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಇತರೆ ಭಾಗಗಳು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ.

**ಎ.ಎನ್.ರಾಧಾಮಣಿ**  
ಸರ್ಕಾರದ ಅಧೀನ ಕಾರ್ಯದರ್ಶಿ  
ಕಾರ್ಮಿಕ ಇಲಾಖೆ.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-III Part-III	ಬೆಂಗಳೂರು, ಗುರುವಾರ, ಜನವರಿ ೧೨, ೨೦೧೭ (ಪುಷ್ಯ ೨೨, ಶಕ ವರ್ಷ ೧೯೩೮) Bengaluru, Thursday, January 12, 2017 ( Pushya 22, Shaka Varsha 1938)	ನಂ. ೪೫ No.45
---------------------	---	-----------------

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 2 ಎಲ್‌ಎಂಡಬ್ಲ್ಯೂ 2015 ಬೆಂಗಳೂರು, ದಿನಾಂಕ:06-01-2017

ಕರ್ನಾಟಕ ರಾಜ್ಯಾದ್ಯಂತ “ರಸ್ತೆಗಳ ನಿರ್ಮಾಣ ಅಥವಾ ನಿರ್ವಹಣಾ ಮತ್ತು ಕಟ್ಟಡಗಳ ನಿರ್ಮಾಣ” ಅನುಸೂಚಿತ ಉದ್ಯಮದಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೆಳಕಂಡ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ಸರ್ಕಾರದ ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯಪತ್ರದ ಭಾಗ-4ಎ ರಲ್ಲಿ ದಿನಾಂಕ:14-01-2016ರಂದು ಪ್ರಕಟಿಸಿ, 1948ರ ಕನಿಷ್ಠ ವೇತನ ಕಾಯ್ದೆಯ (ಕೇಂದ್ರ ಕಾಯ್ದೆ ಸಂಖ್ಯೆ: XI) ಕಲಂ 5ರ ಉಪಕಲಂ 1ರ (ಬಿ) ಖಂಡದ ಮೇರೆಗೆ ಭಾದಿತರಾಗುವ/ಸಂಬಂಧವಿರುವ ವ್ಯಕ್ತಿಗಳ ಗಮನಕ್ಕೆ ತರಲಾಗಿದ್ದು, ಅವರಿಂದ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲು ಎರಡು (2) ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸ್ವೀಕೃತಗೊಂಡ ಸಲಹೆ/ಆಕ್ಷೇಪಣೆಗಳು ಮತ್ತು ಕರಡು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಮುಂದೆ ಮಂಡಿಸಲಾಗಿತ್ತು. ಸದರಿ ಮಂಡಳಿಯಲ್ಲಿ ಸರ್ಕಾರದ ಪ್ರಸ್ತಾವನೆಯನ್ನು ಸುಧೀರ್ಘವಾಗಿ ಸಮಲೋಚಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲು ಮಂಡಳಿಯು ಸರ್ಕಾರಕ್ಕೆ ತನ್ನ ಶಿಫಾರಸ್ಸನ್ನು ನೀಡಿರುತ್ತದೆ

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸ್ಸನ್ನು ಗಣನೆಗೆ ತೆಗೆದುಕೊಂಡು, ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ಪರಿಗಣಿಸಿ, 1948ರ ಕನಿಷ್ಠ ವೇತನ ಕಾಯ್ದೆಯ (ಕೇಂದ್ರ ನಿಯಮ ಸಂಖ್ಯೆ: XI)ಕಲಂ 3ರ ಉಪಕಲಂ (1)ರ (ಬಿ) ಖಂಡ ಹಾಗೂ ಕಲಂ 5ರ ಉಪಕಲಂ (1)ನೇ (ಬಿ)ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮತ್ತು ಈ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ, ಕರ್ನಾಟಕ ರಾಜ್ಯಾದ್ಯಂತ “ರಸ್ತೆಗಳ ನಿರ್ಮಾಣ ಅಥವಾ ನಿರ್ವಹಣಾ ಮತ್ತು ಕಟ್ಟಡಗಳ ನಿರ್ಮಾಣ” ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಕನಿಷ್ಠ ವೇತನವನ್ನು ಈ ಅಧಿಸೂಚನೆಯ ಅನುಸೂಚಿಯಲ್ಲಿ ಇರುವಂತೆ ಪರಿಷ್ಕರಿಸಲಾಗಿದೆ.

ಅನುಸೂಚಿ

ಕ್ರ. ಸಂ.	ಕೆಲಸದ ವರ್ಗಗಳು	ಕನಿಷ್ಠ ವೇತನ ದರಗಳು [ಲೋಕೋಪಯೋಗಿ ಇಲಾಖೆಯ ವೇತನ ಶ್ರೇಣಿಗಳಲ್ಲಿ ರೂ. 100-00ಗಳನ್ನು ಕಡಿತಗೊಳಿಸಿ (ಕನಿಷ್ಠ ವೇತನ)]
1.	ಇಂಜಿನಿಯರಿಂಗ್ ಪದವೀಧರ ನೌಕರ	22,700-00
2.	ಇಂಜಿನಿಯರಿಂಗ್ ಡಿಪ್ಲೊಮಾ ನೌಕರ	17,550-00

ಕ್ರ. ಸಂ.	ಕೆಲಸದ ವರ್ಗಗಳು	ಕನಿಷ್ಠ ವೇತನ ದರಗಳು					
		ವಲಯ-1		ವಲಯ-2		ವಲಯ-3	
		ದಿನಕ್ಕೆ	ಮಾಸಿಕ	ದಿನಕ್ಕೆ	ಮಾಸಿಕ	ದಿನಕ್ಕೆ	ಮಾಸಿಕ
1	2	3	4	5	6	7	8
ಅತಿ ಕುಶಲ							
1	ಅಕ್ಷರಸ್ಥ ಕೂಲಿ	425-00	11050-00	415-00	10790-00	385-00	10010-00
ಕುಶಲ							
1.	ಕಮ್ಮಾರ	405-00	10530-00	395-00	10270-00	375-00	9750-00
2.	ಕಲ್ಲು ಕಡಿಯುವವ						
3.	ಗಾರೆ, ಇಟ್ಟಿಗೆ ಕೆಲಸದವ (1ನೇ ದರ್ಜೆ)						
4	ಬಡಗಿ (1ನೇ ದರ್ಜೆ)						
5.	ಕೊಳಾಯಿಯವ (ಪ್ಲಂಬರ್)						
6.	ತವರದ ಕೆಲಸದವ						
7.	ಮುಖ್ಯ ಕೆಲಸಗಾರ (ಫೋರ್‌ಮನ್)						
8.	ಸರಂಗ್						
9.	ಬಣ್ಣ ಬಳಿಯುವವ (ಪೈಂಟರ್)						
10.	ಫಿಟ್ಟರ್ (1ನೇ ದರ್ಜೆ)						
11.	ಮೆಕ್ಯಾನಿಕ್ (1ನೇ ದರ್ಜೆ)						
13	ವಾಯು ಬೈರಿಗೆ ಯಂತ್ರ ಚಾಲಕ						
14	ಯಂತ್ರ ಚಾಲಕ						
15	ಗ್ಯಾಸ್‌ನಿಂದ ಅಥವಾ ವಿದ್ಯುತ್‌ನಿಂದ ಬೆಸುಗೆ ಹಾಕುವವ						
16	ಅಳತೆ ಮಾಪಕವನ್ನು ಸರಿ ಮಾಡುವವ (ಗೇಜ್ ರಿಫೇರರ್)						
17	ಪ್ರಯೋಗಾಲಯದ ಸಹಾಯಕ						
18	ಮೆಷಿನ್ ಆಪರೇಟರ್						

19	ಚರಕಿಯವ (ಟರ್ನರ್)						
20	ಬೆಸುಗೆಯವ (ವೆಲ್ಡರ್)						
21	ಕ್ರೇನ್ ಚಾಲಕ						
22	ಕಲ್ಲು ಜಜ್ಜುವವ						
23	ಬಾರಿ ಸುತ್ತಿಗೆ ಕೆಲಸದವ						
24	ಸಿಡಿಸುವವ						
25	ಕಲ್ಲಿನ ಕೆಲಸದವ (ಸ್ಟೋನ್ ಕ್ರಷರ್)						
26	ನೆಲ ನುಣುಪುಗೊಳಿಸುವವ (ಪಾಲಿಷ್ ಮಾಡುವವ)						
27	ಕಟ್ಟೋಳೆ ಹೊಡೆಯುವವ (ರಿವಿಟ್ಟರ್)						
28	ಗಾರೆಯವ						
29	ನುಣುಪುಗಾರ						
30	ಪಂಪ್ ಚಾಲಕ						
31	ಕಲ್ಲು ನುಣುಪುಗೊಳಿಸುವವ						
32	ಸರಳು ಬಗ್ಗಿಸುವವ						
33	ಕಲ್ಲಿನಲ್ಲಿ ಕಟ್ಟೋಳೆ ಹೊಡೆಯುವವ (ಸ್ಟೋನ್ ರಿವಿಟ್ಟಿಂಗ್ ಬಿಲ್ಡರ್) ವಿದ್ಯುತ್ ಶಾಸ್ತ್ರಜ್ಞ (ಎಲೆಕ್ಟ್ರೀಷಿಯನ್)						
34	ಮೇಸ್ತಿ ಅಥವಾ ಮೇಲ್ವಿಚಾರಕ, 1ನೇ ದರ್ಜೆಯ ಗುಮಾಸ್ತ						
35	ತೋಟಗಾರಿಕಾ ಸೂಪರ್ ವೈಸರ್						
36	ಶೋವೆಲ್ ಮತ್ತು ಸ್ಕ್ರಾಪರ್						
ಅರೆ ಕುಶಲ							
1.	ಶುಚಿಗೊಳಿಸುವವ						
2.	ಕಲ್ಲರಗನ್ನು ಚಿಮುಕಿಸುವವ (ಅಸ್ಫಾಲ್ಟ್ ಸ್ಟ್ರೇಯರ್)	395-00	10270-00	385-00	10010-00	360-00	9360-00

3.	ಕೊರೆಯುವವ (ಡಿಲ್ಲರ್)						
4	ಸವಗಣಿ ಅಥವಾ ಚವಲಿ						
5.	ಸುಣ್ಣ ಬಳಿಯುವವ						
6.	ಬಣ್ಣ ಬಳಿಯುವವ						
7.	ಮರ ಕೊಯ್ಯುವವ						
8.	ಜೋಡಕನಿಗೆ ಸಹಾಯಕ						
9.	ತೋಟಮಾಲಿ (ಗಾರ್ಡನ್‌ರ್)						
10.	ಅಡಿಗೆಯವ						
11.	ಅಗಸ						
12.	ಉಸ್ತುವಾರಿ ನೋಡುವವ (ಕೇರ್ ಟೇಕರ್)						
13.	ಸುತ್ತಿಗೆ ಕೆಲಸದವ						
14.	ಲಿಫ್ಟ್ ಚಾಲಕ						
15.	ಬಿದಿರಿನ ಪರದೆ ಮಾಡುವವನು (ಚೆಕ್ ಮೇಕರ್)						
16.	ಬಡಗಿಯ ಸಹಾಯಕ						
17	ಗುಂಪು ಕೆಲಸದವ (ಗ್ಯಾಂಗ್‌ಮನ್)						
18	ಅಂಬಿಗ						
19	ಗಡಾರಿ ಕೆಲಸದವ (ಜಂಪರ್ ಮನ್)						
20	ಇಟ್ಟಿಗೆ ಮಾಡುವವ						
21	ಕಲ್ಲರಗು ಕಾಯಿಸುವವ						
22	ಸುಣ್ಣಕಲ್ಲು ಸುಡುವವ						
23	ಗಾರೆ ಮತ್ತು ಇಟ್ಟಿಗೆ ಕೆಲಸದವ (2ನೇ ದರ್ಜೆ)						
24	ಬಡಗಿ (2ನೇ ದರ್ಜೆ)						
25	ಫಿಟ್ಟರ್ (2ನೇ ದರ್ಜೆ)						
26	ಮೆಕ್ಯಾನಿಕ್ (2ನೇ ದರ್ಜೆ)						
27	ವಿದ್ಯುತ್ತಂತಿ ಕೆಲಸದವ (ವೈರ್ ಮನ್/ ಗುಮಾಸ್ತ ದರ್ಜೆ)						
28	ಸ್ಟೋನ್ ವರ್ಡರ್						

29	ಡೀಸರ್ ಕಂಪ್ರೆಸರ್ ಆಪರೇಟರ್						
30	ಫೈರ್‌ಮೆನ್ ಇನ್ ಬ್ರಿಕ್ ಪ್ಲಾಂಟ್ಸ್						
31	ಮಾಲಿ ತರಬೇತಿ ಪಡೆದ ಸರ್ಟಿಫಿಕೇಟ್ ಹೊಂದಿರುವವರು						
32	ಬಿಸಿ ಸಹಿತ ವಾಟರ್ ಬ್ಯಾಗ್						
33	ಆರ್ಟಿಕ್ಯುಲರ್ ಗಾರ್ಡನ್						
34	ಗ್ಲೇಯರ್						
35	ಪಟ್ಟಾರಿಗಳು						
36	ಟೈಲ್ ಲೇಯರ್ (ಗ್ಲೇಸ್ಡ್ ಮೊಸ್ಟಾಯಿಕ್ ಟೈಲ್ಸ್ ಇತರೆ)						
37	ಮೇಸ್ ಮ್ಯಾನ್						
38	ಟ್ರೇಸರ್ (ಸರ್ಟಿಫಿಕೇಟ್ ಹೊಂದಿರುವವರು)						
<b>ಅಕುಶಲ</b>							
1	ಕುಶಲಿಯಲ್ಲದ (ಭಾರದ ಕೆಲಸ)						
2	ಕುಶಲಿಯಲ್ಲದ (ಹಗುರ ಕೆಲಸ)						
3	ವಾಚ್‌ಮೆನ್	385-00	10010-00	375-00	9750-00	350-00	9100-00
4	ಸ್ವೀಪರ್/ಸ್ಕ್ವೇಂಜರ್						
5	ಬಿಲ್ಲೋವರ್						
6	ಮುಖ್ಯ ಮಜ್ದೂರ್						
7	ಬ್ಲೂ ಪ್ರಿಂಟರ್						
<b>ಚಾಲಕ/ಕ್ಲೀನರ್</b>							
1	ಲಾರಿ/ ಬಸ್/ರೋಡ್ ರೋಲರ್ ಡ್ರೈವರ್	449-00	11674-00	437-00	11362-00	407-00	10582-00
2	ವಾಹನ ನಿರ್ವಾಹಕ	425-00	11050-00	415-00	10790-00	390-00	10140-00
3	ಕಾರ್/ಜೀಪ್/ಆಸ್ಟ್ರೆ ವಾಹನ ಡ್ರೈವರ್	421-00	10946-00	410-00	10660-00	385-00	10010-00
4	ಲಾರಿ/ ಬಸ್/ಕಾರ್/ ಜೀಪ್ ಕ್ಲೀನರ್						
5	ಒಂದೆತ್ತಿನ ಗಾಡಿಯವ	385-00	10010-00	375-00	9750-00	350-00	9100-00
6	ಜೋಡಿ ಎತ್ತುಗಳ ಗಾಡಿಯವ						

ಕಛೇರಿ ಸಿಬ್ಬಂದಿ							
1.	ಮ್ಯಾನೇಜರ್/ ಪರ್ಸನಲ್ ಆಫೀಸರ್	515-00	13390-00	500-00	13000-00	465-00	12090-00
2.	ಅಸಿಸ್ಟೆಂಟ್ ಮ್ಯಾನೇಜರ್/ ಅಸಿಸ್ಟೆಂಟ್ ಪರ್ಸನಲ್ ಮ್ಯಾನೇಜರ್	495-00	12870-00	480-00	12480-00	450-00	11700-00
3.	ಅಕೌಂಟೆಂಟ್	475-00	12350-00	465-00	12090-00	435-00	11310-00
4.	ಕ್ಯಾಷಿಯರ್/ಸೀನಿಯರ್ ಕ್ಲರ್ಕ್	465-00	12090-00	455-00	11830-00	425-00	11050-00
5.	ಶೀಫ್ಟ್‌ಲಿಪಿಗಾರ/ ಕಂಪ್ಯೂಟರ್ ಆಪರೇಟರ್						
6.	ಸ್ಪೋರ್ ಕೀಪರ್/ ಟೆಲಿಫೋನ್ ಆಪರೇಟರ್						
7.	ಬೆರಳಚ್ಚುಗಾರ/ಡಾಟಾ ಎಂಟ್ರಿ ಆಪರೇಟರ್						
8.	ಗುಮಾಸ್ತ/ಜೂನಿಯರ್ ಕ್ಲರ್ಕ್	460-00	11960-00	445-00	11570-00	420-00	10920-00
9.	ವಾಚಮನ್/ ಸೆಕ್ಯೂರಿಟಿ ಗಾರ್ಡ್	398-00	10348-00	385-00	10010-00	385-00	10010-00
10.	ಆಫೀಸ್‌ಬಾಯ್/ ಸ್ಟೀಪರ್/ ಅಟೆಂಡರ್.	385-00	10010-00	375-00	9750-00	350-00	9100-00

#### ತುಟ್ಟಿಭತ್ಯೆ:-

ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಹಿಂದಿನ ಕ್ಯಾಲೆಂಡರ್ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಂಕಗಳ ಸರಾಸರಿ ಆಧಾರದ ಮೇಲೆ ಏಪ್ರಿಲ್ ಮೊದಲನೇ ದಿನಾಂಕದಂದು ಪ್ರತಿ ವರ್ಷ ಲೆಕ್ಕಾಚಾರ ಮಾಡತಕ್ಕದ್ದು. ಅಲ್ಲದೇ ಗ್ರಾಹಕ ಬೆಲೆ ಸೂಚ್ಯಂಕಗಳ ಸಂಖ್ಯೆಯ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಂಕದ (ಜನವರಿ 2015 ರಿಂದ ಡಿಸೆಂಬರ್ 2015) ಸರಾಸರಿ ಆಧಾರದ ಮೇಲೆ 2016 ಏಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುತ್ತದೆ. ಅಂದರೆ, ರಾಜ್ಯ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ 5780 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ 4 ಪೈಸೆಯಂತೆ ತುಟ್ಟಿ ಭತ್ಯೆ ಪಾವತಿಸತಕ್ಕದ್ದು.

1. ದಿನಗೂಲಿ ಗಳಿಕೆದಾರರ ಸಂದರ್ಭದಲ್ಲಿ ಮಾಸಿಕ ವೇತನ ದರಗಳನ್ನು 26 ದಿನಗಳಿಂದ ವಿಭಾಗಿಸಿ, 4 ರಜಾ ದಿನಗಳಿಗೆ ವೇತನವನ್ನು ನೀಡುವುದೂ ಸೇರಿದಂತೆ ಲೆಕ್ಕ ಹಾಕತಕ್ಕದ್ದು.

ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಮಾಡುವ ವಿಧಾನ:-

ಅ) ಮಾಸಿಕ ವೇತನವನ್ನು ಪಡೆಯುವವರು:- ಪ್ರತಿ ವರ್ಷ ಹೆಚ್ಚಾಗುವ ಸಿ ಪಿ ಐ ಅಂಶಗಳು X ತುಟ್ಟಿಭತ್ಯೆಯ ದರ X 30 ದಿನಗಳು = ತಿಂಗಳ ತುಟ್ಟಿಭತ್ಯೆ

ಆ) ದಿನಗೂಲಿ ವೇತನ ಪಡೆಯುವವರು :-

ಪ್ರತಿ ವರ್ಷ ಹೆಚ್ಚಾಗುವ ಅಂಶಗಳು X ತುಟ್ಟಿಭತ್ಯೆಯ ದರ X 30 = ದಿನದ ತುಟ್ಟಿಭತ್ಯೆ

26

2. ಮಹಿಳೆಯರು ಮತ್ತು ಪುರುಷರು ಒಂದೇ ರೀತಿಯ ಕೆಲಸವನ್ನು ನಿರ್ವಹಿಸಿದ ಸಂದರ್ಭಗಳಲ್ಲಿ ಉಭಯತರಗೂ ಸಮಾನ ದರದ ವೇತನಗಳನ್ನು ಸಂದಾಯ ಮಾಡತಕ್ಕದ್ದು
3. ಪ್ರಸ್ತುತ ಪಾವತಿಸುತ್ತಿರುವ ವೇತನ ದರವು ಹೆಚ್ಚಾಗಿದ್ದಲ್ಲಿ ಆ ವೇತನ ದರಗಳನ್ನು ಸಂದಾಯ ಮಾಡುವುದನ್ನು ಮುಂದುವರಿಸತಕ್ಕದ್ದು ಹಾಗೂ ಕಡ್ಡಾಯವಾಗಿ ಕಾಲಕಾಲಕ್ಕೆ ಹೆಚ್ಚಾಗುವ ತುಟ್ಟಿಭತ್ಯೆಯನ್ನು ಸಹ ಪಾವತಿಸತಕ್ಕದ್ದು.

4. ಅಧಿಸೂಚನೆಯಲ್ಲಿ ವರ್ಗವನ್ನು ನಮೂದಿಸದೆ ಇರುವ ವರ್ಗಗಳ ಕಾರ್ಮಿಕರಿಗೆ ಅದೇ ಸ್ವರೂಪದ ಕೆಲಸ ನಿರ್ವಹಿಸುತ್ತಿರುವ ಇತರೆ ವರ್ಗದ ಕಾರ್ಮಿಕರಿಗೆ ಪಾವತಿ ಮಾಡುತ್ತಿರುವ ವೇತನವನ್ನು ಸಂದಾಯ ಮಾಡತಕ್ಕದ್ದು.
5. ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ 8 ಗಂಟೆಗಳ ಕೆಲಸದ ವೇತನವು ಅದೇ ತರಹದ ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರಕೂಡದು. ಒಂದು ದಿನದ ಕೆಲಸ ಎಂದರೆ 8 ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು 8 ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ಅಂತಹ ಕಡಿಮೆ ಅವಧಿಗೆ ಅನುಗುಣವಾಗಿ ವೇತನವನ್ನು ಆ ವರ್ಗದ ದಿನದ ಅಥವಾ ತಿಂಗಳ ವೇತನದ ಆಧಾರದ ಮೇಲೆ ಲೆಕ್ಕ ಹಾಕುವುದು.
6. ದಿನಗೂಲಿ ನೌಕರರಿಗೆ ಅವರ ದಿನದ ವೇತನ ದರಗಳನ್ನು ಕಂಡು ಹಿಡಿಯಬೇಕಾದಲ್ಲಿ ತಿಂಗಳ ವೇತನ ದರವನ್ನು 26 ದಿನಗಳಿಂದ ಭಾಗಿಸಬೇಕು. ಭಾಗಿಸಿದಾಗ ಬಂದ ದರವು ಭಿನ್ನಾಂಕವಾಗಿದ್ದಲ್ಲಿ ಅದನ್ನು ಸಮೀಪದ ರೂಪಾಯಿಗೆ ಪೂರ್ಣಗೊಳಿಸುವುದು.
7. ಸಂಸ್ಥೆಯಲ್ಲಿ ನಿಗದಿಪಡಿಸಿರುವ ವಾರದ ರಜೆ ಅಥವಾ ಹಬ್ಬದ ರಜಾ ದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಮತ್ತು ನಿಯಮಗಳಿಗೆ ಒಳಪಟ್ಟು ಸಾಮಾನ್ಯ ವೇತನದ ಎರಡುಪಟ್ಟು ವೇತನವನ್ನು ಪಾವತಿ ಮಾಡತಕ್ಕದ್ದು.
8. ಕೆಲಸಗಾರರು ದಿನದ ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ನಿರ್ವಹಿಸಿದಲ್ಲಿ ಅಂತಹ ಹೆಚ್ಚುವರಿ ಅವಧಿ ಕೆಲಸಕ್ಕೆ ಆತನ ವೇತನದ ಎರಡುಪಟ್ಟು ವೇತನವನ್ನು ಪಾವತಿಸತಕ್ಕದ್ದು.
9. ವೇತನ ಲೆಕ್ಕಾಚಾರದಲ್ಲಿ ಚಿಲ್ಲರೆ ಬಂದ ಪಕ್ಷದಲ್ಲಿ ಅದನ್ನು ಸಮೀಪದ ರೂಪಾಯಿಗೆ ಪೂರ್ಣಗೊಳಿಸುವುದು.
10. ಟ್ರೈನಿಗಳಿಗೆ ಆ ವರ್ಗದ ನೌಕರರು ಪಡೆಯುತ್ತಿರುವ ವೇತನದ ಪ್ರತಿಶತ 75 ರಷ್ಟು ವೇತನವನ್ನು ಶಿಷ್ಯ ವೇತನವನ್ನಾಗಿ ಪಾವತಿಸತಕ್ಕದ್ದು.
11. ಈ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವೇತನ ದರಗಳನ್ನು ಮತ್ತು ಕಾಲಕಾಲಕ್ಕೆ ಹೆಚ್ಚಾಗುವ ತುಟ್ಟಿಭತ್ಯೆಯನ್ನು ಆಯಾ ಅಂಕಣಗಳಲ್ಲಿಯೇ ನಮೂದಿಸಿ ಪಾವತಿ ಮಾಡತಕ್ಕದ್ದು.
12. ನೌಕರರುಗಳ ವೇತನವನ್ನು ಚೆಕ್ ಮೂಲಕ ಪಾವತಿಸುವುದು ಅಥವಾ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡತಕ್ಕದ್ದು.

- ವಲಯ-1** : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲಾ ಮಹಾನಗರಪಾಲಿಕೆಗಳು ಮತ್ತು ಇವುಗಳಿಗೆ ಗೊತ್ತುಪಡಿಸಿದ ಆಗ್ಲೋಮರೇಷನ್ ಪ್ರದೇಶಗಳು
- ವಲಯ-2** : ವಲಯ-1ರಲ್ಲಿ ನಮೂದಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು.
- ವಲಯ-3** : ವಲಯ-1 ಮತ್ತು 2 ರಲ್ಲಿ ನಮೂದಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಇತರೆ ಭಾಗಗಳು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ.

ಎ.ಎನ್.ರಾಧಾಮಣಿ  
ಸರ್ಕಾರದ ಅಧೀನ ಕಾರ್ಯದರ್ಶಿ  
ಕಾರ್ಮಿಕ ಇಲಾಖೆ.





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-III Part-III	ಬೆಂಗಳೂರು, ಗುರುವಾರ, ಜನವರಿ ೧೨, ೨೦೧೭ (ಪುಷ್ಯ ೨೨, ಶಕ ವರ್ಷ ೧೯೩೮) Bengaluru, Thursday, January 12, 2017 (Pushya 22, Shaka Varsha 1938)	ನಂ. ೫೦ No. 50
---------------------	--	------------------

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 09 ಪಿಜಿಸಿ 2017, ಬೆಂಗಳೂರು, ದಿನಾಂಕ: 07-01-2017

ವಿಷಯ : 2017-18ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತವಾಗಿ ಪ್ರಾಥಮಿಕ, ಪ್ರೌಢಶಾಲೆಗಳನ್ನು ಹಾಗೂ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ನೋಂದಣಿಯನ್ನು ನೀಡುವ ಬಗ್ಗೆ.

- ಓದಲಾಗಿದೆ: 1 ಕರ್ನಾಟಕ ಶಿಕ್ಷಣ ಕಾಯಿದೆ 1983 ಸೆಕ್ಷನ್-30 ಮತ್ತು 31  
2 ಕರ್ನಾಟಕ ಶಿಕ್ಷಣ ಸಂಸ್ಥೆಗಳು(ವರ್ಗೀಕರಣ ಮತ್ತು ನೋಂದಣಿ) ನಿಯಮ-1997.  
3 ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009.  
4 ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 369 ಪಿಜಿಸಿ 2014 ದಿನಾಂಕ:11.11.2014.  
5 ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಇಡಿ 369 ಪಿಜಿಸಿ 2014 ದಿನಾಂಕ: 02.05.2015.  
6 ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 359 ಪಿಜಿಸಿ 2015 ದಿನಾಂಕ: 05.09.2015.  
7 ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 549 ಪಿಜಿಸಿ 2015 ದಿನಾಂಕ: 02.11.2015.  
8 ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 617 ಪಿಜಿಸಿ 2015 ದಿನಾಂಕ: 23.12.2015  
9 ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 140 ಪಿಜಿಸಿ 2016 ದಿನಾಂಕ: 20.05.2016  
10 ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 136 ಟಿಪಿಯು 1999 ದಿನಾಂಕ: 09.10.2006

2017-18ನೇ ಶೈಕ್ಷಣಿಕ ಸಾಲಿನಿಂದ ಅನುದಾನರಹಿತವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಹಾಗೂ ಪದವಿಪೂರ್ವ ಕಾಲೇಜುಗಳನ್ನು ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಅರ್ಹ ನೋಂದಾಯಿತ ಸಂಸ್ಥೆಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಇಲಾಖಾ ವೆಬ್‌ಸೈಟ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ (ವೆಬ್‌ಸೈಟ್ ವಿಳಾಸ: [WWW.Schooleducation.Kar.nic.in](http://WWW.Schooleducation.Kar.nic.in)).

**ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನೋಂದಣಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕಾರ್ಯವಿಧಾನ**

ಉದ್ದೇಶಿತ ಶಾಲಾ ಆಡಳಿತ ಮಂಡಳಿಯು ಹೊಸದಾಗಿ 2017-18ನೇ ಶೈಕ್ಷಣಿಕ ಸಾಲಿನಲ್ಲಿ ತರಗತಿ 1 ರಿಂದ 5ರವರೆಗೆ ಕಿರಿಯ ಪ್ರಾಥಮಿಕ ಶಾಲೆಯನ್ನು ತೆರೆಯಲು ಉದ್ದೇಶಿಸಿದಲ್ಲಿ ಉಲ್ಲೇಖ-4, 5 ಮತ್ತು 6ರ ಅಧಿಸೂಚನೆಗಳನ್ವಯ ನಿಗದಿಪಡಿಸಲಾದ ಅಗತ್ಯ ವಿಸ್ತೀರ್ಣದ ಶೈಕ್ಷಣಿಕ ಉದ್ದೇಶಕ್ಕೆ ಪರಿವರ್ತಿಸಲಾದ ಭೂಮಿ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಹೊಂದಿರಬೇಕಾಗುತ್ತದೆ.

ಈಗಾಗಲೇ ಶಾಲಾ ಆಡಳಿತ ಮಂಡಳಿಯು ತರಗತಿ 1 ರಿಂದ 5ರವರೆಗೆ ಇಲಾಖೆಯ ಪೂರ್ವಾನುಮತಿಯೊಂದಿಗೆ ಶಾಲೆಯನ್ನು ತೆರೆದು ಮಾನ್ಯತೆಯನ್ನು ಪಡೆದು ನಡೆಸುತ್ತಿದ್ದು, 2017-18ನೇ ಶೈಕ್ಷಣಿಕ ಸಾಲಿಗೆ ಅದೇ ಶಾಲಾ ಕಟ್ಟಡದಲ್ಲಿ ತರಗತಿ 6 ರಿಂದ 8ನೇ ವರೆಗೆ ಶಾಲೆಯನ್ನು ತೆರೆಯಲು ಉದ್ದೇಶಿಸಿದಲ್ಲಿ ಉಲ್ಲೇಖ-9ರ ಸುತ್ತೋಲೆಯನ್ವಯ ಸಾಕಷ್ಟು ಹೆಚ್ಚುವರಿ ತರಗತಿ ಕೋಣೆಗಳು, ಪ್ರಯೋಗಾಲಯ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿರಬೇಕು.

ಉದ್ದೇಶಿತ ಶಾಲಾ ಆಡಳಿತ ಮಂಡಳಿಯು ಹೊಸದಾಗಿ 2017-18ನೇ ಶೈಕ್ಷಣಿಕ ಸಾಲಿನಲ್ಲಿ ಪ್ರೌಢಶಾಲೆಯನ್ನು (ತರಗತಿ 9 ಮತ್ತು 10) ತೆರೆಯಲು ಉದ್ದೇಶಿಸಿದಲ್ಲಿ ಉಲ್ಲೇಖ-4, 5 ಮತ್ತು 6ರ ಅಧಿಸೂಚನೆಗಳನ್ವಯ ನಿಗದಿಪಡಿಸಲಾದ ಅಗತ್ಯ ಭೂಮಿ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಹೊಂದಿರಬೇಕಾಗುತ್ತದೆ.

ಈಗಾಗಲೇ ಶಾಲಾ ಆಡಳಿತ ಮಂಡಳಿಯು ತರಗತಿ 1 ರಿಂದ 8ರವರೆಗೆ ಇಲಾಖೆಯ ಪೂರ್ವಾನುಮತಿಯೊಂದಿಗೆ ಶಾಲೆಯನ್ನು ತೆರೆದು ಮಾನ್ಯತೆಯನ್ನು ಪಡೆದು ನಡೆಸುತ್ತಿದ್ದು, 2017-18ನೇ ಶೈಕ್ಷಣಿಕ ಸಾಲಿಗೆ ಅದೇ ಶಾಲಾ ಕಟ್ಟಡದಲ್ಲಿ ಪ್ರೌಢಶಾಲೆಯನ್ನು (ತರಗತಿ 9 ಮತ್ತು 10) ತೆರೆಯಲು ಹಾಗೂ 1-5/6-8ನೇ ತರಗತಿಗಳು ನಡೆಯುತ್ತಿದ್ದು 9 ಮತ್ತು 10ನೇ ತರಗತಿಗಳನ್ನು ತೆರೆಯಲು ಉದ್ದೇಶಿಸಿದಲ್ಲಿ ಉಲ್ಲೇಖ-9ರ ಸುತ್ತೋಲೆಯನ್ವಯ ಸಾಕಷ್ಟು ಹೆಚ್ಚುವರಿ ತರಗತಿ ಕೋಣೆಗಳು, ಪ್ರಯೋಗಾಲಯ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿರಬೇಕು.

ಹೊಸದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ತೆರೆಯಲು ಉಲ್ಲೇಖ-4,6 ಮತ್ತು 8ರ ಸರ್ಕಾರದ ಅಧಿಸೂಚನೆಯಂತೆ ನಿಗದಿಪಡಿಸಿರುವ ನೋಂದಣಿ ಶುಲ್ಕ, ಸಂಸ್ಕರಣಾ ಶುಲ್ಕ ಹಾಗೂ ನೋಂದಣಿ ಪ್ರಾಧಿಕಾರದ ವಿವರ ಕೆಳಕಂಡಂತಿದೆ.

ಕ್ರ. ಸಂ.	ತರಗತಿ ಮತ್ತು ಮಾಧ್ಯಮ	ನೋಂದಣಿ ಶುಲ್ಕ	ಸಂಸ್ಕರಣಾ ಶುಲ್ಕ	ಆನ್‌ಲೈನ್ ನಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳನ್ನು ಸಲ್ಲಿಸಬೇಕಾದ ಸ್ವೀಕೃತಿ ಪ್ರಾಧಿಕಾರದ ವಿವರ	ನೋಂದಣಿ ಪ್ರಾಧಿಕಾರದ ವಿವರ
1	1 ರಿಂದ 5ನೇ ತರಗತಿ ಎಲ್ಲಾ ಮಾಧ್ಯಮ	ರೂ 25000/-	ರೂ 10000/-	ಸಂಬಂಧಿಸಿದ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು	ಸಂಬಂಧಿಸಿದ ಜಿಲ್ಲೆಗಳ ಉಪನಿರ್ದೇಶಕರು
2	6 ರಿಂದ 8ನೇ ತರಗತಿ ಕನ್ನಡ ಮಾಧ್ಯಮ ಮತ್ತು ಇತರೆ ಮಾತೃ ಭಾಷೆ	ರೂ 50000/-	ರೂ 20000/-	ಸಂಬಂಧಿಸಿದ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು	ಸಂಬಂಧಿಸಿದ ಜಿಲ್ಲೆಗಳ ಉಪನಿರ್ದೇಶಕರು
3	6 ರಿಂದ 8ನೇ ತರಗತಿ ಆಂಗ್ಲ ಮಾಧ್ಯಮ	ರೂ 1.00 ಲಕ್ಷಗಳು	ರೂ 20000/-	ಸಂಬಂಧಿಸಿದ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು	ಸಂಬಂಧಿಸಿದ ಜಿಲ್ಲೆಗಳ ಉಪನಿರ್ದೇಶಕರು
4	9 ಮತ್ತು 10ನೇ ತರಗತಿ ಕನ್ನಡ ಮಾಧ್ಯಮ ಮತ್ತು ಇತರೆ ಮಾತೃ ಭಾಷೆ	ರೂ 50000/-	ರೂ 20000/-	ಸಂಬಂಧಿಸಿದ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು	ಸಂಬಂಧ ಪಟ್ಟ ಆಯುಕ್ತಾಲಯದ ಆಯುಕ್ತರು/ ಅಪರ ಆಯುಕ್ತರು

ಕ್ರ. ಸಂ.	ತರಗತಿ ಮತ್ತು ಮಾಧ್ಯಮ	ನೋಂದಣಿ ಶುಲ್ಕ	ಸಂಸ್ಕರಣಾ ಶುಲ್ಕ	ಆನ್‌ಲೈನ್ ನಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳನ್ನು ಸಲ್ಲಿಸಬೇಕಾದ ಸ್ವೀಕೃತಿ ಪ್ರಾಧಿಕಾರದ ವಿವರ	ನೋಂದಣಿ ಪ್ರಾಧಿಕಾರದ ವಿವರ
5	9 ಮತ್ತು 10ನೇ ತರಗತಿ ಆಂಗ್ಲ ಮಾಧ್ಯಮ	ರೂ 1.00 ಲಕ್ಷಗಳು	ರೂ 20000/-	ಸಂಬಂಧಿಸಿದ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು	ಸಂಬಂಧ ಪಟ್ಟ ಆಯುಕ್ತಾಲಯದ ಆಯುಕ್ತರು/ಅಪರ ಆಯುಕ್ತರು

ಹೊಸ ಶಾಲೆ ನೋಂದಣಿಗೆ ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಂಡ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಪಾವತಿಸಿದ ನೋಂದಣಿ ಶುಲ್ಕವನ್ನು ಬಡ್ಡಿರಹಿತವಾಗಿ ಹಿಂದಿರುಗಿಸಲಾಗುವುದು. ಆದರೆ ಸಂಸ್ಕರಣಾ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ. ಶಾಲಾ ಆಡಳಿತ ಮಂಡಳಿಗಳು ನೋಂದಣಿ ಮತ್ತು ಸಂಸ್ಕರಣಾ ಶುಲ್ಕಕ್ಕೆ ಪ್ರತ್ಯೇಕವಾಗಿ ಬ್ಯಾಂಕ್ ಡಿ.ಡಿ.ಗಳನ್ನು ನೋಂದಣಿ ಪ್ರಾಧಿಕಾರದ ಹೆಸರಿನಲ್ಲಿ ಪಡೆಯತಕ್ಕದ್ದು.

ನಾಗರಿಕ ಸೇವಾ ಖಾತ್ರಿ ಅಧಿನಿಯಮ-2011 (ಸಕಾಲ) ಜಾರಿಗೆ ಬಂದ ನಂತರ ಹೊಸ ಶಾಲೆಗಳ ನೋಂದಣಿ ಪ್ರಸ್ತಾವನೆಯನ್ನು ಸಕಾಲ ಸೇವೆಯಲ್ಲಿ ಅಳವಡಿಸಲಾಗಿದೆ. ಸಕಾಲ ಸೇವೆಯಲ್ಲಿ ಹೊಸ ಶಾಲೆಗಳ ನೋಂದಣಿ ಪ್ರಸ್ತಾವನೆಗಳನ್ನು ಇತ್ಯರ್ಥ ಪಡಿಸಲು 90 ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊಸ ಶಾಲೆಗಳ ನೋಂದಣಿ ಅರ್ಜಿಯನ್ನು ಕಡ್ಡಾಯವಾಗಿ ಸಕಾಲದಡಿ ನೋಂದಾಯಿಸಬೇಕು.

ನೋಂದಣಿ ಪ್ರಾಧಿಕಾರಿಗಳು ಹೊಸ ಶಾಲೆಗಳಿಗೆ ನೋಂದಣಿ ನೀಡುವ ಸಂದರ್ಭದಲ್ಲಿ ಮಾನ್ಯತೆ ಪಡೆದು ನಡೆಯುತ್ತಿರುವ ಶಾಲೆಗಳಿಗೆ ಉನ್ನತ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಶಾಲೆಗಳಿಗೆ ಆದ್ಯತೆಯನ್ನು ನೀಡುವುದು.

ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ನೋಂದಣಿ ನೀಡುವ ಸಂದರ್ಭದಲ್ಲಿ ನೋಂದಣಿ ಪ್ರಾಧಿಕಾರಿಗಳು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು-2012ರ ಭಾಗ-3 ನಿಯಮ-4ರಂತೆ ಹೊಸ ಶಾಲೆಯನ್ನು ಪ್ರಾರಂಭಿಸುವ ಅಗತ್ಯತೆಯ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಖಚಿತಪಡಿಸಿಕೊಂಡು ನೋಂದಣಿ ನೀಡುವುದು.

ಅರ್ಹ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಅದರ ಮುದ್ರಿತ ಪ್ರತಿಯನ್ನು ಪೂರಕ ದಾಖಲೆಗಳೊಂದಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊಸ ಶಾಲೆಗಳ ನೋಂದಣಿಗೆ ಆಡಳಿತ ಮಂಡಳಿಗಳಿಂದ ಪ್ರಸ್ತಾವನೆ ಸ್ವೀಕೃತಿಯಾದ ನಂತರ ಆನ್‌ಲೈನ್ ತಂತ್ರಾಂಶದಲ್ಲಿ ನಮೂದಿಸಿರುವ ವಿವರಗಳನ್ನು ಪರಿಶೀಲಿಸಿದ ವಿವರಗಳಂತೆ ಪೂರಕ ದಾಖಲೆಗಳು ಇದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಂಡು ಭೌತಿಕವಾಗಿ ಹಾಗೂ ಆನ್‌ಲೈನ್‌ತಂತ್ರಾಂಶದ ಮೂಲಕ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸುವುದು.

ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಗಳ ಉಪನಿರ್ದೇಶಕರೇ ನೋಂದಣಿ ಪ್ರಾಧಿಕಾರಿಯಾಗಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಭೌತಿಕವಾಗಿ ಹಾಗೂ ಆನ್‌ಲೈನ್ ತಂತ್ರಾಂಶದ ಮೂಲಕ ಸಲ್ಲಿಕೆಯಾಗುವ ಹೊಸ ಶಾಲೆಗಳ ನೋಂದಣಿ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ನೋಂದಣಿ ನೀಡಲು ಅರ್ಹವಿರುವ ಪ್ರಸ್ತಾವನೆಗಳಿಗೆ ಆನ್‌ಲೈನ್ ತಂತ್ರಾಂಶದಿಂದ ನೋಂದಣಿ ಪ್ರಮಾಣ ಪತ್ರದ ಮುದ್ರಿತ ಪ್ರತಿಯನ್ನು ಪಡೆದು ಸಹಿಮಾಡಿ ಸಂಬಂಧಿಸಿದ ಆಡಳಿತ ಮಂಡಳಿಗೆ ರವಾನಿಸುವುದು ಹಾಗೂ ಆನ್‌ಲೈನ್‌ನಲ್ಲಿ ಸದರಿ ಅರ್ಜಿಯನ್ನು ಇತ್ಯರ್ಥಪಡಿಸುವುದು. ಅನರ್ಹ ಪ್ರಸ್ತಾವನೆಗಳನ್ನು ಸಹ ತಿರಸ್ಕರಿಸಿ ಆನ್‌ಲೈನ್‌ನಲ್ಲಿ ಇತ್ಯರ್ಥಪಡಿಸಿ ಆಡಳಿತ ಮಂಡಳಿಗೆ ಹಿಂಬರಹ ನೀಡುವುದು.

ಪ್ರೌಢಶಾಲೆಗಳ ನೋಂದಣಿ ಪ್ರಸ್ತಾವನೆಯನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ಭೌತಿಕವಾಗಿ ಹಾಗೂ ಆನ್‌ಲೈನ್‌ತಂತ್ರಾಂಶದ ಮೂಲಕ ಸ್ಪಷ್ಟ ಅಭಿಪ್ರಾಯದೊಂದಿಗೆ ಸಂಬಂಧಿಸಿದ ಆಯುಕ್ತಾಲಯಗಳಿಗೆ ಸಲ್ಲಿಸುವುದು.

**ಹೊಸ ಶಾಲೆಗಳ ನೋಂದಣಿಗೆ ನಿಗದಿಪಡಿಸಲಾದ ವೇಳಾಪಟ್ಟಿ**  
**2017-18ನೇ ಸಾಲಿನಲ್ಲಿ 1 ರಿಂದ 5ನೇ ತರಗತಿ ಹಾಗೂ 6 ರಿಂದ 8ನೇ ತರಗತಿಯ ಹೊಸ ಶಾಲೆಗಳಿಗೆ ನೋಂದಣಿ ನೀಡುವ**  
**ಸಂಬಂಧ ಅನುಸರಿಸಬೇಕಾದ ವೇಳಾಪಟ್ಟಿ**

ಕ್ರ.ಸಂ.	ವಿಷಯ	ನಿಗದಿಪಡಿಸಿದ ದಿನಾಂಕ
1	ಅರ್ಹ ನೋಂದಾಯಿತ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಹೊಸ ಶಾಲೆಗಳ ನೋಂದಣಿಗಾಗಿ ಅರ್ಜಿಗಳನ್ನು ಭರ್ತಿಮಾಡಲು ಕಡೆಯ ದಿನಾಂಕ	31-01-2017
2	ಆನ್‌ಲೈನ್‌ನಲ್ಲಿ ಹೊಸ ಶಾಲೆಗಳ ನೋಂದಣಿಗಾಗಿ ಭರ್ತಿಮಾಡಿದ ಅರ್ಜಿಯ ಮುದ್ರಿತ ಪ್ರತಿಯೊಂದಿಗೆ ಪೂರಕ ದಾಖಲೆಗಳನ್ನು ಒಳಗೊಂಡ ಪ್ರಸ್ತಾವನೆಗಳನ್ನು ಆಡಳಿತ ಮಂಡಳಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಕಡೆಯ ದಿನಾಂಕ	07-02-2017
3	ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಉಪನಿರ್ದೇಶಕರಿಗೆ ಪ್ರಸ್ತಾವನೆಯನ್ನು ಭೌತಿಕ ಹಾಗೂ ಆನ್‌ಲೈನ್‌ತಂತ್ರಾಂಶದಲ್ಲಿ ಸಲ್ಲಿಸಲು ಕಡೆಯ ದಿನಾಂಕ	25-02-2017
4.	ಉಪನಿರ್ದೇಶಕರು ಹೊಸ ಶಾಲೆಗಳ ನೋಂದಣಿ ಪ್ರಸ್ತಾವನೆಗಳನ್ನು ಭೌತಿಕ ಹಾಗೂ ನೂತನ ಆನ್‌ಲೈನ್‌ತಂತ್ರಾಂಶದಲ್ಲಿ ಪ್ರಚಲಿತ ನಿಯಮಗಳಂತೆ ಇತ್ಯರ್ಥಪಡಿಸಿ ಮಂಜೂರಾತಿ/ತಿರಸ್ಕೃತ ಆದೇಶ ಹೊರಡಿಸಲು ಕಡೆಯ ದಿನಾಂಕ	31-03-2017

**2017-18ನೇ ಸಾಲಿನಲ್ಲಿ ಹೊಸದಾಗಿ (ಪ್ರತ್ಯೇಕವಾಗಿ) ಪ್ರೌಢ ಶಾಲೆಗಳಿಗೆ ನೋಂದಣಿ ನೀಡುವ ಸಂಬಂಧ ಅನುಸರಿಸಬೇಕಾದ**  
**ವೇಳಾಪಟ್ಟಿ**

ಕ್ರ.ಸಂ.	ವಿಷಯ	ನಿಗದಿಪಡಿಸಿದ ದಿನಾಂಕ
1	ಅರ್ಹ ನೋಂದಾಯಿತ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಹೊಸ ಶಾಲೆಗಳ ನೋಂದಣಿಗಾಗಿ ಅರ್ಜಿಗಳನ್ನು ಭರ್ತಿಮಾಡಲು ಕಡೆಯ ದಿನಾಂಕ	31-01-2017
2	ಆನ್‌ಲೈನ್‌ನಲ್ಲಿ ಹೊಸ ಶಾಲೆಗಳ ನೋಂದಣಿಗಾಗಿ ಭರ್ತಿಮಾಡಿದ ಅರ್ಜಿಯ ಮುದ್ರಿತ ಪ್ರತಿಯೊಂದಿಗೆ ಪೂರಕ ದಾಖಲೆಗಳನ್ನು ಒಳಗೊಂಡ ಪ್ರಸ್ತಾವನೆಗಳನ್ನು ಆಡಳಿತ ಮಂಡಳಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಕಡೆಯ ದಿನಾಂಕ	07-02-2017
3	ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಉಪನಿರ್ದೇಶಕರಿಗೆ ಪ್ರಸ್ತಾವನೆಯನ್ನು ಭೌತಿಕ ಹಾಗೂ ಆನ್‌ಲೈನ್‌ ತಂತ್ರಾಂಶದಲ್ಲಿ ಸಲ್ಲಿಸಲು ಕಡೆಯ ದಿನಾಂಕ	25-02-2017
4	ಉಪನಿರ್ದೇಶಕರು ಸಂಬಂಧಿಸಿದ ಆಯುಕ್ತಾಲಯಕ್ಕೆ ಪ್ರಸ್ತಾವನೆಯನ್ನು ಭೌತಿಕ ಹಾಗೂ ಆನ್‌ಲೈನ್‌ತಂತ್ರಾಂಶದಲ್ಲಿ ಸಲ್ಲಿಸಲು ಕಡೆಯ ದಿನಾಂಕ	10-03-2017
5	ಸಂಬಂಧಿಸಿದ ಆಯುಕ್ತಾಲಯಗಳಲ್ಲಿ ಹೊಸ ಶಾಲೆಗಳ ನೋಂದಣಿ ಪ್ರಸ್ತಾವನೆಗಳನ್ನು ಭೌತಿಕ ಹಾಗೂ ನೂತನ ಆನ್‌ಲೈನ್‌ತಂತ್ರಾಂಶದಲ್ಲಿ ಪ್ರಚಲಿತ ನಿಯಮಗಳಂತೆ ಇತ್ಯರ್ಥಪಡಿಸಿ ಮಂಜೂರಾತಿ/ತಿರಸ್ಕೃತ ಆದೇಶ ಹೊರಡಿಸಲು ಕಡೆಯ ದಿನಾಂಕ	31-03-2017

**ಪದವಿಪೂರ್ವ ಕಾಲೇಜುಗಳ ನೋಂದಣಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕಾರ್ಯವಿಧಾನ**

2017-18ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಶಾಶ್ವತ ಅನುದಾನರಹಿತ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಅರ್ಹ ನೋಂದಾಯಿತ ಟ್ರಸ್ಟ್ / ಸಂಸ್ಥೆಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಇಲಾಖಾ ವೆಬ್‌ಸೈಟ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ (ವೆಬ್‌ಸೈಟ್ ವಿಳಾಸ: [www.pue.Kar.nic.in](http://www.pue.Kar.nic.in)) .

1) ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 136 ಟಿಪಿಯು 1999. ದಿನಾಂಕ:09-10-2006ರನ್ವಯ ಜಾರಿಯಾಗಿರುವ ಕರ್ನಾಟಕ ಪದವಿ ಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಅನುದಾನ, ಇತ್ಯಾದಿ) ನಿಯಮಗಳು 2006, ಈ ನಿಯಮಗಳ ನಿಯಮ 4(2) ಮತ್ತು 4(3) ರಂತೆ, ಕೆಳಕಂಡ ಕ್ರಮಗಳನ್ನು ಅನುಸರಿಸುವುದು:

1. ಸಂಸ್ಥೆ / ಟ್ರಸ್ಟ್ ಹೊಸದಾಗಿ ಖಾಸಗಿ ಅನುದಾನರಹಿತ ಪದವಿ ಪೂರ್ವಕಾಲೇಜನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಪದವಿ ಪೂರ್ವ ಶಿಕ್ಷಣ ನಿಯಮಗಳು 2006ರ ನಿಯಮ 4(2)(a) ರಂತೆ ಉದ್ದೇಶಿತ ಪದವಿ ಪೂರ್ವ ಕಾಲೇಜಿಗಾಗಿಯೇ (ಪ್ರತ್ಯೇಕವಾಗಿ) 25000 (ಇಪ್ಪತ್ತೈದು ಸಾವಿರ) ಚದರ ಅಡಿಗಳ ನಿವೇಶನವನ್ನು ಹೊಂದಿರಬೇಕು ಹಾಗೂ ನಿಯಮ 4(2)ರಲ್ಲಿ ನಿರ್ದಿಷ್ಟಪಡಿಸಿರುವಂತೆ ಪ್ರಾಂಶುಪಾಲರ ಕೊಠಡಿ, ಕಚೇರಿಕೊಠಡಿ, ಸಿಬ್ಬಂದಿ ಕೊಠಡಿ, ಪಾಠ ಬೋಧನಾ ಕೊಠಡಿಗಳು, ಗ್ರಂಥಾಲಯ, ಪ್ರಯೋಗಾಲಯಗಳು, ಶೌಚಾಲಯ, ಸೈಕಲ್ ಸ್ಟಾಂಡ್, ಆಟದ ಮೈದಾನ ಹಾಗೂ ನೀರಿನ ಸೌಲಭ್ಯ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡವನ್ನು ಹೊಂದಿರತಕ್ಕದ್ದು.
2. ಸದರಿ ನಿವೇಶನವು ಸಂಸ್ಥೆಯ/ಟ್ರಸ್ಟ್‌ನ ಸ್ವಾಧೀನಾನುಭವದಲ್ಲಿದ್ದು, ಸಂಸ್ಥೆಯ ಅಧ್ಯಕ್ಷರ / ಕಾರ್ಯದರ್ಶಿಯ ಪದನಾಮದಲ್ಲಿ ಸಕ್ಷಮ ಪ್ರಾಧಿಕಾರದಲ್ಲಿ ನಿಯಮಗಳ ಅನ್ವಯ ನೋಂದಣಿಯಾಗಿರಬೇಕು.
3. ನಿವೇಶನ / ಕಟ್ಟಡವನ್ನು ಬಾಡಿಗೆಗೆ ಪಡೆದು ಪದವಿ ಪೂರ್ವಕಾಲೇಜನ್ನು ನಡೆಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ.
4. Letter of intent ಪಡೆದ 03 (ಮೂರು) ವರ್ಷದೊಳಗೆ ಪದವಿ ಪೂರ್ವಕಾಲೇಜನ್ನು ಪ್ರಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳದಿದ್ದಲ್ಲಿ, ನಿಯಮ 4(4) ರಂತೆ ಅವಧಿಯನ್ನು ವಿಸ್ತರಿಸಲು ನಿಯಮಗಳಲ್ಲಿ ಅವಕಾಶವಿಲ್ಲದ ಕಾರಣ, ನೀಡಿರುವ Letter of intentನ್ನು ನಿಯಮ 4(12) ರಂತೆ ರದ್ದುಗೊಳಿಸಲಾಗುವುದು. Letter of intent ಮೂರು ವರ್ಷಗಳ ನಂತರ ತನ್ನ ಸಿಂಧುತ್ವವನ್ನು / ಮಾನ್ಯತೆಯನ್ನು ಕಳೆದುಕೊಳ್ಳುವುದರಿಂದ ಮೂರು ವರ್ಷಗಳೊಳಗೆ ಉದ್ದೇಶಿತ ಪದವಿ ಪೂರ್ವಕಾಲೇಜನ್ನು ಪ್ರಾರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳದಿದ್ದಲ್ಲಿ, ಮುಂದಿನ ವರ್ಷಗಳಲ್ಲಿ ಪುನಃ ಹೊಸದಾಗಿ ಅರ್ಜಿ ಶುಲ್ಕವನ್ನು ಸಂದಾಯಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ.
5. ಒಂದು ವೇಳೆ ಉದ್ದೇಶಿತ ಪದವಿ ಪೂರ್ವಕಾಲೇಜನ್ನು ಪ್ರಾರಂಭಿಸಲು ನಿಯಮ 4(2) ಮತ್ತು 4(3) ರಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಲ್ಲಿ, ನಿಯಮ 4(4) ರಂತೆ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ವೇಳಾಪಟ್ಟಿಗೆ ಅನುಗುಣವಾಗಿ ನಿರ್ದೇಶನಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದು.

2. ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆ / ಟ್ರಸ್ಟ್ ನಿಯಮಗಳನ್ವಯ ಬಹು ಮುಖ್ಯವಾಗಿ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು:

1. ಸಂಸ್ಥೆ / ಟ್ರಸ್ಟ್ ಅಧಿಕೃತವಾಗಿ ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು.
2. ಸಂಸ್ಥೆ / ಟ್ರಸ್ಟ್‌ನ ಮಾಲೀಕತ್ವದ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರಬಾರದು. ಸಂಸ್ಥೆ / ಟ್ರಸ್ಟ್‌ನ ಮಾಲೀಕತ್ವದ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಯಾವುದೇ ರೀತಿಯ ಮಧ್ಯಂತರ ಆದೇಶ ಅಥವಾ ತಡೆಯಾಜ್ಞೆ ನೀಡಿರಬಾರದು. ಸಂಸ್ಥೆಯನ್ನು ಟ್ರಸ್ಟ್ ಆಗಿ ಅಥವಾ ಟ್ರಸ್ಟ್‌ನ್ನು ಸಂಸ್ಥೆಯಾಗಿ ನಿಯಮಬಾಹಿರವಾಗಿ ಪರಿವರ್ತಿಸಿರಬಾರದು. ಈ ಬಗ್ಗೆ ಸಂಸ್ಥೆ/ಟ್ರಸ್ಟ್‌ನ ಸಕ್ಷಮ ಪ್ರಾಧಿಕಾರಿಯು ರೂ.200/-ರ ಇ-ಸ್ವಾಂಪ್ ಪೇಪರ್‌ನಲ್ಲಿ ನೋಟರಿ ದೃಢೀಕೃತ ಅಫಿಡವಿಟ್ (ಪ್ರಮಾಣ ಪತ್ರ) ಸಲ್ಲಿಸತಕ್ಕದ್ದು.
3. ಸಂಸ್ಥೆ / ಟ್ರಸ್ಟ್ ನಿಯಮಗಳನ್ವಯ ಪ್ರಸ್ತುತ ಸಾಲಿನವರೆಗೆ ನವೀಕರಣಗೊಂಡಿರಬೇಕು. ಸಕ್ಷಮ ಪ್ರಾಧಿಕಾರವು ದೃಢೀಕರಿಸಿರುವ ಪ್ರಸ್ತುತ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರ ದೃಢೀಕೃತ ಪಟ್ಟಿಯನ್ನು ಹೊಂದಿರಬೇಕು.

4. ಸಂಸ್ಥೆಯ ಬೈಲಾದಲ್ಲಿರುವಂತೆ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಬೇಕು.
  5. ಸಂಸ್ಥೆ / ಟ್ರಸ್ಟ್ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ನಿಯಮಗಳನ್ವಯ ರೂ.28.80 ಲಕ್ಷಗಳ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿರಬೇಕು.
  6. ಸಂಸ್ಥೆ / ಟ್ರಸ್ಟ್ ಆಡಿಟ್‌ನ್ನು ನಿಯಮಾನುಸಾರ ಪ್ರಸ್ತುತ ಸಾಲಿನವರೆಗೆ ಮಾಡಿಸಿರಬೇಕು.
  7. ಉದ್ದೇಶಿತ ಪದವಿ ಪೂರ್ವ ಕಾಲೇಜಿಗಾಗಿ ಸಂಸ್ಥೆ / ಟ್ರಸ್ಟ್ ತನ್ನ ಸ್ವಾಧೀನಾನುಭವದಲ್ಲಿ ಕನಿಷ್ಠ 25000 (ಇಪ್ಪತ್ತೈದು ಸಾವಿರ) ಚದರ ಅಡಿಗಳ ನಿವೇಶನವನ್ನು ಹೊಂದಿರಬೇಕು.
  8. ಸದರಿ 25000 ಚದರ ಅಡಿಗಳ ನಿವೇಶನ ಸಂಸ್ಥೆ / ಟ್ರಸ್ಟ್‌ನ ಆಡಳಿತ ಮಂಡಳಿಯ ಅಧ್ಯಕ್ಷರು / ಚೇರ್ಮನ್ / ಕಾರ್ಯದರ್ಶಿಯವರ ಪದನಾಮದಲ್ಲಿ ಇರಬೇಕು. ಈ ಸ್ಥಿರ ಆಸ್ತಿಯು ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಇರಬಾರದು.
  9. ಕಟ್ಟಡವು ಆಡಳಿತ ಮಂಡಳಿಯ ಸ್ವಂತದ್ದಾಗಿರದೆ ಭೋಗ್ಯಕ್ಕೆ ಪಡೆದಿದ್ದಲ್ಲಿ, ಭೋಗ್ಯದ ಕರಾರನ್ನು ಕನಿಷ್ಠ 30 ವರ್ಷಗಳ ಅವಧಿಗೆ ಮಾಡಿರಬೇಕು. ಸದರಿ ಕರಾರನ್ನು 30 ವರ್ಷಗಳು ಪೂರ್ಣಗೊಳ್ಳುವ ಮುನ್ನ ರದ್ದುಪಡಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿಲ್ಲದಂತೆ ಕರಾರು ಒಪ್ಪಂದವಾಗಿರಬೇಕು. ಈ ಕರಾರು ಒಪ್ಪಂದವನ್ನು ನಿಗದಿತ ಮೊತ್ತದ ಇ-ಸ್ಟಾಂಪ್ ಪೇಪರ್‌ನಲ್ಲಿ ಸಂಬಂಧಿಸಿದ ನೋಂದಣಾಧಿಕಾರಿಯವರ ಕಛೇರಿಯಲ್ಲಿ ನೋಂದಾಯಿಸಿರಬೇಕು. ಹಾಗೂ ಸದರಿ ನಿವೇಶನ ಮತ್ತು ಕಟ್ಟಡದ ಖಾತಾ ಸಂಸ್ಥೆ / ಟ್ರಸ್ಟ್‌ನ ಆಡಳಿತ ಮಂಡಳಿಯ ಹೆಸರಿಗೆ ವರ್ಗಾವಣೆಯಾಗಿರಬೇಕು. ಪ್ರಸ್ತುತ ಸದರಿ ನಿವೇಶನ ಮತ್ತು ಕಟ್ಟಡದ ಖಾತಾ ಸಂಸ್ಥೆ / ಟ್ರಸ್ಟ್‌ನ ಆಡಳಿತ ಮಂಡಳಿಯ ಹೆಸರಿನಲ್ಲಿರಬೇಕು.
  10. ನೋಟರಿಯವರ ಸಮ್ಮುಖದಲ್ಲಿ ಸ್ಟೇರಿಂಗ್ ಮಾಡಿರುವ ಕರಾರು ಪತ್ರಗಳಿಗೆ ನಿಯಮಗಳನ್ವಯ ಮಾನ್ಯತೆ ಇರುವುದಿಲ್ಲ. ಬಾಡಿಗೆ ಕರಾರಿನ ಮೇಲೆ ಪಡೆದಿರುವ ನಿವೇಶನ / ಕಟ್ಟಡವನ್ನು ಸಂಸ್ಥೆ / ಟ್ರಸ್ಟ್‌ನ ಸ್ವಾಧೀನಾನುಭವದಲ್ಲಿರುವ ನಿವೇಶನ / ಕಟ್ಟಡ ಎಂದು ಪರಿಗಣಿಸಲು ನಿಯಮಗಳಲ್ಲಿ ಅವಕಾಶಗಳಿರುವುದಿಲ್ಲ.
  11. ಉದ್ದೇಶಿತ ಪದವಿ ಪೂರ್ವ ಕಾಲೇಜಿನ ನಿವೇಶನ / ಕಟ್ಟಡದಲ್ಲಿ ನಿಯಮ 4ರನ್ವಯ ಮೂಲಭೂತ ಸೌಲಭ್ಯಗಳಿರಬೇಕು.
3. ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಉದ್ದೇಶಿಸಿ ಸಲ್ಲಿಸುವ ಪ್ರಸ್ತಾವನೆಯು ನಿಯಮ 4(2), 4(3) ಮತ್ತು 4(4)ಕ್ಕೆ ಅನುಗುಣವಾಗಿ ಇಲ್ಲದಿದ್ದಲ್ಲಿ ತಪಾಸಣಾ ಸಮಿತಿಗೆ ಸ್ಥಳ ಪರಿಶೀಲನೆ ನಡೆಸುವ ಕುರಿತು ಸೂಚನೆ ನೀಡದೆ, ಈ ಹಂತದಲ್ಲಿಯೇ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಬೇಕೆನ್ನುವ ಸಂಸ್ಥೆಯ ಕೋರಿಕೆಯನ್ನು ತಿರಸ್ಕರಿಸಲಾಗುವುದು.

**2017-18ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸುವ ಸಂಬಂಧ ಅನುಸರಿಸಬೇಕಾದ ವೇಳಾಪಟ್ಟಿ**

ಕ್ರ.ಸಂ	ಘಟನಾವಳಿಗಳ ವಿವರ	ದಿನಾಂಕ
1	ಅರ್ಹ ಟ್ರಸ್ಟ್ / ಸಂಸ್ಥೆಯ ಆಡಳಿತ ಮಂಡಳಿಗಳು ಖಾಸಗಿ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಅರ್ಜಿ ಶುಲ್ಕ ರೂ.36,000/- ದೊಂದಿಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಕಡೆಯ ದಿನಾಂಕ (Form - Iರಲ್ಲಿ) - (ನಿಯಮ- 4 ರಂತೆ).	31-01-2017
2	ಖಾಸಗಿ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿರುವ ಹಾಗೂ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲ್ಪಟ್ಟ ಟ್ರಸ್ಟ್ / ಸೊಸೈಟಿಗಳಿಗೆ ನಿರ್ದೇಶನಾಲಯದಿಂದ Letter of intent ನೀಡಲುಕೊನೆಯ ದಿನಾಂಕ	06-02-2017

ಕ್ರ.ಸಂ	ಘಟನಾವಳಿಗಳ ವಿವರ	ದಿನಾಂಕ
3	ನಿರ್ದೇಶನಾಲಯವು ನೀಡಿರುವ Letter of intent ಗೆ ಆಡಳಿತ ಮಂಡಳಿಯವರು 2017-18ನೇ ಶೈಕ್ಷಣಿಕ ಸಾಲಿನಲ್ಲಿಯೇ ಖಾಸಗಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಉದ್ದೇಶಿಸಿ ನಿಯಮ- 4ರಂತೆ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ನಿಗದಿತ ನಮೂನೆಯೊಂದಿಗೆ ಪ್ರಸ್ತಾವನೆಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವ ಕೊನೆಯ ದಿನಾಂಕ	20-02-2017
4	ಜಿಲ್ಲಾ ತಪಾಸಣಾ ಸಮಿತಿಯು ಉದ್ದೇಶಿತ ಕಾಲೇಜುಗಳ ಸ್ಥಳ ಪರಿಶೀಲನೆ ನಡೆಸಿ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಇವರಿಗೆ ವರದಿ ಸಲ್ಲಿಸುವ ಕೊನೆಯ ದಿನಾಂಕ 1. ನಿರ್ದೇಶನ ನೀಡಿದ 15 ದಿನಗಳ ಒಳಗಾಗಿ ಸ್ಥಳ ಪರಿಶೀಲನೆ ನಡೆಸಿ, ತಪಾಸಣಾ ಸಮಿತಿಯು ವರದಿಯನ್ನು ದಾಖಲೆಗಳೊಂದಿಗೆ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸುವುದು. 2. ತಪಾಸಣಾ ಸಮಿತಿಯು ನೀಡುವ ವರದಿಯನ್ನು ಜಿಲ್ಲಾ ಉಪ ನಿರ್ದೇಶಕರು ಮುಂದಿನ 05 ದಿನಗಳ ಒಳಗಾಗಿ ನಿರ್ದೇಶನಾಲಯಕ್ಕೆ ತಲುಪಿಸುವುದು.	17-03-2017

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

**ರೇವಯ್ಯ**

ಸರ್ಕಾರದ ಅಧೀನ ಕಾರ್ಯದರ್ಶಿ,  
ಶಿಕ್ಷಣ ಇಲಾಖೆ [ಪ್ರಾಥಮಿಕ]



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-III	ಬೆಂಗಳೂರು, ಶುಕ್ರವಾರ, ಜನವರಿ ೧೩, ೨೦೧೭ (ಪುಷ್ಯ ೨೩, ಶಕ ವರ್ಷ ೧೯೩೮)	ನಂ. ೫೧
Part-III	Bengaluru, Friday, January 13, 2017 (Pushya 23, Shaka Varsha 1938)	No. 51

ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಚಿತ್ರದುರ್ಗ ಜಿಲ್ಲೆ  
ಅಧಿಸೂಚನೆ

ಸಂಖ್ಯೆ: ಐಎನ್‌ಡಿ/ಸಿ.ಆರ್./ಮರಳು-01/16-17, ದಿನಾಂಕ: 10-01-2017

ಚಿತ್ರದುರ್ಗ ಜಿಲ್ಲೆಯಲ್ಲಿ ತಾಲ್ಲೂಕು ಮರಳು ಮಾನಿಟರಿಂಗ್ ಸಮಿತಿಯಿಂದ ವೇದಾವತಿ ಮತ್ತು ಸುವರ್ಣಮುಖಿ ನದಿ ಪಾತ್ರಗಳಲ್ಲಿ ಗುರುತಿಸಲಾಗಿರುವ ಮರಳು ಬ್ಲಾಕ್‌ಗಳನ್ನು ಮೀಸಲಾತಿಯನುಸಾರ ಸಾರ್ವಜನಿಕರಿಗೆ ಇ-ಹರಾಜು ಮೂಲಕ 5 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಸಂಬಂಧ ಇ-ಟೆಂಡರ್‌ಗಾಗಿ ಜಿಲ್ಲಾ ಮರಳು ಸಮಿತಿಯಿಂದ ಶಿಫಾರಸ್ಸು ಮಾಡಲಾಗಿರುವ ಮರಳು ಬ್ಲಾಕ್‌ಗಳ ವಿವರ.

ಕ್ರಮ ಸಂಖ್ಯೆ	ತಾಲ್ಲೂಕು	ಗ್ರಾಮ	ಬ್ಲಾಕ್ ಸಂಖ್ಯೆ	ಮರಳು ಬ್ಲಾಕಿನ ವಿಸ್ತೀರ್ಣ (ಎಕರೆಗಳಲ್ಲಿ) ಮತ್ತು ಸರ್ವೇ ನಂಬರ್	ಪಕ್ಕದ ಸರ್ವೆ ನಂ. ಗಳ ವಿವರ	ಮರಳು ಬ್ಲಾಕ್‌ನಲ್ಲಿ ಲಭ್ಯವಿರುವ ಮರಳಿನ ಅಂದಾಜು ಪ್ರಮಾಣ (ಮೆ.ಟನ್ ಗಳಲ್ಲಿ)	ಲಕ್ಕಿ ಡ್ರಾ ಮುಖಾಂತರ ಮರಳು ಬ್ಲಾಕಿಗೆ ರೋಸ್ಟರ್ ಪದ್ಧತಿಯಂತೆ ನಿಗದಿಪಡಿಸಿರುವ ಮೀಸಲಾತಿ
1	ಚಳ್ಳಕೆರೆ	ಮೈಲನಹಳ್ಳಿ	2	20	40, 167 ಮತ್ತು 164	50000	ಪರಿಶಿಷ್ಟ ಜಾತಿ
2	ಹಿರಿಯೂರು	ಹೂವಿನಹೊಳೆ	2	15	38,37,57,73,6,8,9 & 10,	37500	ಪರಿಶಿಷ್ಟ ಪಂಗಡ
3	ಹೊಸದುರ್ಗ	ಮುತ್ತಾ ಗೊಂದಿ	1	16	75,79,73,38,97 & 78	65973	ವಿಕಲ ಚೇತನ
4	ಹಿರಿಯೂರು	ಬಿದರಕೆರೆ	1	20	6, 98, 18, 19, 20 & 21	60360	ಸಾಮಾನ್ಯ
5	ಹಿರಿಯೂರು	ಬಿದರಕೆರೆ	2	20	36, 4, 3, 86 ಮತ್ತು 2	50000	ಸಾಮಾನ್ಯ
6	ಹಿರಿಯೂರು	ಹೊಸಹಳ್ಳಿ	2	20	63, 62, 61, 60, 59, 58, 57, 4 & 3	45751	ಸಾಮಾನ್ಯ
7	ಹಿರಿಯೂರು	ಸಾಲುಹುಣಸೆ	2	15	4, 9, 6 , 5, 3, 2, 78 & 77	39215	ಪರಿಶಿಷ್ಟ ಜಾತಿ
8	ಹಿರಿಯೂರು	ಸಾಲುಹುಣಸೆ	1	20	22, 23, 25 & 26	50000	ಸಾಮಾನ್ಯ
9	ಚಳ್ಳಕೆರೆ	ಗೊರಗತ್ತ	1	20	31, 30, 36 & 37	45269	ಸಾಮಾನ್ಯ
10	ಚಳ್ಳಕೆರೆ	ತೊರೆಬೀರನಹಳ್ಳಿ	1	20	15, 16, 22, 24, 25, 26, 27, 28, 40, 43, 44, & 45	50299	ಸಾಮಾನ್ಯ



ಕ್ರಮ ಸಂಖ್ಯೆ	ತಾಲ್ಲೂಕು	ಗ್ರಾಮ	ಬ್ಲಾಕ್ ಸಂಖ್ಯೆ	ಮರಳು ಬ್ಲಾಕಿನ ವಿಸ್ತೀರ್ಣ (ಎಕರೆಗಳಲ್ಲಿ) ಮತ್ತು ಸರ್ವೆ ನಂಬರ್	ಪಕ್ಕದ ಸರ್ವೆ ನಂ. ಗಳ ವಿವರ	ಮರಳು ಬ್ಲಾಕ್‌ನಲ್ಲಿ ಲಭ್ಯವಿರುವ ಮರಳಿನ ಅಂದಾಜು ಪ್ರಮಾಣ (ಮೆ.ಟನ್ ಗಳಲ್ಲಿ)	ಲಕ್ಕಿ ಡ್ರಾ ಮುಖಾಂತರ ಮರಳು ಬ್ಲಾಕಿಗೆ ರೋಸ್ಟರ್ ಪದ್ಧತಿಯಂತೆ ನಿಗದಿಪಡಿಸಿರುವ ಮೀಸಲಾತಿ
11	ಚಳ್ಳಕೆರೆ	ತೊರೆಬೀರನಹಳ್ಳಿ	2	20	15, 16, 22, 24, 25, 26, 27 & 39.	50000	ಸಾಮಾನ್ಯ
12	ಚಳ್ಳಕೆರೆ	ಕಲಮರಹಳ್ಳಿ	2	15	16, 18 & 19.	34313	ಸಾಮಾನ್ಯ
13	ಹೊಸದುರ್ಗ	ಲಿಂಗದಹಳ್ಳಿ	1	16	1, 2, 3, 4, 5 & 6	71223	ಸಾಮಾನ್ಯ
14	ಹಿರಿಯೂರು	ಹೊಸಹಳ್ಳಿ	1	20	8, 7, & 63	45751	ಪರಿಶಿಷ್ಟ ಜಾತಿ
15	ಹೊಸದುರ್ಗ	ಜೋಗಮ್ಮನ ಹಳ್ಳಿ	1	15	1, 2, 35, 36 & 37	65278	ಸಾಮಾನ್ಯ
16	ಹೊಸದುರ್ಗ	ಅತ್ತಿಘಟ್ಟ & ಕೆಲ್ಲೋಡು	1	23	96, 101, 102, 103, 90, 28, 91, 92, 93, 105, 27 & 25, 27, 29, 30, 31, 32, 33	85899	ಸಾಮಾನ್ಯ
17	ಹೊಸದುರ್ಗ	ಕನ್ನಾಗೊಂದಿ	1	15	35, 27, 26, 25, 24 & 23	63777	ಪರಿಶಿಷ್ಟ ಜಾತಿ
18	ಚಳ್ಳಕೆರೆ	ಕಲಮರಹಳ್ಳಿ	1	20	16	45751	ಪರಿಶಿಷ್ಟ ಪಂಗಡ
19	ಹೊಸದುರ್ಗ	ಮೆಟ್ಟಿನಹೊಳೆ & ಕರ್ಲ ಮಾವಿನಹಳ್ಳಿ	1	20	26 & 27, 5, 6 & 7	66127	ಸಾಮಾನ್ಯ
20	ಹೊಸದುರ್ಗ	ಬಲ್ಲಾಳ ಸಮುದ್ರ ಕಾವಲ್	1	23	34 & 54	86973	ಸಾಮಾನ್ಯ

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು  
ಜಿಲ್ಲಾ ಮರಳು ಉಸ್ತುವಾರಿ ಸಮಿತಿ  
ಚಿತ್ರದುರ್ಗ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಐಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಶುಕ್ರವಾರ, ಜನವರಿ ೧೩, ೨೦೧೭ (ಪುಷ್ಯ ೨೩, ಶಕ ವರ್ಷ ೧೯೩೮) Bengaluru, Friday, January 13, 2017 (Pushya 23, Shaka Varsha 1938)	ನಂ. ೫೫ No. 55
-------------------------	---	------------------

**ENERGY SECRETARIAT  
NOTIFICATION**

**Notification No.: EN 49 VSC 2016, Bengaluru, Dated:12-01-2017**

Government of Karnataka has issued Solar Policy vide Notification No. EN 21 VSC 2014 dated: 22-05-2014.

In the recent times, the solar energy has witnessed rapid growth in the segment with significant technological advancement and increase in the market competition and reduction in solar tariffs. Govt. of India has issued the Tariff policy dated: 28-01-2016 under the Electricity Act, 2003. As per the Tariff policy and targets fixed by MNRE to the State, the solar renewable purchase obligation has been revised to a minimum of 8% purchase of solar energy of the total consumption of the State, excluding Hydro energy by March 2022. The policy of the Govt. of India also envisages that 40% of the solar generation should be through roof top. As per the new Tariff policy and targets fixed by MNRE to the State, the minimum generation required by 2022 is 6000MWs.

In view of new Tariff policy, targets fixed by MNRE to the State and the experience over the last two years, it is necessary to make amendments in the Solar Policy. The total target has to be increased to a minimum of 6,000 MWs by 2021. The Cabinet approved the following amendments to Solar Policy 2014-21 vide No. C:01/2017 dated: 10.01.2017.

These amendments come in to force with immediate effect.

Reference	Existing clause	New clause
1. Preamble 1 <sup>st</sup> paragraph	“The Government of India’s Jawaharlal Nehru National Solar Mission (JNNSM) launched in January 2010, with the objective of achieving 34152 MW of solar power capacity by 2022 which will be around 3% of the total energy consumption and it is a concentrated effort to tap India's naturally available energy sources and contribute to low carbon sustainable growth in the country, while overcoming its ecological and energy security challenges.”	The clause below shall be substituted for the existing clause:  <i>“The Government of India’s objective of achieving 100,000 MW of solar power capacity by 2022 is a concentrated effort to tap India's naturally available energy sources and contribute to low carbon sustainable growth in the country, while overcoming its ecological and energy security challenges.”</i>
1. Preamble 3 <sup>rd</sup> paragraph	“Assessment on Solar Potential in Karnataka estimates the energy potential as 20 GW. However, considering different factors like availability of waste lands, evacuation infrastructure etc., the moderated potential may be around 10 GW. Karnataka has the potential to evolve as a Solar Generation hub in India due to a host of factors.”	The clause below shall be substituted for the existing clause:  <i>“The solar energy potential in Karnataka is estimated in excess of 24,700 MW. However, the actual potential for solar energy is significantly higher than the estimated capacity, considering the recent technological advances and increasing efficiencies brought in solar energy segments.”</i>
1. Preamble 4 <sup>th</sup> paragraph	“To harness the potential of solar resources in the state, Government of Karnataka had issued a Solar Policy for the period 2011-16. In light of changes unfolding in the sector and achievements made by Solar forefront States, it is felt necessary to go aggressively for higher targets to achieve 3% contribution from Solar Source out of total energy consumption. The advantages of Solar energy are that the grid parity is realized in near future, lower transmission losses, environmental benefits, energy sustainability, lower gestation period, offset of day time peak load etc. considering the fact the Government of Karnataka has decided to review the policy.”	The clause below shall be substituted for the existing clause:  <i>“To harness the potential of solar resources in the state, GoK had issued a Solar Policy for the period 2011-16. In light of changes unfolding in the sector and achievements made by Solar forefront States, it is felt necessary to go aggressively for higher targets to achieve 8% contribution from Solar Source out of total energy consumption, excluding Hydro energy, by March 2021 in line with the objectives of Tariff Policy dated 28 January 2016 and targets fixed by MNRE to the State. The advantages of Solar energy are that the grid parity is realized in near future, lower transmission losses, environmental benefits, energy sustainability, lower gestation period, off-set of day time peak load etc. Going forward, GoK is planning to implement the solar projects under the distributed generation approach in which the electricity generated at or near a point will be consumed at or near the point only; and such projects will be implemented through rooftops and/ or ground mount systems to be connected to the local grid of the respective ESCOMs. This will facilitate to off-set the peak electricity, and stabilize the local grid of the ESCOMs.</i>

Reference	Existing clause	New clause
3. Operative period	-	<p>The clause below shall be added to the existing clause:</p> <p><i>“However, in order to bring in course corrections based on the load growth study and also evaluate the impact of policy, GoK will undertake an evaluation of this Policy in the year 2019. The evaluation will assess the impact of this Policy on the sector and the achievements against the growth targets and in case of a requirement, issue amendments to the Policy with the suggested changes.”</i></p>
5. Objectives 1 <sup>st</sup> bullet	“To add solar generation of minimum 2000 MW by 2021 in a phased manner by creating a favorable industrial atmosphere”	<p>The clause below shall supersede the existing clause:</p> <ul style="list-style-type: none"> <li>• <i>“To add solar generation of minimum 6,000 MW by March 2021 in a phased manner by creating a favorable industrial atmosphere.”</i></li> </ul>
5. Objectives 6 <sup>th</sup> bullet	“To promote R&D and innovations, skill development in the sector.”	<p>The clause below shall be substituted for the existing clause:</p> <ul style="list-style-type: none"> <li>• <i>“Establish a “Solar energy center of excellence and incubation center” at State level for promoting innovation in technology, skill development, and Research &amp; Development.”</i></li> </ul>
5. Objectives	-	<p>The clauses below shall be added to the existing clause:</p> <p>“</p> <ul style="list-style-type: none"> <li>• <i>To implement the solar projects with a distributed generation approach, spread across alltaluks of the State to facilitate in off-setting the peak electricity, and stabilize the local grid of the ESCOMs.</i></li> <li>• <i>To introduce inter-state open access based business models viz. captive models and third party models through concessional banking and wheeling facilities.</i></li> <li>• <i>Set up a dedicated “Project Monitoring Cell” enabling improved project planning, coordination and monitoring.</i></li> <li>• <i>Introduce gross metering under solar rooftop generation for various category of consumers.</i></li> <li>• <i>Introduce solar-wind hybrid under rooftop generation for various category of consumers.”</i></li> </ul>

Reference	Existing clause	New clause
8. Minimum Program Targets	<p>"The Government of Karnataka in its endeavor .....</p> <p>.....</p> <p>The minimum targets proposed for the policy period is as below:</p> <p><i>[Including the table mentioning the year-on-year targets for the segments viz. Utility scale projects and Roof top solar PV project (grid connected and off grid)]</i></p>	<p>The clause below shall be substituted for the existing clause:</p> <p><i>"Government of Karnataka in its endeavor to achieve minimum of 8% contribution from Solar Source out of total energy consumption, excluding Hydro energy by March 2021 in line with the objectives of Tariff Policy dated 28 January 2016 and targets fixed by MNRE to the State. It is proposed to install a minimum 6,000 MW solar power projects by March 2021, where in the target for grid connected roof top generation projects upto 2,400 MW."</i></p> <p><i>"Solar generation would be limited to 200 MWs per Taluk from all sources of generation excluding projects implemented on solar roof tops. Such projects shall be allocated based on first come first serve basis for various categories of projects identified under this clause of the Solar Policy, with a priority for projects under the State programme".</i></p>
<p>8. Minimum Program Targets</p> <p><u>Under Segment 1,</u></p> <p>Category 1: Projects to promote distributed generation by land owning farmers through state</p>	<p>"Category 1: Projects to promote distributed generation by land owning farmers throughout the state.</p> <p>.....</p> <p>.....</p> <p>.....</p> <p>The capacity allocation for ESCOMs is as below:</p> <p><i>[Including the table mentioning ESCOM wise % of total annual energy consumption and Capacity for the period 2014-20]"</i></p>	<p>The existing clause stands deleted.</p>
<p>8. Minimum Program Targets</p> <p><u>Under Segment 2,</u></p> <p>Net metering</p>	-	<p>The clause below shall be added to the existing clause under the bullets identified in the clause "The concept is a combination of captive consumption and exchange of power with the utility."</p> <p>"</p> <ul style="list-style-type: none"> <li>- <i>Restriction on maximum project capacity: The maximum capacity of the project shall be as per Regulations to be issued by KERC in this regard from time to time, to address technical, safety and grid security issues."</i></li> </ul>

Reference	Existing clause	New clause
8. Minimum Program Targets  <u>Under Segment 2,</u>	-	The clause below shall be added to the existing clause: “ <b>Gross metering:</b> <i>Gross metering arrangements are proposed (at multiple voltage levels) to focus on gross metering of energy generated from roof top PV. The concept is on exchange of power with the utility.</i> - This arrangement shall be applicable as per Regulations issued by KERC from time to time. - Restriction on maximum project capacity: The maximum capacity of the project shall be as per the Regulations issued by KERC in this regard from time to time to address technical, safety and grid security issues. In case of solar rooftop PV systems connected to the grid of a distribution company on a gross basis, the total energy injected shall be paid by the ESCOMs at a tariff determined by KERC from time to time.
8. Minimum Program Targets  <u>Under Segment 2,</u>	-	The clause below shall be added to the existing clause: “ <b>Solar-Wind hybrid under rooftop generation:</b> <i>This arrangements are proposed (at multiple voltage levels) to focus on net/gross metering of energy generated from grid roof top PV plants as per regulations issued by KERC from time to time.”</i>
9. Other initiatives a. Promotion of distributed generation through small solar parks.	“The Government of Karnataka contemplates to provide financial assistance of Rupees 1 (one) Crore for development of each solar park with area not less than 100 acres through a viable model (PPP or Private participation or other) in the backward districts identified as per the recommendations of Nanjundappa committee”	The existing clause stands deleted.
9. Other initiatives b. Promotion of integrated solar parks.	-	The clause below is added to the existing clause:  “The capacity for such solar parks shall be limited to a maximum of 100 MW at a single location, subjected to the overall limit of 200 MW per taluk from all the sources of solar generation, excluding the projects implemented on the solar rooftops.”

Reference	Existing clause	New clause
9. Other initiatives 2 <sup>nd</sup> bullet	“GoK contemplates to create private land banks owned by individual farmers/ group of farmers/ associations for development of solar projects on long term lease basis up to 30 years (subject to renewal after lease period) at lease rates fixed by GoK from time to time, in coordination with Revenue Department.” under the 2 <sup>nd</sup> bullet as per clause 9 (Other initiatives)”	The existing clause stands deleted.
10. Project Approval	“High Level Project Approval Committee (HLPAC) ..... All projects of capacity more than 1 MW under RECM, IPP and captive generation projects shall be approved by the Government.”	The clause below shall be substituted for the existing clause:  <i>“Government Order shall be approved by the Government of Karnataka on recommendation of KREDL.”</i>
15. Fees & Charges	“Fees and charges applicable for the year 2014-15 across various categories of the utility scale and rooftops are as given below:”	The clause below shall be substituted for the existing clause:  <i>“Fees and charges applicable across various categories of the utility scale and rooftops are as given below:”</i>
15. Fees & Charges	-	The new line item below shall be added to the existing table:  <i>For solar parks mentioned under b. Promotion of integrated solar parks as per clause 9 (Other initiatives), the Application Fee shall be INR 1,00,000 per Project, Facilitation Fee per MW (INR) 25,000, Performance Guarantee/ MW (INR) NA and Networth per MW (INR) 2,00,00,000.</i>  <i>The following para shall be added below the table: For Solar Projects of Captive/ Group Captive and IPP for 3<sup>rd</sup> party sale, transfer fee per MW (INR) 1,50,000 and time extension fee shall be per MW (INR) First year -1,00,000 Second Year -2,00,000 Third Year -3,00,000 Fourth Year -5,00,000 Government will issue cancellation order after fourth year.</i>

Reference	Existing clause	New clause
15. Fees & Charges  Note		The clause below is added to the existing clause: “ <ul style="list-style-type: none"> <li>• <i>Non-refundable Application fee with prevailing service tax &amp; Facilitation fee to be paid along with Application.</i></li> <li>• <i>IPPs, Captive/ Group Captive, REC applicants should get Govt. approval duly submitting the application and the relevant documents as detailed in KERDL website “kredlinfo.in”, along with the application fee.</i></li> </ul> ”
18. Policy initiatives under consideration of GoK to promote solar power projects	“Through this policy GoK intends to bring various categories of consumers under Solar Purchase Obligation (SPO).”	The existing clause stands deleted.
21. Power to remove difficulties	“If any difficulty arises in giving effect to this policy, the HLPAC as under clause-10, above, is authorized to issue clarifications as well as interpretations to such provisions, as may appear to be necessary for removing the difficulty wither on its own motion or after hearing those parties who have represented for change in any provisions.”	The clause below shall be substituted for the existing clause:  <i>“If any difficulty arises in giving effect to this policy, KREDL in consultation with Energy Department, GoK and after taking approval from GoK is authorized to issue clarifications as well as interpretations to such provisions, as may appear to be necessary for removing the difficulty wither on its own motion or after hearing those parties who have represented for change in any provisions.”</i>

BY ORDER AND IN THE NAME OF  
GOVERNOR OF KARNATAKA,

**VISHWANATH P. HIREMATH**  
DEPUTY SECRETARY TO GOVERNMENT,  
ENERGY DEPARTMENT.





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಬುಧವಾರ, ಡಿಸೆಂಬರ್ ೨೮, ೨೦೧೬ (ಪುಷ್ಯ ೭, ಶಕ ವರ್ಷ ೧೯೩೮)	ನಂ. ೧೫೧೩
Part-III	Bengaluru, Wednesday, December 28, 2016 (Pushya 7, Shaka Varsha 1938)	No. 1513

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 16 ಚುಚಿಹ 2016, ಬೆಂಗಳೂರು, ದಿನಾಂಕ: 27-12-2016

**ELECTION COMMISSION OF INDIA**

Nirvachan Sadan,  
Ashoka Road,  
New Delhi - 110001

No.56/2016/PPS-III

**Dated: 13<sup>th</sup> December, 2016**  
**22, Agrahayana, 1938 (Saka)**

## NOTIFICATION

WHEREAS, the Election Commission of India has decided to update its Notification No. 56/2015/PPS-II, dated 13<sup>th</sup> January, 2015, as amended from time to time, specifying the names of recognised National and State Parties, registered-unrecognised parties and the list of free symbols, issued in pursuance of paragraph 17 of the Election Symbols (Reservation and Allotment) Order, 1968 ;

NOW, THEREFORE, in pursuance of paragraph 17 of the Election Symbols (Reservation and Allotment) Order, 1968, and in supersession of its aforesaid notification No. No. 56/2015/PPS-II, dated 13<sup>th</sup> January, 2015, as amended from time to time, published in the Gazette of India, Extra-Ordinary, Part-II, Section-3, Sub-Section (iii), the Election Commission of India hereby specifies :-

- In Table I, the National Parties and the Symbols respectively reserved for them and postal address of their Headquarters ;
- In Table II, the State Parties, the State or States in which they are state Parties and the Symbols respectively reserved for them in such State or States and postal address of their Headquarters ;
- In Table III, the registered-unrecognized political parties and postal address of their Headquarters ; and
- In Table IV, the free symbols.

IN SO FAR AS elections to the Legislative Assembly of Jammu and Kashmir are concerned, this notification shall be deemed to have been issued in terms of Rules 5 and 10 of the Jammu and Kashmir Conduct of Elections Rules, 1965 and under the Election Symbols (Reservation and Allotment) Order, 1968 as made applicable for elections to the Legislative Assembly of Jammu and Kashmir.

**TABLE – I**  
**NATIONAL PARTIES**

Sl. N.	Name of the Party	Symbol reserved	Address
1.	2.	3.	4.
1.	All India Trinamool Congress	Flowers & Grass	30-B, Harish Chatterjee Street, Kolkata-700026 (West Bengal)
2.	Bahujan Samaj Party	Elephant [In all States/U.T.s except in the State of Assam, where its candidates will have to choose a symbol from out of the list of free symbols specified by the Commission]	4, Gurudwara Rakabganj Road, New Delhi – 110001.
3.	Bharatiya Janata Party	Lotus	11, Ashoka Road, New Delhi – 110001.
4.	Communist Party of India	Ears of Corn and Sickle	Ajoy Bhawan, Kotla Marg, New Delhi – 110002.
5.	Communist Party of India (Marxist)	Hammer, Sickle and Star	A.K.Gopalan Bhawan, 27-29, Bhai Vir Singh Marg (Gole Market), New Delhi - 110001.
6.	Indian National Congress	Hand	24, Akbar Road, New Delhi – 110011.
7.	Nationalist Congress Party	Clock	10, Bishambhar Das Marg, New Delhi-110001.

TABLE – II  
STATE PARTIES

Sl. No.	Name of the State/Union Territory	Name of the State Party	Symbol Reserved	Address
1.	2.	3.	4.	5.
1.	Andhra Pradesh	1. Telangana Rashtra Samithi	Car	House No. 8-2-220/110/1/3, Road No.14, Banjara Hills, Hyderabad, Andhra Pradesh.
		2. Telugu Desam	Bicycle	Telugu Desam Party Office, N.T.R. Bhavan, Road No.2, Banjara Hills, Hyderabad-500033. (Andhra Pradesh).
		3. Yuvajana Sramika Rythu Congress Party	Ceiling Fan	H.No.8-2-269/S/98, Sagar Society, Road No. 2, Banjara Hills, Hyderabad- 34, Andhra Pradesh.
2.	Arunachal Pradesh	1. People's Party of Arunachal	Maize	K. Ringu Complex, G-Extension Road, Naharlagun-791110 (Arunachal Pradesh).
3.	Assam	1. All India United Democratic Front	Lock & Key	No.3 Friends Path, Hatigaon, Guwahati-781038 (Assam).
		2. Asom Gana Parishad	Elephant	Head Office :- Gopinath Bordoloi Road, Guwahati- 781001 (Assam).
		3. Bodoland Peoples Front	Nangol	Head Office Kokrajhar, B.T.C., P.O.-Kokrajhar, Distt.Kokrajhar, Assam, Pin-783370.
4.	Bihar	1. Janata Dal (United)	Arrow	7, Jantar Mantar Road, New Delhi-110001.
		2. Lok Jan Shakti Party	Bungalow	12, Janpath, New Delhi – 110 011.

Sl. No.	Name of the State/Union Territory	Name of the State Party	Symbol Reserved	Address
1.	2.	3.	4.	5.
		3. Rashtriya Janata Dal	Hurricane Lamp	13, V.P. House, Rafi Marg, New Delhi -110001.
		4. Rashtriya Lok Samta Party	Ceiling Fan	Mouza – Dhakkanpura, Mohalla – Mohanpur Punaichak (Near Hartali Morh), Boring Kainal Road, Patna – 1, Bihar.
5.	Goa	Maharashtrawadi Gomantak	Lion	Flat No.102, Block-1, Dukle Heaven, ST-Inez, Panaji – 403001
6.	Haryana	Indian National Lok Dal	Spectacles	18, Janpath, New Delhi-110011.
7.	Jammu & Kashmir	1. Jammu & Kashmir National Conference	Plough	(i) Sher-e-Kashmir Bhavan, Residency Road, Jammu (J & K).  (ii) Nawai Subh Complex, Zero Bridge, Srinagar (J & K).
		2. Jammu & Kashmir National Panthers Party	Bicycle	17, V.P. House, Rafi Marg, New Delhi-110001.
		3. Jammu and Kashmir Peoples Democratic Party	Ink Pot & Pen	2-Emporium Lane, Residency Road, Srinagar
8.	Jharkhand	1. AJSU Party	Banana	Poornima Tower, 2 <sup>nd</sup> Floor, Room No. 2A, Opp. Chhaganlal Jain, Dhramshala, Lake Road, Ranchi, Jharkhand- 834001.
		2. Jharkhand Mukti Morcha	Bow & Arrow	Bariatu Road, Ranchi-834008 (Jharkhand).
		3. Jharkhand Vikas Morcha (Prajatantrik)	Comb	Atithishala, Morhavadi, Ranchi, Jharkhand

Sl. No.	Name of the State/Union Territory	Name of the State Party	Symbol Reserved	Address
1.	2.	3.	4.	5.
		4. Rashtriya Janata Dal	Hurricane Lamp	13, V.P. House, Rafi Marg, New Delhi -110001.
9.	Karnataka	1. Janata Dal (Secular)	A Lady Farmer carrying Paddy on her head	5, Safdarjung Lane, New Delhi – 110003.
		2. Karnataka Jantha Paksha	Yet to be allotted	# 11, 12 <sup>th</sup> Main 17 <sup>th</sup> Cross, Malleshwaram, Bengaluru – 560055. Karnataka
10.	Kerala	1. Janata Dal (Secular)	A Lady Farmer carrying Paddy on her head	5, Safdarjung Lane, New Delhi – 110003.
		2. Kerala Congress (M)	Two Leaves	State Committee Office, Near Fire Station, Kottayam (Kerala).
		3. Indian Union Muslim League	Ladder	Quaid-e-Millath Manzil, 36 Maraikayar Lebbai Street, Chennai-600001, Tamil Nadu.
		4. Revolutionary Socialist Party	Spade & Stoker	37 Ripon Street (Muzaffar Ahmed Sarani), Kolkata-700016 (West Bengal).
11.	Maharashtra	1. Maharashtra Navnirman Sena	Railway Engine	Krishna Kunj, M.B.Raut Road, Shivaji Park, Mumbai-400028, Maharashtra.
		2. Shiv Sena	Bow and Arrow	Shivsena Bhavan, Gadkari Chowk, Dadar, Mumbai-400028 (Maharashtra).
12.	Manipur	1. Naga Peoples Front	Cock	Post Box No.565, Kohima-797001, Nagaland.

Sl. No.	Name of the State/Union Territory	Name of the State Party	Symbol Reserved	Address
1.	2.	3.	4.	5.
		2. People's Democratic Alliance	Crown	Ragailong, Imphal-795 001, Manipur.
13.	Meghalaya	1. United Democratic Party	Drum	Mawlai Nonglum, Shillong-793008 (Meghalaya).
		2. Hill State People's Democratic Party	Lion	Kench's Trace, Laban, Shillong 739004. (Meghalaya)
		3. National People's Party	Book	2 <sup>nd</sup> Floor, MDU Building, M. G. Avenue, Imphal – 795001 (Manipur)
14.	Mizoram	1. Mizo National Front	Star	General Headquarters, Zarkawt, Aizawl (Mizoram).
		2. Mizoram People's Conference	Electric Bulb	General Headquarters, Treasury Square, Aizawl-796001 (Mizoram).
		3. Zoram Nationalist Party	Sun (without rays)	General Headquarters, Treasury Square, Aizawl-796001 (Mizoram).
15.	Nagaland	Naga Peoples Front	Cock	Post Box No.565, Kohima-797001, Nagaland.
16.	N.C.T. of Delhi	Aam Aadmi Party	Broom	206, Rause Avenue, DDU Marg, New Delhi – 110002
17.	Orissa	Biju Janata Dal	Conch	Naveen Nivas, Aerodrome Gate, Bhubaneswar-751009 (Orissa).
18.	Puducherry	1. All India Anna Dravida Munnetra Kazhagam	Two Leaves	275, Avvai Shanmugam Salai, Royapettah, Chennai-600014 (Tamil Nadu).

Sl. No.	Name of the State/Union Territory	Name of the State Party	Symbol Reserved	Address
1.	2.	3.	4.	5.
		2. All India N.R. Congress	Jug	No. 51, J.J. Complex, 100 Feet Road, Illapillaichavadi, Nellithope Post, Puducherry –605005.
		3. Dravida Munnetra Kazhagam	Rising Sun	‘Anna Arivalayam’ 268-269, Anna Salai, Teynampet, Chennai-600018 (Tamil Nadu).
		4. Pattali Makkal Katchi	Mango	63, Nattu Muthu Naiken Street, Vanniya Teynampet, Chennai-600018 (Tamil Nadu).
19.	Punjab	1. Shiromani Akali Dal	Scales	Building No.6, Sector-28 B, Madhya Marg, Chandigarh – 160028.
		2. Aam Aadmi Party	Broom	206, Rause Avenue, DDU Marg, New Delhi – 110002
20.	Sikkim	1. Sikkim Democratic Front	Umbrella	Upper Deorali, Gongtok, East Sikkim.
		2. Sikkim Krantikari Morcha	Table Lamp	Convoy Ground, P.O.-Tadong, Gangtok, East Sikkim, Sikkim-737102
21.	Tamil Nadu	1. All India Anna Dravida Munnetra Kazhagam	Two leaves	275,Avvai Shanmugam Salai, Royapettah, Chennai-600014 (Tamil Nadu).
		2. Dravida Munnetra Kazhagam	Rising Sun	‘Anna Arivalayam’ 268-269, Anna Salai, Teynampet, Chennai-600018 (Tamil Nadu).

Sl. No.	Name of the State/Union Territory	Name of the State Party	Symbol Reserved	Address
1.	2.	3.	4.	5.
		3. Desiya Murpokku Dravida Kazhagam	Nagara	125/7, Jawaharlal Nehru Salai (100 Ft. Road), Koyambedu, Chennai-600 107, Tamil Nadu.
22.	Telangana	1. All India Majlis-E-Ittehadul Muslimeen	Kite	Darussalam Board, Hyderabad (Andhra Pradesh).
		2. Telangana Rashtra Samithi	Car	House No. 8-2-220/110/1/3, Road No.14, Banjara Hills, Hyderabad, Andhra Pradesh.
		3. Telugu Desam	Bicycle	Telugu Desam Party Office, N.T.R. Bhavan, Road No.2, Banjara Hills, Hyderabad-500033. (Andhra Pradesh).
		4. Yuvajana Sramika Rythu Congress Party	Ceiling Fan	H.No.8-2-269/S/98, Sagar Society, Road No. 2, Banjara Hills, Hyderabad- 34, Andhra Pradesh.
23.	Uttar Pradesh	1. Rashtriya Lok Dal	Hand Pump	12-Tughlak Road, New Delhi-110011.
		2. Samajwadi Party	Bicycle	18, Copernicus Lane, New Delhi.
24.	West Bengal	1. All India Forward Bloc	Lion	Netaji Bhavan, T-2235/2, Ashok Nagar, Faiz Road, Karol Bagh, New Delhi – 110005
		2. Revolutionary Socialist Party	Spade & Stoker	37 Ripon Street (Muzaffar Ahmed Sarani), Kolkata-700016 (West Bengal).



**TABLE – III**  
**REGISTERED UNRECOGNISED PARTIES**

<b>Sl. No.</b>	<b>Name of the Registered Unrecognised Political Party</b>	<b>Headquarters Address</b>
<b>1.</b>	<b>2.</b>	<b>3.</b>
1.	Aadarsh Janata Sewa Party	Ranjit House, Didwara Raod, Salwan, District – Karnal, Haryana
2.	Aadarsh Janhit Party	Hathi Wali Gali, H. No. 22, Ward No. 9, Asfabad, Firozabad, Uttar Pradesh – 283203
3.	Aadarsh Mithila Party	At & P.O. Thahra Gopalpur, Via – Dighra, District – Samastipur, Bihar – 848115
4.	Aadarshwaadi Congress Party	E.W.S. – 04, Kausalpuri Colony, Phase-2, Near of Water Tank, Gramsabha–Gaddopur, Vikas Khand – Masoadha, Tahsil – Sadar, District – Faizabad, Uttar Pradesh.
5.	Aadhi Aabadi Party	D-1385/7, D- Block, Indira Nagar, Lucknow, Uttar Pradesh-226016
6.	Aadijan Mukti Sena	‘First Floor’, 21, Durgesh Vihar, J.K. Road, Bhopal (Madhya Pradesh)
7.	Aadim Samaj Party	H. No. 84, Village – Mawai Kala, Post – Naribari, Shankargarh, Allahabad, Uttar Pradesh
8.	Aadivasi Sena Party	At & Post – Rupvel (Nishal Falia), Tal. Vansada, Distt. Navsari-396 321, Gujarat.
9.	Aajad Bharat Party (Democratic)	Village+Post – Behta Buzurg, Vikas Khand – Bhitargaon, District – Kanpur, Uttar Pradesh.
10.	Aam Aadmi Mukti Morcha	4 U.F. Babar Place, Todarmal Road, Near Bengali Market, New Delhi-110001.
11.	Aam Hindustani Party	Village Bhagauti Dubey ka Bhiswan, Post- Chauri Chaura, District- Gorakhpur, Uttar Pradesh-273201.
12.	Aam Jan Party (Secular)	Meena Vatika, Maa Durganagar, Village- Chaksakra, Post- Chandralya, P.S- Hajipur sadar, District- Vaishali BIHAR
13.	Aam Janata Party	Village – Jigina, P.O. – Manjhariya Vikram, District – Basti, Uttar Pradesh.
14.	Aam Jankranti Party	Village & Post – Bhagipur, Shikohabad Road, Near Modern English School, District – Etah, Uttar Pradesh – 207001.
15.	Aam Janshakti Party	WZ-J-62, Uttam Nagar, Delhi - 110059.
16.	Aam Janta Party Democratic	House No. 1403, Bela, Ward No. 4, Gram Panchayat Bela, Tehsil- Umred, District- Nagpur, Maharashtra- 441115
17.	Aam Janta Party Rashtriya	Flat No. 804, 8th Floor, Gharouda Complex, Jagdeo Path More, Bailey Road, Patna, Bihar - 800014.
18.	Aam Nagrik Party	Village- Baulla Mazupur, Post- Kiratpur Nimana, Block-Gonda, Tehsil- Eglash, District- Aligarh, Uttar Pradesh.

19.	Aama Odisha Party	185, VIP Colony, IRC Village, Nayapalli, Bhubaneswar, Odisha – 751015
20.	Aap Aur Hum Party	Ward No. 24, House No. 714/647, Mohalla- Basanti Gali, District- Muzaffarpur, Bihar
21.	Aap Sabki Apni Party	Flat No. 302, Saptsrangi Apartment, Behind Surya Hotel, Karbala Road, Near Old Bus Stand, Bilaspur, Chhattisgarh- 495001
22.	Aapka Hamara Party	Gram – Mahudar, Post – Rewali, District – Hazaribagh, Jharkhand – 825301.
23.	Aapki Apni Adhikar Party	H.No.381/5, New Parvatiya Colony, Saran School Road, Mahadev Chowk, Village – Saran, NIT Faridabad, Haryana.
24.	Aapni Sarkar Party	6/Shantikunj Society, Opp- Gayatri Temple, National Highway, Kalol, District- Gandhinagar, Gujarat- 382721
25.	Aarakshan Virodhi Party	DT-146, Tirkha Colony, Ballabgarh, Faridabad, Haryana – 121004.
26.	Aarthik Samanta Party	189, B-Block, Gali No. 4/6, Karawal Nagar, DELHI-110094.
27.	Aasra Lokmanch Party	Mhada Colony, Gala No. 683, Gut No. 74, Devlai, Tq. and District – Aurangabad, Maharashtra - 431 001.
28.	Aazadi Ka Antim Aandolan Dal	M.I.G.D. – 27, Shailendra Nagar, Raipur-492001 Chhattisgarh.
29.	Abhay Samaj Party	Village – Andhya, Post – Harpur Tiwari, Tehsil – SadarMaharajganj, District - Maharajganj, Uttar Pradesh.
30.	A-Chik National Congress (Democratic)	Dakopgre (Opp. office of Inspector & School), Tura, West Garo Hills, Meghalaya – 794 101.
31.	Action Party	Village and Post- Maigalganj, Main Market, Near Haricharneshwar Mahadev Mandir, Block- Pasgawan, Distrct- Lakhimpur (Khiri), Uttar Pradesh.
32.	Adarsh Jan Shakti Party	H.No. 10204, Araie Wali Gali, Maan Auto Stand, Durga Puri, Haibowal Kalan, Ludhiana, Punjab.
33.	Adarsh Lok Dal	Abu Nagar, Opposite Police Station Fatehpur City, Distirct, Fatehpur (U.P).
34.	Adarsh Manavtawadi Party	D. S. /919, Sector-C, Sitapur Road Yojna, Janakipuram, Lucknow, Uttar Pradesh.
35.	Adarsh Political Party	405, Kundan Bhawan Commercial Complex, Azadpur, Delhi-110 033.
36.	Adarsh Rashtriya Vikas Party	H.No. 1369, Suraksha-1, Sector –4, ELDECO, Rai Bareilly Road, Lucknow, Uttar Pradesh
37.	Adarsh Samaj Party	B-505, Kamla Nagar, Agra, Uttar Pradesh.
38.	Adarsh Vyawastha Party	Sugahi Ward No.12, Village- Banjaria, Town Area Salempur, District- Deoria, Uttar Pradesh- 274509.
39.	Adarshwadi Dal	Jawahar Road, Khurja-203136, Distt. Bulandshahr, (U.P.).

40.	Adarshwadi Party (Loktantrik)	H.No.81, Mohalla-Chitrasai, Near Ashok Inter College, Sadar Jaunpur, Uttar Pradesh- 222001
41.	Adhunik Bharat Party	299A, Nankari IIT, Kanpur Mahanagar, Kanpur, Uttar Pradesh- 208016
42.	Adhunik Vikaswadi Party	D-1/425, Sector-H, L.D.A. Colony, Kanpur Road, Lucknow, Uttar Pradesh.
43.	Adim Bhartiya Dal	Beldar Bhawan, Kuri Bazaar Marg, (Balua) Kuri Bazaar, Distt. Gorakhpur – 273404, Uttar Pradesh.
44.	Adivasi Jan Kalyan Party	C/o Dakshin Gujarat Gamit Samaj Seva Trust Panwadi, Near Gujarat Traders, Vyara, District- Tapi, Gujarat-394650.
45.	Advait Ishawasyam Congress	Guruaaiyanwari Ashram, Riva Naka, Meher, Distt. Satna, Madhya Pradesh.
46.	Agar Jan Party	V-949, Aggarwal Wali Gali, Near Main Krishna Gali, Moujpur, Delhi-110053.
47.	Agila India Makkal Kazhagam	No.3, Second Cross, Vallalar Nagar, Pethuchettipet, Lawspet Post, Puducherry- 605008.
48.	Ahila India Dhayaga Makkal Munnetra Katchi	No.1/407, Iyer Colony, Thanakkankulam, Tirunagar, Madurai, Tamil Nadu – 625006
49.	Ahinsa Dal	Sikarwar Sadan, L-1/108, 109 Sector-B, Priyadarshini Colony, Sitapur Road, Lucknow, Uttar Pradesh.
50.	Ahinsawadi Janata Party	Near N.T.P.C. Main Gate, Noufari, Village – Lodhai, Shamshabad Road, Agra, District – Agra, Uttar Pradesh.
51.	Aihra National Party	1/24, S.F., KMT Bhawan, St. # 2, Lalita Park, Laxmi Nagar, Delhi-110092.
52.	Aim Political Party	543, Babasheb Ambedkar Society, Room No.179, CEN No. 301, Capt. Prakash Pethe Marg, Cuffe Parade, Colaba, Mumbai, Maharashtra – 400005.
53.	Aims Party	Azad Chowk, Piprahi Bazaar, Post – Piprahi, Distt. – Sheohar, BIHAR-843334.
54.	Ajeya Bharat Party	A-14, Mohan Estates, Mathura Road, New Delhi.
55.	Akahand Bharat Maha Sangh Sarvahara Krantikari Party	Sunfool, Kota-1, (Rajasthan).
56.	Akali Dal (1920)	296, Sector 10-A, Chandigarh-160010.
57.	Akhand Bharat National Party	22-3-947/33/A/1/1, Mega City No.125, Purani Haveli, Opp. Setwin Office, Hyderabad-500002, Andhra Pradesh.
58.	Akhand Bharat Party	47 – Rukmani Vihar, Opposite to Mandi Samiti, Bye-Pass, Mathura, Uttar Pradesh – 281001.
59.	Akhand Bharat Samaj Party	E-14, First Floor, DDA Mini Market, Sultan Puri, Delhi – 110086
60.	Akhand Bharatheeya Aawaaz	A – 54, Manek Nagar CHS Ltd., M.G. Road, Kandivali (West), Mumbai - 400067 Maharashtra.
61.	Akhand Bharatiya Kavach Party	B-33, Ashok Nagar, Ghaziabad, Uttar Pradesh.
62.	Akhand Desham Party	6, Dwarkapuri, Sector-8, Indira Nagar, Lucknow-226016, Uttar Pradesh.

63.	Akhand Hind Party	B-13, Rafiq Compound, Kishan Nagar, West Durtgati Marg, Dahisar (East), Mumbai, Maharashtra-400068.
64.	Akhand Jharkhand People's Front	At & P.O.- Gidhaur, Distt. Jamui, Bihar – 811305.
65.	Akhand Samaj Party	2/45, Baloo Aada, Sanjay Gandhi Nagar, P.N.Road, P.S- Hazratganj, Lucknow, Uttar Pradesh- 226001
66.	Akhil Bharat Hindu Mahasabha	Mandir Marg, New Delhi-110001.
67.	Akhil Bharat Samagra Kranti Party	Rajendra Pandey's House, In front street of Dr. Saleem Ahmad, Katra, Basti, District Basti, Pin Code No.272001, Uttar Pradesh.
68.	Akhil Bharatiya Aman Committee	1/9986, West Gorakh Park, Shahdara, Delhi-110032.
69.	Akhil Bharatiya Ashok Sena	117/0/117, Gita Nagar, Kanpur-208025 (Uttar Pradesh).
70.	Akhil Bharatiya Atyant Pichhara Sangharsh Morcha Party,	Transformer Lane, North Nawada, Ara, District – Bhojpur, Bihar-802301.
71.	Akhil Bharatiya Azad Lokhit Congress Party	Khari Mohalla, Khatikon Ka Chowk, Bhiwani, Haryana.
72.	Akhil Bharatiya Azad Party	Phawwara Tiraha, Nai Sarak, Shajadpur, Akbarpur-224122, Janpad-Ambedkarnagar, Uttar Pradesh.
73.	Akhil Bharatiya Congress Dal (Ambedkar)	Ch-1, Kumbha Nagar, Housing Board, Chittorgarh-312001 (Rajasthan).
74.	Akhil Bharatiya Dalit Utthan Party	A-201/2, Gali No. 1, Vikas Marg, Shakarpur, Delhi-110092.
75.	Akhil Bharatiya Desh Bhakt Morcha	Puranderpur G.P.O., Patna (Bihar).
76.	Akhil Bharatiya Gareeb Party	Village-Kurana, Post Simmavali, Distt. Ghaziabad (U.P.).
77.	Akhil Bharatiya Gorkha League	Mahabir Building, Ladenla Road, Darjeeling – 734101( West Bengal).
78.	Akhil Bharatiya Hind Kranti Party	Krishna Bhavan, Semriya Chowk, Satna, Madhya Pradesh.
79.	Akhil Bharatiya Jan Sangh	J-394, Shankar Road, New Delhi –110060.
80.	Akhil Bharatiya Kisan Mazdoor Morcha	Shri Mahatma Gandhi Vichar Kendra, Uldan, Jhansi. (Uttar Pradesh).
81.	Akhil Bharatiya Kranti Dal	7, Prem Colony, Pragati Path, Ist Floor, Kalyan Nagar, Behind Hanuman Mandir, Tonk Road, Jaipur – 302011, Rajasthan.
82.	Akhil Bharatiya Loktantra Party	Vill & P.O.Dattavali, Distt. Meerut (U.P.).
83.	Akhil Bharatiya Manav Adhikar Dal	1602, D.D.A. Janta Flats, G.T.B.Enclave, Delhi-110093.
84.	Akhil Bharatiya Manav Seva Dal	A-74, Sector-12, Noida (U.P.).
85.	Akhil Bharatiya Manavata Paksha	Manavata Bhavan Pentry (Koke), Teh. Sindevahi, Distt.-Chanderpur, Maharashtra.
86.	Akhil Bharatiya Muslim League (Secular)	Khari Kuan, Mughalpura Ist, Muradabad-244001, Uttar Pradesh.
87.	Akhil Bharatiya Rajarya Sabha	Adarsh Gurukul Shahi, District Pilibhit-262001 (Uttar Pradesh).
88.	Akhil Bharatiya Ram Rajya Parishad (Prem Ballabh Vyas)	Shri Krishna Bodh Dham, 7, Shankracharya Marg, Civil Lines, Delhi – 110054.

89.	Akhil Bharatiya Revolutionary Shoshit Samaj Dal	Vaishali Nagar, Sidheshwar Ves, At. & Post : Latur, Distt. Latur, 413512 (Maharashtra).
90.	Akhil Bharatiya Samajwadi Congress	C-31, Hauz Khas, August Kranti Marg, New Delhi- 110016.
91.	Akhil Bharatiya Sangharsh Dal	Nangli Bhattha, Fetehegarh Choorian Road, Amritsar-143001, Punjab.
92.	Akhil Bharatiya Sena	Om Kala Niketan Sankalap, Co-op. Housing Society, Anandgar, Vikhorili Park Site (West), Mumbai-400079 (Maharashtra).
93.	Akhil Bharatiya Shivsena Rashtrawadi	Akhil Bharatiya Shivsena Bhawan, Gur Mandi, Ludhiana (Punjab).
94.	Akhil Bhartiya Janata Sahara Party	7/96-97, Vikas Nagar, Lucknow (Uttar Pradesh).
95.	Akhil Bhartiya Aamjan Party	Mukam Post Ladpura, Via-Gagwana, District-Ajmer, Rajasthan-305023.
96.	Akhil Bhartiya Aapki Apni Party	F-2, Ground Floor, Rajendra Park, Nangloi, New Delhi-110041
97.	Akhil Bhartiya Gondwana Party	263, Rahul Nagar, Kolar Road, Bhopal-462003, MADHYA PRADESH.
98.	Akhil Bhartiya Janhit Party	Post – Sajani, Taluk – Hatkanagale, District – Kolhapur, Maharashtra – 416115.
99.	Akhil Bhartiya Jharkhand Party	Village – Kinudeeh, Post – Karandeeh, Jamshedpur-831002, Distt. – Poorvi Singhbhoom, Jharkhand.
100.	Akhil Bhartiya Kalyan Party	Mohalla- Mirdhan South, Post- Dariyabad, District- Barabanki, Uttar Pradesh- 225403
101.	Akhil Bhartiya Lok Dal	A-1, Main Road, Gokal Puri, Near Aggarwal Sweet Corner, Shani Sai Mandir, Delhi – 110094
102.	Akhil Bhartiya Lokadhikar Party	Shoap No. 9, 'B' Wing, Bhuraj Enclave, Samarth Wadi, Near Mankhurd Station (E) Road, Mumbai, Maharashtra – 400088.
103.	Akhil Bhartiya Loktantrik Congress	F-3, Park Road, Lucknow (U. P.).
104.	Akhil Bhartiya Manavadhikar Vichar Manch Party	Ballia(Jilebiamore), Sultanganj, Deoghar Road, Post – ManjhaliMatihani, Via – Belhar, District – Banka, Bihar.
105.	Akhil Bhartiya Mithila Party	House of Shri Ratneshwar Jha, Village & P.O. Parjuar, Distt. Madhubani (Bihar), PIN-847229.
106.	Akhil Bhartiya Nagrik Sewa Sangh	Plot No. 98, Ratan Lal Nagar, Kanpur – 208022, Uttar Pradesh.
107.	Akhil Bhartiya Naitik Party	Moh. Kanhaipurwa, Near Bilgram Chungi, Janpad – Hardoi, Uttar Pradesh – 241001.
108.	Akhil Bhartiya Sarvadharm Samaj Party	72, Bajrang Nagar, Road No.6, Manewada Road, Post- Parvatinagar, Nagpur, Maharashtra- 440027
109.	Akhil Bhartiya Sawarn Party	177/Q/94, LIC Society, Sharda Nagar, Kanpur, Uttar Pradesh - 208024.
110.	Akhil Bhartiya Sudhar Party	House No. 2389, 1 <sup>st</sup> Floor, Hudson Lane, Kingsway Camp, Delhi-110009.
111.	Akhil Bhartiya Swarajya Dal	H. No. 22/178, Manjh Khore Ramed, Tarous Chauraha, Hamirpur, Uttar Pradesh
112.	Akhil Bhartiya Vikas Congress Party	S-7, Vikasdeep Basement, Station Raod, Lucknow -226001, Uttar Pradesh.

113.	Akhil Hind Forward Bloc (Krantikari)	Ward No.36, Holding No. 711/499, Railway Hunder Road, Upadhyay Lane, West Lohanipur, Kadamkuan, Patna, Bihar – 800003.
114.	Akhil Jan Vikas Dal	50A/1A, Nahar Pur, Rao S.K. Shopping Complex, Sector-7, Rohini, Delhi-85.
115.	Akhil Rashtrawadi Party	Moharvati Sisoudiya Bhawan, Near Dak Bangla, Nadri Gate, Kasganj, District Eta, (Uttar Pradesh).
116.	Akhila Bharatiya Rytha Party	No. 127, Shravanabelagula Town, Bangaluru Main Road, Channarayapatna Taluk, Hassan District, Karnataka-573135.
117.	Akhila India Jananayaka Makkal Katchi (Dr. Isaac)	No. 171, Kannan Nagar, Winterpet, Arakonam, Vellore Distt., Tamil Nadu.
118.	Akhila Kerala Trinamool Party	House No. 161, Swathi Nagar, Edaikkode Desam, Pallichal Village, Nemom Post Office, Thiruvananthapuram, Kerala – 695020
119.	Akhilandra Mahadesam	Door No. 2-9-53, Nawabpet, Medak – 502 110, Medak District, Andhra Pradesh.
120.	Akila India Vallalar Peravai	43, Pillayar Koil Street, Veera Ragavapuram, Chennai – 600 077, Tamil Nadu.
121.	Al-Hind Party	B-2/40, Safdarjung Enclave, New Delhi-110029.
122.	All India Pattali Munnetra Katchi	No.-90, Gandhi Road, Kallakuruchi, Viluppuram (DT), Tamil Nadu – 606202.
123.	All India Sathyajothi Party	Ongarakudil, 19, Extension, Thuraiyur, Trichy District, Tamil Nadu - 621010.
124.	All India Ambedkar Makkal Munnetra Kazhagam	104, Walja Road, 3rd Floor, Arivu Mani Arangam, Triplicane, Chennai, Tamil Nadu 600002.
125.	All India Athithanar Makal Katchi	H.O. 24, Thangam Colony, Annagar Weat, Chennai-40, Tamil Nadu.
126.	All India Azaad Congress Party	H. No. 5-9-30/C, Madison House, Basheer Bagh, Hyderabad, Andhra Pradesh.
127.	All India Babu Jagjivan Ram Baba Saheb National Congress	C-22, Basement, Chirag Enclave, New Delhi-110048.
128.	All India Bahujan Samman Party	107, Tikri Kalan, New Delhi-110041.
129.	All India BC,OBC Party	H.No. 1-1-109/18, Ramdas Nagar, Kapra, ECIL, Ranga Reddy District, Andhra Pradesh – 500062.
130.	All India Bharti Jug Party	Near Luxmi Narain Mandir, Grain Market, Mansa – 151 505, Punjab.
131.	All India Christian Democratic and Backward People's Party	Block A-1, Flat 2, Kolkata-700054 (West Bengal).
132.	All India Dalit Welfare Congress	Flat No. 44, Sector B-4, Narela, Delhi.
133.	All India Democratic Party	M – 77, Sector - 9A, Saket Nagar, Bhopal, Madhya Pradesh – 462024.
134.	All India Forward Bloc (Subhasist)	49-M, Mothilal, 1st Street, Madurai- 625010 (Tamil Nadu).
135.	All India Hindustan Congress Party	191-C, Chandranagar A, NauDukan, Kalwad Road, Govindpura, Jhotwada, Jaipur, Rajasthan – 302012.
136.	All India Jan Congress Party	A-1B/110A, Krishna Apartments, LIG Flats, A-1B, Paschim vihar, Delhi- 110063



137.	All India Jan Samasyanivaran Party	Ward no.1, At Post & Tehsil - Kalmeshwar, District - Nagpur, Maharashtra – 441501.
138.	All India Kissan Mazdoor Morcha	Gali Gujjar Singh Wali, Inside Bagdadi Gate, Firojpur City, Punjab-152002.
139.	All India Krantikari Congress	184/1469, Moti Lal Nagar-1, Goregaon (West), Mumbai-400104, Maharashtra.
140.	All India Liberal Party	Plot No. 48, Near Vinayaka Temple, Sector-6, M.V.P. Colony, Visakhapatnam-530017, Andhra Pradesh.
141.	All India Lok Raj Party	Village-Meharban, Tehsil & District-Ludhiana (Punjab).
142.	All India Mahila Democratic Front (AIMDF)	House No.6-1-57/62, Secretariat Road, Saifabad, Hyderabad-500004, Andhra Pradesh.
143.	All India Mahila Empowerment Party	D.No. – 9-4-135/35/A, 9-4-135/35, Plot No.– 35, Survey Nos. 206, 207, 210, 199, 198, 195/2, Aruna Colony, Tolichowki, Hyderabad, Andhra Pradesh - 500008.
144.	All India Manchi Party	Flat No. F-5, Sai Apartment, Katuru Road, Vuyyuru, Krishna District, Andhra Pradesh.
145.	All India Mazdoor Party (Rangreta)	H.No. 2453, Bagh Wala Khuh, Jandiyala Guru, District – Amritsar, Punjab.
146.	All India Minorities Front	148, South Avenue, New Delhi-110001.
147.	All India Moovendar Munnani Kazhagam	Lake Area, Melur Road, Madurai-625107, (Tamil Nadu).
148.	All India Mukti Dal Party	Plot No. 158/1, H. No. 37-93/55/1, Road No.3, Mathuranagar, Neredmet 'X' Roads, Secunderabad-500094, Andhra Pradesh.
149.	All India Muttahida Qaumi Mahaz	# H. No. 19-2-23/M/J/5/E, 1 <sup>st</sup> Floor, Bahadurpura, Mecca Colony, Hyderabad-500053, Andhra Pradesh.
150.	All India Party for the Protection of Civil Rights	100 A/5, 11th Sector, 66th Street, Ponnambalam Salai, K.K. Nagar, Chennai – 600 078.
151.	All India Peoples' Front (Radical)	B.P.- 18, 40- Feet Road, Patel Nagar, Mugul Sarai, Chandauli, UTTAR PRADESH.
152.	All India Pichhada Jan Samaj Party	475/15 Ka, Kadam Rasool, Daliganj, Lucknow, Uttar Pradesh.
153.	All India Rajiv Krantikari Congress	B- 58, Gali No. 18, Jitar Nagar, New Delhi – 110051.
154.	All India Raksha Party	Post Box No. 136, Main Post Office, Karnal-132001, Haryana.
155.	All India Ravidas Samata Party	Bhagwat Singh Bhawan No. 10, Sector – 11, Shastrinagar, Meerut, Uttar Pradesh.
156.	All India Samathuva Makhal Katchi	2, Kalyani Nagar, Kattivakkam, Chennai – 600041, Tamil Nadu.
157.	All India Shiromani Baba Jiwan Singh Mazhabi Dal	Village & P.O. Majitha, Amritsar (Punjab).
158.	All India Singaravelar Munnetra Kazhagam	No. 2/305, Singaravelar Nagar, Neelangarai, Chennai – 600 041, Tamil Nadu.
159.	All India Stree Shakti	II-257/1, Co.Op. Society Colony, Madanapalle-517325, Chittoor District, ANDHRA PRADESH.
160.	All India Tafsili United Party	Village Simulpur, Post-Thakur Nagar, Distt. 24-Parganas (N) (West Bengal).

161.	All India Tamil Makkal Munnetra Kazhagam,	No. 25, Veerapandi Street, Perambur, Chennai-600 039,Tamil Nadu.
162.	All India Tribes And Minorities Front	Windrush Hill Annexe, Shimla-2 (Himachal Pradesh).
163.	All India Ulama Congress	No 20-24, Jafferabad Village, Gulbarga Taluka, District - Gulbarga, Karnataka
164.	All India Uzhavargal Uzhaippalargal Katchi	Door No.55, First Floor,Sinavar Street, Tiruppattur-635601,Tamil Nadu,CHENNAI.
165.	All India Women Democratic Freedom Party	No. 36, Ganesh Nagar, Near Ambedkar Nagar Bus Stop, 200 Feet Road, Kolathur, Chennai, Tamil Nadu – 600099.
166.	All India Women United Party	Room No-1, 4th Floor, A-117, Shubrati Apartment, Okhla Village, Jamia Nagar, New Delhi - 110025.
167.	All Indians' Gandhi Congress	212, Kalika Nagar, Andrahalli,Main Road, Bangaluru-560058Karnataka.
168.	All J & K Kisan Majdoor Party	Standard Hotel, Saheed Chowk,Jammu, Jammu & Kashmir.
169.	All J & K Peoples Patriotic Front	Jawaharnagar, House No.97, Police Station, Ragh Bagh, Srinagar (Jammu & Kashmir).
170.	All Jammu & Kashmir Liberal Democratic Party	M.P. Gali, Raj Bagh, Srinagar, Jammu & Kashmir.
171.	All Jammu and Kashmir Republican Party	1464, Mohalla Khwaja Bazar, Near Power Station, Anantnag, Pin Code -192101, Jammu and Kashmir.
172.	All Pensioner's Party	No.12D, PavodumThoppu, Nellorepet, Gudiyattam, Vellore District, Tamil Nadu - 632602.
173.	All Peoples Party	Door No. 1-138, Pallegunta Village. & Post, Gurazala Rural Mandal, Guntur District. Andhra Pradesh.
174.	Alpjan Samaj Party	Dak Bangala Market Parishar, 1st Floor, Shop No. 28, Dak Bangla Market, P.O. – Sasaram, P.S. – Sasaram, Distt. Rohtas, Bihar – 821115.
175.	Aman Samaj Party	V-1452, Street No. 4, Vijay Park, Delhi – 110053.
176.	Ambedkar Janatha Party	No. 57/1, Savimana Enterprises, Badrappa Layout, Kodigehalli, Nagashettyhalli, Main Road, Bagalore-560092, Karnataka.
177.	Ambedkar Kranti Dal	Shanti Homeopathic Store, Arya Samaj Chowk, Badayun, Uttar Pradesh.
178.	Ambedkar National Congress	8-3-323, Amreetpet Cross Road, Hyderabad (Andhra Pradesh).
179.	Ambedkar National Makkal Katchi	Door No. 53, Gandhi Road, (formerly Peeran Lane),Thirupattur, Vellore District, Pin-635601, Tamil Nadu.
180.	Ambedkar Peoples Movement	39. Saravana Street, T. Nagar, Chennai- 600017 (Tamil Nadu).
181.	Ambedkar Pragatisheel Republican Dal	Dr. Lohia Colony, Shahjhapur, Pin-242001 (Uttar Pradesh).
182.	Ambedkar Samaj Party	304, Mandakini Enclave, Alaknanda, New Delhi-110019.



183.	Ambedkar Yug Party	240/71 F/3, Stainly Road, Kamla Nagar, Allahabad, Uttar Pradesh.
184.	Ambedkarbadi Party	136/1, Diamond Harbour Road, Kolkata-700063 (West Bengal).
185.	Ambedkarist Republican Party	Behind Rashtrabhasha Prachar Sammittee, Wardha-442001, Distt. –Wardha, Maharashtra.
186.	Ambedkarite Party of India	o 26, Bhoslewadi, Near Awale Babu Square, Lashkaribagh, Nagpur, Maharashtra – 440017.
187.	Amra Bangalee	No.2, Ballav Street, Kolkata-700004 (West Bengal).
188.	Anaithindia Samudaya Munnetra Kazhagam	No.7/13, East Meda Street, Thiruvathipuram & Post Cheyyar Taluk – 604 407, Thiruvannamalai Distt., Tamil Nadu.
189.	Anaithindiya Samuthaya Makkal Katchi	80, Kuzhandhai Velan Lane, Main Road, Dindigul, Tamil Nadu – 624001.
190.	Anaithinthiya Thamizhaga Munnetra Kazhagam	10/2, Nalvar Nagar, Kalveerampalayam, Bharathiar University (Post) Coimbatore-641048 (Tamil Nadu).
191.	Anaithu Makkal Munnetra Kazhagam	D. No. 199/416 (RS No. 177-1B), 1 <sup>st</sup> Floor, Arcot Road, Vadapazhani, Chennai-600 026 Tamil Nadu.
192.	Anaithu Makkal Puratchi Katchi	No. 268, Amman Koil Street, Aladi Post- Viruthachalam(TK), Cuddalore(DT), Tamil Nadu - 606115
193.	Anbu Udhayam Katchi	12/11, Subash Illam, Theni – Gudalur – 625518, Tamilnadu.
194.	Andhra Pradesh Rashtra Samaikya Samithi Party	H. No. 11-8-118/2(Old), 11-8-99/84(New), Narsimhapuri Colony, Ashtalakshmi HYD-VIJAYAWADA Highway, Hyderabad-500 035, Andhra Pradesh.
195.	Andhra Pradesh Navodaya Praja Party	No.3-11, Thukkuguda, Village, Maheshwaram Mandal, Mankhal Post, Ranga Reddy District (Andhra Pradesh).
196.	Andhra Rastra Praja Samithi	Behind AC Stadium, Koneyapalem Gate, Dargamitta, Nellore, Andhra Pradesh-524001
197.	Angika Samaj Party	Aanand Ashraya , P.O- Old Jute Mill, Sharifganj, Ward No. 42, District- Katihar, BIHAR-854105.
198.	Anjaan Aadmi Party	House No. 391/117A/1, Radha Nagar Colony, Phulwariya Road Daraganj, Allahabad, Uttar Pradesh.
199.	Anjuman Party	House No. 95, Nijaatpura, Nazarali Marg, Kotwali Road, Ujjain, Madhya Pradesh- 456006.
200.	Anna YSR Congress Party	D.No. 7/2-2, Chilakalabavi Street, Kadapa, Andhra Pradesh- 516001
201.	Antarrastriya Swarn Congress Party	Village & Post – Sarakara Vishnoi, Vikas Khand – Dilari, Tehsil – Thakurdwara, District – Moradabad, Uttar Pradesh - 244401.
202.	Anti Reservation Party of India	H.No. 1184, Sector-21-B, Chandigarh.
203.	Apna Dal	1/2A.P. Sen Road, Lucknow, (U.P.).
204.	Apna Dal (Soneylal)	Village - Atrampur Nawabganj, Post- Atrampur, District- Allahabad, Uttar Pradesh- 229412

205.	Apna Dal United Party	Village – Siswa, Post & P.S. – Kasya, District – Kushinagar, Uttar Pradesh – 274402
206.	Apna Desh Party	H. No. – 457, Majorganj, District - Sultanpur, Uttar Pradesh
207.	Apna Raj Front	House No.1096, Sector-7, Bahadurgarh, Haryana.
208.	Apni Zindgi Apna Dal	A-119, Ground Floor,Near- Angel Mega Mall, Kaushambi, Ghaziabad, Uttar Pradesh- 201010.
209.	Appaamma Makkal Kazhakam	3/59, Mariyamman Kovil Street, Ammapalayam Post, Perambalur Tk. & Dist., Tamilnadu - 621101.
210.	Arunachal Congress	G- Extension, Naharlagun (Arunachal Pradesh)
211.	Arya Dal	Central Camp Office – 775, Shanti Colony, Itawa, Uttar Pradesh.
212.	Arya Sabha	7, Jantar Mantar Road, New Delhi-110001.
213.	Aryavart Party	Village & Post – Barsaina, Thana – Ahirauli, District – Kushinagar, Uttar Pradesh – 274207
214.	Asankhya Samaj Party	A-490, Gali No. 22,Shyam Colony, Buddh Vihar, Phase –2, Delhi-110086.
215.	Asom Gana Parishad Pragatisheel	H.O.-G.S. Road, Ulubari,Guwahati-781 007, Assam.
216.	Ati Picchara Party	Mohalla- Badi Pahadi, PO-Sohsarai, Thana-Laheer, Zila-Nalanda-803118,Bihar.
217.	Ati Pichhda Varg Mahasangh	3/1274, Jankipuram Vistar, Sitapur Road, Lucknow, Uttar Pradesh.
218.	Ati Pichhra Jan Dal	Village: Rampur Bakli, Post & Distt. Bijnor, Uttar Pradesh.
219.	Atulya Bharat Party	91, Pili Kothi,Near Guruharikishan Public School,Hari Nagar,New Delhi-110064.
220.	Autonomous State Demand Committee	Rongniheng, Diphu-782460, Karbi Anglong (Assam).
221.	Awami Aamjan Party	Baria Ghat Road, Wellesliganj, Distt. Mirzapur-231001, U.P.
222.	Awami Party	E-11/77, New Colony, Hauz Khas Ext., Malviya Nagar, New Delhi-110017.
223.	Awami Samta Party	Building No.631/135, Pani Gaon, Sector – 9, Post – Indira Nagar, Lucknow, Uttar Pradesh – 226016
224.	Awami Socialist Party of India	Bukhara, Bakshiwalla Road,Bijnaur – 246 701 (Uttar Pradesh).
225.	Awami Vikas Party	606/607, Zayfreen Chambers, Oil Depot Road, Opp. Sewree Railway Station, Sewree (E), Mumbai, Maharashtra - 400015
226.	Azad Bharat Congress	218, Second Floor, LSC Market, Block –A, Samarat Enclave Pitampura, New Delhi- 110034.
227.	Azad Hindustan Party	E Block – 265, Yadav Nagar, New Delhi – 110042.
228.	Azad Janata Party	208, Dhillan Complex,Akashganga Supaila,Bhilai, District - Durg, Chhattisgarh.
229.	Azad Mazdoor Kissan Party	D-4, Prem Nagar-III, Shani Bazaar Road, Kirari Nahar, Nangloi,New Delhi-110086.
230.	B.C. Bharatha Desam Party	H.No.12-13-426, Street No.1, Tarnaka, Hyderabad – 500 017, Andhra Pradesh.

231.	B.C. United Front	15, Saptagiri Nagar, Rethi Bowli, Hyderabad – 500 028, Andhra Pradesh.
232.	Baaratha Samuthaya Munnetra Munnani	400/12, Ist Floor, Township Commercial Complex, Kamarajar Nagar Main Road, Avadi, Chennai – 600 071, Tamil Nadu.
233.	Backward Classes Democratic Party, J&K (BDP)	Peer Bagh Colony, Opp. Army Gate, Sunjwan Road, Jammu, Jammu & Kashmir – 180 004.
234.	Badavara Shramikara Raitara Congress Party	1/A, Parvathi Nagar Main Road, Bellary-583103, Karnataka
235.	Bahujan Ekta Party ( R )	Suraj Bhawan, R.D.-136A, Dhram Pura Ex, Najafgarh, New Delhi-110043.
236.	Bahujan Kisan Dal	Kisan Bhawan, Rishabh Vihar, Circular Road, Muzaffarnagar, Uttar Pradesh.
237.	Bahujan Kranti Party (Marxwad-Ambedkarwad)	Village – Dhansua, Post – Central Jail, Fatehagarh, Distt. Farrukhabad, Uttar Pradesh – 209 601.
238.	Bahujan Loktantrik Party	G-161, J.J.Colony, Wazirpur, Delhi-110052.
239.	Bahujan Mukti Party	Flat No. 14, Aasha Pushp Vihar, Sahkari Aavas Samiti, Sector – 14, Kaushambi, Gazhiabad, Uttar Pradesh.
240.	Bahujan Nyay Dal	596/1, New Paharpur, Police Colony, Thana- Gardnibagh, Post- Anisabad, District- Patna, Bihar- 800002
241.	Bahujan Party	125/98, New L.I.G. Barraha –7, Kanpur-208027 Uttar Pradesh.
242.	Bahujan Rayat Party	198K-E, Datt Ho, Sosa Rabade Colony, Kolhapur, Maharashtra – 416001.
243.	Bahujan Republican Socialist Party	4/17, B.D.D, Worli, Mumbai, Maharashtra-400018.
244.	Bahujan Republican Ekta Manch	Hardas Nagar, Kamptee, District Nagpur, Maharashtra.
245.	Bahujan Sadan Morcha	Isari Bazar, Post - Isari Bazar, District – Giridih, Jharkhand-825107.
246.	Bahujan Samaj Mukti Morcha	H. No. B-198, Gali No. 11, Ground Floor, Bhajanpura, Delhi-110053.
247.	Bahujan Samaj Party (Ambedkar)	H.No.- B-33/103, Mohalla Shehrian, Kapurthala, Punjab.
248.	Bahujan Samaj Party (Ambedkar-Phule)	H.No. V-25, Sandhya Venus Apartment, S.P.Nagar, Moula-ali, Hyderabad, Andhra Pradesh
249.	Bahujan Samaj Vikas Party	20-B.D.S. Commercial Market, Village – Sadarpur, Sector- 45, Post Office- Arun Vihar, Sector – 37, Noida, Janpad – Gautambudhnagar, Uttar Pradesh.
250.	Bahujan Samajwadi Party (Baba Saheb)	53-54, 1 <sup>st</sup> Floor, Commercial Complex, South Patel Nagar, In Front of Metro Pillar No. 190, New Delhi - 110008.
251.	Bahujan Sangharsh Dal	Opposite Padav Police Station, Laxmanpura, P.O. Laskar, (Gwalior), Madhya Pradesh.
252.	Bahujan Sangharsh Party (Kanshiram)	Bahujan Bhawan, Khabbashpur, Post-Malikpur, Zila-Ropar, Punjab.

253.	Bahujan Sena	124A/G-1, Sector-6, Vaishali, Ghaziabad, Uttar Pradesh- 201012
254.	Bahujan Shakti	Mines Resque Station Camps, Post – Dhansar, Distt. – Dhanbad, Jharkhand.
255.	Bahujan Suraksha Dal	1/7, G.H. Board, Hardasnagar, Stadium Road, Old Bapunagar, Ahmedbad-380024, Gujarat.
256.	Bahujan Uday Manch	Village: Chalakpur, Post – Jameen Rasoolpur, Distt. Ajamgarh, Uttar Pradesh.
257.	Bahujan Vijay Party	98/5, Post Office Gali, Village – Khutbhar, Post & Tehsil – Khajani, District – Gorakhpur, Uttar Pradesh- 273212.
258.	Bahujan Vikas Aaghadi	A-301, Arti Apartment, Vartak Raod, Virar (West), Taluka – Vasai, District – Thane, Maharashtra-401 303.
259.	Bajjikanchal Vikas Party	Sahjanand Nagar, Bhagwanpur, N.H. 28, Muzaffarpur – 842002 (Bihar).
260.	Baliraja Party	Plot No. 1, Commercial Complex, Prithviraj Nagar, Belatrodi road, Nagpur, Maharashtra- 440034.
261.	Bam Party	538 K/780, Triveni Nagar-II, Lucknow, Uttar Pradesh.
262.	Banchita Swaraj Party	117, No., Dr. B.R. Ambedkar Road, P.O. and P.S.-Nalhati, District-Birbhum-737220, West Bengal.
263.	Barak Valley Territory Demand Committee	Swaraj Bhawan, Silehar Road, P.O. P.S. and District – Karimganj, Pin-788711, Assam.
264.	Begumpura Sanjha Front	193, New Rasila Nagar, Basti Danishmandan, Jalandhar, Punjab.
265.	Berojgar Aadmi Adhikar Party	D-2/329, Shiv Durga Vihar, Lakkarpur, Faridabad, Haryana.
266.	Best Class Party	House No. 94, Mohalla Alwal, Sadar- Azamgarh, Uttar Pradesh-276001.
267.	Bhaarat Mahashakti Party	11A, DDA Flats, Priyadarshni Vihar, Laxmi Nagar, Delhi-110092.
268.	Bhagidari Kranti Dal	Village & Post – Mawai Padiyana, Block – Sarojni Nagar, Tehsil & District – Lucknow, Uttar Pradesh – 226008.
269.	Bharat Abhyudhaya Party	6-6-35, Anasuya Nilayam, Kavadi guda Main Road, Kavadi guda, Secunderabad, Andhra Pradesh – 500380
270.	Bharat Bachao Party of India	S – 528, Greater Kailash Part-1, New Delhi –110048.
271.	Bharat Bhavishya Party	House No. 94 S, Village -Mugeeshpur, P.S. - Taarun, Post – Chandrikaganj, District – Faizabad, Uttar Pradesh – 224141.
272.	Bharat Bhrashtachar Mitao Party	New House No.4, Ground Floor, Begam Vihar, Block – A, Khasra No. 16/19, Village – Begampur, Near Bhairon Mandir, DELHI - 110086.
273.	Bharat Dal	Bharat Sevadham Arnayak, Krantideep Mourana, Nurpur, Distt. Bijnaur (U.P).

274.	Bharat Desam Party	Door No. 8-3-270/1, Nehru Nagar,9th Line, Main Road,Guntur – 522 001, Andhra Pradesh.
275.	Bharat Deshbhakt Sangathan	19/460, Indira Nagar, Lucknow, Uttar Pradesh – 226016
276.	Bharat Jan Aadhar Party	Flat No. 4, Kurla Amar CHS Society, Opp. Janseva Petrol Pump, Kale Marg, Kamani, Kurla (West), Mumbai, Maharashtra- 400070
277.	Bharat Jan Party	324, Kailash Nagar, Ghaziabad(Uttar Pradesh).
278.	Bharat Janta Dal (Tughlaq)	Village- Nirmani, Post- Nirmana, Block- Baghra, Thana- Shahpur, Dist-Muzaffarnagar, Uttar Pradesh.
279.	Bharat Ka Kisan Majdoor Party	Village-Baliyan (Nayan Nagar),Post – Baliyan, Maharajganj, Siwan,Bihar-841506.
280.	Bharat Kaumi Dal	Village – Lathardeva Hoon, Post – Jhabreda, District – Haridwar, Uttarakhand.
281.	Bharat Ki Lok Jimmedar Party	3/250, Vishwas Khand, Gomti Nagar, Lucknow-226010 (Uttar Pradesh).
282.	Bharat Kranti Rakshak Party	Barakkatpur, Post-Badagaon,Distt.-Koshambi, Allahabad, Uttar Pradesh.
283.	Bharat Labour Praja Party	4-25, Seethanagar Colony, Somulagudem (P), Palvancha (M),Khammam District-507115, Andhra Pradesh.
284.	Bharat Lok Sewak Party	Shop No. 16, D-Block Market, Pushpanjali Enclave, Pitampura, New Delhi- 110034
285.	Bharat Mangalam Parishad	Jamo Bazar, Hospital Chowk, P.O. Jamo Bazar, District Siwan, Bihar.
286.	Bharat Mata Party	Village & Post – Katka, District – Mirzapur, Uttar Pradesh
287.	Bharat Nav Nirman Party	A – 2, Nitesh Villa, Vivekanand Colony, Nayakhera, Ambabari,Jaipur-23,RAJASTHAN.
288.	Bharat Navnirman Voter Sena	1255-F, Basantvihar,Kanpur-208021 Uttar Pradesh.
289.	Bharat Nirman Party	High School Road,P.O.-Triveniganj, Distt.-Supaul-852139,Bihar.
290.	Bharat Nyay Dal	N. H. – 58, Delhi By-Pass Road, Gopal Vihar, H. No. 48, Meerut, Uttar Pradesh.
291.	Bharat Parivar Party	Bharat Hridya Aashram, Mohalla- Karaccha, Jawalapur, Haridwar, Uttrakhand- 249407.
292.	Bharat Peoples Sena	Plot No. 6-4-787, Phule Nagar, Somnathpur Road, Taluk- Udgir, District- Latur Maharashtra.
293.	Bharat Prabhat Party	105, 1 <sup>st</sup> Floor, A.G.C.R. Enclave, Near Karkardooma Court, Delhi- 110092
294.	Bharat Punarnirman Dal	K.J. – 116, Kavi Nagar, Ghaziabad, Uttar Pradesh.
295.	Bharat Rakshak Party (Democratic)	Village Post Pakka Saharna, Tehsil Zila Hanumangarh, Rajasthan.
296.	Bharat Uday Mission	C-3/4, Suman Nagar, V.N. Purav Marg, Chembur, Mumbai – 400071.
297.	Bharat Utthan Party	Village- Harni Ausari, Pragana-Hissampur, Post- Arai Umri, Tehsil- Kaiserganj, District-Bahraich, Uttar Pradesh - 271904.

298.	Bharat Vikas Morcha	Sekhpura Road, Madhupur, Distt. Devghar, Jharkhand.
299.	Bharat Vikas Party (Secular)	Kh. No.21/25, Near HP Petrol Pump, Upkar Properties, A-Block, Himgiri Enclave, Burari, Delhi-110084.
300.	Bharat Vishal Party	A/6A, DDA Flat, Munirka, New Delhi – 110067.
301.	Bharateeya Bahujana Praja Rajyam	D. No. 956, Arundelpet, 10th Lane, Guntur-522 002 Andhra Pradesh.
302.	Bharateeya Manavadhikar Party	21, Rajendra Mullick Street, Kolkata – 700007, West Bengal.
303.	Bharath Dharma Jana Sena	Building No.V/489, Mararikkulam North Panchayat, East of Kanichikulangara Temple, Mararikkulam North Village, Cherthala Taluk, Alappuzha (Dist), Kerala - 688544
304.	Bharatheeya Chaithanya Party	D. No. 9-186/7, High School Road, Venkat Nagar, Kadiyam, East Godavari District, Andhra Pradesh – 533103
305.	Bharatheeya Sadharma Samsthapana Party	House No.3/17, Dorasani Palli, Proddatur Mandal, Kadapa District, Andhra Pradesh.
306.	Bharathiya Dravida Makkal Katchi	2036, 15th Main Road, Anna Nagar West, Chennai – 600 040, Tamil Nadu.
307.	Bharathiya Jana Shabdth	331(311), Ward No. 1, Kallara House, Mundella (P.O.), Vellanadu, Thiruvananthapuram – 695 543, Kerala.
308.	Bharathiya Nethaji Party	3857, 4th Cross, Gayathri Nagar, Bangalore-560021 (Karnataka).
309.	Bharathiya Praja Shakti	No. 931,932, Karabala Maidana,Railway Station Cross Road,Channapattna Town & Taluk,Ramanagara District, Pin-571501 KARNATAKA.
310.	Bharathiya Yuvatha, Samatha, Rashtriyatha Congress Party	Flat No. G1, Ground Floor,ARK Residency Plot No. 304,Survey No. 153,154,163 and 143, Boduppall, Village & Gram Panchayat – Ghatkesar (Mandal), Rangareddy (District), Hyderabad-500038, Andhra Pradesh.
311.	Bharatiya Aam Awam Party	Saristabad, Indrapuri Path, Gali No. E, Gardanibagh, Patna, Bihar- 800001
312.	Bharatiya Ambedkar Party	Main Bazar, Krishna Nagar, Jaura Fatak, Amritsar (Punjab).
313.	Bharatiya Asht Jan Party	151, C Sector, Second Floor, Room No. 203, Inder Puri, Bhopal –462022 (M.P.).
314.	Bharatiya Awaj Party	Milan Committee Sewa Sangh,Santosh Nagar, Behram Bagh,Jogeshwari West, Mumbai-440102, Maharashtra.
315.	Bharatiya Awam Taaqat Dal	Village- Sujanidih (Rampur), Post- Sohansa (Mungara Badshapur), Tehsil- Machhlishahar, Distirct- Jaunpur, Uttar Pradesh-222204
316.	Bharatiya Backward Party	71, Surya Apartments, Fraser Road, Patna –800001 (Bihar).



317.	Bharatiya Bahujan Congress	117, Khodiyar Krupa Soc., Nr. Kantareshwar Mahadev Temple, Katargam, Surat, Gujarat
318.	Bharatiya Bahujan Parivartan Party	Khasra No. 139/2, Vill. – Lakhwaya Rasoolpur, Rohta Road, Meerut, Uttar Pradesh.
319.	Bharatiya Bahujan Party	156, Bharauli, Shahganj, Jaunpur, Uttar Pradesh.
320.	Bharatiya Bahujan Samta Party	Village & Post- Surjannagar, District- Moradabad, Uttar Pradesh-244602.
321.	Bharatiya Berozgar Mazdoor Kisan Dal	Bansal Gaon, P.O.Dheghat, Patti Malla, Chackaut, Distt- Almora (Uttaranchal).
322.	Bharatiya Bouddhik Vichar Party	Village – Ballanagla Patti, Post – Shahpur Kheri, Tehsil – Dhampur, Distt. – Bijnour, (Uttar Pradesh).
323.	Bharatiya Chhatrasangh Bharat	Premghan Marg, Badli Ghat, Mirzapur, Uttar Pradesh-231 001.
324.	Bharatiya Congress (M)	16, Batra Colony, M.T.X. (Sonepat), Harayana.
325.	Bharatiya Congress Paksha	Kasba Peth, In Front of Linbuwali Sawari, Post-Barshi, District-Solapur, MAHARASHTRA.
326.	Bharatiya Democratic Socialist Alliance Party	H.No.198, Mohalla- Katchhpura (Shakya Nagar), Ward No.8, P.O- Raja ka Rampur, District- Etah, Uttar Pradesh.
327.	Bharatiya Development Party	Building No. 358, Athira, PO - Kura, Kottarakara, Kollam, Kerala – 691557
328.	Bharatiya Dr. B.R. Ambedkar Janata Party	No.18, 12th Cross, MTS, Layout, Kengeri Upanagara, Bangluru-560060, KARNATAKA.
329.	Bharatiya Eklavya Party	Village and Post Belhar Kalan, Tehsil Mahdawal, District Sant Kabir Nagar, Uttar Pradesh.
330.	Bharatiya Ekta Dal	189, Basant Apartment, Vasant Vihar, New Delhi – 57.
331.	Bharatiya Gana Parishad	House No. 3, Bye Lane No.4, Ward No. 16, Bishnu Rabha Path, Lalganesh (Odalbakhra), P.S- Dispur, District- Kamrup Metro, Guwahati, Assam -781034
332.	Bharatiya Gaon Taj Dal	Village-Kuka, P.O. – Maqsudpur, District Kapurthala, (Punjab).
333.	Bharatiya Grameen Dal	Aryavart Prakashan Mandir, Bus Stop Gosaiganj, Janpad- Lucknow, Uttar Pradesh.
334.	Bharatiya Inqalab Party	Village – Rana Pratap Nagar, Islampur, Post & P.S. – Islampur, Distt. – Nalanda, Bihar.(Pin – 801303)
335.	Bharatiya Jagriti Dal	RZ-21D, Gali No.4, Syndicate Enclave, Near Dabri Mode, Delhi - 110045.
336.	Bharatiya Jai Bheem Party	1304, Bhantlaiya, Sindhi Camp, Distt. Jabalpur, Madhya Pradesh.
337.	Bharatiya Jan Berojgar Chhatra Dal	Near R.T.O. Office, Hussainganj, Siddharth Nagar, Uttar Pradesh.
338.	Bharatiya Jan Jagriti Party	Brijdham Ashram, Ranhera, Tehsil-Chhata, District-Mathura (Uttar Pradesh).
339.	Bharatiya Jan Kisan Party	1080C, Babaji Bag, Tilak Road, Balua Ghat, Allahabad, Uttar Pradesh

340.	Bharatiya Jan Kranti Dal (Democratic)	F-23, Sainik Society, Shakti Nagar, Jabalpur, Madhya Pradesh.
341.	Bharatiya Jan Sabha	C/o Raja Ram Yadav, Raghuvir Nagar, New Colony, Devaria (U.P).
342.	Bharatiya Jan Samajwadi Party	A-62, J. J. Colongy, Khanpur, New Delhi-110062.
343.	Bharatiya Jankranti Party	12/17, Chakkhuwala, Dehradun, Uttarakhand.
344.	Bharatiya Janvadi Party	A-559, Shastri Park Extn., Buland Masjid, Delhi-110053.
345.	Bharatiya Karyasth Sena	121, Vishnu Colony, Shahganj, Agra-282010. Uttar Pradesh.
346.	Bharatiya Kisan Parivartan Party	Nagla Dakhal, Kotla Road, Ferozabad-283203, District Ferozabad, Uttar Pradesh.
347.	Bharatiya Kisan Sena Loktantrik	House No. 392/1, Chak Raghunath, Naini, Allahabad, Uttar Pradesh.
348.	Bharatiya Krantikari Dal	A-5, Priyadarshini Vihar, NEW DELHI - 110092.
349.	Bharatiya Lok Kalyan Dal	Area/Post/Tahsil Bikabur, Distt. Faizabad, (Uttar Pradesh).
350.	Bharatiya Loktantrik Party (Gandhi-Lohiawadi)	Satyawati Niwas, Ram Das Path, Meethapur B- Area, Patna - 800001, Bihar.
351.	Bharatiya Manavata Vikas Party	133/4, Qutub Enclave, Phase-II, New Delhi-110016.
352.	Bharatiya Minorities Suraksha Mahasangh	410, Arcadia Building, Sir J.J.Road, Opp. J.J.Hospital Mumbai-400008 (Maharashtra).
353.	Bharatiya Momin Front	174, Anand Puri, West Boring Canal Road, Patna-800001 (Bihar).
354.	Bharatiya Mool Niwasi Samaj Party	77/129, Bhagat Singh Colony, Tarla Adhoiwala, Dehradun, Uttarakhand.
355.	Bharatiya Muhabbat Party (All India)	H.No.18184, Chandsar Basti, Bhatinda-151001 (Punjab).
356.	Bharatiya Nagrik Party	Village Kanasi, P.O. Kanasi, Distt. Farukhabad-207501(Uttar Pradesh).
357.	Bharatiya National Janata Dal	701 A, 7th Floor, Meghmalhar Complex, Sector No.11, Gandhinagar, Gujarat – 382010.
358.	Bharatiya Nav Kranti Party	Village- Makhmailpur, Post-Saraikhwaja, Distt.- Jaunpur, Uttar Pradesh.
359.	Bharatiya Navyuvak Chetna Party	429/263, Near Amber Marriage Hall, Mojjamnagar, Lucknow, Uttar Pradesh.
360.	Bharatiya Navyuvak Party	H. No. 572, Bye Saheb Ki Pared, Near of Priya Bread Factory, Laxmiganj, Lashkar, Gwalior, Madhya Pradesh.
361.	Bharatiya New Democratic Party	Village and Post- Dara, P.S- Joynagar, District- South 24 Parganas, West Bengal- 743337
362.	Bharatiya Parivartan Congress	126, Adivasi Colony, Near Rashtra Sant Tukdoji Maharaj, Cancer Hospital, Manewada Road, Nagpur-440027, Maharashtra.
363.	Bharatiya Parivartan Party	70-A, DDA Flat, Pandav Nagar, Near Metro Station Shadipur, New Delhi – 110008.
364.	Bharatiya Peoples Party	House No. T-9, 595/16/11, Shivshakti Nagar, Syed Chincholi Road, Filter Bed, Gulbarga, Karnataka-5851004.



365.	Bharatiya Pichhra Dal	Village – Khujri, Post – Sagar, Via – Chakarmatha Camp, Distt. Bilaspur, Chhattisgarh – 495 220.
366.	Bharatiya Praja Paksha	No.374/A, I-Floor, I-Block, I-Cross, Ravindranath Tagoor Nagar (R.T.Nagar), Bangalore-560032 (Karnataka).
367.	Bharatiya Prajashakti Party	29/3, Panchkuiyan, Jhanshi, Uttar Pradesh.
368.	Bharatiya Prajatantrik Shudh Gandhiwadi Krishak Dal	Misda, Distt. Janjgeer, Vikas Khand Navgarh, Chhattisgadhandchal, Chhattisgarh.
369.	Bharatiya Purvanchal Party	E-68, Premchand Colony, Pandeypur (1), Varanasi, UTTAR PRADESH.
370.	Bharatiya Rashtravadi Paksha	12, Juna Power House, Behind Rotary Hall, Jail Road, Mehsana (Gujarat) Pin-384002.
371.	Bharatiya Rashtravadi Samanta Party	F-402, Road No. 9-F, Vishwakarma Industrial Area, Jaipur-302013.
372.	Bharatiya Rashtriya Bahujan Samaj Vikas Party	G-96, Shantipuram, Phaphamau, Allahabad, Uttar Pradesh
373.	Bharatiya Rashtriya Janhit Party	C-2968, Sapna Colony, Lucknow-226017 (Uttar Pradesh).
374.	Bharatiya Rashtriya Mahila Sarvodaya Congress	No.2, 1 <sup>st</sup> Floor, Vayuputra Arcade, Ward No.15, Near NTTF, P.B. Road, Dharwad, District – Dharwad, Karnataka – 580001
375.	Bharatiya Rashtriya Mazdoor Dal	Naya Sarafa, Gwalior-474001 (Madhya Pradesh).
376.	Bharatiya Rashtriya Morcha	D-6, Pratap Bagh Colony, New Hanuman Mandir, Aliganj, Lucknow, Uttar Pradesh.
377.	Bharatiya Rashtriya Swadeshi Congress Paksh	308, Ramnagari, 2/C, 3rd Floor, Alandi Road, Bhosry, Pune-411039, Maharashtra.
378.	Bharatiya Ravidas Party	Moh.Kundigarh, Post-Sadar, Ajamgarh, Uttar Pradesh.
379.	Bharatiya Republican Paksha	Dr.Ambedkar Bhawan, Gokuldas Pasta Road, Dadar, Mumbai-400014 (Maharashtra).
380.	Bharatiya Sadbhawana Samaj Party	Khan Manjil Khaparganj, Bilaspur, Chhattisgarh.
381.	Bharatiya Samaj Dal	85, Chowk Makandu Ganj, Pratapgarh, Uttar Pradesh.
382.	Bharatiya Samaj Kalyan Party Bharat	Ravender Electronics, Purani Chungi, Agra Road, Hathras, Distt. Aligarh (U.P).
383.	Bharatiya Sampuran Krantikari Party	A-1/150, Aman Vihar, Nangloi, New Delhi – 110041.
384.	Bharatiya Samrat Subhash Sena	Village – Ajitpur, Post – Kankhal, Laksar Road, Haridwar, Uttarakhand – 249408.
385.	Bharatiya Samta Samaj Party	Gram - Dehramau, Post – Gosainganj, Zila – Lucknow – 227 125 (U.P.)
386.	Bharatiya Sangram Parishad	48, Bank Street, Khatau Building, Ground Floor, S.B.S Road, Opposite Old Custom House, Fort, Mumbai, Maharashtra - 400001
387.	Bharatiya Sant Mat Party	Bahu Jholri Road, V.P.O. – Nahar, Tehsil – Kosli, Distt. – Rewari, HARYANA.

388.	Bharatiya Sarvkalayan Kranti Dal	2/643/C, Rambagh Colony, Ramghat Road, Aligarh-202001 (Uttar Pradesh).
389.	Bharatiya Sarvodaya Kranti Party	113, Malikpur, G.T.B. Nagar, Delhi-110009.
390.	Bharatiya Satya Vijayee Party	C- 120, Begam Vihar Extension, Begampur, Delhi-110086.
391.	Bharatiya Satyarth Sangathan	Bharat Nagar, Prem Vidyalaya, Railway Crossing, Opposite Radhapuram Housing Colony, Near Birla Mandiar, Varindavan Road, G.T.V – 3, Mathura-281003, (U.P.)
392.	Bharatiya Shakti Sena	Shakti Sena Bhawan, Bariar No. 6, Audyaugik Kshetra Bahadarabad, Haridwar – 249402, Uttarakhand.
393.	Bharatiya Shramik Dal	L-238, Vikash Pradhikaran Colony, Indira Nagar, Rai Bareilly (U.P.).
394.	Bharatiya Subhash Sena	Vill. & Post Office: Bankasiya Shivratn Singh, Janpad-Gonda -271302. (U.P.).
395.	Bharatiya Suraj Dal	Sinha Bhawan, Exhibition Road, Behind Reserve Bank of India, Patna, Bihar – 800001
396.	Bharatiya Swajivi Nagrik Party	Village- Kukuriha, Post- Rudrapur Korwa, Thana- Rudrapur, Tehsil- Rudrapur, District- Deoria, Uttar Pradesh.
397.	Bharatiya Swatantra Party	Village- Naugai, P.O. – Raghunathnagar, Teh. –Vadrufnagar, Distt:- Sarguja, Chhattisgarh
398.	Bharatiya Uttam Sena	Village & Post – Kheddhain, Thana – Aander, Distt. – Siwan, Bihar.
399.	Bharatiya Yuva Party (Democratic)	Ward No. 54, Circle No. 71, Biscoman Golambar, Near B.S.N.L Telephone Exchange, Post Office- Gulzarbagh, Kumhrar, Patna, Bihar- 800007.
400.	Bharatiya Yuva Shakti	Haveliyo ka Vaas, Gram Panchayat – Kosewal, Tehsil – Sumerpur, District – Pali, Rajasthan.
401.	Bharatrashttra Democratic Party	Shop No. 22, CSC-II, DDA Market, I.P. Extension, Patparganj, Delhi-110092.
402.	Bharipa Bahujan Mahasangha	Dr. Ambedkar Bhawan, Gokuldas Pasta Road, Dadar, Mumbai-400014 (Maharashtra).
403.	Bharateey Samajvadi Morcha	3/1108, Dehradun Chowk Saharanpur-247 001 (Uttar Pradesh).
404.	Bharti Jan Suraksha Party	Head Office, Dholwha Road, Near Heera Colony, Town & P.O. Haryana, Distt. Hoshiarpur, Punjab -144208
405.	Bharti Lok Lehar Party	136, Ajit Nagar, Amritsar (Punjab).
406.	Bharti Samudaya Party	7C-10, Vrindavan Yojana, Raibareli Road, P.S. – P.G.I., Tehsil - Lucknow, District – Lucknow, Uttar Pradesh – 226002.
407.	Bhartiya Aam Aadmi Parivar	1000 Jay Ambey Apartment, DDA LIG Flates, New Kondali, Mayur Vihar Phase -3, Delhi-110096
408.	Bhartiya Aam Janta Vikas Party	Village and Post- Dulma, Thana- Madhuban Motihari, District- East Champarn, Bihar
409.	Bhartiya Ahinsa Party	728, Nirala Nagar, Ayodhyapuri, Raebareli, Uttar Pradesh.

410.	Bhartiya Antyodaya Party	8-Preet Vihar, Phase-II, Indira Gandhi Marg, Niranjanpur- Dehradun, Uttarakhand-248171
411.	Bhartiya Arya Kranti Manch	83 Ram Vatika Colony, Behind Geeta Palace, Shyamganj, Bareilly, Uttar Pradesh – 243005
412.	Bhartiya Awaam Activist Party	Village-Keshru, P.S. – Chandauti, District – Gaya, Bihar - 823002.
413.	Bhartiya Awam Party (Rastriya)	House No. 30, (B.P.20) Bechupur, Patel Nagar (40 Feet Road), Mughalsarai, District – Chandauli, Uttar Pradesh- 232 101.
414.	Bhartiya Azad Sena	15 No. Chowk, Barkagaon, District- Hazaribagh, Jharkhand- 825311
415.	Bhartiya Chaitanya Party	B – 97, Panchsheel Vihar, Near Sheikh Sarai, Community Centre, New Delhi.
416.	Bhartiya Dalit Congress	Chopara Para, Behind of Kali Mandir, Ambikapur, Distt. – Sarguja, CHHATTIAGARH- 497001.
417.	Bhartiya Dalit Party	Khata No. 269, Mohalla- Vijaynagar, Post- Vijaynagar, Anchal- Banka, District- Banka, Bihar.
418.	Bhartiya Deshbhakt Party	92/H/2, Pratap Market, Munirka (C/o Somu Press), New Delhi-110067.
419.	Bhartiya Deshbhakt Sangh (Brajesh)	Shop No. 1, Khasra No. 1494, Nehru Enclave, Bank Wali Gali, Alipur, Delhi – 110036.
420.	Bhartiya Ekta Manch Party	Shabab Building , Tagore Marg, Nadava Road, Lucknow-226020, Uttar Pradesh.
421.	Bhartiya Gandhiwadi Party	Village & Post – Garwar, District – Ballia, Uttar Pradesh.
422.	Bhartiya Gantantra Party	H. No.5, Ganga Dham, Kundan Nagar, Bagh Mughaliya, Hoshangabad Road, Bhopal, MADHYA PRADESH.
423.	Bhartiya Gorkha Janashakti	26/2, H.D. Lama Road, Darjeeling-734 101, (West Bengal).
424.	Bhartiya Gram Nagar Vikas Party	Ekta Vihar, Lane No. -1, Gramsabha – Aaamwala Talla, P.O. - Kandoli, Sahastradhara Road, Dehradun, Uttarakhand – 248 001.
425.	Bhartiya Gramin Samaj Party	Bhawan No. 15/357, Near Bharoshi ki Dharamshala, Pancham Wali Gali, Duttpura, Morena, Madhya Pradesh-476001
426.	Bhartiya Gramvasi Party	Village – Vikrampur Banspar (Mani Chouraha), Post – Baitalpur, District – Deoria, Uttar Pradesh
427.	Bhartiya Harit Kranti Dal	Village & P.O. – Sonta, Via – Alipur, Kheri, Distt. Mujaffar Nagar, Uttar Pradesh.
428.	Bhartiya Harit Party	Near Hans Prakratik Chikitsalaya, Meerapur Road, Jansath, Muzaffarnagar, Uttar Pradesh – 251314.
429.	Bhartiya Hind Ekta Dal	Defence Colony, Anil Shaheed Nagar, Izatnagar, Nainital Road, Bareilly - 243122, Uttar Pradesh.
430.	Bhartiya Imaandar Party	Sindholi, Tehsil – Puwayan, Shahjahanpur, Uttar Pradesh

431.	Bhartiya Insan Party	N-84, 4 <sup>th</sup> Floor, Batla House, Near Khalilullah Masjid, Jamia Nagar, Okhla, New Delhi – 110025.
432.	Bhartiya Jagaran Party	Poorvi Nawada, Arrah, Bhojpur-802 301, Bihar.
433.	Bhartiya Jan Hit Vikas Party	220, Indrapuri, Jacobpura Road, Gurgaon, Haryana – 122001
434.	Bhartiya Jan Hitkari Party	Plot No. 31-32, Shivnagar, Tonk Road, Sanganer, Jaipur, Rajasthan
435.	Bhartiya Jan Manas Party	H. No. 262 Gha, Sarsawan, Arjunganj, P.S. – Arjunganj, Tehsil & District – Lucknow, Uttar Pradesh- 226002.
436.	Bhartiya Jan Manch	361, Street No. 13, BuddhVihar, (Behind Senior School), Mandoli Gaon, Nand Nagri, Delhi-110093.
437.	Bhartiya Jan Nayak Party	418, New Govind Puri, Kanker Khera, Meerut Cantt, Uttar Pradesh
438.	Bhartiya Jan Sahyog Party	8/6, Juhi Safed Colony, Kanpur, Uttar Pradesh- 208014.
439.	Bhartiya Jan Sanmati Party	Village – Harola, Sector – 5, Noida, Uttar Pradesh.
440.	Bhartiya Jan Seva Party	Sharif Market, Hardoi Road, Sikrori, Post: Kakori, Lucknow, Uttar Pradesh-227 107.
441.	Bhartiya Jan Yug Party	Heera Nagar, Purani Chhawani, Laskhar, Gwalior, Madhya Pradesh –474010.
442.	Bhartiya Jana Congress (Rashtriya)	113/70B, Lal Bahadur Shastri Nagar, Patna-800023 (Bihar).
443.	Bhartiya Janhit Congress Party	A-3, Room No. 602, 6th Floor, R.N.A Park, Vashi Naka, R.C. Marg, Chembur, Mumbai, Maharashtra – 400074
444.	Bhartiya Janhit Dal	D-1/535 J.J. Cluster, Bhalaswa Dairy, New Delhi - 110042.
445.	Bhartiya Janmukti Party	Village – Dundur, P.O. Latheya, P.S. - Chhatarpur, District – Palamau, Jharkhand – 822116.
446.	Bhartiya Janta Dal	C-16, Sanjay Vihar, Aavas Vikas Colony, Meerut Road, Hapur, Distt. Ghaziabad, Uttar Pradesh.
447.	Bhartiya Janta Dal (Integrated)	H.No. 62, Gali No.16, A-1 Block, Sant Nagar, (Bengali Colony), Burari Road, Delhi – 110084
448.	Bhartiya Janta Ki Ekta Party	Plot No. 29-A and 30-A, Khasra No. 20/1/1, Village Rajapura Khurd Delhi, Colony Mohan Garden, R-III, A-2, New Delhi -110059
449.	Bhartiya Janta Secular Party	Servamangala Nagar, Durpa, Ward No. 45, Post- Durpa, P.S- Kusmunda, Tehsil- Katghora, District- Korba, Chhattisgarh- 495677
450.	Bhartiya Jantantrik Janata Dal	1, Daroga Rai Path, Patna – 800001, Bihar.
451.	Bhartiya Kautilya Sena	R-14/6(Basement), Rajnagar, In Front of Square Mall, Ghaziabad, Uttar Pradesh.
452.	Bhartiya Kisan Janshakti Party	House No. 600, Ward No. 5, Ghasiyari Pura Nauvagarhi, Bahraich, Uttar Pradesh

453.	Bhartiya Kranti Vir Party	Village- Kajichak, Post and Police Station- Sandesh, District- Bhojpur, Bihar-802164
454.	Bhartiya Krishak Dal	197, Kaushalpuri (Sarla Bajpai Ka Bagh), South of Subhash Nagar, Janpad – Hardoi, UTTAR PRADESH.
455.	Bhartiya Lokmat Rashtrawadi Party	Village and Post- Saday Vigaha-165, Barahia, District- Lakhisarai, Bihar- 811302
456.	Bhartiya Lokshahi Party	Khadka Road, Ramdev Baba Mandir, Tal – Bhusawal, District – Jalgaon, Maharashtra - 425201
457.	Bhartiya Lokswarajya Party	Subhash Nagar, Astha Vinayak Colony, Zila Panchayat Prathmik, Shale Samor, D.P. Bhosale Collage Jawel, Sultanwadi Road, Tal-Koregoan, District- Satara, Maharashtra – 415501
458.	Bhartiya Mahashakti Morcha	Jai Narayan Varma Road, Fatehgarh, District-Farrukhabad, Uttar Pradesh, Pin-209 601.
459.	Bhartiya Mazdoor Kisan Congress Party	D-40, Meerut Road, Industrial Area, Ghaziabad-121003, Uttar Pradesh.
460.	Bhartiya Mitra Party	Circle-10, Holding No.-79A/64, Mohalla- Gola Road, Bakarganj, District- Patna, Bihar - 800004.
461.	Bhartiya Naujawan Inklav Party	2/26, Mandauli Extension, Mandauli Chungi, Shahdara, Delhi-110093
462.	Bhartiya Nav Vikas Party	60, Seeda Mohalla, Chilla Village, Near Sai Mandir, Mayur Vihar Phase-I Delhi- 110091.
463.	Bhartiya Navjawan Sena (Paksha)	Shri Mourya Park, Shop No. 4, Somnathnagar, Near Somnath Temple, Vadgaonsheri, Pune - 411014 Maharashtra.
464.	Bhartiya Navodaya Party	Village- Aheria, Post- Chakarnagar, Chakarnagar Chauraha, District- Etawah, Uttar Pradesh.
465.	Bhartiya New Sanskar Krantikari Party	Village and Post- Sahasarawan, P.S- Bhagwanpur Hatt. District- Siwan, Bihar - 841408
466.	Bhartiya Nojawan Dal	Sector-6, Pocket B-2, H.No.23, Rohini, New Delhi-110085.
467.	Bhartiya Party	New Colony, Post – Neem Ka Thana, District – Seekar, Rajasthan - 332713.
468.	Bhartiya Pragatisheel Congress	D-43, Rajdhani Park, Nangloi, Delhi – 110041.
469.	Bhartiya Praja Jan Party	Narayanpur Road, Kasba Bansoor, District – Alwar, Rajasthan.
470.	Bhartiya Prajatantra Nirman Party	7/7/47-A, New Colony Lal Bagh, Post Office, Faizabad, UTTAR PRADESH
471.	Bhartiya Public Labour Party	357/3, Shyam Nagar, Gali No.1, Kali Mandir Back Side, Foyasagar Road, Ajmer, Rajasthan – 305001
472.	Bhartiya Rajnitik Vikalp Party	Village – Nayatola Bariapur, Panchayat – Champapur, Ward No. 13, Thana – Bakhtiyarpur, District - Patna, Bihar.

473.	Bhartiya Rashtrawadi Party	J-74A, Gali No-14, Khasra No. 6/14, Swaroop Nagar, Delhi - 110042.
474.	Bhartiya Rashtriya Jansatta	2604/207, Part-II Floor, Nai Sarak, Delhi-110006
475.	Bhartiya Republican Party (Insan)	Village - Mahuari, Post – Jangiganj, District - S.R.N. Bhadohi, Uttar Pradesh.
476.	Bhartiya Rozgar Party	E-77, Old Jasola Village, Near Metro Pillar No.141, Jasola, Near Jamia Co-operative Bank, New Delhi - 110025.
477.	Bhartiya Samajik Kranti Dal	Village – Suwari, Post – Danganj, Distt. – Varansi, Uttar Pradesh.
478.	Bhartiya Samajik Nyay Morcha	Ward No.12, Near Shitla Mandir, Robertsganj, Janpad – Sonbhadra, Uttar Pradesh - 231216.
479.	Bhartiya Samajik Nyay Party	Village & P.O. Sersa, Tehsil & District – Sonapat, Haryana.
480.	Bhartiya Samajik Party	6, Bus Stand, Alirajpur, District – Alirajpur, Madhya Pradesh – 457887
481.	Bhartiya Samajvadi Sena	Bhawan No. S- 2/525, Mohalla-Sikraul, Post- Cantonment, District - Varanasi, Uttar Pradesh -221002
482.	Bhartiya Sanvaidhanik Janhit Party	Virk Gold Farm, Village – Sarayjoga, Post- Kantha, Nawabganj, Unnao, Uttar Pradesh.
483.	Bhartiya Sarvjan Hitey Samaj Party	Anant Vihar Colony, Daldal Shivni Marg, Mowa, Raipur, CHHATTISGARH.
484.	Bhartiya Sarvjan Party	Village -Rampur, Hata Marg, Post - Gauri Bazar, District – Dewaria - 274202, UTTAR PRADESH.
485.	Bhartiya Sarvodaya Party	152/126, Patel Nagar (West), Dehradun-248001, Uttarakhand.
486.	Bhartiya Sarvsamaj Party	Lal Singh Kachri Wala, Shani Bazar Wali Gali, Tunda Nagar, Johri Pur, Delhi.
487.	Bhartiya Satya Sangharsh Party	Village – Bijhinya, P.S. – Mandla, District – Mandla, Madhya Pradesh.
488.	Bhartiya Shakti Chetna Party	Ward No.18, Village - Khamdar, Post - Mau, Tehsil - Vyouhari, Dist. - Shahdol, Madhya Pradesh
489.	Bhartiya Shakti Dal	D – 236, Vivek Vihar, Delhi - 110095.
490.	Bhartiya Shanti Kranti Party	1/80, Ratan Vihar, Kiradi, Nangloi, New Delhi – 110041.
491.	Bhartiya Shramik Dal Socialist	Baman Nagar, Pateri, Sector – 20, District - Satna, Madhya Pradesh.
492.	Bhartiya Shramik Party	79/4, Juhi Safed Colony, Saket Nagar, Kanpur Nagar – 208014, Uttar Pradesh.
493.	Bhartiya Swarn Samta Party	201- C Block, Goyal Enclave, Faizabad Road, Chinhut Lucknow, UP.
494.	Bhartiya Tarak Samaj Party	465A Binauli, Tehsil- Baraut, District- Baghpat, Uttar Pradesh- 250645
495.	Bhartiya Tribal Party	PO- Chanderia, Taluka- Valia, District- Bharuch, Gujarat
496.	Bhartiya Vanchitsamaj Party	Village- Bhudiya, (Faguha), Tehsil & Distt.- Kannauj, UTTAR PRADESH.



497.	Bhartiya Veer Kisan Party	Village - Khaparkheda, Taluka- Jafrabad, District- Jalna, Maharashtra.
498.	Bhartiya Vikas Party	139-B, Tamur Nagar, New Friends Colony, New Delhi.
499.	Bhartiya Vistarwadi Party	Village – Shyampur, Post – Dugarei, District – Fatehpur, Uttar Pradesh.
500.	Bhartiya Yuva Swabhimani Party	19/769, Mohalla – Narayanpur, Shukla Aata Chakki Ke Pass, Govind Nagar, Auraiya, Uttar Pradesh - 206122
501.	Bhartiya Yuva Party (Rashtrawadi)	H.No. 139, Sonbarsa Bairia, District- Ballia, Uttar Pradesh- 277208
502.	Bhrashtachar Mukti Morcha	Chandra Nagar, Kurud Road, Kohka, Bhilai, Tehsil & District – Durg, Chhattisgarh.
503.	Bhrashtachar Virodhi Dal	R.Z.D- 120C, Nihal Vihar, (Nangloi), Delhi-110041.
504.	Bihar Janta Party	Village: Jail Shahar, Old Remand Home, Dharmnath Mandir Road, Daulatganj, Saran, Bihar – 841301
505.	Biju Swabhimani Dal	Plot No-40, Umapada, Stadium VIP Road, PO – FC Project, Kalinga Nagar, Jajpur Road, Jajpur, Odisha – 755020.
506.	Bira Oriya Party	C/o Shri P.Samantaray, IAS(Retd.), At/P.O. Madhupatna, Cuttack-10(Orissa).
507.	Bolshevik Party Of India	C/o- Dr. Shashikant Waikar, 9, Bhupeshnagar, Gorewada Road, Nagpur- 440013, Maharashtra.
508.	Braj Vikas Party	A-193, Trans Yamuna Colony, Phase-II, Agra-286002, Uttar Pradesh.
509.	Brihattar Bharat Prajatantra Sewa Party	Behind of the Palace, Kishorganj Panna, Distt. – Panna, Madhya Pradesh.
510.	Brij Kranti Dal	16, Haryana Bhawan, Dyal Bagh, Agra-5, Uttar Pradesh.
511.	Buddhiviveki Vikas Party	R(U)-9, 2nd Floor, Pitampura, Delhi – 110088.
512.	Bundelkhand Akikrit Party	Bundeli Sadan, Gram & Post - Satari, Zila – Mahoba, Uttar Pradesh
513.	Bundelkhand Congress	56. Jwala Heri Market, Sarbati Complex, Paschim Vihar, Delhi-63
514.	Bundelkhand Mukti Morcha	Sh. Sukhlal Ice Factory Bhavan, Elite Chouraha, Jhansi-284001(Uttar Pradesh).
515.	Challengers Party	Durgesh Nivas, Opp. Vithoba Temple, 68/XX, Tailor Street, Cowl Bazaar, Bellary, Karnataka- 583102.
516.	Chandigarh Vikas Party	House No.230, Sector 9-C, Chandigarh-160009.
517.	Chhattisgarh Mukti Morcha	P.O.Dalli Rajhara, Distt-Durg –491228 (Chhattisgarh).
518.	Chhattisgarh Navnirman Sena	C. R. – 12, R.D.A. Building, Gurunanak Market, Sharda Chowk, Raipur, Chhattisgarh.
519.	Chhattisgarh Samajwadi Party	Ramanujganj Road, In front of Sanjay Park, Ambikapur, Chhattisgarh - 497001.
520.	Chhattisgarh Sanyukt Jatiye Party	Bajrang Nagar (Tatyapara Ward), Raipur, Chhattisgarh.
521.	Chhattisgarh Swabhimani Manch	21, Battis Bangla, Bhilainagar, Distt. – Durg-490006, Chhattisgarh.

522.	Chhattisgarh Vikas Ganga Rashtriya Party	Khongapani, District – Korea, Chhattisgarh – 497447
523.	Chhattisgarh Vikas Party	A-12, Flash Vihar, New Purena, Post Office – Ravigram, Raipur, Chhattisgarh.
524.	Chhattisgarhi Samaj Party	Handipara, Azad Chowk, Raipur-492001 (Chhattisgarh).
525.	Chhattisgarhiya Party	House No. 93, Village – Dhanrash, Post – Chhuri, Tehsil – Katghora, District – Korba, Chhattisgarh.
526.	Children First Party of India	703-704, Devatha Plaza, 132, Residency Road, Bangluru-560025, Karnataka.
527.	Christian Democratic Front	No.9, Rosary, Church Road, San Thome, Chennai (Tamil Nadu).
528.	Christian Mannetra Kazhagam	93, Thaiyappa Mudali Street, Chennai-600001 (Tamil Nadu).
529.	Communist Marxist Party Kerala State Committee	Kunnukuzhy, Trivandrum-695037 (Kerala).
530.	Communist Party of India (Marxist-Leninist) (Liberation).	U-90, Shakarpur, Delhi-110092.
531.	Communist Party of India (Marxist-Leninist) Red Star	C-141, Sainik Nagar, New Delhi-110059.
532.	Congress (Secular)	Ram Raj Bhavan, Manikkath Road, Cochin-16, (Kerala).
533.	Corruption Abolition Party	House No. – 219, VPO – Sheriya, Tehsil – Beri, District – Jhajjar, Haryana.
534.	Dalit Kranti Dal	Jati Meghwale, Gaon Post – Dholipal, Teh. & Zila – Hanumangarh (Rajasthan)
535.	Dalit Mazdoor Kishan Party	E-11/77, New Colony, Hauz Rani, Malviya Nagar, New Delhi-110017.
536.	Dalit Samaj Party	Navchetna Path, Shiv Puri P.O. Anishabad, Patna-800 002 (Bihar).
537.	Dalit Vikas Party (Bharat)	Behind of High School, Ward No.3, Village & Post – Ghunwara, Tehsil – Maihar, Distt. – Satna, MADHYA PRADESH
538.	Dalita Bahujana Party	4-1-1215, Street No.3, Boggulakunta, King Kati Road, Hyderabad – 500001.
539.	Dalitha Praja Party	7/347-2P-A3, Simhapuri Colony, 4th Road, Near RTC Bus Stand, Kadapa – 516002, Kadapa District, Andhra Pradesh.
540.	Delhi Janta Party	Y-200, Camp No.-1, Nangloi, Delhi-110041
541.	Delhi Parivartan Party	E-37, Tagore Garden Extension, New Delhi – 110 027.
542.	Democratic Bharatiya Samaj Party	Gali No-7, Guru Nanak Pura (East), Near Chintpurni Mandir, Jalandhar, Punjab.
543.	Democratic Congress Party	291, Odeon Wali Gali, Near Gopal Mandir, Majitha Road, Amritsar (Punjab).
544.	Democratic Corruption Liberation Front	2F/1A Neduganvilai, Ponnappa Nadar Nagar, Nagercoil, Tamil Nadu – 629004.
545.	Democratic Human Rights Movement Party	Thunduvila Veedu, Panjiyoor, Venjaramood P.O., Thiruvananthapuram, Kerala – 695607.
546.	Democratic Insaf Party	D-62, G.T.B. Nagar (Kareli), Allahabad (Uttar Pradesh).
547.	Democratic Janta Dal (J & K)	344 EP, Cristen Colony (Shaheedi Chowk), Jogi Gate, Jammu (Jammu & Kashmir).



548.	Democratic Movement	Ward No.1, Kathua (Jammu & Kashmir).
549.	Democratic Party of India	162, Anandrao Umra Marg, Ashok Nagar, Nagpur-17 (Maharashtra).
550.	Democratic Party of India (Ambedkar)	Mohalla TajPura, Rahon, Teshsil - Nawanshahr, S.B.S. Nagar, Punjab – 144517.
551.	Democratic Prajakranthi Party Secularist	Ummathur Post & Village, Hunsur Taluk, Mysore District Karnataka-571105.
552.	Democratic Secular Party	At. Kohinoor Bakery, Umred Road, Tajabad, Aulia Nagar, Nagpur –24, (Maharashtra).
553.	Democratic Socialist Party (Prabodh Chandra)	63- Ananda Plit Road, 1st Floor, Kolkata-700014, West Bengal.
554.	Democratic Socialist Party of India	359, West Kodalia, New Barrackpore, P.S. – Ghola, District – North 24 Parganas, Kolkata, West Bengal – 700131.
555.	Desa Makkal Munnetrak Kazhagam	3/172, Veerachelliyapuram Colony, Valliyur (Post), P. Kumaralingapuram, Amathur (Via), Taluk & District -Virudhunagar, Tamilnadu-626005.
556.	Deseeya Praja Socialist Party	N.S. Bhavan, Vellayani, P.O. Nemom, Thiruvananthapuram-695020, Kerala.
557.	Desh Bachao Jan Morcha	D-6/171, Sector-31, Noida-201301 (Uttar Pradesh).
558.	Desh Bhakt Party	B-114, Preet Vihar, Delhi- 110092.
559.	Desh Shakti Party	14/39, Indira Nagar, Lucknow, Uttar Pradesh.
560.	Deshbhakt Nirman Party	Sultanpur Barahganva, Post & Tehsil – Madhuban, Janpad – Mau, Uttar Pradesh
561.	Deshi Kisan Party	House No. 1624, Ward No. 52, Lakhibag Manpur, District – Gaya, Bihar.
562.	Deshvadi Party	House No.2184, D-Block, Indira Nagar, Janpad- Lucknow, Uttar Pradesh- 226016
563.	Desia Pathukappu Kazhagam	“ARIVAGAM” 33, Ramakrishna Street, Gandhi Nagar, Saligramam, Chennai-600 093 (Tamil Nadu).
564.	Desiya Forward Bloc	No.5, M. P. Avenue, Majestic Colony, Saligramam, Chennai-600093, Tamil Nadu.
565.	Desiya Makkal Sakthi Katchi	New No.21, Old No.11, Venkatraman Street, Mint, Chennai, Tamil Nadu - 600079.
566.	Dharam Nirpeksh Dal	24/42, Loknath Chowk, Allahabad (Uttar Pradesh).
567.	Dharamarajya Paksha	601/602, Bldg. No. 7, Shubharambh Phase-1, Konkanipada Marg, Off GB Road, Manpada, Thane-400610, Maharashtra.
568.	Do Jama Panch Mudde Jan Party	Village – Asan, Tehsil & District - Rohtak Haryana
569.	Dr. Ambedkar People Revolution Movement	No.4, 11 <sup>th</sup> Street, Kumarappa Nagar, Dharapadavedu, Katpadi, Vellore District, Tamil Nadu – 632007.
570.	Dr. Ambedkar People's Party	106, 4th Cross, K.H. Ranganath Colony, Opposite BHEL Factory, Mysore Road, Bangalore-26, Karnataka

571.	Dr. Ambedkar Samajvadi Democratic Party	Venkataiahna Chatra, Haradanahalli Hobli, Chamaraajanagara Taluk & District, Karnataka.
572.	Dr. Bhimrao Ambedkar Dal	Village – Kothideeh, Tehsil – Pargna Navabganj, Janpad – Barabanki – 225001, Uttar Pradesh.
573.	Dravida Peravai	69, Rangapillai Street, Pondicherry-605001.
574.	Duggar Pradesh Party	Driving Institute Complex, Janipur, Jammu – 180007, Jammu and Kashmir
575.	Eklavya Samaj Party	53, B - Block, Old Darulshapha, Lucknow, Uttar Pradesh – 251 001.
576.	Ekta Kranti Dal U.P.	C/o Satyapal Sagar Amanjai Jalal Nagar, Opp. Chhotti Line, Shahjahapur (Uttar Pradesh).
577.	Ekta Samaj Party	6898, Neem Street, Ahata Kidara, Bara Hindu Rao, Delhi-110006.
578.	Ekta Shakti	Jhanjhadi, Post – Bhaini Khurd, Tehsil – Nilokheri, Distt. Karnal, Haryana.
579.	Ekta Vikas Mahasabha Party	Sinha Sadan, L.C.T. Ghat, East Mainpura, Thana- Pataliputra Colony, Post-G.P.O, Sadar- Patna, District- Patna, Bihar-800001
580.	Elatchia Dhiravida Munnetra Kazhagam	'ELATCHIAGAM' 4-A, Hindi Prachar Sabha Street, T. Nagar, Chennai-600017, Tamil Nadu.
581.	Eluchi Desam Party	Old No.-1/46, New No. – 34, Vadivalpuram, Post – Vadukatchimathil, Taluk – Nanguneri, District – Thirunelveli, Tamil Nadu – 627102
582.	Ezhuchi Tamilargal Munnetra Kazhagam	5/197, Chinna Managalakudi, Uthangudi Post, Madurai, Tamil Nadu -625107
583.	Fauji Janta Party	H.No- 104, Village - Manobas, Post Office- Baral, Tehsil – Secunderabad, Dist- Bulandshahar, Uttar Pradesh - 203001 .
584.	Federal Congress of India	Holumbi Khurd, Village & P.O. – Holumbi Kalan, Delhi – 110 082.
585.	Federal Democratic Party	No. 244B, Kathmorwa, P.O. – Madainiya, Distt. – Ambedkar Nagar, Uttar Pradesh – 224147
586.	Forum For Presidential Democracy	B-145-146, Mittal Towers, Nariman Point, Mumbai-400021 MAHARASHTRA
587.	Forward Bloc (Socialist)	Temple Street, P.O. & Distt. Jalpaiguri-735101 (West Bengal).
588.	Forward Democratic Labour Party	Ward No.5, Opposite Rest House, Ganesh Nagar, Murmadi, Post and Tehsil- Lakhani, District- Bhandara, Maharashtra – 441804.
589.	Freethought Party of India	121, Dharma Vihar, P.O. Khandagiri, Bhubaneswar, Odisha – 751030
590.	Front of Revolutionised Creative Efforts	Shree Goverdhan Palace, Dhar Road, Udampur – 182101, Jammu & Kashmir.
591.	Gadar Party	House No.32, Near Ramlila Ground, Padav Ward, Post Makandruganj, Distt. Pratapgarh, Uttar Pradesh-230001.

592.	Ganasangam Party of India	D.No. 6/786, Sakya Manzil, Ponvila Nagar, Trichy Road, Namakkal, Tamil Nadu – 637001.
593.	Gandhi Ekta Party	K-63/01, Bhootbhairav Nakhas (Kashipura), Varanasi, Uttar Pradesh
594.	Gandhi Prakash Party	House No.-126, Khata No.-236, Plot No.-637, Village-Sikathi, Post- Akhalashpur, P.S. – Bhabhua, District- Kaimur, Bihar.
595.	Gandhiwadi Rashtriya Congress	Teachers Colony, Tehsil Road, Mahoaria, Post Mahoaria Town and Distt. Mirzapur (Uttar Pradesh).
596.	Gandhiya Makkal Iyakkam	9-1, Thadagam Road, Kavundampalayam, Coimbatore, Tamil Nadu – 641030.
597.	Gandhiyan Peoples Party	C-1255, Indira Nagar, Lucknow-226016, Uttar Pradesh.
598.	Gareeb Aadmi Party	R-21, Mohan Garden, Uttam Nagar, New Delhi – 110059
599.	Gareeb Kranti Party	House No. 7, Mukarpur Khema, Nawabka Ahata, Tehsil and District- Bijnor Uttar Pradesh-246701.
600.	Gareeb Samana Party	H.No. 399, Aawas Vikas Colony, District- Mirzapur-231001, Uttar Pradesh.
601.	Garib Ekta Party	A-71 Group, Vazirpur Industrial Area, Vazirpur, Delhi – 110052.
602.	Garib Janata Party	Rajinder Nagar, Main Bazar, P.O. Vijay Nagar, Batala Road, Amritsar (Punjab).
603.	Garib Janshakti Party	Ward No. 03, Holding no. 15, Behind Swarn Batika Sari Showroom, Mohalla- Brahampura, Laxmi Chowk, Main Road Muzaffarpur, Muzaffarpur, Bihar- 842003.
604.	Garib Janta Dal (Secular)	Mitra Mandal Colony, Ward No.11, Located Holding No. 470, Saket Vihar, Anishabad, Patna-2, Bihar.
605.	Garib Raj Party	H. No. 748A, Jharkhandi Kayasthwada, Sikandrabad, District – Bulandshahar, Uttar Pradesh.
606.	Garib Samaj Party (Shoshit)	Hajipur Malipur Road, Near Ram Janaki Mandir, Shankargarh, P.S. & Tehsil – Jalalpur, District – Ambedkar Nagar, Uttar Pradesh-224149.
607.	Garib Vikas Party	Professor's Colony, Belbanwa, Motihari, Bihar – 845401.
608.	Garo National Council	New Tura, West Garo Hills (Meghalaya).
609.	Global People Peace Party	1 No. Anandanagar, P.O. – Anandanagar, P.S.-Kalyani, District – Nadia, West Bengal - 741245.
610.	Goa Forward Party	Sheesh Mahal, 2 <sup>nd</sup> Floor, Office 4, Comba, Margao, Goa - 403601.
611.	Goa Praja Party	Classic Apartments, House No. – 69, Ella, Old Goa, Tiswadi, North Goa, Goa – 403402.
612.	Goa Su-raj Party	383-A, Pirazona, Moira, Bardez-Goa (Pin-403514).

613.	Goa Vikas Party	Laxmi Sadan, Ground Floor, Opp. Assembly Complex, Near Journalist Colony, Porvorim, Goa-403507.
614.	Goemcarancho Otrek Asro	H. No. 780/A, Mugally,Sao Jose de Areal, Salcete,Goa.
615.	Gokula Makkal Katchi	New No.7, Old No. 3, Venkatraman Street, Teynampet, Chennai, Tamil Nadu- 600018
616.	Gondvana Gantantra Party	Village & P.O. Tiverth, Tehsil Kutghora, District-Bilaspur (Chhattisgarh).
617.	Gondwana Congress Party	Shahapura, A-121, B.D.A. Colony, Bhopal, Madhya Pradesh.
618.	Gondwana Mukti Sena	M-2, Poorvanchal Phase-I, Khazurikala Road, Bhopal-462 021, Madhya Pradesh.
619.	Gorakha National Liberation Front	Dr. Zakir Hussain Road (Jalpahar Road), P.O. and District-Darjeeling, Darjeeling Gorkha Hill Council (West Bengal).
620.	Gorkha Democratic Front	Shahi Niwas, Chandrabani, Post – Mohabbewala, Dehradun, Uttarakhand.
621.	Gorkha Janmukti Morcha	North Point Singamari, Darjeeling – 734104, West Bengal.
622.	Gorkha Rashtriya Congress	9, K.B. Road, P.O. Ghoom, P.S. Jorebunglow, District Darjeeling, West Bengal.
623.	Gramanchal Party	3/A, Satya Nagar,In Front of Central School, Bhubaneswar-7, Orissa.
624.	Great India Party	D.No.1-1334, Devasthanam Road, Mangalagiri-522503, Guntur District, Andhra Pradesh.
625.	Gujarat Jan Chetna Party	A-69, Trikam Nagar Section-1, Near Chowpaty Garden, L.H. Road, Surat, Gujarat- 395010.
626.	Gujarat Yuva Vikas Party	C/o Darbar Kruba Transport, Near Bus Station, Vadnagar-384 355,District-Mehsana (Gujarat).
627.	Gurgaon Residents Party	C-1927, Sushant Lok-I, Gurgaon – 122 002, Haryana.
628.	Guru Chand Mukti Morcha	G-52, Aruna Nagar, Majnu Ka Tilla, Civil Lines,Delhi-110054.
629.	Haakim Apna Party	MohallaMehmood Khan, Sarai NakhasaChauraha, Sambhal, Tehsil & District – Sambhal, Uttar Pradesh – 244302.
630.	Hamara Dal	C-112, Sector-G, L.D.A. Colony, Kanpur Road, Lucknow-12, Uttar Pradesh.
631.	Hamara Sahara Party	Sanand Bhawan, Village and Post – Masaurha, P.S. – Paliganj, District - Patna, Bihar – 801110
632.	Hamari Apni Party	Survey No. 75/1, Indrayani Vihar, Sant Nagar, Lohgaon, Pune, Maharashtra – 411047
633.	Hamari Janmanch Party	1/12, New Chukuwala, Dehradun,Uttarakhand.
634.	Hamdardi Janrakshak Samajvadi Vikas Party (Jansevak)	Village- Udhura, Post office- Dallupur, P.S- Brahampur, District- Buxar, BIHAR-802130
635.	Harit Pradesh Party	H. No. 349, Village & Post – Bilsuri, Distt. – Bulandshahar, Uttar Pradesh - 203205.

636.	Harit Pradesh Vikas Party	House No. 34, Gram – Tabela Gadhi, Tehsil – Baraut, Distict – Bagpat, Uttar Pradesh – 250622
637.	Haryana Insaaf Congress	Farm House, Near Bhagwat Bhakti Ashram, Rampura, Rewari – 123401, Haryana.
638.	Haryana Jan Chetna Party (V)	Kothi No. 118A, Circular Road, Model Town, Ambala City, Haryana – 134003.
639.	Haryana Janrakshak Dal	249/3, Park Road, Adarsh Nagar, Gohana, Distt. Sonapat, Haryana.
640.	Haryana Janta Party	Village & Post Office – Risalu, Tehsil & District – Panipat, Haryana – 132103
641.	Haryana Kranti Dal	Babain Road, Ladwa, District - Kurukshetra Haryana
642.	Haryana Lokhit Party	Shop No.8, SCO-2, Old Judicial Complex, Jharsa Road, Sector – 15, Gurgaon, Haryana – 122001
643.	Haryana Navnirman Sena	101, Village – Silokhra, Gurgaon, Haryana.
644.	Haryana Samajik Nyay Party	Kothi No. 239, Sector-7, Urban Estate, Kurukshetra-136118, Haryana.
645.	Haryana Sarvajan Party	H. No. 236, Ward No. 2, Gram Panchayat Radaur, District – Yamuna Nagar, Haryana.
646.	Haryana Swatantra Party	House No. 154, Village & P. O. – Jakhauda, Tehsil – Bahadurgarh, Distt. – Jhajjar, Haryana.
647.	Himachal Lokhit Party	Shastri Bhawan, Devnagar, Kasumpti, Shimla-171009, Himachal Pradesh.
648.	Hind Congress Party	C-6, South Side, GT Road, Industrial Area, Ghaziabad, Uttar Pradesh.
649.	Hind Ekta Mission	Village – Leduwawar, Post – Kauragahani, Tehsil – Phulpur, Distt. – Azamgarh, Uttar Pradesh.
650.	Hind Jan Congress	72, Pyarelal Compound, Nagra, Jhansi, Uttar Pradesh.
651.	Hind Kisan Mazdoor Party	31/419, Kela House, Maharana Pratap Nagar, Agra-4. (U.P.).
652.	Hind Morcha	Samaj Sudhar Ashram, Siraspur, Delhi.
653.	Hind Raksha Sena	WZ-13 B, First Floor, Mukhram Park Extn. Tilak Nagar, New Delhi-110018
654.	Hind Rashtriya Ekta Party	Plot No.104, Anguri Palace, Wazirabad Road, Pasunda, Garima Garden, Sahibabad, Ghaziabad, U.P.-201 005.
655.	Hind Samdarshi Party	F-64, Galaxy Apartment, Sector – 43, Gurgaon, Haryana – 122002.
656.	Hind Swarajya Ganatantra Party	S-41, Panchsheel Park, New Delhi-110017.
657.	Hind Vikas Party	P.O. Sri Harbhagwan Nagar, Tapakalan, Near Kali Mandir, Jalesar Road, Ferozabad, (Uttar Pradesh).
658.	Hindu Ekta Andolan Party	Hindi Ekta Karyalay, Malhar, Khan Bhag, Police Chowki, H.No.927/1, Sangli-416416, District Sangli, Maharashtra.
659.	Hindustan Action Party	156, Khanna Nagar, Loni, Ghaziabad-201102, Uttar Pradesh.

660.	Hindustan Ekta Party	Shop No. 132/2, Kesho Ram Complex, Sector - 45 C, Chandigarh-160047.
661.	Hindustan Janmorcha	House No. 1, Village & Post – Tekua, District - Deoria, Uttar Pradesh – 244182.
662.	Hindustan Janta Party	M/s Sono Sales Corporation, Subji Mandi, Khokadpura, Aurangabad (Maharashtra).
663.	Hindustan Kranti Dal	Village – Tundlaka, Panchayat – Goudhola, P.O & Tehsil – Punahana, Distt. – Mewat (Nuh) Haryana.
664.	Hindustan Krantikari Dal	A-65, Sector – 34, Noida, Gautam Budh Nagar, Uttar Pradesh.
665.	Hindustan National Party	No. 103/68, College Road, Nanganallur, Chennai-600 114, Tamil Nadu.
666.	Hindustan Peoples Party (Rajpal)	85A-Mohiley Nagar, Allapur, Allahabad, Uttar Pradesh.
667.	Hindustan Shakti Sena	H. No. 1113/11, Darshan Singh Nagar, Alipur Road, Patiala, Punjab
668.	Hindustan Swaraj Congress Party	Shewar Bangla A.B. Nair Road, Juhu, Mumbai-4000491, Maharashtra
669.	Hindustan Utthan Party	House No. 438, Village- Ravanikateri, Post- Bugarasi, Tehsil- Syana, District- Bulandshahr, Uttar Pradesh-245403
670.	Hindustan Vikas Dal	Karman Tola, Arah, District – Bhojpur – 802301, Bihar.
671.	Hindustani Awaam Party	H. No. 202A/104, Jawahar Nagar, Near Hathi Park, Lucknow, Uttar Pradesh – 226001.
672.	Hindustani Awam Morcha (Secular)	Maa Shabari Kutir, Godawari, P.S. - Rampur, District – Gaya, Bihar-823001.
673.	Hindustani Gareebwadi Party	61, Aggarwal Chambers, Vikas Marg, Veer Savarkar Block, Shakarpur, Delhi-110092.
674.	Hindustani Swaraj Party	69, Ashok Mohalla, Nangloi, Delhi – 110041.
675.	Hindusthan Nirman Dal	House No. 100, Gali No. 5, Krishna Nagar, Safdarjang Enclave, New Delhi.
676.	Hindusthan Praja Paksha	7/702, 'C' Wing, Sheetal Dhara Complex, Plot No. 28, Sector-7, Kamothe, Navi Mumbai – 410209, Maharashtra.
677.	Hindusthan Suraksha Party	North East Zone, Berpeta Road, Near Tourists Lodge, Ward No.6, District Berpeta (Assam).
678.	Hitech Party	B-85, Vibhuti Khand, Gomti Nagar, Lucknow, Uttar Pradesh - 226010.
679.	Hmar Peoples Convention	C/o Lalauva, House No. A/56, Bawngkawn Chmveng, Aizawl – 796 014 (Mizoram).
680.	Hum Kisan Party	House No. 1699/G-25/A1, Vidya Nagar, Road No. 1, Harmu, Ranchi, Jharkhand – 834002
681.	Hum Sabki Party	Village – Mahimapur (Jalalpur Chaumuhani), Post – Jalalpur, District - Jaunpur, Uttar Pradesh – 222136
682.	Independent Indian Congress	At/Post Pimpalgaon By Mahalunge, Tal. – Ambegaon, Dist. – Pune, Maharashtra – 410503



683.	Independent People's Party	House No.63, Kargil Colony, Narwal Bala, Jammu, Jammu & Kashmir.
684.	Indhia Kudiarasu Katchi	11, Karpagambal Nagar, III Street, Kottivakkam, Chennai – 600 041. Tamil Nadu.
685.	Indhu Dravida Makkal Katchi	No.14, Balaji Nagar, Chikkarayapuram, Mangadu, Chennai, Tamil Nadu – 600069
686.	India Dravida Makkal Munnetra Katchi	Door No. 15/1, Ward No. 21, Sarojini Nagar, Towerline Colony, Erode Corporation Zone II, Erode-638011, Tamil Nadu.
687.	India Makkal Munnetra Katchi	95, Cauveri Street, Bhavani – 638301, Erode District, TAMIL NADU.
688.	India Rising Party	H.N. 39, Fatehpur, Kapoorapur-1, Tehsil- Tirwa, Dist- Kannauj, Uttar Pradesh- 209723
689.	Indian Aarthik Sudhar Party	H. No.- 1, Manjit Nagar, Basti Sheikh, Jalandhar, Punjab.
690.	Indian Bahujan Samajwadi Party	2/3, Ambedkar Nagar, Post-Nagina, Distt. Bijnaur-246762 (Uttar Pradesh).
691.	Indian Bahujan Sandesh Party (Kanshiram)	B-525, Guru Harikishan Nagar, New Delhi.
692.	Indian Business Party	1207, Pragati Tower, 26-Rajendra Place, New Delhi-110008.
693.	Indian Christian Front	LIG-289, Anna Nagar, Opp Velankanni Church, Madurai- 625020, Tamil Nadu.
694.	Indian Christian Secular Party	Plot No. 8, Wahab Nagar, Sikh Village, Secunderabad – 500 009.
695.	Indian Citizens' Party	At: Markata Nagar, Sector-10, Plot No. C-43, P.O. – Abhinaba Bidanasi, Cuttack-753014 Orissa.
696.	Indian Democratic Party	D – 978, Jan Kalyan School Road, Bhajan Pura, Delhi – 110054
697.	Indian Democratic Republican Front	House No.-404 Sanjay Colony, Arthala Mohan Nagar, Ghaziabad, Uttar Pradesh.
698.	Indian Federal Democratic Party	1, Balwant Rai Mehta Lane, K.G. Marg, New Delhi – 110 001.
699.	Indian Gandhian Party	Kuriyakott Building, Thekkumpadam Road, Pattikkad P.O., Thrissur District, Kerala-680509.
700.	Indian Justice Party	5, Pusa Road, IIIrd Floor, Karol Bagh, New Delhi – 110 005.
701.	Indian Krantikari Lehar	Mohalla Dhudi Wala, Bazigar Basti, Faridkot, Distt. – Faridkot, Punjab.
702.	Indian Labour Party (Ambedkar Phule)	D.No.26-28-118, 1 <sup>st</sup> Line, Netaji Nagar, A.T. Agraharam, Guntur, Andhra Pradesh – 522004.
703.	Indian Makkal Kalvi Munnetra Kazhagam	No.3, Deenadayalau Street, T. Nagar, Chennai-600017, Tamil Nadu.
704.	Indian Minorities Political Party	D. No. 9-4-51/35/48, Hakeempet (I.A.S.) Colony, Towli Chowki, Post – Golkonda Fort, Hyderabad – 500008, Andhra Pradesh.
705.	Indian National Green Party	A/44, Paryavaran Complex, Saidulazaib, New Delhi-30.
706.	Indian National League	No.7, Balwant Rai Mehta Lane, Kasturba Gandhi Marg Cross, New Delhi-110001.

707.	Indian Oceanic Party	K-316, M.B.Road, Lado Sarai, New Delhi-110030.
708.	Indian Peace Party	X-919, Chand Mohalla, Gandhi Nagar, Delhi-110031.
709.	Indian People's Conference Party	H/o Makhdoom Sahib, House No. 51, Rainawari, Srinagar, Kashmir, Jammu & Kashmir.
710.	Indian People's Congress	79, Lawyers Chambers, Supreme Court, New Delhi-110001.
711.	Indian People's Forward Bloc	Tangra Housing Estate, Block-L/1, Flat -5, 40/1,Trangra Road, Kolkata-15, West Bengal.
712.	Indian Peoples Green Party	19, Shubham Enclave,C-Scheme, Jaipur, Rajasthan.
713.	Indian Public Party	Gujarat Housing Colony,Room No. - 1103, Block No.7/B, New Dablia,Bharatnagar, Bhavnagar-364001, Gujarat.
714.	Indian Savarn Samaj Party	H. No. 0053, Daudpur, Gorakhpur, Uttar Pradesh
715.	Indian Secular Congress	202, Pocket-B, SFS (DDA Flats), Sukhdev Vihar, New Delhi – 110025.
716.	Indian Socialist Republican Congress	10 B, Karanje Turf, Plot No. 7, Satara, Maharashtra – 415002.
717.	Indian Unity Centre	Village-Ichangari, P.o. & P.S- Jagatballavpur, Dist- Howrah, Pin- 711408, West Bengal.
718.	Indian Voters Welfare Party	No. 608, 14th Main, Gokula 1st Stage, Bangalore – 560 054, Karnataka.
719.	Indian Youth Party	7/545, Vikas Nagar, Lucknow, Uttar Pradesh.
720.	Indians Front	37-12-62, NGGO's Colony, P.R. Gardens,Visakhapatnam – 530 007 Andhra Pradesh.
721.	Indians Victory Party	3/261-2, Anandan Nagar, Asaripalla-629201, Kanyakumari District, Tamil Nadu
722.	Indigenous Nationalist Party of Twipra	Abhoyanagar, Agartala-799005 (Tripura).
723.	Indigenous People's Front of Tripura	H.O. Old Kali Bari Road, Krishnanagar, Agartala-799001,Tripura.
724.	Indiya Jananayaka Katchi	No.9, 3rd Avenue, 34th Street, Ashok Nagar, Chennai-600083, Tamil Nadu.
725.	Inqalab Party of India	Mohalla Paschimi Lakhpeda, Town & Post – Mohammadi, Distt. Lakhimpur Khiri – 262 804 Uttar Pradesh.
726.	Inqalab Vikas Dal	92, Village Gawandi, Near Sardar Patel Park, Ghonda, Delhi.
727.	Inqlabi Party	Behind B.T.I. School, Mahavir Nagar, Bhind, Madhya Pradesh, Pin – 477001.
728.	International Party	Block-B-5, Flat No.-111, Yamuna Vihar, Delhi-110053
729.	Islam Party Hind	Mohalla: Rajde Pur, Post-City Janpad, Gazipur, Uttar Pradesh.
730.	Istatantra Parisad	At Village/Mouza – Dibyasinghapur, Khata No. 638, Plot No. 1343, P.O. Rayagurupur, P.S. – Gadisagoda, District – Puri, Odisha
731.	Ittehad-E-Millait Council	93, Sodagaran, Dargah Aala Hajrat,Bareilly, Uttar Pradesh.



732.	J & K Citizen's Party	Heera Building, Abi Guzar, Lal Chowk, Srinagar, Jammu and Kashmir.
733.	Jaago Bharat Front	D – 185 B, Mohan Garden, Uttam Nagar, Delhi - 110059.
734.	Jaganmay Nari Sangathan	Sector-21/5, Indira Nagar, Lucknow, Uttar Pradesh.
735.	Jaghat Telugu Munnetra Kazhggam	No.33, Halls Road, P.A. Tower, F-9 & 10, Egmore, Chennai-600008, Tamil Nadu.
736.	Jago Bharat Jago Party	14A/ 84, WEA, Karol Bagh, New Delhi-110005.
737.	Jago Party	9-1-108/1, 2nd Floor, Tata Chary Compound, S.D. Road, Secundrabad – 500 026, Andhra Pradesh.
738.	Jagrat Bharat Party	101, Vidhayak Niwas, Rajender Nagar, Lucknow, Uttar Pradesh.
739.	Jagte Raho Party	C/o Ms. Kshama R Desai, 2, Vatika Bunglows, Near Sabari School, Vasna Road, Baroda, Gujarat.
740.	Jai Andhra Party	D. No. – 14-71, Chagalnadu Steels, Morampudi Junction, Rajahmundry, East Godavari District, Andhra Pradesh - 533105.
741.	Jai Bharat Party	RZH-710E (E/54), Raj Nagar II (Near Dev Hospital), Palam Colony, New Delhi-45.
742.	Jai Bharat Samanta Party	A-36/54-V-1, Samanata Shakti Bhawan, Kajjakkpura, Koniya Road, Varanasi, Uttar Pradesh.
743.	Jai Chhattisgarh Party	10, 2nd Floor, Shaheed Veernarayan Singh Compound, Nagar Ghari Chowk, G.E. Road, Raipur, Chhattisgarh – 492 001.
744.	Jai Hind Party	Kharail Punarvas, Ward No.16, Nagar Parishad, Supaul, Bihar.
745.	Jai Hind Samaj Party	Village - Kharhara (Bind Valia), Post – Dubiha, Janpad – Ghazipur, Uttar Pradesh.
746.	Jai Janata Janardan Party	Mohalla-Manohari Ganj, Mardan Naka Shahar Banda, Paragna & Distt. – Banda, Uttar Pradesh.
747.	Jai Janseva Party	14/43, Sambhaji Chowk, Ichalkaranji, Tehsil –Hatakanangale, Distt:- Kolhapur, Maharashtra-416115.
748.	Jai Janta Party	Ward No. 18, Holding No. 27, Bhabhua (Kaimur), Near of Agarwal Petrol Pump, Bihar – 821101.
749.	Jai Jawan Jai Kisan Mazdoor Congress	WZ-553-A/3, Soni Kunj, Nangal Raya, New Delhi-110046.
750.	Jai Jawan Jai Kisan Party	First Floor, H. No. – 60, Street No.7, Virk Colony, Near DCW, Patiala, Punjab - 147001.
751.	Jai Lok Party	F-2/5, MayurVihar, Ashoka Garden, Bhopal, Bhopal, Madhya Pradesh-462023.

752.	Jai Maha Bharath Party	Jai Mahabharath Bhawan, Shri Mahaavykuntha Puram, Vill.- Bukkapuram, Tehsil – Alampuram, Distt. – Mahabub Nagar, Andhra Pradesh, Pin – 509 652.
753.	Jai Manavta Party	H. No. 1, Samriddhi Parisar, Near of Sahu Aata Chakki, Lalita Nagar, Kolar Road, Bhopal, Madhya Pradesh.
754.	Jai Prakash Janata Dal	190, Pratap Nagar, Mayur Vihar, Phase-I, Delhi – 110091
755.	Jai Samaikya Andhra Party	D. No. 4-86, Kammavari Veedhi, Machavaram Gram Panchayat Limits, Rayavaram Mandal, District – East Godavari, Andhra Pradesh – 533 214.
756.	Jai Samaj Bharatiya Samaj Party	Town Area Sadat, Post – Sadat, District – Gazipur, Uttar Pradesh.
757.	Jai Vijaya Bharathi Party	Chinnagottigallu P.O., Chittoor District, Andhra Pradesh.
758.	Jamat -E- Seratul Mustakim	P.O. Chhotto Sujapur, P.S. Kaliachak, Distt. Malda, West Bengal – 732206
759.	Jammu & Kashmir Awami National Conference	3-R.C. Quarters, Press Enclave, Pratap Park, Srinagar-190001 (J & K).
760.	Jammu & Kashmir National United Front	Post Office Building, Amphalla Chowk, Karan Nagar, Jammu Tawi – 180 005, Jammu & Kashmir.
761.	Jammu & Kashmir People Conference	General Office, Old Secretariat Road, Sri Nagar-190001 (Jammu & Kashmir).
762.	Jammu & Kashmir Pir Panjal Awami Party	Near Police Station Poonch, C/o District Court Poonch, Jammu & Kashmir
763.	Jammu & Kashmir Save Srinagar Front,	Naib Mufti Azam Manzil, Tailbal Road, Habak Crossing, Srinagar – 190 006. Jammu and Kashmir.
764.	Jammu and Kashmir Awami League	B-24, Indra Nagar Srinagar--190001, (Jammu & Kashmir).
765.	Jammu and Kashmir Democratic Party Nationalist	Kursoo Rajbagh, Srinagar-190 008, Kashmir.
766.	Jammu And Kashmir National Democratic Front	168, Rawalpura Housing Colony, Srinagar (Jammu & Kashmir).
767.	Jammu and Kashmir People Democratic Front (Secular)	Rajbagh, Near Little Angels School, Srinagar, Kashmir.
768.	Jammu Kashmir People's Party (Secular)	96/9, Nanak Nagar, Jammu, Jammu & Kashmir – 180004
769.	Jammu State Morcha (Progressive)	8, Old Dry Fruit Market, Jewel Chowk, Jammu – 180 001, Jammu & Kashmir.
770.	Jan Aawaj Party	Jhinhak, Kanpur Dehat, Uttar Pradesh- 209302.
771.	Jan Adesh Akshuni Sena	House No.117, Patharia Mohalla, Padua Chauraha, G.T. Road Bhongaon, Mainpuri, Uttar Pradesh
772.	Jan Adhikar Manch	9 Shivakhand, Jhilmil, Delhi-110095.
773.	Jan Adhikar Party	House No. 331, Sarvodaya Nagar, Chandi Road, Pilkhuwa, Uttar Pradesh.

774.	Jan Adhikar Party (Loktantrik)	Ward No. 05/14, Vardhman Hata, Arjun Bhawan, Arjun Nagar, Post office- Purnea, P.S- Sahayak k. Haat, District- Purnea, Bihar-854301.
775.	Jan Bhavana Party	C-103, Ganesh Nagar, Pandav Nagar Complex, New Delhi – 110092.
776.	Jan Chetna Party	Chamber No.475, Western Wing, Tis Hazari Courts, Delhi-110054.
777.	Jan Congress Party	Ward No. 1. House No. 395, Bokakhat Town, District- Golaghat, Assam- 785612.
778.	Jan Ekta Dal	Gher Katebaz Khan, Near Masjid Kale Khan, Rampur, Distt. Rampur – 244 901, Uttar Pradesh.
779.	Jan Ekta Party	147/5, Behind ITI, Shamsheerpur, Paonta Sahib, Himachal Pradesh.
780.	Jan Kalyan Party	Fatehpur-Sahabpur, P.O- Kasenda, Tehsil- Chail, District- Kaushambi, Uttar Pradesh.
781.	Jan Kranti Party, Andaman & Nicobar	C/o Harsh Mehra Traders, Opposite: CBI Office, Ranchi Basti, Port Blair - 744103.
782.	Jan Kranti Swatantrata Party	226/27, Street No.-6, Mahavir Nagar, Firozabad, Uttar Pradesh.
783.	Jan Lok Kalyan Party	Village & Post: Butrada, Tehsil: Shamli, Distt. Muzaffar Nagar, Uttar Pradesh.
784.	Jan Lokmat Party	2, Hasrat Building, Adhyatmik Nagar, Beneath Rly. Fly Over, Dasna, Ghaziabad-201302, Uttar Pradesh.
785.	Jan Morcha	1, Teen Murti Marg, New Delhi-110001.
786.	Jan Raajya Party	110/F/10A/1A, Kanahipur Village, Dhoomangunj, Allahabad-211001, Uttar Pradesh.
787.	Jan Raksha Party	Bhithauli, Sitapur Road, Lucknow-226020 Uttar Pradesh.
788.	Jan Sadharan Party	House No – 04, Dr. Fatehullah Lane, Main Road, Ranchi, Jharkhand – 834001
789.	Jan Samanta Party	B-125, Navjiwan Camp, Tughlakabad Extension, New Delhi-110019.
790.	Jan Samarthan Dal	12, Krishna Vihar, Jwala Nagar, Rampur, Uttar Pradesh.
791.	Jan Sangh Party	A-90, Sector-21, Jalvayu Vihar, Noida, Gautambudh Nagar-201301, Uttar Pradesh.
792.	Jan Sangharsh Virat Party	Street No. 2, Near of Bhuteshwar Mandir, Sant Ravidas Ward, Sagar, Tehsil & District – Sagar, Uttar Pradesh.
793.	Jan Sangram Party	House No. 482, Sector – 3 A, Awas Vikas Colony, Bodla, Agra -7, UP.
794.	Jan Satya Path Party	1 <sup>st</sup> Floor, Madhav Complex, Opp. City Pulse Theatre, Raipur, Ahmedabad, Gujarat- 380022.
795.	Jan Seva Sahayak Party	Village – Tal Mahawar, Tehsil – Bilaspur, District - Rampur, Uttar Pradesh
796.	Jan Sevak Party	L.I.G. 63, Shekhpura, Aliganj, Lucknow, Uttar Pradesh,

797.	Jan Shakti Dal	Shivaji Nagar, Street No. 1, Near Kailtan School, Line Paar, Muradabad-244001, Uttar Pradesh.
798.	Jan Shakti Ekta Party	Village – Mandanpur, Post- Meerganj, District – Bareilly, Uttar Pradesh – 243504.
799.	Jan Shakti Party of India	7107, Street No.3, New Vishwakarma Nagar, Focal Point, Ludhiana, Punjab-141 010.
800.	Jan Shanti Sangathan	AA-14, Chandan Van, Phase –1, Mathura, Uttar Pradesh-281001
801.	Jan Surajya Shakti	Janasampark Karyalaya, Warananagar, Tal. Panhala, Distt. Kolhapur, Maharashtra-416113.
802.	Jana Hitkari Party	A/13-14, Industrial Estate, Rasulgarh, Bhubaneswar-751 010, Orissa.
803.	Jana Priya	A/2, Kastel, 5, Cornwell Road, Bangalore-560025 (Karnataka).
804.	Jana Samanyara Party (Karnataka)	Sri. Veerabhadra Swamy Nilaya, 1 <sup>st</sup> Main, 5 <sup>th</sup> Cross, Vijaya Nagar, Tumkur, Karnataka – 572102.
805.	Jana Swarajya Party	H.O. 83/A, 3 <sup>rd</sup> Ward, Kamma Bazar, Sandur-583119, Karnataka.
806.	Jana Unnayan Mancha	C/o Dolphin Engineering Co., 39, Shakespeare Sarani, Kolkatta-700017, (West Bengal).
807.	Jana Vaahini Party	Door No. 28-5-37A, 12th Road, Santhi Nagar, Eluru, West Godawari District, Andhra Pradesh-534001
808.	Janadesh Party	Radhey Niwas, Jarimari, Jagtap Wadi, Kurla Andheri Road, Mumbai – 400072.
809.	Janadhipathya Samrakshana Samithi	Kerala State Committee Office, Iron Bridge P.O., Alleppey-688011, Kerala.
810.	Janahitha Paksha	D. No. 109, 2nd Ward, Kamma Street, Bellary, Karnataka – 583101.
811.	Jananayaha Munnetra Kazhagam	No.32, New Tank Street, Nungambakkam, Chennai-600034, (Tamil Nadu).
812.	Janapaalana Party (Democratic)	8-2-703/2/B, Plot No.2, Road No.12, Banjara Hills, Hyderabad, Andhra Pradesh - 500034.
813.	Janasena Party	House No. 8-2-293/82/HH/91/A/201, Huda Heights, MLA Colony, Road No. 12, Banjara Hills, Hyderabad, Andhra Pradesh - 500033
814.	Janata Party	A-77, Nizamuddin East, New Delhi.
815.	Janata Uday Party	860, Gali No.4, Sanjay Enclave, Chacha Chowk, Parvatiya Colony, N.I.T. Faridabad, Haryana.
816.	Janata Vikas Manch	C/216, Awas Vikas Colony, Meera Bhawan, Pratapgarh, UTTAR PRADESH.
817.	Janata Vikas Party	Abashek Bhavan, Udainagar Colony, Sagar Road, Vidisha (Madhya Pradesh).
818.	Janhit Dal	R.M.S. Colony, Road No. 2, Kankar Bagh, Patna-20, Bihar.

819.	Janhit Kisan Party	Ward No. 24, Saxena Nagar, Nagar Palika Parishad – Maharajganj, Janpad – Maharajganj – 273303 Uttar Pradesh.
820.	Janhit Lokshahi Party	Room No. – 41/3, Gaondevi Road, Pavanegaon, Navi Mumbai, Maharashtra – 400705.
821.	Janhit Vikas Party	Village-Kapasi , Post- Hasanpur, Block- Baliakhedi, District- Saharanpur, Uttar Pradesh-247111
822.	Jankranti Samaj Party	House No. 16, Sadarpur Colony, B.D.S. Market, Som Bazar, Sector-45, Noida, Gautambudh Nagar, Uttar Pradesh.
823.	Janlok Rashtriya Party	452, Sector –19,Dwarka,New Delhi.
824.	Janmangal Paksh	Ram Pratap, Geeta Nagar, Main Road, Near Gurukul, Rajkot – 360 002 (Gujarat).
825.	Janmat Party	C2A/107, Pocket-16, Janakpuri, New Delhi-110058.
826.	Janmat Vikas Paksha	Post – Saswad, Purandhar, Maharashtra - 412301.
827.	Jan–Nyay Dal	301, Sri Devraha – Complex, Mata Madia Choraha, Vijay Takeej Road, Motinagar Ward, Teh. & Zila – Sagar, Madhya Pradesh.
828.	Janral Samaj Party	Surat Printing Press,Dana Mandi Road, Bathinda, PUNJAB.
829.	Jansatta Party	L-14, Mahendra Park,Adarsh Colony, New Delhi-110 003.
830.	Janshoshit Samaj Party	A-618/7, Street No. – 8, Bhajanpura, Delhi - 110053
831.	Janta Dal Rashtravadi	House No. 55/1, Haroon Nagar Colony, Sector – 1, P.S. & P.O. Phulwari Sharif, Patna, Bihar - 801505.
832.	Janta Raj Party	House No. 43, Village – Tejpura, Post – Indore, District – Ghazipur, Uttar Pradesh – 233226
833.	Janta Raj Vikas Party	Village- Chakfaij, Post- Sukki, P.S- Patepur, Distirct- Vaishali, Bihar-843114.
834.	Janta Sarkar Party	I-4/39, Ground Floor, Sector – 16, Rohini, Delhi-110089
835.	Janta Sena Rajasthan	Mukam Post: Vallabhnagar, District – Udaipur, Rajasthan – 313601.
836.	Jantantra Party	3rd Floor, Taksal Theatres Building, Nadesar, Varanasi – 221002, Uttar Pradesh.
837.	Jantawadi Congress Party	161/B, Opp. Shivaji Garden, Swadeshi Mill Raod, Chunabhatti (E), Mumbai, Maharashtra – 400037.
838.	Janvadi Party (Socialist)	B-32/2, Behind Jain Mandir,Nariya, Varanasi, Uttar Pradesh.
839.	Jathiya Telugu Abhivrudhi Seva Samuham	# 171, Kesavaigunta, Near S.G.S. Arts College, Tirupati -517501, Chittor District, Andhra Pradesh.
840.	Jawan Kisan Morcha	Qr. No. L.I.G.H.-1/7, Housing Colony, Dalpatpur (Chandva), Aara, Bihar-802312.

841.	Jay Hind Jay Bharat Party	N – 106, HIG Flat, Sanjay Nagar, Sector – 23, Ghaziabad, Uttar Pradesh.
842.	Jebamani Janata	No.33, Second Street, East Abiramapuram, Mylapore, Chennai-600004, (Tamil Nadu).
843.	Jharkhand Anushilan Party	Vill + Post – Jhilimili, P.S.– Barikul, Distt – Bankura, West Bengal – 722135.
844.	Jharkhand Disom Party	12, Road No.21, Kadma Farm Area, Jamshedpur-831005, Jharkhand.
845.	Jharkhand Jan Kranti Morcha	House No. 36, Dinkar Nagar, P.O. – Hatia Railway Colony, PS – Jagarnathpur, Ranchi, Jharkhand.
846.	Jharkhand Jan Morcha	IInd Floor, Ajmeri Tower, Mallah Toli, Ranchi – 834001, Jharkhand.
847.	Jharkhand Janadhikar Manch	Bhubaneswari Lok, Kali Mandir Road, Vardman Compound, Ranchi – 834 001 (Jharkhand)
848.	Jharkhand Janadhikar Party	Opposite Holi Cross School, Lalpur Peace Road, Ranchi – 834 001, Jharkhand.
849.	Jharkhand Ki Krantikari Party	23, Purvi Jail Road, Ranchi-1, (Jharkhand).
850.	Jharkhand Mukti Morcha (Ulgulan)	Shukla Colony, Post Hinoo, Ranchi Distt, Ranchi-834002 (Jharkhand).
851.	Jharkhand Party	Anand Suwani Niwas, Airport Road, Hinoo, Ranchi Jharkhand-834002.
852.	Jharkhand Party (Naren)	At-Raghunathpur, P.O.Jhargram, District- Midnapur-721507 (West Bengal).
853.	Jharkhand People's Party	P.O.Laubasa, Jamshedpur, P.S. Gobind Pur, Distt. Singhbhum (East) (Jharkhand).
854.	Jharkhand Vananchal Congress	5, Ratu Road, Ranchi-834005, Jharkhand.
855.	Jharkhand Vikas Dal	273, Lake Avenue, Kanke Road, Ranchi, Jharkhand.
856.	Justice Party	Village- Diktankhera, P.O- Harchandpur, District- Raebareli, Uttar Pradesh-229303
857.	Jwala Dal	H. No. 247B, Mo. Jangal Tulsiram, Post – Bichhia P.A.C. Camp, P.S. – Shahpur, Distt. – Gorakhpur-273014, Uttar Pradesh.
858.	Kaivinayger Munnetra Kazhagam	Sri Visweswara Bhavanam, 76, Millers Road, Kilpauk, Chennai-600010. (Tamil Nadu).
859.	Kalinga Sena	19A, Madhusudan Nagar, Unit-4, Bhubaneswar-751 001, Khurda, Orissa.
860.	Kalyankari Jantantrik Party	B 4/260A, Keshavpuram, New Delhi - 110035.
861.	Kalyanwadi Party	16, Pandey Tola, Paintepur, Mahmudabad, Sitapur, Uttar Pradesh- 261203
862.	Kamarajar Adithanar Kazhakam	6-E, Sasthan Koil Street, Pudhukudieruppu, Nagercoil-629001, Tamil Nadu.
863.	Kamarajar Deseeya Congress	7-Velayudha Raja Street, Raja Annamalaipuram, Mandaveli, Chennai-600028 (Tamil Nadu).
864.	Kamatapur People's Party (United)	Village & Post- Bhandani, P.S- Dhupguri, District- Jalpaiguri, West Bengal-735210
865.	Kamgar Samaj Dal	H. No.9/237, Mohalla : Raidopur, Post & Distt. Azamgarh, Uttar Pradesh.
866.	Kamtapur Progressive Party	'Chilla Roy Bhawan' Village - Bidhanpally, P.O. Kadamtala, Distt. Darjeeling – 734433, West Bengal.



867.	Kannada Chalavali Vatal Paksha	154, Rangswamy Temple Street, Bangalore-560053 (Karnataka).
868.	Kannada Naadu Party	54, Ground Floor, Parasana Colony, Basaveshwar Nagar, Gokul Road, Hubli – 580030, Karnataka.
869.	Kannada Paksha	No. 259/1, 1st Floor, Ranghswamy Temple Street (Opp. to Jain Temple) Bangalore-560053 (Karnataka).
870.	Karma Party	Shop No. – 1, HUDA Market, Leisure Valley Park, Opposite Kingdom of Dreams, Sector – 29, Gurgaon, Haryana - 122002
871.	Karnataka Kranthi Dal	No.240, 16th Main, 6th Cross, 1st Phase, 2nd Stage, BTM (EWS) Layout, Bangalore-560076(Karnataka).
872.	Karnataka Makkala Paksha	H.O. No. 09, Block-4 JSS Employee's Layout, Sathagalli, Nazarabad Mohalla, Mysore, Karnataka-570011
873.	Karnataka Praja Vikas Party	No. 15 Sampangiramaiah Layout, Sidedahalli, Yashwantpur Hobli, Nagasandra Post, Bengaluru North Taluk, Bengaluru District, Kanataka- 560073
874.	Karnataka Rajya Ryota Sangha	636, Ideal Homes Layout, Rajarajeshwarinagar, Bangalore-560098 (Karnataka).
875.	Karnataka Swarajya Party	No. 2082, Chidambar Krupa, Sai Nagar, Raibag, Dist-Belgaum, Karnataka – 591317.
876.	Karnataka Thamizhar Munnetra Kazhagam	No.6, IInd Floor, Chick Bazar Road Cross, Shivaji Nagar, Bangalore-560051 (Karnataka).
877.	Karunaadu Party	Sa-13/2, No:7 <sup>th</sup> Mallathahalli, Nanjappa Garden, Bangalore-560056 Karnataka.
878.	Kashmir Development Front (J&K)	House No. 254 – Main Road, Near Post Office, Jawahar Nagar, Srinagar, Jammu & Kashmir.
879.	Kerala Congress	67, Kumaranasn Nagar, Kadavanthara, P.O. Ernakulam, Kerala.
880.	Kerala Congress (B)	P.T. Chacko Smarka, Mandiram, S.S. Kovil Road, Thampanoor, Thiruvananthapuram-695001 (Kerala).
881.	Kerala Congress (Jacob)	Ward XIII, Building 346, T.B. Road, Kottayam (Kerala).
882.	Kerala Congress (Skariah Thomas)	Chingavanam in Building No. 711, Ward No.6, Kottayam Municipality, Kottayam, District- Kottayam, Kerala
883.	Kerala Congress Secular	Kerala Congress Secular State Committee Office, Bharath Building, Pulimood Jn., Kottayam - 1, (Kerala).
884.	Kerala Janapaksham	PURA-36, Shyamala Nivas, Poojappura P.O., Thiruvananthapuram - 695012.
885.	Kerala Janatha Party	Mulakulam Panchayath, Ward No. 12, Building No.2, Poozhikol P.O, Kaduthuruthy, Kerala- 686604
886.	Kerala Vikas Congress	EP. III/468, Eruvessi Village, P.O- Chemperi, Taliparamba Taluk, Kannur District, Kerala.- 670632

887.	Khandesh Vikas Congress Party	Building No.2, 15/16, First Floor, Khandesh Mill Shopping Complex, Jalgaon – 425 001.
888.	Khun Hynnietrip National Awakening Movement	C/o Office of the Khasi Students Union, Jaiaw Chapel Road, Shillong-793 002 (Meghalaya).
889.	Kisan Garib Nagrik Party	203, Markaz View, 2nd Floor,24, Opposite Carrit Cinema,Jogeshwari (West), Mumbai-400103, MAHARASHTRA.
890.	Kisan Kranti Dal	Nangla Sukhdev, Neemkhera – Jalesar, Distt: Etah (Uttar Pradesh).
891.	Kisan Majdoor Berojgar Sangh	Village-Jaitpur,Post-Phaphund, Oraia, Uttar Pradesh
892.	Kisan Majdoor Praja Party	A X - 223/224, Rajharsh Colony, Nayapura, Kolar Raod, Bhopal, Madhya Pradesh.
893.	Kisan Majdoor Suraksha Party	House No. 45, Village- Kheria Hairat Khan, PO- Kulwath, Tehsil- Gabhana, District- Aligarh, Uttar Pradesh-202001
894.	Kisan Mazdoor Bahujan Party	J-1/2, Dali Bagh Colony, Lucknow (Uttar Pradesh).
895.	Kisan Party of India	Ward No. 01, Janakpur Road, Nageshwar Sthan, P.S- Pupri, District- Sitamarhi, Bihar -843320.
896.	Kisan Samaj Morcha	Bichola Bhoad, Post – Patriya, Tahsil – Gunnaur, Badayun, Uttar Pradesh.
897.	Kisan Samaj Party (S)	Jhinnapurva, Post – Dhakherva Nankar, Tehsil – Nighasan,Distt. – Lakhimpur (Khiri), Uttar Pradesh.
898.	Kisan Sena	Koliyan Vishungarh Road, Chhibramau,Kannouj,UTTAR PRADESH.
899.	Kisan Shakti Jantantrik Party	H.No. 12/445, Majhola Awas Vikas, Tehsil-Sadar, Distt.:- Muradabad, Uttar Pradesh.
900.	Kisan Vyawasayee Mazdoor Party	Prakash Bhavan, Narhi Bazar, Lucknow (Uttar Pradesh).
901.	Kishore Raj Party	L-2/601, Vineet Khand, Gomti Nagar, Lucknow, Uttar Pradesh.
902.	Kongu Desa Marumalarchi Makkal Katchi	301/14, Alagarasan Nagar, Pachampalayam, Anthiyur, Erode, Tamil Nadu – 638501.
903.	Kongu Nadu Munnetra Kazhagam	320, Best Complex, Kumaran Road, Tirupur-641601, Coimbatore (District), Tamil Nadu.
904.	Kongunadu Jananayaga Katchi	“Irai Arul” No. 24, Metha Layout, Laxmipuram, Peelamedu (PO), Coimbatore, Tamil Nadu – 641004.
905.	Kongunadu Makkal Desia Katchi	No. 5/54, East Street, Post - Kokkarayan Pettai, Taluk - Tiruchengode, District - Namakkal, Tamil Nadu-638007
906.	Kosal Kranti Dal	Telephone Exchange Road, Rugudi Para, Balengir – 767 001, Orissa.
907.	Kosal Party	G.M. College Road, Sambhalpur-768004 (Orissa).
908.	Koshal Mukti Morcha	Railway Station Road, Titilagarh, District-Bolangir, Odisha.



909.	Kosi Vikas Party	Machhli Bhawan, Dr. Ambedkar Marg, At.+P.O. & Distt. Khagaria, Bihar – 851204.
910.	Kranti Dal	132, Babujanj, Lucknow (U.P.).
911.	Kranti Kari Jai Hind Sena	C/o Advocate R.N. Kachave, Near Devi Prasad Hotel, M.I.D.C., Central Road, Andheri (E), Mumbai-400093, Maharashtra.
912.	Kranti Parishad	House No.2019, Mistrikhan Road, Nahargarh Road, Jaipur (Rajasthan).
913.	Krantikari Kisan Sena	C-221, Old Meenal Residency, Raj Homes, J.K. Road, Bhopal-462023, Madhya Pradesh.
914.	Krantikari Samyavadi Party	MLA Flat No.26, Veerchand Patel Path, Patna. (Bihar).
915.	Krantikari Vikas Dal	78/09C, Mohalla- Birsa Adivasi Colony, Post- Guljarbagh, P.S.-Alamganj, Distt.- Patna-800007, Bihar.
916.	Krantikari Yuva Party	H.No. 318, Old Rohtak Road, Gujjar Gujjar Gali, Shahzada Bagh, Daya Basti, Delhi- 110035.
917.	Krantisena Maharashtra	5-A, Jyotisadan Shitladevi, Temple Road, Mahim, Mumbai, Maharashtra.
918.	Kuki National Assembly	Grace Cottage, Paiteveng, Kwakelthel, P.O. Imphal, Pin-795001, (Manipur).
919.	Labour And Job Seeker's Party Of India	66, Royapettah High Road, Mylapore, Chennai-600004 (Tamil Nadu).
920.	Labour Party (Secular)	382/4, Gali Hardev, Sant Nirankari Colony, Delhi-110009.
921.	Labour Party Of India(V.V. Prasad)	B – 5, Kanti Nagar, Delhi –110051.
922.	Labour Samaj Party	Chamber No. 91, Civil Court, Rajnagar, Ghaziabad, Uttar Pradesh.
923.	Laghujan Samaj Vikas Party	Badapura, Lalitpur, Uttar Pradesh.
924.	Lakshya Ghar Ganatantrik Party	Puruni Basti, Chowkidarpada, P.O.- K.M.Road, Jharsuguda-2, Dist. – Jharsuguda, Odisha
925.	Lal Morcha	RZC-113, Vishnu Garden, Khayala, New Delhi – 110018
926.	Lattin Congress	Bavali, Post-Khash, Distt. Meerut-250621 (Uttar Pradesh).
927.	Lenin Communist Party	20, Bharathinagar, Alagappapuram, Karaikudi – 630003, Tamil Nadu.
928.	Liberal Democratic Party	Village – Santipur (Mirza), Post Office – Mirza, Police Station – Palashbari, District – Kamrup, Assam - 781125.
929.	Lok Chetna Dal	Village - Pakari Jalal, P.O. – Shubhankarpur, District – Muzaffarpur, Bihar – 843113.
930.	Lok Awaz Dal	Holding No. 20/11, Circle No. 264, Ambedkar Chowk, Vishnu Puri, Patna-800002, Bihar.
931.	Lok Bhalai Party	5-FF, Raj Guru Nagar, Ferozepur Road, Ludhiana, Punjab.
932.	Lok Bharati	A/702, Vedant Unnat Nagar No. 2, Goregaon (W) Mumbai- 400062.
933.	Lok Dal	Central Office, 8, Mall Avenue, Lucknow (Uttar Pradesh).

934.	Lok Ekta Party	S-8/188, Sudhakar Road, Khazuri Cant., Varanasi – 221 002, Uttar Pradesh.
935.	Lok Gathbandhan Party	NO. B – 16-A, Basement of Alisha Apartment (Utraula House, 27/6, Ram Mohan Rai Marg) Madan Mohan Marg, Near Krishi Bhawan, 3 Way Road, Lucknow, Uttar Pradesh - 226001
936.	Lok Hit Rashtriya Vikas Party	Grain Market, Longowal, District – Sangrur, Punjab.
937.	Lok Jan Sangharsh Party	Village- Jamunaha, Post- Sounkhia, Vikas Khand Bankeganj, District- Lakhimpur Khiri, Uttar Pradesh- 262802
938.	Lok Jan Vikas Morcha	Kachahri Road, Thana-Kotwali, PO. Ranchi, Zila-Ranchi-834001, Jharkhand.
939.	Lok Janhit Party	Village – Daloopur Sultanpur, Post – Prempur, Janpad – Kannauj, Uttar Pradesh.
940.	Lok Manavadhikar Party	C. 32/27-16A, Vidyavihar Colony, Chhittipur, Varanasi-221002, Uttar Pradesh.
941.	Lok Paritran	"Saubhagya" 12-13 Tilak Nagar -II, Mahamandir, Jodhpur-342010 (Rajasthan).
942.	Lok Parivartan Party (DC)	Bhapra Road, opposite Police Chowki, G.T. Road, Samalkha District-Panipat, Haryana.
943.	Lok Raksha Party	Village & Post Office Sirsa, District – Etawah, Uttar Pradesh.
944.	Lok Satta Party	Flat No.801, Srinivasa Towers, Beside ITC Kakatiya Hotel, Begumpet, Hyderabad-500016, Telangana.
945.	Lok Sewa Dal	Post: Badhiya, Tehsil: Lakhi Sarai, Bihar-811 302.
946.	Lok Shahi Party (Secular)	187-H, 6/2, Jivan Nagar, Near Ashram Chowk, Opposite Maharani Bagh Bus Stand, New Delhi-110014.
947.	Lok Shakti	83, Lodhi Eastate, New Delhi-110003.
948.	Lok Vikas Party	41, Vigyan Vihar, Delhi-110092.
949.	Loknayak Party	172/3 C, East Moti Bagh, Sarai Rohilla, Delhi-110 007.
950.	Loko Sanmilon	P.O.-Jaleswar, Distt.-Goalpara, Assam.
951.	Lokpriya Samaj Party	Prajapati Dharmshala Mandir Shri Kalkaji, Nehru Place, New Delhi-110019.
952.	Loksangram	H.No. 1321, Lane No.4, Dhule – 424001, Maharashtra.
953.	Loksena	63/H/S, Madan Mohan, Burman Street, Kolkatta-700007, West Bengal.
954.	Lokshasan Andolan Party	259, Village Guha, Tal. Rahuri, District – Ahmednagar, Maharashtra – 413705.
955.	Lokshasan Party of India	S.No. 67, Plot No. 25, Pratik Building, Flat No. 3, Vidyanagar, Pune -411032, MAHARASHTRA.
956.	Loktantra Congress Party	E-1, 21/7, New Rajendra Nagar, P.O. Ravigram, Raipur, Chhattisgarh.
957.	Loktantrik Chetna Party	Mumtaz Manjil, Azad Nagar, Baanda. (Uttar Pradesh).

958.	Loktantrik Janata Party (Secular)	Main Road, Firozpur, Post Office-Aander, Distt.- Siwan, Bihar-841231.
959.	Loktantrik Manavatavadi Party	Shop No. 5, SD 366, Shastri Nagar, Ghaziabad, Uttar Pradesh.
960.	Loktantrik Rashtravadi Party	E-2, Old Society, Near Saijpur Railway Station, Saijpur Bogha, Ahmedabad, Gujrat- 382245.
961.	Loktantrik Samajwadi Party	27-A, D.D.A.Flats, Mata Sundri Road, New Delhi-110002.
962.	Loktantrik Samata Dal	D-104, Daroga Prasad Rai Path, Patna-800 001. (Bihar).
963.	Loktantrik Sarkar Party	C/o P.K. Kharia, Advocate, Shatabdi Chember No. 1, District Court, Mandla – 481 661, Madhya Pradesh.
964.	Loktantrik Sarvjan Samaj Party	B-103, Sapna Apartment, Ramnagari, Ashiyana Nagar, Patna-800025, Bihar.
965.	Loktrantrik Janata Front	E-13/307, Press Complex, Jawahar Park, Vikash Marg, Laxmi Nagar, Delhi – 110092
966.	Maa Telangana Party	8-2-540/4, Road No.4, Banjara Hills, Hyderabad, (Andhra Pradesh).
967.	Maanavvaadi Janta Party	Village- Dogi, Post Office- Gorour, P.S. – Chhabilapur, Via – Rajgir, District- Nalanda, Bihar-803116.
968.	Maanila Konghu Peravai	No.41, Narayanaguru Road, Saibaba Colony, Coimbatore-641011, Tamil Nadu.
969.	Madhya Pradesh Nav Nirman Sena	2983, Prince Colony, New Kanchanpur, Adhartal, Jabalpur-482004. Madhya Pradesh.
970.	Maha Loktantra Party	Shop No. 4, Basant Ganga Market, H. No. 762/ 648, Purana Katra, Allahabad – 211002, UP.
971.	Mahabharath Mahajan Sabha	Plot No, 10, Vivekananda Nagar, Inner Ring Road, Kolathur, Chennai-600099 (Tamil Nadu).
972.	Mahagujarat Janta Party	A-203, Satyamev-1, S.G. Road, Opp. High Court, Ahmedabad, Gujarat.
973.	Mahajana Mandali Party	H. No. 1-8-27/20, GHMC-1483, Street No. 12, Chikkadpally, Hyderabad, Andhra Pradesh – 500020.
974.	Mahajana Socialist Party	Door No. 1-14-297/1, Balamrai, Rasoolpura, Secunderabad, Hyderabad, Andhra Pradesh
975.	Mahakaushal Vikas Party	‘Shanti Kutir’ 281, Sanjivani Nagar, Jabalpur (M.P.).
976.	Mahakranti Dal	Village-83 Awahadpur, Post- Koilari, Tehsil and Paragna- Kerakat, District- Jaunpur, Uttar Pradesh- 222148.
977.	Mahamukti Dal	Village Usarav, Post Office – Itayen, Tehsil – Mariahu, District - Jaunpur, Uttar Pradesh.
978.	Mahan Dal	A-218 D, Dhiraj Nagar Extn., Atmadpur, Near Fauji Dhaba, Sector-30, Faridabad, Haryana.
979.	Mahanayak Sardar Patel Sangh	52/98, IInd Floor, Chittaranjan Park, New Delhi-110019.
980.	Mahanwadi Party	Village & Post – Kutubpur Chanora, District – Firozabad, Uttar Pradesh.

981.	Maharana Kranti Party	H. No. 698, Ward No. 14, Opposite Baba Ramdev Mandir, Purani Abadi, Sriganganagar, Rajasthan.
982.	Maharashtra Parivartan Sena (T)	Village – Mangvadgaon, Taluk – Kej, District – Beed, Maharashtra
983.	Maharashtra Vikas Aghadi	Govindagraj Sadan, Shyam Nagar, Latur, Maharashtra.
984.	Mahatma Gandhi National Labour Party	3/366 G, Kuthukal Street, Paramakudi, Ramanathapuram District, Tamilnadu - 623707
985.	Mahila Adhikar Party	29-A, Naharpur, Sector-7, Rohini, Delhi-110085.
986.	Mahila Pradhana Paksha	1261, 16 <sup>th</sup> Main, 20 <sup>th</sup> Cross, A Block, Sahakara Nagara, Bangalore - 560092, Karnataka.
987.	Mahila Swabhimani Party	Village–Gumati No. 5, Sarai Karora, Gosainganj, District – Lucknow, Uttar Pradesh - 227125.
988.	Mai Hee Bharat	2A, “Royal” Hastings Park Road, Kolkata, West Bengal.
989.	Maidani Kranti Dal	Headquarters Majid Wali Gali, Mazra, Dehradun, (Uttaranchal).
990.	Majdoor Kisan Akali Dal	Village – 75 GB, Post Office – 72 GB, Via Ramsinghpur, Tehsil – Anoopgarh, Distt. – Ganganagar, Rajasthan.
991.	Majdoor Kisan Union Party	459/1, Moh. Sarvat (Basant Vihar), Post Office-Khas, Distt. & City-Muzaffarnagar, Uttar Pradesh – 251 001.
992.	Majlis Bachao Tahreek	16-4-593/A, Chenehalguda, Hyderabad-500024 (Andhra Pradesh).
993.	Majlis Markaz-e-Siyasee Party	10-5-391/54/182/A, Ground Floor, Kashan-e-Ghousia Aleem, Sayed Nagar, Opp: 95A, MLA's Colony, Road No.12, Banjara Hills, Hyderabad – 500028, Andhra Pradesh .
994.	Makkal Congress Vazhapadiyar	18, Telugu Brahmin Street, Velacheri, Chennai-600 042, Tamil Nadu.
995.	Makkal Desiya Jananayaka Katchi	245/6, R.K. Mutt Road, Mylapore, Chennai – 600004, Tamil Nadu.
996.	Makkal Desiya Katchi	137, Kakkan Colony, Nungambakkam, Chennai, Tamil Nadu – 600034
997.	Makkal Kootamaipu Katchi	No. 348A, Cape Road, Ettukadai Bazar, Near T.M.B. Bank, Edalakudy, Kottar Post, Vaiveeswaram Village, Agasteeswaram Taluk, Nagercoil, Kanyakumari District, Tamil Nadu - 629002.
998.	Makkal Manadu Katchi	82/1, 5th Street, Padmanabha Nagar, Adyar, Chennai – 600020, Tamil Nadu.
999.	Makkal Marumalarchi Munnetra Kazhagam	No. 13A, 1 <sup>st</sup> Floor, Thiyagarajan Nagar, Kodungaiyur, Chennai - 600118, Tamil Nadu.
1000.	Makkal Sakthi Katchi	New No. 41, Old No. 15, Bazaar Lane, 2nd Floor, Anna Salai, Saidapet, Chennai – 600015, Tamil Nadu.
1001.	Makkal Sananayaga Kudiyaarasu Katchi	No.3/123, Gengai Amman Kovil Street, South Malayambakkam Village, Kunrathur, Chennai, Tamil Nadu – 600069.

1002.	Makkalatchi Katchi	No. 57,Jagajeevanram Street, Parumbu Alwarkurichi, Ambasamuthiram Taluk, Thirunelveli District, Tamil Nadu- 627412.
1003.	Mana Party	5-4-719, Kattelamandi, Nampally, Hyderabad-500 001, Andhra Pradesh.
1004.	Manav Adhikar Raksha Party	36 Daryasthan Street, Ground Floor, Office No.3, Katawala Bldg. (Gopmani Chambers), Mumbai, Maharashtra – 400003.
1005.	Manav Ekta Party	Dadusingh Colony, Plot No. 53, Sirpur, District – Dhule,MAHARASTRA.
1006.	Manav Hit Party	575/1, Sector-24, Tubewell Colony, Agra Road, Etah, Uttar Pradesh- 207001
1007.	Manav Jagriti Manch	552, Bank Colony, Devli Village, New Delhi – 110062.
1008.	Manav Kalyan Manch	Sa. 6/186, M.X. – 1. Aktha, Varanasi, Uttar Pradesh.
1009.	Manav Kranti Party	New Sarrafa Bazar, Nagar Panchayat Khaga, Ward No. 11, District- Fatehpur, Uttar Pradesh- 212655
1010.	Manav Mukti Morcha	Hameedganj Ward No. – 13, Ahead the Patthar Mill, PO. Medini Nagar – 822 101, Distt. Palamu (Jharkhand).
1011.	Manav Samaj Party	9538, Gausala Baradari, Kishanganj, Delhi-110006.
1012.	Manava Party	G-23, Eureka Towers,Kittur, Chennamma Circle, Hubli-580029 (Karnataka).
1013.	Manavadhikar Janshakti Party	J-6/7-B-D, Near Police Station,Jaitpura, Varanasi, Uttar Pradesh-221001
1014.	Manavtawadi Kranti Dal	Manav Bhawan, Kullikhera, Ahmamau, Post – Arjunganj, Lucknow, Uttar Pradesh.
1015.	Manavtawadi Samaj Party	638/307, Village – Jarahra,Indira Nagar, Lucknow - 05, Uttar Pradesh.
1016.	Manipur Democratic People's Front	Lairik Yengbam Leikai(South), Opposite-33KV Electric Sub-Station, Near K.M. Tower, Tirupati Lane, Imphal East – 795010, Manipur.
1017.	Manipur National Democratic Front	Koijam Apartment, VIP Colony-107/109, Babupara, Imphal West, Manipur- 795001
1018.	Manipur People's Party	People's Road, Imphal 795001 (Manipur)
1019.	Manipur People's Party (Democratic)	Qtr. No.1, Type-IV, Babupara, Imphal-795001 (Manipur).
1020.	Manitha Urimaigal Kalaagam	14/41, Goods Shed Street, Madurai-625001 Tamil Nadu.
1021.	Manithaneya Makkal Katchi	3rd Floor, No. 6, Vada Maraicoir Street, Chennai- 600001,Tamil Nadu.
1022.	Manuvadi Party	201, Birhana Pandeyganj, Subhash Marg, Lucnow-226004, Uttar Pradesh.
1023.	Manvadhikar National Party	12, 2nd Floor,Swagat Complex, Rambaug Road.Maninagar, Ahmedabad, Gujarat- 382443
1024.	Maraland Democratic Front	Saiha-796901, Chhimtuipui District (Mizoram).

1025.	Marumalarchi Dravida Munnetra Kazhagam	'THAYAGAM' No. 141, Rukmani Lakshmi Pathi Salai, Egmore, Chennai-600008 (Tamil Nadu).
1026.	Marxist Communist Party of India (United)	Saidpur, Patna-800004 (Bihar).
1027.	Marxist Co-ordination	115 MLA Flat, Bir Chand Patel Path, Patna-800004 (Bihar).
1028.	Marxwadi Janata Party	33, Kundan Pura, Muzaffarnagar, Uttar Pradesh - 251002.
1029.	Maryadi Dal	Gram Chhoukarwada, Tehsil – Vair, District – Bharatpur, Rajasthan.
1030.	Matra Bhakta Party	Raghunath Farm, Village + Post – Kundli, Sonapat, Haryana.
1031.	Matra Bhoomi Vikas Party	C/o Shri Kashi Nath Tripathi, Aspathal Road Mau Chibee, Bandha-210209 (Uttar Pradesh).
1032.	Mazdoor Dalit Kisan Mahila Gareeb Party (Hindustani)	Garhi Ashraf Khan, Jasmai Road, Farrukhabad, Uttar Pradesh
1033.	Mazdoor Vikash Dal	At-Qtr. No. Plot-E/124, Phase- I, Chhend, Rourkela, Dist- Sundargarh, Odisha-769015
1034.	Meenavar Makkal Munnani	No. 51, Old No. 24, Thambu Lane, Royapuram, Chennai, Tamilnadu -600013.
1035.	Megh Desham Party	Meghvansh Bhawan, E-70B, Bajrang Vihar Tirtiya, Harmada Ghati, Jaipur, Rajasthan.
1036.	Meghalaya Democratic Party	Mission Compound, Mawkhair, Shillong-793001, Meghalaya.
1037.	Mera Gaon Mera Desh Party	H. No. 142, Village – Islampur, P.O. – South City – II, Gurgaon, Haryana - 122018
1038.	Meydhaa Party	13E/10A, Rajeev Nagar (Suturkhana), P.O. Teliarganj, District-Allahabad, Uttar Pradesh.
1039.	MGR Thonderkal Katchi	No.18/33A, Vattavilai, Kappiyarai Post, Kanyakumari District- 629156, Tamil Nadu.
1040.	Mihir Sena	Nagar's Choice, S-47, South Side, G.T. Road, Lal Kuan, Ghaziabad, Uttar Pradesh.
1041.	Minorities Democratic Party	13, Hydry Road Complex, Mominpura, Nagpur-440018, (Maharashtra).
1042.	Mithilanchal Vikas Morcha	Mahuar, Gaura Bauram, Post – Aasi, District - Darbhanga, Bihar – 847203.
1043.	Mithilanchal Mukti Morcha	Supoul Bazaar, College Road, Vandevi Nagar, Biroul, Darbhanga, Bihar – 847203.
1044.	Mizoram Congress Party	Headquarters: Aizawal, Mizoram – 796 001.
1045.	Moderate Party	Village – Khakhari (Maghara Chauraha P.O. Balepur Kalan, District – Devariya, Uttar Pradesh.
1046.	Momin Conference	47/26, Waris Plaza, Hussain Ganj, Vidhan Sabha Marg, Lucknow-226001, Uttar Pradesh.
1047.	Mool Bharati (S) Party	House No. 25, Near Khooni Masit Moga Mehla Singh Moga- 142001 Distt. Faridkot (Punjab).



1048.	Moolniwasi Samaj Party	Village – Maghaipur, Post – Maharajganj, Janpad – Ajamgarh – 276137, Uttar Pradesh.
1049.	Most Backward Classes of India	Paraspur-Kudwar, Sultanpur-228155, Uttar Pradesh.
1050.	Moulik Adhikar Party	Biroli-Motinagar, Faizabad, Uttar Pradesh-224201.
1051.	Mulnibasi Party of India	Village and Post- Basantpur, District- Murshidabad, SD and PS- Dumkal, West Bengal-742406
1052.	Musalsal Iman Samaj Party	261, Chakki Wali Gali, Railway Road, Bazaria, Ghaziabad, Uttar Pradesh.
1053.	Muslim Majlis Uttar Pradesh	Sultan Manzil, Takia Peer Jaleel, Lucknow (Uttar Pradesh).
1054.	Naam Tamilar Katchi	Door No. 7, Plot No. 8, Hospital Road, Senthil Nagar, Cinna Porur, Chennai – 600 116, Tamil Nadu .
1055.	Naga National Party	Hd.Qtrs. Aja Daily Office, Church Road, Dewlahland, Imphal, Manipur.
1056.	Nagrik Adhikar Shakti Sewa Party	A-63, JantaJeevan Camp, Tigri, Khanpur, New Delhi- 110062
1057.	Nagrik Chetna Party	Sarvodaya Nagar, Teachers Colony, Pilakhua, Ghaziabad, Uttar Pradesh.
1058.	Nagrik Ekta Party	19/1168, Indira Nagar, Lucknow, UTTAR PRADESH.
1059.	Naitik Party	314, City Center, Near Press Club, Hazratganj, Lucknow, Uttar Pradesh.
1060.	Naki Bharatiya Ekta Party,	Ward No. 1, Mohalla- Harijan Wala, Kithore, Meerut, UTTAR PRADESH
1061.	Nalvazhikkazhagam	Kathiravan Illam, 94/2, Kalavai Chetty Street, Chintadripet, Chennai, Tamil Nadu – 600002.
1062.	Namadhu Dravida Iyakkam	SCC Anthony Pillai Illam, New No.41, Old No.18, 7th Cross Street, Shenoy Nagar West, Chennai – 600030, Tamil Nadu.
1063.	Namadhu Makkal Katchi	No.3, Pillayar Kail Street, Kasba, Vellore-632001, Tamil Nadu.
1064.	Namathu Kongu Munnetra Kalagam	5F Sanjith Plaza, Thiru.V.Ka. Street, Tirupur Road, Kangayam, Tirupur District, Tamil Nadu - 638701
1065.	Narayani Sena	Niwas-Gram, Post-Malipur, Zila-Ambedkar Nagar, Uttar Pradesh.
1066.	Nasha Mukht Bharat Party	Tejaswi House, VivekVihar Colony, Farrukhabad Road, New Mandi, Etawah, Uttar Pradesh- 206001
1067.	National Adhikar Insaf Party	House No. – 230, Street No. – 7, S.A.S. Nagar, Abohar Road, Sri Muktsar Sahib, Punjab
1068.	National Aman Party	Moh. Punjabiyan, Nagina, District – Bijnor, Uttar Pradesh – 246762
1069.	National Apni Party	D-1, 242/9, Main Circular Road, Sonia Vihar, Delhi-110094.
1070.	National Backward (Mool), Dalit, Minorities Kranti Dal	1st E-17, Jai Narayan Vyas Colony, Bikaner, Rajasthan – 334003.

1071.	National Bhrashtachar Mukta Party	576/2, Punjabiyan-5, Khurja, Bulandshahr, Uttar Pradesh-203131
1072.	National Black Panther Party	Shop No. 1, Hill Park, Tirupati Apt., Kokanipada, Kurar Village, Mumbai, Maharashtra - 400097.
1073.	National Confederacy of India	63, Southern Avenue, Flat No. – 9, Kolkata, West Bengal – 700029.
1074.	National Democratic Party	Central Office-Changanacherry-2, Kottayam District (Kerala).
1075.	National Democratic Party (Secular)	TC. 28/1628, Pullamadom Compound, Sreekandeswaram, Thiruvananthapuram, Kerala- 695023
1076.	National Democratic Peoples Front	C-4D, 42 B, Janakpuri, New Delhi.
1077.	National Development Party	House No. A-8-2, Multani Colony, Bidar – 585 401, Karnataka.
1078.	National Federal Party	House No. 80/3A, Ground Floor, Basant Village (Basant Gaon), Vasant Vihar, New Delhi – 110057.
1079.	National Future Party	Deoria House, Behind GPO, Purani Mandi, Ajmer, Rajasthan.
1080.	National Jagaran Party	H.O.-14, Montessori School lane, Near Maruti Auto Mobiles, Boring Road, Patna, Bihar - 800001.
1081.	National Janhit Congress (AB)	043A/5 Piarey Lal Building, Near Government College, Mehrauli Road, Gurgaon, Haryana.
1082.	National Jankranti Dal	K-316, Near Bus Terminal, Opposite Qutub Minar, M.B. Road, Lado Sarai, New Delhi – 110030.
1083.	National Jansatta Party	Tejaji Chenchya Wali Dhani, Post – Khori, Tehsil – Shahpura, District – Jaipur-303103 Rajasthan.
1084.	National Janta Party (Indian)	Plot No. 385, Khata No. 105, Village – Mohammadpur Hari, P.O. & P.S. – Bhagwanpur, District – Vaishali, Bihar – 844114.
1085.	National Lokhind Party	C-1375, Rajajipuram, Lucknow-226017, Uttar Pradesh.
1086.	National Lokmat Party	Village - Jisauri, Post - Mundali, District - Meerut, Uttar Pradesh
1087.	National Loktantrik Party	46, Gulista Colony, Lucknow-226001 (Uttar Pradesh).
1088.	National Organisation Congress	No.1, Jeevananandam, Salia, K.K.Nagar, Chennai-600078(Tamil Nadu).
1089.	National Party	Rudain Badayun-202 524 (Uttar Pradesh).
1090.	National Peace Party Secular	Village – Rasoolpur Biur, Post-Awadhan, Tehsil – Chaayal, District – Kaushambi, Uttar Pradesh - 212218.
1091.	National People's Congress	H.No. 3-6-200, Flat No. 105, Arunodaya Apartment, Street No.15, Himayatanagar, Hyderabad- 500029, Andhra Pradesh
1092.	National Progressive Party	Plot No. 157, Block-B-3, Sultan Puri Colony, New Delhi-110086 .



1093.	National Republican Congress	Holding No. 223, House No. 6, Ward No. 26, Located at Pragati Path, Near Rajdhani Masjid, Dispur, Guwahati, Assam -781006.
1094.	National Sarvasamaj Party	H. No. 66,Khasra No. 1995, Iqbal Colony, Near of Sana Masjid, Village – Pasaunda, Pargna – Loni, Tehsil & District – Ghaziabad, Uttar Pradesh - 201001
1095.	National Secular Conference	MISFA, Koduvally (P.O.), Kozhikode DT., Kerala - 673572.
1096.	National Secular Party	C-20/B, 1st Floor, Green Park Extention, New Delhi-110 016.
1097.	National Students Party	16/2, Karaneeshwarar Pagoda Street, Mylapore, Chennai-600004 (Tamil Nadu).
1098.	National Target Party	No. 158/A, Tehkhand, Okhla Phase-I, New Delhi- 110020.
1099.	National Tiger Party	Central Head Office- Sarojnagar, Post office- Kalgiganj, Vai/Thana- Kahalgaon, District- Bhagalpur- Bihar- 813203.
1100.	National Unionist Zamindara Party	129, New Dhaan Mandi, Sriganganagar, Rajasthan-335001.
1101.	National Vikas Party (India)	B-40/A-11, Ganapati, Paradise Central Spine, Vidhya Dhar Nagar,Jaipur-302023,Rajasthan.
1102.	National Welfare Party	16, Nehruji Nagar, Karupparayan, Koil Street, Samundipuram South, Tripur - 641603, Tamil Nadu
1103.	National World Life Panchatatva Party	Patidar Colony, Bhelkheri Road, Shujalpur Mandi, District – Shajapur, Madhya Pradesh
1104.	National Youth Party	Flat No. A-202, Yuro Apartment, Sector – 5, Rajendra Nagar, Ghaziabad, Uttar Pradesh
1105.	Nationalist Charity Congress	Bishop House, Gabriel Compound, Panavilai Thuckaley-629175, Kanniyakumari District, Tamil Nadu.
1106.	Nationalist People's Front	S-8, Divya Mall, Tonk Road, Lal Kothi, Jaipur (Rajasthan)
1107.	Nationalist Trinamul Congress Party	19/7/130-A, Thanapara Road, P.O. – Dinhat, District – Coochbehar, West Bengal.
1108.	Nationalistic Telangana Rashtra Samithi	23-6-431/1, Gowlipura,Hyderabad – 500265, Andhra Pradesh.
1109.	Nav Bharat Democratic Party	Chherawal and Associates, F6/35, United Apartments, East Street, Pune- 411001, (Maharashtra).
1110.	Nav Jankranti Party	B – 11/42, Ahata Rohila, Gauriganj, Varanasi, Uttar Pradesh – 221001
1111.	Nav Yuvak Dal	Village - Tikra, Post – Ghunghter, Tehsil – Fatehpur, District - Barabanki, Uttar Pradesh – 225302
1112.	Nava Bharat National Party	Survey No.627, Bhairava Gutta, Ravalkole Village, Medchal Mandal, Ranga Reddy District. Andhra Pradesh.
1113.	Nava Nirmana Nagarika Samithi	6/7/8, Shankarmutt Road, Basavanagudi, Bangalore-560004 (Karnataka).

1114.	Nava Praja Rajyam Party	Old H.No.10-30, New H.No.11-54, Harijanawada(P&M) Utnoor, District - Adilabad, Andhra Pradesh -504311
1115.	Nava Telangana Party	House No. 8-2-598/B, Road No.8,Banjara Hills, Hyderabad – 500 034.
1116.	Navataram Party	D.No. 26-37, Subbaiah Thota, Chilakaluripet, District – Guntur, Andhra Pradesh - 522616
1117.	Navbahujan Samajparivartan Party	185, Sahyadrinagar, G – Ward, AT/Post – Lonavla, Tehsil – Maval, District – Pune, Maharashtra – 410401.
1118.	Navbharat Ekta Dal	Dhiman Bhawan, Nagrota Surian, Tehsil- Jawali, District- Kangra, Himachal Pradesh- 176027
1119.	Navbharat Nirman Party	30, DSIDC Complex, Mata Sundri Road, New Delhi-110 002.
1120.	Navin Bharat Nirman Manch	Pipalawali Khadki, At. & Po. Kasor- 388205, Ta. & District Anand, Gujarat.
1121.	Navjawan Sangharsh Morcha	D/711, Township, Bhavnathpur, Garhwa, Jharkhand-822112.
1122.	Navodayam Party	D.No. 4-96/2, Near Rama Mandir, Nallakavari Street, Etukuru Village, Guntur Rural Mandal, Guntur District, Andhra Pradesh.
1123.	Navyug Party	1-Ground Floor, Begumpur, Malviya Nagar, New Delhi – 110017.
1124.	Naya Daur Party	A-406, Defence Colony, New Delhi-110024.
1125.	Nehru Janhit Congress	Sainipura Mohalla, Badshahpur, Tehsil & Distt. – Gurgaon,Haryana.
1126.	Nelopa (United)	B.D.O. Building, Durga Devi Marg, Sheesh Mehal, Hussenabad Chowk,Lucknow (Uttar Pradesh).
1127.	Netaji Adarsh Party	298, Kuttiyani, 28 – Thodupuzha, Idukki District, Kerala – 685584.
1128.	Netaji Subhash Chander Bose Rashtriya Azad Party	Mohalla – Gayatri Nagar, City & Post – Banda,Distt. – Shahjahanpur Uttar Pradesh – 242402.
1129.	Netaji Subhash Party	Shajanwa, Distt. Gorakhpur (Uttar Pradesh).
1130.	New All India Congress Party	A-138, Main Vikas Marg, Shakarpur, Delhi – 110092.
1131.	New Democratic Party of India	2nd Floor, 9A/83, W.E.A., Karol Bagh, NEW DELHI-110005.
1132.	New India Party	H. No. 20-3-314, Vidyanagar Godavarikhani,-505209, Distt. Karimnagar(Andhra Pradesh).
1133.	New Life People's Party	No.15/16, 'Judie Flats', No. 13, Rosary Church Road, Santhome, Chennai-600004, Tamil Nadu.
1134.	New Rashtriya Samaj Party	H.No. 167/2/5/F/4, 1st Floor, Bramhanand Nagar, Tadali Road, Kamatghar, Bhiwandi, District- Thane, Maharashtra – 421305
1135.	New Socialist Movement	104, Maharana Pratap Complex Opp. Ellisbridge, P.O. – Ellisbridge, Ahmedabad – 380 006. Gujarat.

1136.	News Congress	Baimahal, 2nd Floor, Wadia Street, Tardeo, Mumbai – 400 034, Maharashtra.
1137.	Nirbal Indian Shoshit Hamara Aam Dal	House No. 105T, Mohalla- Jungle Salik Ram, Bypass Road, Sangram Chowk, Padri Bazar, Gorakhpur, Uttar Pradesh -273014
1138.	Nirdhan Samaj Party of India	11A, Rajiv Vihar, Near Bandi Baba Mandir, Machhariya, Naubasta, Kanpur Nagar, Uttar Pradesh – 208011
1139.	Nirjatita Samaj Biplabi Party	Village –Durgapur P.O. Haritala (Bagula), Distt. Nadia, West Bengal, Pin 741502
1140.	Nirmal India Party	SA 6/8 H-15, Satsang Nagar, Benipur, Pahadia, Varanasi-221007, Uttar Pradesh.
1141.	Niswarth Sewa Party	Ved Ayurvedic Store, Near Bus Stand, Mahendregarh, Haryana.
1142.	Noorie Party	102, Kadodra – Bardoli Road, Surat, Gujarat.
1143.	North East India Development Party	Sagolband Tera Loukrakpam Leikai, Imphal West, Manipur-795001
1144.	North East Social Democratic Party	Mawlai Mawdatbaki, Dong Nongpathaw, Shillong-793008, East Khasi Hills District, Meghalaya.
1145.	Odisha Jan Morcha	Plot No.17, Village Nakhaur, PO Gopinathpur, District – Khurda, Bhubaneswar – 751002, Odisha.
1146.	Ojaswi Party	Flat No. 38, Plot No. 36, Ajanta Apartment, Patparganj, Delhi-110092.
1147.	Orissa Communist Party	MLA Colony, Unit-4, Bhubaneswar (Orissa).
1148.	Orissa Gana Parishad	A/52, Kharvela Nagar, Unit-III, Bhubaneswar-751001.
1149.	Orissa Mukti Morcha	15, Bhouma Nagar, Unit-IV, Bhubaneswar-751 001, Orissa.
1150.	Orissa Socialist Party	Municipal Compound, Choudhury Bazar, Cuttack-753009 (Orissa).
1151.	Pachai Tamizhagam Katchi	122/ 12/143 Idinthakarai, Harijancolony, Vijayapathy, Radhapuram(TK), Tirunelveli(DT), Tamil Nadu - 627104.
1152.	Pahachan Mangalkari Party	L-II-56, Madangir, Delhi-110 062.
1153.	Panthers Republican Party	‘Anandvan’, Mahatma Phule Nagar, Peer Bazar, Osmanpura, Aurangabad, Maharashtra - 431005
1154.	Param Digvijay Dal	H. No. 7/297/7, Vikas Nagar, Sector – 7, Lucknow, Uttar Pradesh
1155.	Parbatiya Prajatantrik Party	39/A, Leborg Cart Road, Near Maheswari Petrol Pump, Darjeeling, West Bengal-734301
1156.	Parcham Party of India	1-Rahmat Bano Market, Medical College Road, Civil Lines, Aligarh-202002, Uttar Pradesh.
1157.	Parivartan Samaj Party	Gande Wali Sarak, Laskar, Gwalior-474001, Madhya Pradesh.
1158.	Party for Democratic Socialism	183, Jodhpur Park, Kolkata-700068, West Bengal.

1159.	Party Kisan Mazdoor Vyapari	Railway Road, Hathras Junction, Mahatma Prakritic Chikitsalya, Nangla Hira, Hathras Junction, Mahamaya Nagar, Hathras, (Uttar Pradesh).
1160.	Paschim Banga Rajya Muslim League	129, Collin Street, Kolkata-700016 (West Bengal).
1161.	Paschimanchal Vikas Party	Qr. No. 10 E, In front of St. Joseph School, At. Sakhipara, Distt. – Sambalpur, Orissa- 768001.
1162.	Paschimi Prajatantra Morcha	386, Shahnatthan, Meerut, Uttar Pradesh
1163.	Paschimi Uttar Pradesh Swaraja Party	Sardhana Road, Kankar Khara, Meerut (Uttar Pradesh).
1164.	Pashchimi Uttar Pradesh Vikas Party	H. No. 1, Kasana Niwas, Village – Morna, Sector – 35, Noida, District – Gautambuddh Nagar, Uttar Pradesh – 201308.
1165.	Pasumpon Makkal Kazhagam	Door No.102, L.B. Road, Adyar, Chennai, Tamil Nadu – 600 020.
1166.	Patriot	28-Appavu Street, Cuddalore Port, Pin-607003, Tamil Nadu.
1167.	Patriotic Party of India	4/28, Vishal Khand, Gomti Nagar, Lucknow-226010, Uttar Pradesh.
1168.	Peace Party	Johra Complex, Barhalganj, PO- Barhalganj, Zila – Gorakhpur, Uttar Pradesh.
1169.	Peasants And Workers Party of India	Hari Kharude Niwas, Mahatma Phule Road, Naigaon, Dadar, Mumbai (Maharashtra).
1170.	Pedala Party	D.No. 18-131(A), Village - Katurivaripalem, Mandal – Podili, District – Prakasam, Andhra Pradesh – 523240.
1171.	Pedarikam Nirumulana Party	D No. 66-1-3/A.S. Atchuthapuram, Kakinada-533004, East Godavari District Andhra Pradesh.
1172.	People's Democratic Front	H.Q. Guwahati, H.O. Udalgiri, Distt. Darrang, Bodoland (Assam).
1173.	People's Party	A-23, Subhash Nagar, Roorkee, District- Haridwar, Uttarakhand
1174.	People's Party of India (Secular)	Duplex-38, Saileshree Vihar, Chandershekharapur, Bhubaneswar-751021, Orissa.
1175.	People's Party of Punjab	7112, Ward No.2, Malout Road, Gidderbaha (Mukatsar), Punjab-152101.
1176.	People's Democratic Conference of India	Bankra, Post Office – Birati, Kolkata – 700051, West Bengal.
1177.	People's Democratic Forum	C-177, Sector 'J', Aliganj, Lucknow (Uttar Pradesh).
1178.	Peoples Democratic Party	MASS Building Ernakulam North, P.O. Cochin-18 (Kerala).
1179.	Peoples Green Party	19C/1, Jeevan Jyoti Appartments, Ward No. 1, Mehrauli, New Delhi-110030.
1180.	Peoples Guardian	D-302, Blue Hills, Nagar Road, Pune (Maharashtra) – 411 006.
1181.	Peoples Movement of India	9/215/22, Yojna – 3, Sector –9, Aavas Vikas Colony, Jhoonsi, Allahabad, Uttar Pradesh – 211 019.

1182.	Peoples Power Party	P.B.No.16, Shivaji Nagar Post Office, Mumbai-400043, Maharashtra.
1183.	Peoples Republican Party	Saptahik Jaibheem, Opp. Anand Talkies, Sitabadi, Nagpur-440012 (Maharashtra).
1184.	Perunthalaivar Makkal Katchi	'NRD Towers', First Avenue, Ashok Nagar, Chennai-600 083, Tamil Nadu.
1185.	Phule Bharti Lok Party	Main Gurudwara Road, Baba Bakala, Distt.-Amritsar, Punjab-143201.
1186.	Pichhra Samaj Party	Mohalla Jati, Nagina, District-Bijnor, Uttar Pradesh.
1187.	Pichhravarg Mahapanchayat Party	Mo.-Jamalpur,(Karhan Road), Post- Mohammadabad Gohana, District- Mau, Uttar Pradesh-276403.
1188.	Plains Tribals Council of Assam	P.O. & T.O. Kokarajhar, Distt. Kokrajhar (Assam).
1189.	Political Essential & Accurate Council of Experts Party	Door No. 24-21, Vyshya Street, 5 Roads Junction, American Hospital Road, Narsipatnam, Vizag District, Andhra Pradesh – 531116.
1190.	Poorvanchal People's Party	12/391, Gali No.12, Lalita Park, Laxmi Nagar, Delhi-110092.
1191.	Poorvanchal Rashtriya Congress	Plot No. 157-158, Pocket E-20, Sector-3, 1 <sup>st</sup> Floor, Rohini, Delhi-110085.
1192.	Prabuddha Bharat Party	7A, Hospital Street, 1st Floor,Kolkata – 700072, West Bengal.
1193.	Prabuddha Republican Party	MD-26-17/6, SRTRMCH Chanai Road, Ambajogai, District Beed-431517, Maharashtra.
1194.	Pragatisheel Janta Party	“Satya Pramod” Abhimanyu Nagar, Bailey Road, Post – Danapur, P.S. – Rupaspur, Danapur, Patna, Bihar – 801503.
1195.	Pragatisheel Lok Manch	Ishwar Sadan, Sonkar Farm, Dhaulakhera, Post – Arjunpur (Haldwani), District - Nainital Uttarakhand.
1196.	Pragatisheel Magahi Samaj	H.No.605/334, Ward No. 44, Mohalla – Madaanpur(Akshayvat), Thana – Civil Lines, Distt. – Gaya, Bihar.
1197.	Pragatisheel Manav Samaj Party	Village Wari (Naipurva) Post Dashrathpur-221304, Distt. Bhadohi (Uttar Pradesh).
1198.	Pragatisheel Party	111, Badshah Nagar, Lucknow-226007 (Uttar Pradesh).
1199.	Pragatisheel Samaj Party	58/12/1D, Newada, Circular Road, Rajapur, Allahabad, Uttar Pradesh.
1200.	Praja Bharath Party	Plot No. 106, Block 'A', Archana Appartments, East Marredpally, Secunderabad-500026 (Andhra Pradesh)
1201.	Praja Chaithanya Party	1-7-578/31/2, Gemini Colony, Musheerabad, Hyderabad, Aandhra Pradesh.
1202.	Praja Party	3-5-898/1, Himayatnagar, Hyderabad-500029 (Andhra Pradesh).
1203.	Praja Raj Party	287/264/1, Meerut Bulandshahar Road, Hapur –245101, Uttar Pradesh.

1204.	Praja Satta Party	1-91/24, Raghavendra Nagar, Parvathapur(V), GP – Ghatkesar Mandal, R.R. District, Hyderabad, Andhra Pradesh – 500098.
1205.	Praja Shanthi Party	382, Aparijitha Colony, Ameerpet, Hyderabad, Andhra Pradesh.
1206.	Prajamandal Party	Barthwal Niwas, Sheetla Mata Mandir Marg, Lower Bhaktiyana, Srinagar, Garhwal, Uttarakhand- 246174.
1207.	Prajasattak Bharat Paksha	At. Shileshwar, Post – Bhadas, Tal. Mulshi, District – Pune-412108 Maharashtra .
1208.	Prajashakti Party Samdarshi	Shri Ram Sadan – 40, Saraipitthu Aanshik, Nayagaon (Kesharua), Sitapur Raod, Hargaon, Janpad – Sitapur, Uttar Pradesh.
1209.	Prajantra Aadhar Party	46, Purani Fauzdar Ki Chali, Memco Char Raste Ke Pass, Naroda Road, Ahmedabad-382345, Gujarat.
1210.	Prajantra Congress Party	Station Chowk, Opposite Main Post Office, Raigarh, Chhattisgarh
1211.	Prajantrik Bahujan Shakti Dal	T-1, Shriram House, 117 H-2/52, Pandunagar, Kanpur, Uttar Pradesh.
1212.	Prajantrik Lok Ekta Dal	3, Koutilya Marg, Patna – 800 001, Bihar.
1213.	Prajantrik Samadhan Party	Village- Hakimabad, Tehsil- Aasta, Distt.- Sihore, Madhya Pradesh.
1214.	Prajantrik Samajvadi Party	C-17, Yadav Nagar, Village – Samaypur, Delhi-110042.
1215.	Pravasi Nivasi Party	Maha Mahal Building, T.C.-1/1502/7, Pazhaya Road, Medical College P.O, District - Thiruvananthapuram, Kerala-695011
1216.	Prem Janata Dal	H. No. 1-4-524/A/7/1, Bholakpur, Near Badi Masjid, Musheerabad, Hyderabad, Andhra Pradesh.
1217.	PRISM	Top Floor, 4-CHHA-30, Vigyan Nagar, Kota-324005 (Rajasthan).
1218.	Prithak Bastar Rajya Party	8, Senior H.I.G., Sector-3, Shankar Nagar, Raipur, Chhattisgarh.
1219.	Progressive Democratic Party	Village and Post- Surjawali(Salempur), District-Bulandshahar-203001, Uttar Pradesh.
1220.	Progressive Party	B Block, Gali No.5, Shani Bazaar Road, Amrit Vihar, Burari, Delhi – 110084.
1221.	Progressive People's Party	House No. -975,976, Shyam Colony, Budh Vihar Phase-II, Near Krishna Mandir, P.S. – Vijay Vihar DELHI- 110086.
1222.	Proutist Bloc, India	House No. E- 2/39, 5 <sup>th</sup> Pustha, Sonia Vihar, Delhi- 110094
1223.	Proutist Sarva Samaj	Sewa Niketan Compound, Agra Road, Etah, Uttar Pradesh.
1224.	Public Development Party	Murlipur Shekh Salah Takiya, Chinhat, Lucknow, Uttar Pradesh.
1225.	Public Mission Party	Sita Kunj, Opposite Godawari Appartment, Ashiyana Digha Road, Patna, Bihar-800014



1226.	Public Party	Iqbal Mahal, 234-A, Atala, Allahabad-211003,Uttar Pradesh.
1227.	Public Political Party	14A/57, First Floor, WEA, Karol Bagh, New Delhi- 110005.
1228.	Puducherry Development Party	No. 51, Second Cross, Selva Nagar, Uruvaiyar, Puducherry- 605110
1229.	Puducherry Padaippali Makkal Katchi	No. 4, First Street,Thendral Nagar, Puducherry - 605013.
1230.	Punjab Democratic Party	958, Mataur, Sector – 70, SAS Nagar, Adjoining Syndicate Bank, Punjab - 160070.
1231.	Punjab Labour Party	Village and Post Office Adhniyan, Tehsil – Malot, Distt. – Muktsar, Punjab
1232.	Punjab People's Party	14, Sector 28, Arun Vihar, Noida-201303 (Uttar Pradesh).
1233.	Punjab Vikas Congress Party	Panj Peer Chowk, Jalandhar, Punjab.
1234.	Punjabi Dal	H.No. BV/30A, Ramgarhia, Gurdwara Road, Barnala-148101. Distt. Sangrur (Punjab).
1235.	Puratchi Bharatham	No. 54, National Highways, Poonamalla, Chennai-56, Tamil Nadu.
1236.	Puratchikara Thozhilalar Katchi	No. 3, Karikalan East, First Street, (Opp.S.P.Hospital, Anjappar Hotel), Adambakkam, Chennai, Tamil Nadu – 600088
1237.	Purvanchal Gan Parishad	House No. 34, Pocket-28, Sector-24, Rohini, Delhi-110085.
1238.	Purvanchal Janata Dal	Village and Post Office – Janadi, District – Ballia, Uttar Pradesh.
1239.	Purvanchal Janshakti Party	ShreeVishveshwar Ashram Satuabhar, Post – Bihari Bujurg, Khajni, Gorakhpur-273 212, Uttar Pradesh.
1240.	Purvanchal Janta Party (Secular)	Flat No. 2, DDA Flats, Pocket-I, Phase-I, Sector-12, Dwarka, New Delhi- 110078.
1241.	Purvanchal Kranti Party	Yadavganj, Post – Sikrara, District – Jaunpur, Uttar Pradesh.
1242.	Purvanchal Mahapanchayat	No. 601 D, Shipra Sun City, Indirapuram, Ghaziabad, Uttar Pradesh.
1243.	Purvanchal Rajya Banao Dal	374, Bakshipur, (Near the North of Power House),Distt.-Gorakhpur, Uttar Pradesh.
1244.	Purvanchal Vikas Party	L-131, Street No.5, Mahipal Pur Extn., New Delhi-110037.
1245.	Puthiya Needhi Katchi	6, North Boag Road, T-Nagar, Chennai-600017, Tamil Nadu.
1246.	Puthiya Tamilagam	132, New MLAs Hostel, Govt. Estate, Chennai-600002 (Tamil Nadu).
1247.	Pyramid Party of India	2-1-83, Kola Street, Tirupati-517 501, (Andhra Pradesh).
1248.	Qaumi Ekta Dal	H. No. - 228, Moh. Astupura, Teh. - Sadar,District - Mau,Uttar Pradesh.
1249.	Quami Janta Dal	9-B, Triloknath Road, Lal Bagh, Lucknow (Uttar Pradesh).
1250.	Radical Democrats	D. No. 4-9-771/P70, Pavangiri Colony, Hayatnagar, Hyderabad, Telangana -501505.
1251.	Rahbar Party	Ward No. 2, Mohalla - Kachchi Masjid, Raysen,Tehsil & Distt. Raysen-464551, MADHYA PRADESH.

1252.	Rajasthan Dev Sena Dal	Opposite to Bus Stand,Dhamai Haveli, Dudu, Jaipur, Rajasthan.
1253.	Rajasthan Jan Satta	Gramin Kanya Chhatrawas, Near Water Works, Sadulpur, Churu-331023, Rajasthan.
1254.	Rajasthan Vikas Party	43, Chand Bihari Nagar, Khatipura Road, Jaipur-302012. (Rajasthan).
1255.	Rajdal Haryana	D/S 45, Brass Market, Bawal Road, Rewari-123401, Haryana.
1256.	Rajlok Party	B-123, Street No.8, Kamal Vihar, Burari, Delhi – 10084.
1257.	Rajnaitik Vikalp Party	204 – Shahi Bhawan, Dak Banglow, Patna – 800001 Bihar.
1258.	Rajya Nojawan Shakti Party	Near Gandhinagar Police Station,Jammu, Jammu & Kashmir.
1259.	Rajyadhikara Party	H.No.10-4-A/390, Addagutta, East Marredpally, Secundarabad-17, Andhra Pradesh.
1260.	Rakshaka Sena	No. 604, Vayunanda Layout, Hebbal, Kempapura, Bangalore-560024.
1261.	Rani Chennamma Party	Vakkalageri Dyamavvankatti, Gadag – 582 101, Karnataka.
1262.	Rashtra Bhakt Dal	Baba Bajrang Das Ji Ki Bagichi,Khatipura Road, Jhotwada,Jaipur – 302 012, Rajasthan.
1263.	Rashtra Hith Party	706/707, M.K. Heights CHS, 'B' Wing, C.T.S. No. 621, Opp. 'L' Ward Office, S.G. Barve Marg, Kurla (W), Mumbai-400 070, Maharashtra.
1264.	Rashtra Nirman Party	D-25, Defence Colony, New Delhi-110024.
1265.	Rashtra Sewa Dal	85/40, Officer Flat, Beli Road, Patna – 800001, Bihar.
1266.	Rashtra Shakti	1112, S/5 Tegore Garden, Near Bus Stand, Yamuna Nagar-135001, District – Yamuna Nagar, Haryana.
1267.	Rashtra Vikas Zumbes Party	2nd Floor, Apollo Enclave, Opp. Jain Derasar, Modhera Cross Road, Mehesana, Gujarat – 384002
1268.	Rashtrasamarpit Jansamooch	H-101, Ground Floor, Chandu Park, Krishna Naga, New Delhi- 110051
1269.	Rashtravadi Bahujan Kranti Party	Mohalla – Chiranjilal, Town – Afzalgarh, Tehsil – Dhampur, District – Bijnor, Uttar Pradesh – 246722.
1270.	Rashtravadi Communist party	Begaria Ka Khera,P.O. Brawan Kalan, Kakori,Lucknow, Uttar Pradesh.
1271.	Rashtravadi Janata Party	Anil Bharti Bhawan, 43-A, Sukhbir Nagar, Karala, New Delhi-110081.
1272.	Rashtravadi Kranti Dal	Indu Niwas, Gaon Devi Road, Poisar, Kandivali (East),Mumbai, Maharashtra- 400101
1273.	Rashtravadi Pratap Sena	Village – Narayanpur Banska, P.O. – Dhaulana,Ghaziabad, Uttar Pradesh.
1274.	Rashtravyapi Janta Party	M.M.S. 1/84, Sector – A, Aliganj, Lucknow, Uttar Pradesh.
1275.	Rashtrawadi Chetna Party	House No. 16F/F, K.H.No. 28/10, Risal Garden, Nangloi, New Delhi-110041



1276.	Rashtrawadi Insaan Party	18/84/6C, Pura Dalel, Tilak Nagar, Allahpur, Allahabad, Uttar Pradesh.
1277.	Rashtrawadi Jantantrik Party	Ambar Villa, 127/660, W-1, Saket Nagar, Kanpur-208014, UTTAR PRADESH.
1278.	Rashtrawadi Janwadi Manch	H.No.-160, Jodhi ka Pura, Azamgarh City, Azamgarh, Uttar Pradesh
1279.	Rashtrawadi Labour Party	D-12/104, Sector-8, Rohini, Delhi – 110085
1280.	Rashtrawadi Parivartan Party (L.B.)	M.C. Unit No. 4 – 467, Noonsar Johad, Patram Gate, Bhiwani, District – Bhiwani, Haryana – 127021
1281.	Rashtrawadi Praja Dal	C-2/60, Ram Park – I, Loni, District – Ghaziabad, Uttar Pradesh - 201102
1282.	Rashtrawadi Samaj Party	16/17, Civil Lines, Near Padam Apartment, Kanpur, Uttar Pradesh.
1283.	Rashtrawadi Samta Party	196/187 K, Village-Balipur Khurdwan, Tehsil- Gauriganj, Distt. Distt. Amethi, UTTAR PRADESH.
1284.	Rashtrawadi Sena	Main Shahdra Chowk, Delhi – 110032
1285.	Rashtrawadi Shramjeevi Dal	512/695N, First Street, Nishatganj, Lucknow, Uttar Pradesh-226007
1286.	Rashtrawadi Swarn Ekta Party	Plot No. 11, 2 <sup>nd</sup> Floor, Awadhपुरi Khand – I, Market Khargapur, Gomti Nagar, Lucknow, Uttar Pradesh.
1287.	Rashtrawadi Yuva Party	ARSI House, Pragati Nagar, Chakmohabbat, P.O- Bhikhanpur, P.S- Ahiyapur, District- Muzaffarpur, Bihar-842004.
1288.	Rashtriya Aadiwasi Bahujan Party	Plot No.4, Pushpak Nagar, Junwani Road, Bhilai, Disst. Durg, Chhattisgarh-490020
1289.	Rashtriya Aam Party	Office no. 19A, 2nd Floor, Om Heera Panna Mall, New Link Road Oshiwara, Andheri (West), Mumbai, Maharashtra – 400053
1290.	Rashtriya Aamjan Party	B-225, Old Minal, J.K.Road, Bhopal, Madhya Pradesh- 462023.
1291.	Rashtriya Adarsh Party	Pitthuwala Khurd, Chanderbani, Dehradun, Uttarakhand.
1292.	Rashtriya Agraniye Dal	Village – Khamona, Post – Resipur, P.S. – Jansa, District – Varansi, Uttar Pradesh.
1293.	Rashtriya Ahinsa Manch	132/1, Mahatama Gandhi Road, Kolkata – 700 007.
1294.	Rashtriya Aikta Manch Party	D-197, Kunwar Singh Nagar, Nangloi, Delhi-110041
1295.	Rashtriya Aman Sena	Aman House, Sanjay Gandhi Nagar, Road No. 9, Shiwaji Nagar No. 2, Govandi, Mumbai, Maharashtra-400043.
1296.	Rashtriya Ambedkar Dal	Ambedkar Bhawan, Budh Vihar, Bhim Nagar, Central Jail Road, Varanasi, Uttar Pradesh.
1297.	Rashtriya Antyodaya Congress	SS-III / 800, Sector – 1, Koparkhairane, Navi Mumbai, Maharashtra - 400709.
1298.	Rashtriya Apna Dal	House No. 232/81/4D, Tilak Nagar, Allapur, Allahabad, UTTAR PRADESH
1299.	Rashtriya Arya Raj Sabha	769/2, Vijay Park, Jhang Colony, Rohtak-124001.Haryana.

1300.	Rashtriya Awami Dal	152, Kazi Tola, Sailani Road, Old City, Bareilly-243005, Uttar Pradesh.
1301.	Rashtriya Backward Party	1/44, Shanti Nagar, Etah-207001 UTTAR PRADESH
1302.	Rashtriya Bahujan Congress Party	TA-137/3, Tughlakabad Extension, New Delhi-110019.
1303.	Rashtriya Bahujan Hitay Party	C-158, Captain Satish Marg, Rishi Nagar, Rani Bagh, New Delhi-110034.
1304.	Rashtriya Balmiki Sena Paksha	Jagadguru Maharishi Balmiki Swami Mandir Marg, C.M.E. Ram Nagar Bopkhal, Pune-411 031 (Maharashtra).
1305.	Rashtriya Bandhutwa Party	554, Mamfordganj, Allahabad, Uttar Pradesh.
1306.	Rashtriya Bhagidari Samaj Party	86-B, DDA Flats, Masjid Moth, Phase-II, Greater Kailash Part III, New Delhi-110 048.
1307.	Rashtriya Bujurg Shakti Party	House No. – 144, Village – Mangawas, Post Office – Palra, Tehsil – Beri, District – Jhajjar, Haryana.
1308.	Rashtriya Congress (Babu Jagjivanram)	Ward No. 45, Mohalla – Baldevpuri, Janpad – Muradabad, Uttar Pradesh.
1309.	Rashtriya Congress (J.) Party	Saindhri, Post-Harthala, Via Pakvarh, Muradabad, Uttar Pradesh.
1310.	Rashtriya Dehat Morcha Party	601, Rohit House, 3-Tolstoy Marg, New Delhi-110001.
1311.	Rashtriya Deshaj Party	Tungari Toli, Argora, St. Francis School, Post - Harmu, Distt. Ranchi Jharkhand - 834012.
1312.	Rashtriya Dharmanirpeksha Nava Bharat Party	108, Shankar Shah Nagar, Jabalpur (Madhya Pradesh).
1313.	Rashtriya Ekta Party	H.No. 83, Ground Floor, Gali No. 4, Near Chand Masjid, Jafarabad, Delhi – 110053.
1314.	Rashtriya Ekta Party (Secular)	Bhawan No. 543, Mohalla- Upadiyan, Ward No.14, Kithore, District- Meerut, Uttar Pradesh.
1315.	Rashtriya Ekta Vikas Party	Near Noor Masjid, Madina Masjid Transformer Wali Gali, Ashok Vihar Ward No.42, Loni, Tehsil and District - Ghaziabad, Uttar Pradesh.
1316.	Rashtriya Garib Dal	110, Ram Nagar, Panipat, Haryana.
1317.	Rashtriya Garima Party	B-14, Kasturba Nagar, Near Chetak Bridge, Bhopal-462001, (Madhya Pradesh).
1318.	Rashtriya Gondvana Party	Sarkhel House, Tiffra, Bilaspur – 495223, Chhattisgarh.
1319.	Rashtriya Gram Vikas Party	62, Civil Lines, Roorkie, Janpad-Haridwar Uttarakhand
1320.	Rashtriya Gramin Party	Village Chakershanpur (Kemrala), P.O. Ghori Bachera (Dadri), District Gautam Budh Nagar, Uttar Pradesh.
1321.	Rashtriya Hamara Dal	22/191, Dholi Khar, Mantola, Agra (Uttar Pradesh).
1322.	Rashtriya Hind Sena	158/1, Dev Nagar, District Firozabad - 283203, Uttar Pradesh.
1323.	Rashtriya Hindustan Sena, Karnataka	Shiva Shakti, 141, Behind New Bus Stand, Vasvi Nagar, Hubli-580030, Karnataka.

1324.	Rashtriya Hith Congress	712, G-Block, Military Road, Karol Bagh, New Delhi – 110005.
1325.	Rashtriya Independent Morcha	At: Mining Road, Keonjhar (In front of O.S.M.E. Ladies Hostel), P.O./Via.: Keonjhargarh District – Keonjhar-758001, Odisha.
1326.	Rashtriya Indira Party	Dattपुरा, Near Subzi Mandi, Morena, (Madhya Pradesh).
1327.	Rashtriya Jagriti Party	Rishabh Institute, Chiraitaad Pul, Chaudhry Petrol Pump, Kankarbagh, Patna, Bihar – 800020.
1328.	Rashtriya Jan Gaurav Party	470, Parmanatpur, (Behind-Sapna Ice Factory), P.O- Kachahari, Tehsil- Sadar, District- Jaunpur, Uttar Pradesh-222002.
1329.	Rashtriya Jan Jan Party	Village- Nawada Khurd, Post- Sahdullahpur, via- Hajipur, District- Vaishali, Bihar.
1330.	Rashtriya Jan Kalyan Party	G-290, Old Seema Puri, Delhi 110095.
1331.	Rashtriya Jan Sahay Dal	112, New Connaught Place, Dehradun, Uttaranchal.
1332.	Rashtriya Jan Samanatawadi (Ambedkar)	71-B, Pocket A-3, Kalkaji Extension, New Delhi-110 019.
1333.	Rashtriya Jan Sansad	Shakti Nagar, Old G.T.Road, Khurja, Distt. – Bulandshahar-203131, UTTAR PRADESH.
1334.	Rashtriya Jan Sewak Party	Village : Nangla Jamalpur, Post : Panchli Khurd, Baghpat Road, Meerut, Uttar Pradesh.
1335.	Rashtriya Janadhar Party	596 S.K. – 04/01/01, Sumiran Khera, Adarsh Vihar, Lucknow, Uttar Pradesh.
1336.	Rashtriya Janadhikar Party	61, Mangla Puri Phase-I, Palam, New Delhi-110045.
1337.	Rashtriya Janadhikar Suraksha Party	Village: Krishnapur, Post: Dhopathat Krishnapur, Distt: 24 Parganas (South), West Bengal.
1338.	Rashtriya Janandholan Paksha	“Powrabhavan”, No.567(38), 60 Ft. Road, Gokula Mathikere Layout, Bangalore-560054 (Karnataka).
1339.	Rashtriya Janasachetan Party (R.J.P.)	Sonarpur, Sukanta Nagar (Milanpally), (Near Shib Mandir) P.O. & P.S. Sonarpur, Kolkata-700150. West Bengal.
1340.	Rashtriya Janata Janardan Party	Suraj Ka-Purva, Atarrarural, P.O. Atarra, District Banda, Uttar Pradesh.
1341.	Rashtriya Janhit Party	Kothi No.75, Sector-17, Panchkula-134 109 (Haryana).
1342.	Rashtriya Janhit Sangharsh Party	109-F, Najimpura, Bhoor, Bulandshahar Uttar Pradesh - 203001.
1343.	Rashtriya Jan-Jagran Morcha	Raj Manzil, Ward No.12, Gopalganj, Post and District Gopalganj, Bihar.
1344.	Rashtriya Jankranti Morcha	Village- Babhne Alam Nagar, P.O-Pratappur, District: Chatra, Jharkhand -825404
1345.	Rashtriya Jankranti Party	5/24 H-10 (R) ITI Road, Aligarh, Uttar Pradesh – 202001
1346.	Rashtriya Janmat Party	Village – Fatuha, Post – Hanumanganj, Distt. – Allahabad, Uttar Pradesh.

1347.	Rashtriya Janmorcha	C-69/10, Gali No. 10, C- Block, Mustafabad, Delhi-110094.
1348.	Rashtriya Janpriya Party	H-II-76/D, LDA Colony, Kanpur Road. Lucknow-226012, UTTAR PRADESH.
1349.	Rashtriya Janrakshak Party	Village – Birjapur, Post – Aduki, Distt. Mathura UTTAR PRADESH
1350.	Rashtriya Jansabha Party	Kondagaon, Forest Colony Ward, District- Kondagaon, Chhattisgarh-494226
1351.	Rashtriya Jansangh	Old 20, New 35, Victoria Park, Sports Colony, Meerut, Uttar Pradesh
1352.	Rashtriya Jansangharsh Swaraj Party	Upper Chutia, Ranchi, Jharkhand – 834001.
1353.	Rashtriya Jansena Party	Shop No. 101, Madina Complex, Kumbhartek, Shirpur, District- Dhule, Maharashtra
1354.	Rashtriya Janseva-Secular Party	428, Brahman Wara, Old Ward No. 23, Ballabhgarh-121004, Distt. - Faridabad, Haryana.
1355.	Rashtriya Janshakti Party (Eklavya)	Post and Village :- Binjhol, Tehsil and District :- Panipat, Haryana-132103.
1356.	Rashtriya Janshanti Party	52/2, School Ward Chawk, Behind G.G.I.C., Pratapgarh-230001, Uttar Pradesh.
1357.	Rashtriya Jansurajya Party	House No. 953/C, Garoba Maidan, Bhandara Road, Bagadganj, Nagpur(E), Maharashtra-440008.
1358.	Rashtriya Janta Party	Near of Shiv Mandir Colony, Saorkha Jahidabad, Sector – 115, Noida, Distt. - Gautambudhnagar, UTTAR PRADESH.
1359.	Rashtriya Jantantra Paksh	24, Star Apartments, Vidya Vihar Marg, Sector – IX, Rohini, Delhi – 110085
1360.	Rashtriya Jantantrik Bharat Vikas Party	Govind Chikitsalya, Parsiya Morh, Rasulpur, Rasraha, Balia, Uttar Pradesh.
1361.	Rashtriya Jantantrik Party (Secular)	Flat No. 153-154, Vir Chand Patel Path, Patna-800001 (Bihar).
1362.	Rashtriya Janutthan Party	A-655-56, Awas Vikas, Hanspuram (Kainal Road), Naubesta, Kanpur Nagar – 208021, Uttar Pradesh.
1363.	Rashtriya Janvikas Party (Democratic)	Manorma Sadan, Indrapuri Sipara, Post Office- Dhelwan, Thana- Beur, District- Patna, Bihar 800020.
1364.	Rashtriya Janwadi Party (Krantikari)	9/168, Indira Nagar, Near Pani Tanki, Lucknow-226016.
1365.	Rashtriya Jatigat Aarakshan Virodhi Party	788-E/24, In Front of Union Bank, Near of old Court, Rohtak Road, Sonapat-131001, Haryana.
1366.	Rashtriya Kalyan Paksha	904, Atlanta Towers, Inqalab Society Gulbai Tekra, Ahmedabad-380006, Gujarat.
1367.	Rashtriya Kamgar Party	B.W – 97 D, Shalimar Bagh, Delhi – 110088
1368.	Rashtriya Kamjor Varg Party	Central Office: Post Office Building, Lal Bahadur Shastri Nagar, Post Office (Upper Floor) Patna-800023 (Bihar).
1369.	Rashtriya Karmyog Party	Village & P.O. – Sultanpur, Tehsil – Nilokheri, Distt. – Karnal, Haryana-132116.

1370.	Rashtriya Kisan Congress Party	H. No. 1-11-602, Ramamata Ambedkar Nagar, Near of Guru Govind Singh Ji Stadium, Tq. & Distt. Nanded, Maharashtra.
1371.	Rashtriya Kisan Party	Village & P.O. Dhanaundha, Teh. & Distt. Mahendragarh (Haryana).
1372.	Rashtriya Kisan Samaj Party (United)	Mohalla- Pateganj, Post- Kanth, Tehsil- Kanth, District- Moradabad, Uttar Pradesh-244501
1373.	Rashtriya Kisan Vikas Party	Village & Post – Parasi, Tehshil – Mangawan, District – Rewa, Madhya Pradesh – 486111.
1374.	Rashtriya Komi Ekta Party	Limda Lane, Makrani Pada, Jamnagar-361001, Gujarat.
1375.	Rashtriya Kranti Party	Lodhi Pragyaapeeth, Lauh Purush Dr. Sakshi Nagar, Shikohabad Road, Etah, District: Etah – 207 001, Uttar Pradesh.
1376.	Rashtriya Krantikari Dal	Gopal Nagar, Main Surakhpur Road, Najafgarh, New Delhi –110043.
1377.	Rashtriya Krantikari Janata Party	407, Durga Chambers, D.B. Gupta Road, Karol Bagh, New Delhi - 110005.
1378.	Rashtriya Krantikari Samajwadi Party	House No. 65/25 K, Chhitwapur Road, Lalkaun, Lucknow, Uttar Pradesh.
1379.	Rashtriya Lok Jagriti Party	Near Bk. No. 27, Opp. Budh Vihar, Bhim Nagar, Ulhasnagar – 421 001, Distt. Thane, Maharashtra.
1380.	Rashtriya Lok Nirman Party	M-12, Mir Vihar, Madan Pur Dabas DELHI.
1381.	Rashtriya Lok Sarvadhikar Party	H. No. –630, Village-Pasonda, Bodh Vihar Mandir, Sahibabad, Ghaziabad, Uttar Pradesh.
1382.	Rashtriya Lok Seva Morcha	206, Lovekush Tower, Exhibition Road, Patna-800 001, Bihar.
1383.	Rashtriya Lok Tantra Dal	Gram Mohalla – Nagla Kashi, Tehsil – Dhaulana, District – Hapur. Uttar Pradesh - 245301.
1384.	Rashtriya Lokhit Party	A-40/35A, Amarapur Madiya, Varanasi, Uttar Pradesh.
1385.	Rashtriya Lokmanch	1303, Naurang House, B-Block, 21-Kasturba Gandhi Marg, NEW DELHI-110001.
1386.	Rashtriya Lokraj Party	H. No. 73/382, Mohalla – Vankhandi Teela, (Behind of Sahkari Bank), Mathura, Uttar Pradesh- 281001.
1387.	Rashtriya Lokshahi Party	Survey No. 40/1, 40/2 & 40/3, House No. 411 & 412, Village – Beed Budhruk, Taluka – Karjat, District - Raigad, Maharashtra.
1388.	Rashtriya Lokshakti Party	Arjun Nagar Colony, Gola Gokarnnath, Lakhimpur Kheeri, Uttar Pradesh - 262802
1389.	Rashtriya Lokswaraj Party	Padma Farm, Village – Chhapra Khera, Near Balaji Mandir, Phusgarh, Karnal, Haryana.
1390.	Rashtriya Loktantrik Sambhav Secular Party	H. No. 411, Krishna Bihari Nagar, Banda Sagar Road, Varma Tiraha, District & Tehsil – Fatehpur, Uttar Pradesh.
1391.	Rashtriya Lokwadi Party	A/6A, Ground Floor, Mansarovar Garden, New Delhi – 110015.

1392.	Rashtriya Machhua Samaj Party	Railway Road, Dadri, Near Ravaji Farm House, Gautam Budh Nagar (Uttar Pradesh)
1393.	Rashtriya Maha Janshakti Dal	Room No.17, M. Naresh Munna Chawl, Jaihind Nagar, Pipe Line, Khar East, Mumbai-400 051, Maharashtra.
1394.	Rashtriya Mahan Dal	108/60, Avas Vikas Colony, Village – Taimurpur, Post – Bijnaur, Distt. – Bijnaur, Uttar Pradesh.
1395.	Rashtriya Mahan Gantantra Party	H. No. 1488, Anna Nagar, Sector – B, Post – Govindpura, Bhopal – 462023, MADHYA PRADESH.
1396.	Rashtriya Mahashakti Party	5, Rupayatan, S V Road, Vile Parle West, Mumbai-400056, Maharashtra.
1397.	Rashtriya Mahila Janshakti Party	Gram Sabha – Santa Jiginiya, Post – Kanta Guljarpur, Block – Fatehpur, Distt. – Unnao, Pin-209801 UTTAR PRADESH.
1398.	Rashtriya Manav Adhikar Party	17/700, Village-Gopalpur, Post-Azadpur (Timarpur), Delhi-110009.
1399.	Rashtriya Manav Ekta Congress Party	Opp. Gurudwara, Station Road, Raipur, Chhattisgarh.
1400.	Rashtriya Manav Samman Party	H. No-1485, Kidwai Nagar, Bhardwaj Puram, Allahabad-211006.
1401.	Rashtriya Mangalam Party	19/23, West Moti Bagh, Street No. 3, Sarai Rohilla, Delhi – 110035.
1402.	Rashtriya Marxwadi Dalit Lehar Party	Village- Chhonkarwara, Tehsil- Weir, District- Bharatpur, Rajasthan.
1403.	Rashtriya Mazdoor Ekta Party	Block-B, Sant Nagar, Gali No.57, Burari Road, Delhi –110009.
1404.	Rashtriya Mazdoor Kisan Prajatantrik Party	Ashoka Avenue, Village-Lalganj, P.S- Sadar, District - Ranchi, Jharkhand.
1405.	Rashtriya Mazdoor Kisan Party	Aakash Bhawan, Opp. IDBI Bank, Main Road Dadri, Surajpur, Greater Noida, Vikas Khand- Visrakh, Tehsil- Sadar, District- Gautam Budh Nagar, Uttar Pradesh.
1406.	Rashtriya Morcha Party	H.No.57, Village – Manesar, Mohalla – Mohan Patti, Distt. – Gurgaon, Haryana-122050.
1407.	Rashtriya Naujawan Dal	20/575, D.D.A. Flat, Dakshinpur, New Delhi – 110062
1408.	Rashtriya Parivartan Dal	B-4A/25, Rana Pratap Bagh, Delhi-110007.
1409.	Rashtriya Peace Party	17G/322, Sector – 17, Vasundhara, Ghaziabad, Uttar Pradesh.
1410.	Rashtriya Pragati Party	Garh Par, Nardiganj Road, Nawada, Post & Distt. Nawada – 805 110, Bihar.
1411.	Rashtriya Pragatisheel Prajatantra Party	3518, Daribapan, Opposite to Sheela Cinema, Paharganj, New Delhi-110055.
1412.	Rashtriya Praja Congress (Secular)	12-11-113, AB-Nageswara Rao Street, Arya Puram, Rajamundry, Andhra Pradesh.
1413.	Rashtriya Prajantantrik Party	House No. 38, Gram-Janaur, Post-Kandhikala, Janpad-Jaunpur, Uttar Pradesh.
1414.	Rashtriya Rajdhani Congress Delhi	8, Nath Market, Nai Sarak, Delhi-110006.
1415.	Rashtriya Raksha Dal	C/o Hotel Pankaj, Sector-22A, Chandigarh.
1416.	Rashtriya Rashtrawadi Party	2/36, Ruchi Khand-1, Sharda Nagar Yojna, Lucknow, Uttar Pradesh -226012.



1417.	Rashtriya Sadbhavna Party	Village- Raghopur Narsanda, Post- Bajitpur, Thana- Patepur, District- Vaishali, Bihar- 843110
1418.	Rashtriya Sadhu Vichar Council	Raidopur New Officer Colony, Nyay Marg, Azamgarh, Uttar Pradesh.
1419.	Rashtriya Sahara Party	Jangra Market Dundahara, Gurgaon-122016, Haryana.
1420.	Rashtriya Samadhaan Party	121-A, R-3/A-2, Mangal Bazar Mohan Garden, New Delhi - 110059.
1421.	Rashtriya Samaj Paksha	C/o L.W. Kale, 17-Raghunath Dadoji Street, 4th Floor, Near Handloom House, Fort, Mumbai-400 001 (Maharashtra).
1422.	Rashtriya Samajwadi Apna Dal	Vill. – Basupar (Bankut), Near Shiva Nursing Home, P.O. – Jiyanpur, District – Ajamgarh, Uttar Pradesh.
1423.	Rashtriya Samajwadi Jankranti Party	B-37/162, K.P.Giri Colony, Birdopur, Varanasi, Uttar Pradesh.
1424.	Rashtriya Samajwadi Party (Secular)	A/104, Rajshree Avenue, B/h, Income Tax, Nr. Dinesh Hall, Ashram Road, Ahmedabad-380009, Gujarat.
1425.	Rashtriya Samajwadi Party (United)	9, Community Centre, Ashok Vihar, Phase-II, Delhi-110052.
1426.	Rashtriya Samajwadi Party 'Pragatisheel'	B-248, Mohan Nagar, Thatipur, Morar, Gwalior (Madhya Pradesh).
1427.	Rashtriya Samanta Dal	8/440, Trilok Puri, Delhi-110091.
1428.	Rashtriya Samdarshi Deshbakt Dal	Khushkari Sadan, Anand Nagar, Mandi Road Tiraha, Kasganj, Kanshiram Nagar, Uttar Pradesh.
1429.	Rashtriya Samyawadi Aryan Party	570/20, Virat Nagar, Alam Bagh, Lucknow-226005, Uttar Pradesh.
1430.	Rashtriya Sangharsh Party	Faridabad, Sujanganj, Jounpur-222201 Uttar Pradesh.
1431.	Rashtriya Sant Sandesh Party	263, Vanarse Niwas, Mitra Nagar, Latur, Tq. Latur, Distt.- Latur-413512, Maharashtra.
1432.	Rashtriya Sanyukt Party	5/36, Railway Road, Near State Bank of India, District – Furrukhabad, Uttar Pradesh - 209625.
1433.	Rashtriya Sarvajan Party	124/3, Madak Khana (Khushipura), Jhansi-284001, Uttar Pradesh.
1434.	Rashtriya Sarvasamaj Party (India)	Plot No. 256, Mithila Dham Rahivashi Sangh, Opp. Jery Verghese Termate Company, Gen. A.K.Vaidya Marg, malad (East), Mumbai-400097, Maharashtra.
1435.	Rashtriya Sarvjan Samaj Party	Village & Post – Mandhata, Tehsil – Sadar, Distt. – Pratapgarh, Uttar Pradesh.
1436.	Rashtriya Sarvodaya Party	A-412, AG Colony, P.S. – Shastri Nagar, District - Patna, Bihar – 800025.
1437.	Rashtriya Sawarn Dal	Dubey Ka Parav, Aligarh-202001 (Uttar Pradesh).
1438.	Rashtriya Sawarn Shakti Party	299, Ground Floor, Gagan Vihar, Delhi – 110051
1439.	Rashtriya Secular Congress	Ashirvad Apartment, Mathura Dawaraka Road, P.O. Dispur, Sakuntala Path, 5th Bye Lane, Guwahati-6, ASSAM.

1440.	Rashtriya Shahri Vikas Party	H. No. 8/69(40,40A) Purana Quila, Babu Banarsi Das Nagar, Cantt. Road, Lucknow, Uttar Pradesh – 226001.
1441.	Rashtriya Shakti Party (India)	80-A, Munirka Village, New Delhi-110067.
1442.	Rashtriya Shoshit Samaj Party	Village – Lohvan, Post – Lohvan, Laxmi Nagar-Baldeo Road, District – Mathura, Uttar Pradesh.
1443.	Rashtriya Sindhi Congress	437/B/1, Rubia House, B/H, Ellis Bridge Shopping Centre, Ashram Road, Ahmedabad-380 006, Gujarat.
1444.	Rashtriya Surya Prakash Party	C/o Sh. Panna Lal, S/o. Sh. Bhole Shankar, Thana-Avagarh, Jalesar Road, Kasba & Post Office-Avagarh, Zila-Eta, Uttar Pradesh.
1445.	Rashtriya Ulama Council	3, Rashad Nagar, Gorakhpur Road, Azamgarh-276001, Uttar Pradesh.
1446.	Rashtriya Unnatisheel Dal	F.167, Chand Bagh Colony, P.O. Gokulpuri, Delhi – 110094.
1447.	Rashtriya Uttarakhand Party	124/98, Haridwar Road, Dehradun, Uttarakhand.
1448.	Rashtriya Vikalp Party	Village – Piprauli, Post – Jahangirabad, Janpad – Barabanki, Uttar Pradesh
1449.	Rashtriya Vikas Manch Party	Plot No. 58, New Colony, Tilmapur, Aashapur, Sarnath, Varanasi, Uttar Pradesh.
1450.	Rashtriya Vikas Party	195, Main Ashoka Enclave, Faridabad, Haryana.
1451.	Rashtriya Viklang Party	114, DDA Pocket –2, Sector-7, Dwarka, New Delhi-110045.
1452.	Rashtriya Vyapari Party	F-25, Professor Colony, Kamla Nagar, Agra-282005, Uttar Pradesh.
1453.	Rashtriya Yuva Samaj Party	18- Muskan Manjil, Rasulabad, Opposite Rehmat Duplax, Shah-E-Alam, Ahmedabad, Gujarat- 380028
1454.	Rashtriya Yuva Sangh	B-117, Gali No. 6, East Vinod Nagar, Delhi-110091
1455.	Rastriya Aam Jan Seva Party	C-90, Khasra No. 770, Madanpur Khaddar Extension, Tehsil, Mehrauli, New Delhi-110076
1456.	Rastriya Insaaf Party	House No.606, Rudra Nagar, District-Sultanpur, Uttar Pradesh.
1457.	Rastriya Naba Nirman Party	Jemadevi Pentho Street, Old Berhamapur, PO- Berhamapur, PS – Bada Bazar, Dist. Ganjam, Odisha – 760009
1458.	Rastriya Praja Chakravyuha Party	No. 73, Shanthinikethanam, D.K. Halli Main Road, Palar Nagar, BEML Nagar Post, Bangarapet Taluk, Kolar District, Karnataka - 563115.
1459.	Rastriya Sadabahar Party	72, Tulsi Mandi, Hotel Maharani, Maharani Chowk, Post- Gulzarbagh, Thana- Aalamganj, Patna City, District- Patna, Bihar 800007.
1460.	Rayalaseema Congress Party	5/62, Pedduru Road, Galiveedu Kaspas, Galiveedu Post and Mandal, Y.S.R Kadapa District, Andhra Pradesh – 516267.



1461.	Rayalaseema Parirakshana Samithi	Door No. 70-125-B-71, Near Highway, Kallur, Kurnool Town, Andhra Pradesh – 518003
1462.	Rayalaseema Rashtra Samithi	Door No.22/160, Vasanthapeta, Kadapa District, Proddatur-516360, Andhra Pradesh
1463.	Regional Democratic Secular Congress	Lower Lumparing, P.O. Laban, Distt. East Khasi Hills, Shillong – 793004 Meghalaya.
1464.	Republican Backward Congress	Plot No. 4, Gali No. 1, Ward No.1, M.C. Colony, Charkhi-Dadari, Disstt. Bhiwani, Haryana-127306
1465.	Republican Bahujan Sena	305, Shahu Smruti Building, 3rd Floor, Mahatma Phule Nagar, Behind Meenatai Thakrey Udyan, Thane (West), Maharashtra – 400606
1466.	Republican Labour Party	Block-4, House No. 236, 7th Mile Chumukedima, Dimapur-797103, Post Box –354, Nagaland.
1467.	Republican Paksha (Khoripa)	Ensa Hutments, 8-9, Azad Maidan, Infront of Mumbai Maha Nagar Palika, Fort, Mumbai-400 001, (Maharashtra).
1468.	Republican Party of India	ENSA Hutment, I-Block, Mahapalika Marg, Azad Maidan, Mumbai-400001 (Maharashtra).
1469.	Republican Party of India (Democratic)	Mukund Niwas, India Nagar, Latur-413512 (Maharashtra).
1470.	Republican Party of India (Kamble)	A, 703, Suryakiran Co. Op. Housing Society, Plot No. 12&13, Sector-5, Ghansoli, Navi Mumbai- 400701, Maharashtra.
1471.	Republican Party of India (Khobragade)	Gita Villa, East Marredpally, Secunderbad, (Andhra Pradesh).
1472.	Republican Party of India (Sivaraj)	10, Solai Street, Ayanavaram, Chennai-600023 (Tamil Nadu).
1473.	Republican Party of India Ektavadi	B-9/667, Dev Nagar, Karol Bagh, New Delhi – 110005.
1474.	Republican Party of India(A)	1/16, Sanjay Complex, T.T. Nagar, Bhopal-462003, (Madhya Pradesh).
1475.	Republican Presidium Party of India	Uruli-Kanchan, Pune-412202 (Maharashtra).
1476.	Republican Sena	Shop No. 6, New Nirmal Society, 189, Dhole Patil Road, Opp. Akshay Complex, Pune, Maharashtra-411001
1477.	Revolutionary Communist Party of India (Rasik Bhatt)	84-Ashutosh Mukherjee Road, Kolkata-700025 (West Bengal).
1478.	Revolutionary Democratic Party of India	221, Street No. – 115, B – Block, Sant Nagar, Burari, Delhi – 110084.
1479.	Revolutionary Socialist Party of India (Marxist)	TC 24/113, Panvila, Thycadu, P.O. Thiruvananthapuram, Pin Code-695014.
1480.	Revolutionary Socialist Party of Kerala (Bolshevik) RSP.B	Kerala State Committee Office, Future Centre, Sahodara, Samajam Road, Chettikulangara, Thiruvananthapuram, (Kerala).
1481.	Right Party of India	Village & P.O. – Uttar Bahir Gachi, P.S. – Nakashipara, District – Nadia, West Bengal - 741126.
1482.	Sab Samaan Party	House No. 95 K, Village – Sarsanda, Post – Gopramau, Tehsil & District – Lucknow, Uttar Pradesh

1483.	Sabbath Party	Shop No.3, Laxmi Niwas Building,M.N. Road, Kurla (W),Mumbai-400070,MAHARASTRA.
1484.	Sabki Party	B-1/1, Sector-G, Jankipuram, Lucknow, Uttar Pradesh.
1485.	Sadan Vikas Party	North Office Para, Gauri Shankar Nagar, House No.276, Doranda, Ranchi, Jharkhand.
1486.	Sadbhavana Party	Room No.14, Ist Floor, Lucknow Hotel, Sri Ram Road Choraha, Aminabad, Lucknow-226018 (Uttar Pradesh).
1487.	Sainik Samaj Party	317, Shiva Disposal Complex,Sanyukat Yatra Bus Adda Road,Chandrabhaga, Adarsh Gram, Rishikesh, Disstt. Dehradun-249201.Uttarakhand
1488.	Sakhthi Baratha Desam	2/58, Vairavan Chetty Store, Pachiyamman Padithurai, Madhurai-625001, Tamil Nadu.
1489.	Samagra Vikas Party	1147/8 (157), P.L. Sharma Road, Meerut, Uttar Pradesh – 250001.
1490.	Samaikya Rashtra Samithi	D. No: 42-64-1/1, Luna Centre, Opp. M.K. Baig Municipal Corporation High School, Singhnagar, Vijayawada, Krishna District, Andhra Pradesh – 520015
1491.	Samaikya Telugu Rajyam	D. No.1-39-B(Serial No. 1026A), Chayapuram Village, Vajrakarur Mandal, Anantapur District, Andhra Pradesh-515842.
1492.	Samaikyandhra Parirakshana Samithi	H.No. 8-3-580/1, Yellareddyguda, Ameerpet – 500073, Hyderabad, Andhra Pradesh.
1493.	Samaj Parivartan Party	Village – Salarpur, Post – Karaura, Tahsil – Machhlisahar,Janpad – Jaunpur, Uttar Pradesh.
1494.	Samaj Seva Party	House No. 27,Bahramgarh, Tehsil- Budana, District- Muzaffarnagar,Uttar Pradesh.
1495.	Samaj Sevak Party	568Kh/223, Sector – 7, Near Old Bharat gas Godam, Geetapalli, Alambagh, Lucknow, Uttar Pradesh.
1496.	Samajik Ekta Party	22, Housing Board Colony, Sonipat-131001 (Haryana).
1497.	Samajik Insaaf Party (Rashtrawadi)	House No - 53, Village Lehari, Post Kuriyar, District – Basti, Uttar Pradesh - 272178.
1498.	Samajik Jantantrik Party	Mukam Raja Market, Cinema Road, Gopalganj Nagar Palika Post, Gopalganj-841428, Distt. Gopalganj (Bihar).
1499.	Samajik Nyaya Party	M-22, Mahavir Park, Marris Road, Aligarh-202001 (Uttar Pradesh).
1500.	Samajtantric Party of India	40/1, B – Road, Bamanghachi, Howrah – 711 006, (West Bengal).
1501.	Samajwadi Jan Parishad	Jai Malha Prasad, Reti Bunder Road, Mahagiri, Thane (W)-400601 (Maharashtra).
1502.	Samajwadi Janata Dal Democratic	14, Dr. Bishambhar Das Marg, New Delhi – 110 001.
1503.	Samajwadi Janata Party (Chandra Shekhar)	Narendra Niketan, Behind Police Headquarters, Indraprastha Estate, New Delhi-110002.

1504.	Samajwadi Janata Party (Karnataka)	Room No.21, 2nd Floor,Hameed Shah Complex No.2,Cubbonpet, Main Road,Behind Ulsoor Gate Police Station,Bangalore-560002, Karnataka.
1505.	Samajwadi Kranti Dal	3/197, Vidhayak Puram, Vinay Khand, Gomti Nagar, Lucknow, Uttar Pradesh.
1506.	Samajwadi Samaj Party	Ward No.13, Lohia Nagar, Nagar Panchayat – Salempur, Janpad - Deoria,Uttar Pradesh – 274001
1507.	Saman Adhikar Party	62/271, Nagla kachhiyan, (Mustafa Quarter Colony), Agra Cantt, Agra,Uttar Pradesh.
1508.	Samarth Kisan Party	Prabandhak – Mother Teresa Convent School, Village & Post – Manauri,Tehsil – Chayal, Janpad – Kaushambi,Uttar Pradesh.
1509.	Samata Kranti Dal	Plot No.3547/3875, Mouza Gautam Nagar, Garage Chhaka, Temple Road, old Town Bhubaneswar – 751002, Odisha.
1510.	Samata Party	220, Vitthalbhai Patel House, Rafi Marg, New Delhi – 110001.
1511.	Samata Samadhan Party	E-1/150, Arera Colony, Bhopal, Madhya Pradesh.
1512.	Samata Sangharsh Party	55 B, Radheypuri Extension-1, Delhi-110051
1513.	Samathuva Makkal Kazhagam	139- T.H. Road, Kaladipet, Thiruvottiyur, Chennai,Tamil Nadu-600019.
1514.	Sampoorna Kranti Dal	Village – Khajoori Kalan, Post – Khajoori Khurd,Koraon, Allahabad, Uttar Pradesh
1515.	Sampoorna Samaj Party	H. No. 464, Village & Post – Gairwah, P.S. – Sarpatahan, Tehsil – Shahganj, District – Jaunpur, Uttar Pradesh-223103.
1516.	Samras Samaj Party	Raji Jarai, Mouja – Ghamroj, Tehsil – Sohna, District – Gurgaon,Haryana.
1517.	Samruddha Odisha	201, Sitalkunj Apartment,Plot No. M63, Madhusudan Nagar,Bhubaneshwar – 751001, Orissa.
1518.	Samta Dal (Pragatisheel)	H. No. 480, Village – Lisari, Tehsil & District – Meerut, Uttar Pradesh - 250002.
1519.	Samta Samjwadi Congress Party	K - 56/114-7 (Raniphatak), Ausanganj, Varanasi - 221001, Uttar Pradesh
1520.	Samta Vikas Party	House Harbhajan Jangde, Ward No. 17, Mandideep, Tehsil – Goharganj, District - Raisen,Madhya Pradesh
1521.	Samtawadi Republican Party	108, Rampuram, PAC Road, Kanpur,Uttar Pradesh.
1522.	Samuga Makkal Katchi	No.3 Mudalair Street, Vallam Village, Kanchepuram Dt.Tamil Nadu – 602105.
1523.	Samuga Samatuva Padai	4/388, Ram Garden,Anna Salai, Palavakkam,Chennai-600041,TAMIL NADU.

1524.	Samyak Parivartan Party	Village –Janki Nagar, Behind of Ranipurwa School, Vikas Khand – Jhanjhri, Near of Mande Nala Bridge, Post – Bus Stop, Janpad – Gonda, Uttar Pradesh.
1525.	Sanatan Samaj Party	Ramanand Nagar, Begumpura, Ayodhya, Faizabad (Uttar Pradesh).
1526.	Sanatan Sanskriti Raksha Dal	Village -Taraon, Post, Thana & Tehsil - Koraon, Distt. – Allahabad,Uttar Pradesh.
1527.	Sangharsh Party of India	House No. 314, Shanti Niketan, D.M. Road, Bulandshahr, Uttar Pradesh - 203001
1528.	Sangharsh Sena	11, Sairaj Complex,Pandit Naka, Shahapur, Tq. Shahapur, District – Thane, Maharashtra – 421601
1529.	Sankhyanupati Bhagidari Party	New Vighrapur, Mithapur, (Bus Stand) Patna-800001
1530.	Sanman Rajkiya Paksha	56, Tirupati Nagar, Lohara, Taluk & District - Yavatmal, Maharashtra – 445002
1531.	Sanyukt Dastkar Party	P-205, Basti Khwaja Meer Dard, Barron Road, New Delhi-110002.
1532.	Sanyukt Samajwadi Dal	11, Zones Lines, Agra – 282004,Uttar Pradesh.
1533.	Sanyukta Samaj Party	Village and Post-Khari,District-Bijnaur, Uttar Pradesh.
1534.	Sardar Vallabhbhai Patel Party	1, Olekar House, Dattapada Road, Borivali (East), Mumbai – 400 066.
1535.	Sarv Jan Sarv Samaj Party	2/248, TF, Subhash Nagar, New Delhi – 110027.
1536.	Sarv Vikas Party	Village – Prateet Nagar, N.H. – 58, Near of Post Office,Raiwala, Dehradun, Uttarakhand - 249205.
1537.	Sarva Jan Samaj Party (Nand Kishore Chawla)	Chawla Properties, Laxmi Vihar, Camry Road, Hisar, Haryana.
1538.	Sarva Janata Party	Central Party Office # 17, Javalli (Village), Pillangere (Post), Shimoga (Taluk), District – Shimoga - 577227 Karnataka.
1539.	Sarva Samaj Kalyan Party	Bijraj Bhawan,Village - Singharpur, Post – Ahamadpur, Mathura Road,Aligarh, Uttar Pradesh.
1540.	Sarva Samaj Vikas Party	Bamba Road, Sailai, Post Office – Sailai, District – Firozabad, Uttar Pradesh.
1541.	Sarva Suraksha Party	Village and Post- Tilakhwar, District - Karchhana, Allahabad, Uttar Pradesh
1542.	Sarvahara Samaj Party	68-A Block, Darulshafa, Lucknow (Uttar Pradesh).
1543.	Sarvajan Hitay Party	70/59, Leader Road, Allahabad, Uttar Pradesh -211003.
1544.	Sarvajan Kalyan Loktantrik Party	COFFED, Meen Bhawan, 3rd Floor, New Punaichak,West Boring Canal Road, Patna,Bihar – 800023.

1545.	Sarvajan Kalyan Party	In front of K-73, Hanuman Nagar, Kankarbag, Patna-800020,Bihar.
1546.	Sarvajan Samaj Party (D)	Village & P.O. : Wadala Bangar, Tehsil: Gurdaspur, District: Gurdaspur-143511, Punjab.
1547.	Sarvajanik Kranti Party	Surya Lodge, Road ways,Azamgarh, Uttar Pradesh.
1548.	Sarve Bhavanti Sukhinah Party	Village & Post - Mamdar, Tehsil & P.S. – Rampur Naikin, District – Sidhi, Madhya Pradesh.
1549.	Sarvhara Dal	Kewala Fariyatta, Via. Gidhour, Distt- Jamui (Bihar).
1550.	Sarvjan Samta Party	774, Geetanjali Vihar, Ward No. 28, Loni, Ghaziabad,Uttar Pradesh – 201102
1551.	Sarvochcha Rashtriya Vikas Mahaparishad	C-90,DDA Flat, West Gorakh Park, (New Jafrabad) Shahdara,Delhi-110032.
1552.	Sarvodaya Bharat Party	B- 19, Sector- O, Aliganj,Lucknow, Uttar Pradesh.
1553.	Sarvodaya Karnataka Paksha	"Aniketana" First Floor,SJM Samudaya Bhavana, Kalidasa Road, Gandhinagar, Bangalore-560 009, (Karnataka).
1554.	Sarvodaya Prabhat Party	B-3/231,Nand Nagri,Delhi- 110093
1555.	Sarvshreshth Dal	Village - Shahdaudpur or Kakorgahna, P.O. & Tehsil – Sader, District – Jaunpur, Uttar Pradesh
1556.	Sarwajan Mahasabha	B-36/40, Kabir Nagar, Durgakund, Varanasi –221005, Uttar Pradesh.
1557.	Sathi Aur Aapka Faisala Party	Plot No. 2005, Village – Chamrahara, Mahnar Road, District – Vaishali, Bihar - 844507.
1558.	Satya Bahumat Party	A-112, Pratap Nagar, Street No. 15, Mayur Vihar Phase-1,Delhi- 110091.
1559.	Satya Kranti Party	H. No. – 176 E, Shivpur,Sahbazganj, Gorakhpur,Uttar Pradesh.
1560.	Satya Vijay Party	101-C, Press House,22, Phiroz Gandhi Press Complex,Agra – Mumbai Road, Indore – 452 008, Madhya Pradesh.
1561.	Satyavadi Paksh	Room No. 4-5, Oriyan Complex, Opp. Hotel Rajdhani, Railway Station Road,Aurangabad-431005 Maharashtra.
1562.	Satyug Party	Village – Sukhatola, Dumri,Post – Kasya, Distt. – Kushinagar,Uttar Pradesh.
1563.	Savarn Samaj Party	East Of Stadium, Nand Hardware, Sirmor Road, Rewa-486001, (Madhya Pradesh).
1564.	Secular Alliance of India	Keswani Complex, 1 <sup>st</sup> Floor, Above Navjeevan Cooperative Bank Ltd., Chopda Court Branch, Ulhasnagar – 421003. Maharashtra.
1565.	Secular Democratic Labour Party of India	6-2-44/3A, Jammibanda Street, Khammam-507001, Andhra Pradesh.
1566.	Secular National Dravida Party	Kadakkavoor Buildings, Thumpara Nagar, Mundakkal, Kollam City, Kollam-691001, Kerala.
1567.	Secular Party of India	House No.122-A, Ramvihar, Old Janipur, Jammu-180007 (J& K).

1568.	Secular Republican Democratic Party	Adam star Complex, Room No. 132, 1 <sup>st</sup> Floor, 2 <sup>nd</sup> Block, Thodupuzha, Idukki District,Kerala.
1569.	Sehajdhari Sikh Party	622/9, Near Telephone Exchange,Raikot, District Ludhiana, Punjab.
1570.	Serv Bhalai Party	H.No. 625, New Azad Nagar, Sultanwind Road, Amritsar, Punjab - 143001.
1571.	Seva Samrajya Party	Dhabunaik Tanda, Aanandiwadi, Tq. – Palam, District – Parbhani, Maharashtra- 431536.
1572.	Shakti Sena (Bharat Desh)	Simi Bhawan, National Highway 43,Cross Lane Tiraha, Devpuri, Raipur,Chhattisgarh-492015.
1573.	Shetkari Vichar Dal	49, Mamta, Anandnagar Co-op. Housing, Gulmohar Road, Savedi, Ahmednagar-414001, Maharashtra.
1574.	Shining India Party	Ward No.6,Post – Deshnoke, District - Bikaner,Rajasthan – 334801
1575.	Shiromani Akali Dal (Amritsar) (Simranjit Singh Mann)	Village Quilla S. Harnam Singh, P.O. Tellania, District-Fatehgarh Sahib, Punjab- 140 406.
1576.	Shiromani Akali Dal (Republic)	9, Hakikat Nagar,Guru Tegh Bahadur Nagar, DELHI-110009.
1577.	Shiromani Lok Dal Party	Building No. 108, Near Krishna Mandir, Opposite Dana Mandi, G.T. Road, Amritsar, Punjab.
1578.	Shiromani Youth Akali Dal (Kahlon)	5/5051, Shakti Nagar, Khandwalla, Chaharta, Amritsar (Punjab).
1579.	Shivaji Congress Party	House No. 31, A/P Khakurdi,Tal. Malegaon, District – Nashik,Maharashtra.
1580.	Shivrajya Party	Flat No. B/102, Deccan Apartment, Union Park, Pali Hill, Khar (West) Mumbai- 400052
1581.	Shoshit Samaj Adhikar Party	Tehsil – Kole, Thana – Gandhi Park, Janpad – Aligarh, Uttar Pradesh – 202001.
1582.	Shoshit Samaj Dal	Center Office : Dakshnini Mandiree, Patna-800001 (Bihar).
1583.	Shoshit Samaj Party	4/8, Thyagraj Nagar (Near Safdarjung Bus Terminal), New Delhi-110003.
1584.	Shoshit Sandesh Party	Gird Badgaon, Sant Ravidas Nagar, Bhadohi, Uttar Pradesh.
1585.	Shramajeevi Party	1-6-48, Old Alwal, Post – Bollaram, Secunderabad – 500010, Andhra Pradesh.
1586.	Shree Bharat Vikas Paksh	220, Shreeji Complex, Near Ellisbridge Post Office, Ashram Road, Ahmedabad – 380 006(Gujarat).
1587.	Shreshthatam Rashtra Party	Village – Jagsar, Post – Sarsava, Janpad – Kheeri-Lakhimpur, Uttar Pradesh.
1588.	Shri Janta Party	Manda Sadan, Dwarika Nagar, Rewa, Madhya Pradesh - 486001.
1589.	Shubha Karnataka	House No.1262, Kustagi Road, 1st Cross, Gajendragad, Distt. Gadag - 512114, Karnataka
1590.	Sikkim Gorkha Prajatantric Party	Shimma Building, P.O. & P.S. Singtam,East Sikkim-737 134 (Sikkim).



1591.	Sikkim Himali Rajya Parishad Party	Tulsikunj Building, Near Telephone Exchange, P.O. – Dara Gaon, 31-A, National Highway, Tadong Bazar, Tadong, Gangtok - 737102, Sikkim.
1592.	Sikkim Jan-Ekta Party	Tinzir, Namchi, South Sikkim – 737 126
1593.	Sikkim Liberation Party	Tintek, East Sikkim, Gangtok, Sikkim – 737134
1594.	Sikkim Sangram Parishad	Deorali Bazaar, P.O.- Tadong, Gangtok, Sikkim- 737102.
1595.	Sikshit Berozgar Sena	Chandan Kumar Bahraicha, Khajurhawan, Madiyahun, Jaunpur, Uttar Pradesh.
1596.	Sinh Jan Sena Party	Near Public Library, Veraval-362265 (Gujarat).
1597.	Sirpanch Samaj Party	T-47, Old Nangal, Delhi Cantt-110 010.
1598.	Smast Bhartiya Party	W-6/5, DLF City Phase-III, Gurgaon – 122002, Haryana.
1599.	Social Action Party	Mylackal House, Ranny, Pathanamtitta Distt. Pin-689072 (Kerala).
1600.	Social Democratic Party of India	8/2, First Floor, Jangpura Extn., Hospital Road, Bhogal, New Delhi-110014.
1601.	Social Movement Party	H.O. – 539, Lane No. – 29, Rajpura Mangotrian, Jammu, Jammu & Kashmir-180001.
1602.	Socialist Janata Party	XB-1, Sah Vikas Apartment, Patparganj, Delhi – 110 092
1603.	Socialist Party (India)	Lohiya Mazdoor Bhawan, H. No. 41/557, Dr. Tufel Ahmed Marg, Narhi, Lucknow, Uttar Pradesh.
1604.	Socialist Party (Lohia)	Siddiqui Building, 6122, Bara Hindu Rao, Delhi-110006.
1605.	Socialist Party Secular	505/506 Bhilawan, Lucknow Kanpur Road, (In front of Ajanta Hospital) Aalambagh, Lucknow -5, Uttar Pradesh.
1606.	Socialist Republican Party	State Committee Office, Tutor's Lane, Statue, Trivandrum – 695001 (Kerala).
1607.	Socialist Unity Centre of India (Communist)	48-Lenin Sarani (First Floor), Kolkata – 700 013, West Bengal.
1608.	Socialist Workers Party	Plot No – 218, Backside of Binayak Enclave, At- Kolathia, P.O. – Aiginia, District – Khordha, Bhubaneswar, Odisha – 751019
1609.	Socialistic Democratic Party	Post Box No.1089, General Post Office, Srinagar-190001, Jammu and Kashmir.
1610.	Studentz United For Nation Party	D. No. 12-464/4, B- Block, Tadepalli, District- Guntur, Andhra Pradesh - 522501
1611.	Suheldev Bharatiya Samaj Party	Village: Fatehpur, Post: Katona, P.S. Phoolpur, Distt. Varanasi, Uttar Pradesh.
1612.	Sukhee Samaaj Party	344 Bhonjha, Ghaziabad - 201001, Uttar Pradesh.
1613.	Sunder Samaj Party	Village + Post – Nangoi, Tahsil - Kharasia, Distt. – Raigarh, Chhattisgarh – 496665.
1614.	Super Nation Party	57/1, Thathavalli Village, Kurumbhageri Post, Tirupattur Taluk, Vellore District, Tamil Nadu – 635653
1615.	Super Stars Makkal Kalagam	D. No. 26, AVP Layout, 2 <sup>nd</sup> Street, Gandhi Nagar, Tiruppur, Tamil Nadu- 641603

1616.	Suraaj Party	6-81, Office Building,Vishal Estates, Village – Annaram,Mandal – Jinnaram, District – Medak, Andhra Pradesh – 502313
1617.	Suraaj Seva Dal	Village – Ramdi Jasuva, P.O. – Fatehpur, Tehsil- Haldwani, District – Nainital, Uttarakhand
1618.	Suraksha Samaj Party	Mohalla – Tarkapur (SonkarBasti), Bhawan No. 1102/1, Ward No.7, Post & Tehsil – Sadar, Janpad – Mirzapur, Uttar Pradesh - 231001.
1619.	Sushasan Party	House No. 558, Vill. + Post – Badsi, Tehsil – Bawanikhed, Distt. Bhiwani-127032, Haryana.
1620.	Swabhimani Party	31/666, New Shanti Nagar, Raipur, Chhattisgarh – 492001
1621.	Swabhimani Paksha	Jaisingpur, District Kolhapur, Maharashtra – 416 101.
1622.	Swachh Bharat Party	Sai Baba Mandir Bhojyavas, Bhankrota, Ajmer Road, Jaipur, Rajasthan.
1623.	Swachh Swasth Swawlambijan Party	H.No. 108, Payagipur, Opposite of near ITI, Sultanpur,Uttar Pradesh- 228001
1624.	Swaraj (J)	Jungle Suhas Kunwari (Mahavir Chhapra), Post Office – Mahavir Chhapra, Police Station – Belipar, Tehsil – Sadar, District – Gorakhpur, Uttar Pradesh.
1625.	Swaraj Dal	No.4 Stop, Pattar Gudda, Post-Garaheharama, Port Blair-744101 (Andaman & Nicobar Islands).
1626.	Swaraj Janata Party	B-79-B, Street No. 7, Shiv Vihar, Karawal Nagar, Delhi-110094
1627.	Swaraj Party – Yes (Subhash Chandra Bosh)	Village & P.O. Semrikhan Kot, Sidharth Nagar, Uttar Pradesh-272 192.
1628.	Swaraj Party (Loktantrik)	H.No. -17, Village – Mogalpora, Gram Panchayat – Mogalpora, P.O. – Bakhtiyarpur, District – Patna, Bihar – 803212
1629.	Swarajya Nirman Sena	House No. 396/1, Indira Vasahat, Uttam Nagar, Pune, Maharashtra - 411023.
1630.	Swarajya Party of India	B-33, Sector-C, Aliganj, Lucknow, Uttar Pradesh., PIN Code-226024.
1631.	Swarashtra Jan Party	Tarkapur, Phulwariya,P.O. Sadar, Distt. Mirzapur – 231001,Uttar Pradesh.
1632.	Swarna Bharat Party	G-249 Palam Vihar, Gurgaon, Haryana – 122017
1633.	Swarna Yuga Party	No. 26, “ Amma” Ist Main Road,Dollars Colony, RMV 2nd Stage,Bangalore – 560 094, Karnataka.
1634.	Swarnim Bharat Inquilab	L.G. - 22, Sunrise Tower 579, M.G. Road, Indore, Madhya Pradesh.
1635.	Swatantra Adarshwadi Bhartiya Kranti Party	Village & Post- Lutuhi, Yanha Mahuli, Distt.- Sant Kabir Nagar,Khalilabad, Uttar Pradesh.
1636.	Swatantra Bharat Paksha	‘Rahi’, Khokadpura,Aurangabad-431001, Maharashtra.



1637.	Swatantra Rashtravadi Party	12-H, In front of Traffic Kotwali,Dariyaganj, New Delhi-110 002.
1638.	Swatantra Samaj Party	Village & Post – Lebhri,P.S. – Darauli, Block/Circle – Mairva, Pin Code – 841 239,District – Siwan, Bihar.
1639.	Taayi Nadu Party	44/15, Kamraj Raod, Shivaji Nagar, Bangalore-560001, Karnataka.
1640.	Tamil Desiyak Katchi	80-A, Chamundi Shopping Complex, Salem-636007 (Tamil Nadu).
1641.	Tamil Maanila Congress (Moopanar)	No.4, Ashoka Road, Alwarpet, Chennai – 600018.
1642.	Tamil Maanila Katchi	No. 74, Jermiah Road, Vepery, Chennai, Tamil Nadu – 600007
1643.	Tamil Maanila Quaide Milleth League	579, Anna Salai Teynampet,Chennai – 600 006, Tamil Nadu.
1644.	Tamil Manila Dravida Munnetra Kazhagam	Door No.296, Ambedkar Street, Uthukkadu Village & Post, Walajabad Via Kancheepuram Taluka & District, Tamil Nadu.
1645.	Tamil Nadu Peasants & Workers Party	No. 1, Jayammal Road, Teynampet, Chennai-600018 (Tamil Nadu).
1646.	Tamilaga Makkal Munnetra Kazhagam	563, Shanti Colony, N.K.B. Nagar, Palayamkottai, Tirunelveli, Tamil Nadu.
1647.	Tamilaga Sthabana Congress	26/1, 33E, Henry Road, Nesamony Nagar, Nagercoil,Tamil Nadu- 629001.
1648.	Tamilar Desiya Munnani	119/A, Dippoline C.Pallavaram, Chennai, Tamil Nadu-600043
1649.	Tamilar Makkal Katchi	Village – Thumbalahallidam, P.O. – Gendiganahalli,Taluk – Palacode, District – Dharmapuri,Tamil Nadu - 635205.
1650.	Tamilina Vidiyal Pulikal Iyakkam,	Annai Illam, Pallavan Nagar, Third Street, Theni Main Road, Madurai-625 016, Tamil Nadu.
1651.	Tamilnadu Jananayaka Congress	327, Lloyds Road, Royapettah, Chennai – 600 014, Tamil Nadu.
1652.	Tamilnadu Mahatma Gandhi Makkal Katchi	Door No. 9-2/1C, Thettivilai Veedu, Near Sree Devi Kumari Women's College, Kuzhithurai, Kanyakumari District, Tamil Nadu - 629163.
1653.	Tamilnadu Makkal Urimai Katchi	43, V.O.C. Nagar,Kichipalayam, Salem, Tamil Nadu – 636015.
1654.	Tamilnadu Telungu Makkal Katchi	Door No.-1/803, Opposite Karpagam University,Pollachi Main Road, Coimbatore,Tamil Nadu – 641021
1655.	Tamizhaga Makkal Jananayaga Katchi,	Vanavil Illam, No. 9,East 7th Street, Pudukkottai-622001, Tamil Nadu.
1656.	TamizhagaVaazhvurimai Katchi	13-6-54, Pillaiyar Koil Street, Samrajapettai Post, Mecheri Mettur Tk., Salem District, Tamil Nadu – 636451.
1657.	Tamizhar Party	8/43, M.T.C. Road, Mattur Dam, 1, Salem District, Chennai-600017 (Tamil Nadu).
1658.	Telangana Communist Party of India	H. No. 3-4-760/19, Beside Narayanaguda, Flyover Bridge, Barkatpura,Hyderabad, Andhra Pradesh - 500027.

1659.	Telangana Karmika Raithu Rajyam Party	Village – Bairanpally, Post – Siddapur, Mandal – Hasanparthy, District – Warangal, Telangana.
1660.	Telangana Labour Party	H.No.8-2-293/82/BJR/A/1, BJR Nagar, Film Nagar, Jubilee Hills, Mandal: Shaikpet, Hyderabad, Andhra Pradesh-500096.
1661.	Telangana Loksatta Party	Plot No. 46, Flat No. 201, Gunrock Teachers Colony, Trimulgherry, Secundrabad- 500015 Andhra Pradesh
1662.	Telangana Minorities OBC Rajyam	17-3-4, Rein Bazar, Yakutpura, Hyderabad, Andhra Pradesh -500023.
1663.	Telangana Praja Samithi (Kishore, Rao and Kishan)	H.No.10-4-108, Girmajipet, Warangal-506002, Andhra Pradesh.
1664.	Telangana Rashtra Punahnirmana Samithi	H. No.1-3-186/a, Vidya Nagar, Bhongir, District – Nalgonda, Andhra Pradesh - 508116.
1665.	Telangana Sakalajanula Party	H. No. 4-2-99, NFC (Nuclear Fuel Corporation Colony), Bandlaguda Jagir (Village) & (Post), Rajendra Nagar Mandal, Ranga Reddy Dist. – 500 086 Andhra Pradesh
1666.	Telangana Studentz United for Nation Party	H.No. 3-85, Bowrampet Village, Quthubullapur Mandal, Ranga Reddy District, Telangana-500043.
1667.	Telangana Independent Party	House No.5-2-13, Tirumala Nagar, Moulali, R.R. District, Kapra Circle, Hyderabad, Andhra Pradesh- 500040
1668.	Telugu Bahujana Party	8/160-A, Mittapalem Street, Gudur, SPSR Nellore District, Andhra Pradesh – 524101.
1669.	Telugu Congress Party	8-2-38, Opp. G.P. office, Bhavaninagar, Vemulawada, Karim Nagar District, Andhra Pradesh – 505302.
1670.	Thalli Telangana Party	Plot No.50, Road No.5, Jubilee Hills, Hyderabad-500 033, Andhra Pradesh.
1671.	Thamizhaga Munnetra Congress	No. 91, Ponnusamy Nagar, 3 <sup>rd</sup> Street Perambur, Division 68, Chennai-600011, Tamil Nadu.
1672.	Thanthai Periyar Dravida Munnetra Kazhagam	23, Alagappan Street, Thenkarai Periyaklam, District - Theni, Tamil Nadu - 625601.
1673.	The Future India Party	No: 2/191 B, Nethaji Street, Opp. to Elite School, M.A. Nagar, Redhills, Chennai, Tamil Nadu - 600052.
1674.	The Humanist Party Of India	34, Lavina, 52A, Tagore Road Santa Cruz (West), Mumbai-400054 (Maharashtra).
1675.	The Imperial Party of India	190, Shrinagar Main, Indore – 452001, Madhya Pradesh.
1676.	The Lok Party of India	Room No. 7, Building No. 61, 1 <sup>st</sup> Floor, 2 <sup>nd</sup> Lane, M.R. Road, Kamathipura, Mumbai – 400 008. Maharashtra .
1677.	The National Road Map Party of India	B-145, New Ashok Nagar, Delhi- 110096.
1678.	The Public Welfare Party	Sonapur Complex, Alhadnagar, Ward No.14, East of Zilla Complex High School, Gadchiroli, Maharashtra - 442605.

1679.	The Religion of Man Revolving Political Party of India	Kabitirtha, Kabitanagar, P.O.Bongaon, Distt. 24-Parganas (North)-743235 (West Bengal).
1680.	Third View Party	203, Hill View, Plot No. 85,Lullanagar, Near Mount Carmel Convent School, Pune-411 040, (Maharashtra).
1681.	Thozhilalar Party	No. 28A, Metu Street,Nemilichery, Chrompet,Chennai-600044Tamil Nadu.
1682.	Thrinamool Tamil Nadu Congress	189/1, Amaravathi Street (Near Five Roads), Reddiyur Village,District – Salem - 636004, Tamil Nadu.
1683.	Tippu Sultan National Republic Party	No.24, Ist Main, 13th Cross, Bapujinagar, Mysore Road, Bangalore – 560 026,Karnataka.
1684.	Tola Party	H. No. – 56, Ward No. – 14,Andhua Patti, Hodel, (Palwal),Haryana.
1685.	Total Vikas Party	C-95 A-1, 2 <sup>nd</sup> Floor, Ardee City,Sector – 52, Gurgaon,Haryana – 122011.
1686.	Trikalinga Congress	Palanka Koligadia, P.O.- Gunthuni Barchana, District- Jajpur, Pin- 754024, Odisha.
1687.	Trilinga Praja Pragati Party	B-118, Madhuranagar, S.R. Nagar post, Hyderabad-500038, Andhra Pradesh.
1688.	Trinamool Gana Parishad	Ananda Plaza Complex, 4th Floor, Ganeshguri Chariali, Gawahati-781006 (Assam).
1689.	Tripura Peoples Party	8/9, Jail Ashram Road,Dhaleswar, Agartala, TRIPURA- 799007
1690.	Truth, Equality, Justice Applying Service Dal	B-35, Anandlok, Near Shriji Baba School, Post – Krishna Nagar, Govardhan Marg Mathura, Teh. & Dist. – Mathura, Uttar Pradesh- 281004.
1691.	Twenty 20 Party	Building No.IV/172, Ikkarnadu Panchayath, Kadayiruppu PO, Kunnathunadu Taluk, Ernakulam Dist.,Kerala - 682311
1692.	Ujala Party	E-26, Gali No.9, Near Water Tank, Subhash Vihar, Bhajanpura, Delhi-53.
1693.	Ujjawal Rashtra Party	Village - Ahirawan,Post – Barua, Tahsil – Sandila,District – Hardoi, Uttar Pradesh – 241304
1694.	Ulaga Makkal Katchi	No. 15/24A, Methukummal Junction, Methukummal Post,Kanyakumari District, Tamil Nadu – 629172.
1695.	Ulzaipali Makkal Katchy	74, Santhi Nagar, Ist Street,S.M. Nagar Post, Chennai – 600 062Tamil Nadu.
1696.	Union Party of India	TA – 208 A, Ravi Dass Marg, Tughlakabad Extension,New Delhi-110019.
1697.	United Bodo Nationalist Liberation Front	C/o Deori Bora, Rambhapuri, Kahilipara, Guwahati, (Assam).
1698.	United Citizen Party	D-29, Kondli, Delhi-110096.
1699.	United Communist Party of India	29/116, Gali No.10, Vishwas Nagar, Shahdra, Delhi-110 032.
1700.	United Congress Party	201/202, 2 <sup>nd</sup> Floor,Sukumar Corner, 127- J.P.Road, Dawood Baug Lane, Andheri (West),Mumbai, Maharashtra- 400058.
1701.	United Democratic Front Secular	539/13, Shastri Nagar, Meerut,Uttar Pradesh.
1702.	United Front (Party)	Abu Fakharuddin Plaza,Langar Toli Chauraha, Bari Path,Patna-800004,Bihar.

1703.	United Goans Democratic Party	1st Floor, Casa Dos Aliados, Behind Gomat Vidya Niketan, Absde Faria Road, Margao, Goa-403601.
1704.	United India Peoples Party	Manjamattam, Moozhoor P.O., Kottayam Distt. (Kerala).
1705.	United Indian Democratic Council	No.1205, II-Stage, Rajaji Nagar, Bangalore-560010 (Karnataka).
1706.	United Minorities Front, Assam	Ulubari, Guwahati-781007 (Assam).
1707.	United Naga Democratic Party, Nagaland	Ward No. 7, Near Agape School, Chumukedima – 797 103, Dimapur – 797 112 (Nagaland).
1708.	United National Loktantrik Party	D-786, Jaidpur Extn., Part – II, Badarpur, Delhi - 110044.
1709.	United National Party	Village Shantinagar, Mauja - Sannpura, Post – Gonsili, Tehsil – Baah, District - Agra, Uttar Pradesh – 283104
1710.	United People's Front	City Regency Building, R.K.B. Road, Dibrugarh, ASSAM-786001
1711.	United People's Party, Liberal	J.D. Road, Ward No.4, P.O. – Kokrajhar, District – Kokrajhar, BTAD, Assam – 783370
1712.	United People's Democratic Party (Socialist)	Tangkhu Avenue, Imphal, Manipur-795001.
1713.	United Peoples Party of Assam	S.S. Road, Lakhtokia, Guwahati-781001, Assam.
1714.	United Reservation Movement Council Of Assam	Post Box No. 2, P.O. Rehabari, Guwahati-781008 (Assam).
1715.	United Secular Congress Party of India	2/104 B, Kurla Jai Hind Budhvikas, SRA Grihnirman Sanstha, Maryadit Nehru Nagar, Kurla (East), Mumbai-400024, Maharashtra.
1716.	United Tribal Nationalists Liberation Front	Deulguri, Harisingh Darrong-784510 (Assam).
1717.	United Women Front	At-Parabil, P.O.-Kandarpur, Dist-Cuttack-754100, Odisha.
1718.	Upekshit Samaj Party	F-15, Bhagat Singh Market, Near Gole Market, New Delhi-110001.
1719.	Urimai Meetppu Kazhagam	New No. 10A, Krishna Street, Irumbuliyur, West Tambaram, Chennai-600045, Kanchi Street, Tamil Nadu.
1720.	Urs Samyuktha Paksha	No. 46, Palace Road, Bangalore – 560 001, Karnataka.
1721.	Utkal Bharat	Plot No. 296/2624, At – Govinda Prasad, East Canal Road, In front of Twin Bridge, P.O. – G.G.P. Colony, Bhubaneswar-751010 Odisha.
1722.	Utkal Samaj	Anandayan, Plot No.-567/2, Kanan Vihar, Phase – II, Bhubaneswar – 751 031 Orissa.
1723.	Utkrisht Party	1 <sup>st</sup> Floor, Rakesh Cloth House, Main Bazar, Village- Narot Mehra, Tehsil & District- Pathankot, Punjab.
1724.	Uttar Pradesh Republican Party	552/2, Rajendra Nagar, 2nd Street, Lucknow-226004 (U.P.).
1725.	Uttar Pradesh United Democratic Front	38-Royal Hotel, Vidhan Sabha Marg, Lucknow, Uttar Pradesh.
1726.	Uttarakhand Janshakti Party	Sushila Berthwal Niwas, Near Doordarshan Prasar Bharti Office, Haridwar Bye-Pass Road, Dehradun, Uttarakhand- 248001.

1727.	Uttarakhand Kranti Dal	Rochipura, P.O. Majra, Dehradun, Uttarakhand.
1728.	Uttarakhand Kranti Dal (Democratic)	85/12 – B, Nash Villa Road, Dehradun-248001, (Uttaranchal).
1729.	Uttarakhand Parivartan Party	Sah Bhavan, Veer Chandra Singh Garhwali Marg, Gairsain, Distt. – Chamoli, Uttarakhand.
1730.	Uttarakhand Pragatisheel Party	13, Subhash Road, Opposite back gate of St. Joseph School, Dehradun-248001, Uttarakhand.
1731.	Uttarakhand Raksha Morcha	H. No. 1, Village – Nouka (Dour Wala), Post - Mothronwala, Vikashnagar Raipur, District – Dehradun, Uttarakhand.
1732.	Uttarakhand Sanskriti Parishad	D-355, Vinod Nagar (West), Delhi-110092.
1733.	Uttarakhand Sena Party	Jai Matadi Apartment, 10/1, Near Shankar Mandir, Juna Kalwa, Bela Road, Kalwa, Thane (W), Maharashtra-400605.
1734.	Uttarakhand Janwadi Party	53-K, Rajpur Road, Dehradun, Uttarakhand.
1735.	Vaicharik Kranti Party	F- 11, 12, 13, Ishwari Dayal Complex-92, Gautam Buddha Marg, Lucknow, Uttar Pradesh.
1736.	Valamaana Tamizhagam Katchi	H-982, 23 <sup>rd</sup> Street, 13 <sup>th</sup> Main Road, Annanagar, Chennai, Tamil Nadu- 600040.
1737.	Valimai Valartchi Indians Party	411 D, Goundachi Palayam, Vadamugam Vellode, Erode District, Tamil Nadu - 638112.
1738.	Vanchitsamaj Insaaf Party	39, Adarsh Nagar, c/o Dr. Sheikh Maholi Road, Mathura, Uttar Pradesh.
1739.	Varthur Congress Party	No.98, Varthur Main Road, Bangalore East, Bangalore – 560087 Karnataka.
1740.	Vichara Jagruthi Congress Paksha	Door No. 275 of Hebbalu Village and Post, Davangere Taluk and District, Karnataka.
1741.	Vidarbh Maza Party	237, Post- Ubali, Tahsil- Kalmeshwar, District- Nagpur, Maharashtra.
1742.	Vidarbha Vikas Party	Block A, Second Floor, Poonam Chambers, Chhindwara Road, Nagpur-13 (Maharashtra).
1743.	Vidharbha Rajya Party	Kamgar Bhawan, Near Baidyanath Chowk, Great Nag Road, Nagpur-3, Maharashtra.
1744.	Vidhayak Dal	HIG-205, Sector-1, Vikas Nagar, Lucknow, Uttar Pradesh.
1745.	Vidial Valarchi Perani	37-B, Keela theru, Ichikamalai Patti, K.Sathanur (Post), Thiruchirapalli, Tamil Nadu - 620021
1746.	Vidiyalai Thedum Indhiyargal Party	#10/2032, South Thiruppachethi, Post - Thiruppachethi, Taluk - Thiruppuvanam, District – Sivagangai, Tamil Nadu 630610.
1747.	Viduthalai Chiruthaigal Katchi	No. 16, Chinnaiah Street, T-Nagar, Chennai – 17, Tamil Nadu.
1748.	Viduthalai Makkal Munnetra Kazhagam	No. 11, Kabilar Street, Devanampattinam, Cuddalore District, Tamil Nadu.
1749.	Vijaya Bharatha Makkal (People) Party	70, 2 <sup>nd</sup> Floor, Braod Bazaar Street, Ambur-635802, Vellore District, TAMIL NADU
1750.	Vikas India Party	T-192, Street No.2, Gautam Puri, Delhi-110053

1751.	Vikas Insaf Party	House No. 23, Ward No.10, Mahmoodpur Pargana, Near P. C. F. Godown, Tehsil- Sadar, District – Fatehpur, Uttar Pradesh -212601
1752.	Vikas Parishad	62A, Shastri Colony, Ambala Cantt. Haryana – 133001.
1753.	Vikas Party	Satyagarh Marg, Darul Safa Compound, Lucknow (Uttar Pradesh).
1754.	Vikassheel Samaj Party	H. No. 5E-5/70 Vrindavan Yojana, Raibareilly Road, Lucknow, Uttar Pradesh.
1755.	Vishal Party of India	Village – Chaurha, P.O.-Degham, Tehsil – Garhshankar, District – Hoshiarpur, Punjab – 144527.
1756.	Vishva Shakti Party	B-10/144, Pradeep Vihar, Nathupura More Delhi -110084.
1757.	Vishwa Hindustani Sangathan	3/105, Anandnagar, 100 ft. Ring Road, Satelite Vejalpur, Ahmedabad, Gujarat.
1758.	Vishwa Manav Samaj Kalyan Parishad	Village & Post – Chandapur, Wazirganj, District – Gonda, Uttar Pradesh.
1759.	Vishwa Vikas Sangh	F-53/F-1, Dilshad Colony, Delhi – 110 095.
1760.	Vivasayi Anbhu Katchi	No.14, Raghava Nattan Street, Uthiramerur-603 406, Tamil Nadu.
1761.	Voters Party	A, 1/75, Freedom Enclave, Neb Sarai, IGNOU Road, New Delhi – 110068
1762.	Voters Party International	H. No. 385, Street No. 12/3, Wazirabad Village, Delhi- 110084.
1763.	Vyabasayi Kisan Alpasankhyak Morcha	H. No.12, Maharajganj, Jamui, District – Jamui, Bihar – 811307.
1764.	War Veterans Party	A/301-302, Pearl Aptt., I.C. Colony, Borivali (West), Mumbai-400 103, Maharashtra.
1765.	Watan Janta Party	3/4/7 A, Mugalpura, Ayodhya, Faizabad, Uttar Pradesh
1766.	Welfare Party of India	122/1, Zakir Nagar, Jamia Nagar, New Delhi-110025.
1767.	West Bengal Pragatishil Indira Congress	68 – B, A.P.C. Road, Kolkata – 700 009, West Bengal.
1768.	West Bengal Socialist Party	42-Ananda Palit Road, Kolkata-700014, (West Bengal).
1769.	Yekikrutha Sankshema Rashtriya Praja Party	D No7-1-500, NGO Colony, YSR Street, Siddavatam Road, Badvel-516227, YSR District, Andhra Pradesh.
1770.	Young India Party	Circle No. 28, Holding No. 128/113, Arya Kumar Road, Machhuatoli, P.S- Kadamkuan, District - Patna, Bihar -800004
1771.	Young India Tangress Party	Yelam Galli, Tugav(H), Taluk – Bhalki, Distt. – Bidar, Karnataka.
1772.	Youth and Students Party	R.P. Estates, 4/1, Poonamallee High Road, Koyambedu, Chennai-600 107.
1773.	Youth Brigade	Village Kakgachi, P.O-Bhanderhali, District Hooghly, West Bengal.



1774.	Youth Democratic Front	H.No.1-10-63/5, Plot No.44,Chikoti Gardens,Begumpet, Hyderabad, Andhra Pradesh-500016.
1775.	Youth For Equality	P-90A, IInd Floor, South Extension-II, New Delhi - 110034.
1776.	YSR Bahujana Party	28/434, Rameshwaram,Proddatur-516360, Kadapa District,Andhra Pradesh.
1777.	Yuva Anubhav Party	House No. – 393 – I, Haritima, Rajiv Nagar, West Basharatpur,Gorakhpur,Uttar Pradesh.
1778.	Yuva Jagriti Dal	3-B, Prayosha Flats, Near Gymkhana, Sector-19, Gandhinagar-382 019, Gujarat.
1779.	Yuva Jankranti Party	Kasba – Kerakat, Mohalla – Shekhzada 2 <sup>nd</sup> , Post – Kerakat, Janpad – Jaunpur, Uttar Pradesh.
1780.	Yuva Janta Party	Building No. 91/1, Grant Ganj, Main Market Mahoba, District – Mahoba, Uttar Pradesh - 210427.
1781.	Yuva Kranti Dal	B-667, Aman Vihar, Post Office-Sultanpuri, Distt.-North-West, New Delhi-110 086.
1782.	Yuva Party	1-8-1-83, Garage No.83, Ground Floor, Baghlingampally,Hyderabad, Andhra Pradesh.
1783.	Yuva Sarkar	161, Vanmali Park Society,Harikrishna Chowk, Dharmakul Ashrit Road,Puna-Simada, Surat-394211, GUJARAT.
1784.	Yuva Shakti Sanghathana	Bhangdia Wada, Tilak Ward,Tah. Chimur, District – Chandrapur,Maharashtra
1785.	Yuva Telangana Party	Plot No. 143&144, Rock Town Colony, Alkapuri, Monsoorabad, Hyderabad- 500068.
1786.	Yuva Vikas Party	Serawan, Atrampur, Allahabad, Uttar Pradesh.

TABLE-IV

**(LIST OF FREE SYMBOLS)**

1.	Air Conditioner
2.	Almirah
3.	Auto- Rickshaw <i>(In all States and Union Territories except in the States of Andhra Pradesh and Telangana)</i>
4.	Balloon
5.	Bangles
6.	Basket containing Fruits <i>(In all States and Union Territories except in the State of Tamil Nadu)</i>
7.	Bat
8.	Batsman
9.	Battery Torch
10.	Bead Necklace
11.	Belt
12.	Bench
13.	Binoculars
14.	Biscuit
15.	Black Board
16.	Boat with Man and Sail
17.	Bottle
18.	Box
19.	Bread
20.	Brief Case
21.	Brush
22.	Bucket
23.	Cake
24.	Calculator
25.	Camera
26.	Can
27.	Candles
28.	Carpet
29.	Carrom Board
30.	Cauliflower
31.	Chakki
32.	Chapati Roller
33.	Chappals
34.	Chess Board
35.	Clip
36.	Coat
37.	Coconut
38.	Coconut Farm



39.	Colour Tray & Brush
40.	Cot <i>(In all States and Union Territories except in the State of Kerala)</i>
41.	Cube
42.	Cup & Saucer
43.	Cutting Pliers
44.	Dao
45.	Diamond
46.	Diesel Pump
47.	Dish Antenna
48.	Dolli
49.	Door Bell
50.	Electric Pole
51.	Envelope
52.	Flute
53.	Frock
54.	Frying Pan
55.	Funnel
56.	Gas Cylinder
57.	Gas Stove
58.	Glass Tumbler
59.	Grapes
60.	Green Chilli
61.	Harmonium
62.	Hat <i>(In all States and Union Territories except in the States of Andhra Pradesh and Telangana)</i>
63.	Helmet
64.	Hockey and Ball
65.	Ice Cream <i>(In all States and Union Territories except in the State of Tamil Nadu)</i>
66.	Iron
67.	Lady Finger
68.	Letter Box
69.	Mixee
70.	Nail Cutter
71.	Neck Tie
72.	Pears <i>(Except in Tamil Nadu and Pudducherry)</i>
73.	Peas
74.	Pen Nib with Seven Rays
75.	Pen Stand
76.	Pencil Sharpener
77.	Pestle and Mortar
78.	Pillow
79.	Plate Containing Food
80.	Plate Stand

81.	Pot
82.	Pressure Cooker
83.	Razor
84.	Refrigerator
85.	Ring
86.	Safety Pin
87.	Saw (In all States and Union Territories except in the State of Kerala)
88.	School Bag
89.	Scissors
90.	Sewing Machine
91.	Shoe
92.	Skipping Rope
93.	Slate
94.	Stethoscope
95.	Stool
96.	Swing
97.	Syringe
98.	Table
99.	Tea Filter
100.	Telephone
101.	Television
102.	Tennis Racket & Ball
103.	Tent
104.	Tooth Brush
105.	Trumpet
106.	Violin
107.	Walking Stick
108.	Water Melon
109.	Whistle
110.	Window

By order,

  
**(VARINDER KUMAR)**  
**PRINCIPAL SECRETARY**  
**ELECTION COMMISSION OF INDIA**

ವಿ. ರಾಘವೇಂದ್ರ  
 ಉಪ ಮುಖ್ಯ ಚುನಾವಣಾಧಿಕಾರಿ  
 (ತರಬೇತಿ ಮತ್ತು ಚುನಾವಣಾ ವೆಚ್ಚ)  
 ಸಿಆಸುಇ (ಚುನಾವಣೆಗಳು)



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-IV	ಬೆಂಗಳೂರು, ಮಂಗಳವಾರ, ಜನವರಿ ೧೦, ೨೦೧೭ (ಪುಷ್ಯ ೨೦, ಶಕ ವರ್ಷ ೧೯೩೮)	ನಂ. ೪೦
Part-IV	Bengaluru, Tuesday, January 10, 2017 (Pushya 20, Shaka Varsha 1938)	No. 40

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 01 ಚುವಿಪ 2017, ಬೆಂಗಳೂರು, ದಿನಾಂಕ: 10-01-2017

**ELECTION COMMISSION OF INDIA**  
Nirvachan Sadan, Ashoka Road, New Delhi.

**Dated: 10<sup>th</sup> January, 2017**  
**Pausha 20, 1938 (Saka)**

## NOTIFICATION

No. 100/KT-LC/2/2016: - WHEREAS, the seat of Shri Y.A. Narayana Swamy in the Legislative Council of the State of Karnataka, elected from Karnataka South-East Teachers' Constituency, has become vacant on 17<sup>th</sup> February, 2016, by the reason of his election as MLA to Karnataka Legislative Assembly, before the expiration of his term of office which was upto and including the 21<sup>st</sup> June, 2018; and

WHEREAS, a bye-election is to be held for the purpose of filling the vacancy so caused;

NOW, THEREFORE, in pursuance of sections 151, 30 and 56 of the Representation of the People Act, 1951 (43 of 1951), the Election Commission of India hereby -

- (A) calls upon the said Karnataka South-East Teachers' Constituency, in the State of Karnataka, to elect, before 9<sup>th</sup> February, 2017 (Thursday) and in accordance with the provisions of the said Act and of the rules and orders made thereunder, a person for the purpose of filling the said vacancy in the Legislative Council of the State; and
- (B) appoints, with respect to the said election, -
  - (a) The 17<sup>th</sup> January, 2017 (Tuesday), as the last date for making nominations;
  - (b) The 18<sup>th</sup> January, 2017 (Wednesday), as the date for the scrutiny of nominations;
  - (c) The 20<sup>th</sup> January, 2017 (Friday), as the last date for the withdrawal of candidatures;
  - (d) The 3<sup>rd</sup> February, 2017 (Friday), as the date on which a poll shall, if necessary, be taken; and
  - (e) The 9<sup>th</sup> February, 2017 (Thursday), as the date before which the election shall be completed; and
- (C) fixes the hours from 8.00 A.M to 4.00 P.M., as the hours which the poll shall, if necessary, be taken on the date specified above for the election.

By order,

**(R.K. SRIVASTAVA)**

Sr. Principal Secretary to the  
Election Commission of India

**S.N. RAMAKRISHNA**

Assistant Chief Electoral Officer &  
Ex-Officio Under Secretary to Govt.,  
DPAR (Elections)



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಗುರುವಾರ, ಜನವರಿ ೧೨, ೨೦೧೭ (ಪುಷ್ಯ ೨೨, ಶಕ ವರ್ಷ ೧೯೩೮) Bengaluru, Thursday, January 12, 2017 (Pushya 22, Shaka Varsha 1938)	ನಂ. ೪೯ No. 49
-------------------	--	------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 07 ಚುಪಪ 2016, ಬೆಂಗಳೂರು, ದಿನಾಂಕ: 12-01-2017

## ELECTION COMMISSION OF INDIA

Nirvachan Sadan, Ashoka Road, New Delhi-110001

No. 37/LC/LET/ECI/FUNC/ERD/ER/2016

Dated: 7<sup>th</sup> December, 2016  
16 Agrahayana, 1938 (Saka)

### NOTIFICATION

Whereas, the Election Commission had announced the schedule for de-novo preparation of electoral rolls in respect of certain Graduates' and Teachers' Constituencies of State Legislative Councils of Andhra Pradesh, Bihar, Karnataka, Maharashtra, Telangana and Uttar Pradesh with reference to 01.11.2016 as the qualifying date vide its letter No. 37/LC/LET/ECI/FUNC/ERD/ER/2016, dated 16<sup>th</sup> September, 2016; and


Whereas, the period of filing claims and objections was fixed from 23<sup>rd</sup> November, 2016 to 8<sup>th</sup> December, 2016; and

Whereas, the draft rolls were published on 23<sup>rd</sup> November, 2016; and

Whereas, Chief Electoral Officers of Andhra Pradesh & Telangana and Uttar Pradesh have requested for extension of the period of filing claims and objections due to certain administrative reasons; and

Whereas, the Election Commission has considered the matter and decided that the period of filing claims and objections in certain Graduates' and Teachers' Constituencies of Legislative Councils of Andhra Pradesh, Bihar, Karnataka, Maharashtra, Telangana and Uttar Pradesh should be extended up to 19<sup>th</sup> December, 2016 (Monday);

Now, therefore, the Election Commission, in exercise of the powers conferred by proviso to Rule 12 of the Registration of Electors Rules, 1960, extends, for the said Graduates' and Teachers' Constituencies of Legislative Councils of the States mentioned above, the period for filing claims and objections upto 19<sup>th</sup> December, 2016 (Monday) for ongoing preparation of electoral rolls with reference to 01.11.2016 as the qualifying date.

By order,  
  
 (NARENDRA N. BUTOLIA)  
 SECRETARY

**K.N. RAMESH**  
 Joint Chief Electoral Officer (Technical)  
 O/o the Chief Electoral Officer  
 D.P.A.R. (Elections) Karnataka  
 Nirvachana Nilaya, Sheshadri Road  
 Bengaluru-560001



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಜನವರಿ ೩, ೨೦೧೭ (ಪುಷ್ಯ ೧೩, ಶಕ ವರ್ಷ ೧೯೩೮)	ನಂ. ೫
Part-IVA	Bengaluru, Tuesday, January 3, 2017 (Pushya 13, Shaka Varsha 1938)	No. 5

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 02 ಹೆಚ್‌ಹೆಚ್‌ಎಲ್ 2017, ಬೆಂಗಳೂರು, ದಿನಾಂಕ: 03-01-2017

ಶ್ರೀ ಹೆಚ್.ಎಸ್. ಮಹದೇವ್ ಪ್ರಸಾದ್, ಸಹಕಾರ ಮತ್ತು ಸಕ್ಕರೆ ಸಚಿವರು, ದಿನಾಂಕ: 03.01.2017 ರಂದು ನಿಧನರಾದ ವಿಷಯವನ್ನು ರಾಜ್ಯ ಸರ್ಕಾರವು ತೀವ್ರ ಸಂತಾಪದಿಂದ ಈ ಮೂಲಕ ಪ್ರಕಟಿಸಿದೆ.

ದಿವಂಗತರ ಗೌರವಾರ್ಥವಾಗಿ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಕಛೇರಿಗಳಿಗೂ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೂ (ಅನುದಾನ ಪಡೆಯುವ ಎಲ್ಲಾ ವಿದ್ಯಾ ಸಂಸ್ಥೆಗಳೂ ಸೇರಿದಂತೆ) ದಿನಾಂಕ: 03.01.2017ರಂದು ರಜೆ ಘೋಷಿಸಲಾಗಿದೆ. ಅಲ್ಲದೇ, ದಿನಾಂಕ: 03.01.2017 ರಿಂದ 05.01.2017ರವರೆಗೆ ರಾಜ್ಯಾದ್ಯಂತ ಶೋಕವನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಾರ್ವಜನಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಹಾಗೂ ನಿಯತವಾಗಿ ರಾಷ್ಟ್ರದ್ವಜವನ್ನು ಹಾರಿಸಲಾಗುವುದು.

ದಿನಾಂಕ: 04.01.2017ರಂದು ಮೃತರ ಅಂತ್ಯ ಸಂಸ್ಕಾರ ಗುಂಡ್ಲು ಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವುದರಿಂದ, ಚಾಮರಾಜನಗರ ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ, ದಿನಾಂಕ: 04.01.2017ರಂದು ಸಹ ರಜೆ ಘೋಷಿಸಲಾಗಿದೆ.

ಸದರಿ ಆದೇಶವು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರವು ಕೂಡ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ.

ಮೃತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನರವೇರಿಸುವಂತೆ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಾ|| ಬಿ.ಎಸ್. ಮಂಜುನಾಥ ಸ್ವಾಮಿ  
ಸರ್ಕಾರದ ಅಧೀನ ಕಾರ್ಯದರ್ಶಿ  
ಸಿಆಸುಇ (ರಾಜ್ಯ ಶಿಷ್ಟಾಚಾರ)



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಜನವರಿ ೩, ೨೦೧೭ (ಪುಷ್ಯ ೧೩, ಶಕ ವರ್ಷ ೧೯೩೮)	ನಂ. ೬
Part-IVA	Bengaluru, Tuesday, January 3, 2017 (Pushya 13, Shaka Varsha 1938)	No. 6

ಕರ್ನಾಟಕ ವಿಧಾನಸಭೆಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕವಿಸಸ/ಶಾರಶಾ/481/ಸನಿಬ/2017, ಬೆಂಗಳೂರು, ದಿನಾಂಕ: 03-01-2017

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಸಂಖ್ಯೆ: 224ರಿಂದ ಹದಿನಾಲ್ಕನೇ ವಿಧಾನಸಭೆಗೆ ಚುನಾಯಿತರಾಗಿದ್ದ ಶ್ರೀ ಹೆಚ್.ಎಸ್. ಮಹದೇವಪ್ರಸಾದ್ ಅವರು ದಿನಾಂಕ: 03.01.2017 ರಂದು ನಿಧನರಾಗಿರುವುದರಿಂದ ವಿಧಾನಸಭೆಯಲ್ಲಿ ಒಂದು 'ಸದಸ್ಯ' ಸ್ಥಾನ ತೆರವಾಗಿರುತ್ತದೆ.

ಎಸ್. ಮೂರ್ತಿ  
ಕಾರ್ಯದರ್ಶಿ (ಪ್ರ)  
ಕರ್ನಾಟಕ ವಿಧಾನಸಭೆ

## KARNATAKA LEGISLATIVE ASSEMBLY SECRETARIAT

### NOTIFICATION

No. LAS/LEG/481/MD/2017, Bengaluru, Dated: 03-01-2017

Sri H.S. Mahadeva Prasad, Member, Legislative Assembly elected to the Fourteenth Legislative Assembly from Gundlupet Constituency, No. 224, expired on 3<sup>rd</sup> January, 2017 and thus a vacancy has arisen in the Karnataka Legislative Assembly.

**S. Murthy**  
Secretary (I/c)  
Karnataka Legislative Assembly





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೭
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 7

## HOME SECRETARIAT NOTIFICATION

**No. HD 50 PoSiAa 2016, Bengaluru, Dated: 03-01-2017**

Whereas the draft of the Karnataka State Police (Criminal Investigation Department) (Recruitment) (Amendment) Rules, 2016, was published as required by clause (a) of sub-section (2) of section 3 of the Karnataka State Civil Services Act, 1978, (Karnataka Act 14 of 1990) in Notification No. HD 50 POSIAa 2016, Bangalore, dated: 22.09.2016 in Part IV-A of the Karnataka Gazette dated: 27.10.2016, inviting objections or suggestions from all the persons likely to be affected thereby within fifteen days from the date of its publication in the Official Gazette.

Whereas, the said Gazette was made available to the public on 27.10.2016;

And whereas objections and suggestions were not received from any public;

Now, therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act No. 14 of 1990), the Government of Karnataka, hereby makes the following rules, namely:-

### RULES

**1. Title and commencement.-** (1) These rules may be called the Karnataka State Police (Criminal Investigation Department) (Recruitment) (Amendment) Rules, 2016.

(2) They shall come into force from the date of their publication in the Official Gazette.

**2. Amendment of Schedule.-** In the Schedule to the Karnataka State Police Services (Criminal Investigation Department) (Recruitment) Rules, 1994, in the entries relating to the category of post of Detective Sub-Inspector at serial number 9, in column (5), under the heading "(a) Age limit",-

- (i) in item (1), for the words "Twenty eight years" the words "Thirty years" shall be substituted;
- (ii) in item (2), for the words "Twenty six years" the words "Twenty eight years" shall be substituted; and
- (iii) in the proviso, the words "However, ex-servicemen who have previously availed benefit of ex-servicemen reservation for any Government Service shall not be eligible to avail the benefit again under these rules" shall be omitted.

By order and in the name of the Governor of Karnataka

**T. Krishnaiah**

Under Secretary to Government,  
Department of Home (Police Services-B)





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೧೨
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 12

## HEALTH AND FAMILY WELFARE SECRETARIAT NOTIFICATION

**No: HFW 360 HSH 2016, Bengaluru, Dated: 04<sup>th</sup> January 2017.**

Whereas the draft of the following rules of the Karnataka Civil Services (Absorption of Contract Doctors in the Department of Health and Family Welfare Services) (Special) Rules, 2016 was published as required by sub section (2) of section 3 read with section 8 of the Karnataka State Civil Services Act, 1978 (Karnataka Act 14 of 1990) in Notification No.HFW 360 HSH 2016 dated 30<sup>th</sup> November 2016 in part-4 A (No.1313) of the Karnataka Gazette Extraordinary dated 30/11/2016 inviting objections and suggestions from all persons likely to be affected thereby with in fifteen days from the date of publication in the Official Gazette.

And whereas the said Gazette was made available to the public on 30<sup>th</sup> november 2016.

And whereas objections and suggestions received have been considered by the Government.

Now therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), the government of Karnataka makes the following rules, namely:-

### RULES

**1. Title and commencement:-** (1) These rules may be called the Karnataka Civil Services (Absorption of Contract Doctors in the Department of Health and Family Welfare Services) (Special) Rules, 2017.

(2) They shall come into force from the date of their final publication in the Official Gazette.

**2. Definitions:-** (1) In these rules, unless the context otherwise requires:-

(a) "Contract Doctor" means, a Doctor who has passed MBBS or BDS Degree and appointed in the Department of Health and Family Welfare Services as General duty Medical Officer or Dental Health Officer on contract basis on the basis of merit cum reservation by the concern Deputy Commissioner of the District and has served as such for not less than three years and continues to work as such on the date of commencement of these rules;

(2) Other words and expressions used in these rules, but not defined shall have the same meaning respectively assigned to them in the Karnataka Civil Services (General Recruitment) Rules, 1977.

**3. Absorption of Contract Doctors in the Department of Health and Family Welfare Services into the State Civil Services:-**

(1) Notwithstanding anything contained in the Karnataka Civil Services (General Recruitment) Rules, 1977 or the Karnataka Department of Health and Family Welfare Services

(Recruitment) Rules, 1965 or any other rules made or deemed to have been made under the provisions of the Karnataka State Civil Services Act, 1978 (Karnataka Act 14 of 1990), every Contract Doctor who has completed not less than three years of service on the date of commencement of these rules shall with effect from such date of commencement of these rules shall absorbed in the cadre of General Duty Medical Officer or Dental Health Officer post and pay scale specified in columns (6) and (7) of the Schedule-I and II respectively, in the Department of Health and Family Welfare Services:

Provided further that no such person shall be absorbed:-

- (i) If he was disqualified for appointment under the Karnataka Civil Services (General Recruitment) Rules, 1977 on the date of his appointment as Doctor on Contract basis;
- (ii) If he does not possess the minimum academic qualification, specified in the relevant rules of recruitment applicable for recruitment to the said posts;
- (iii) In any post reserved for the persons belonging to the Scheduled Castes, Scheduled Tribes or other Backward Classes unless he belongs to such Castes, Tribes or Classes, as the case may be otherwise such posts shall be filled by process of special recruitment from among these classes.

(2) The Contract Doctors who are absorbed under these rules, shall from the date of absorption, work atleast for the period of six years in rural areas.

**Explanation:-** For the purpose of these rules, 'rural area' means the area other than larger urban area, smaller urban area or a transitional area, specified under the Karnataka Municipal Corporations Act, 1976 or the Karnataka Municipalities Act, 1964.

(3) The contract Doctors who are absorbed under these rules, shall pass Kannada Language Examination test of the Karnataka State Civil Services (Services and Kannada Language Examination) Rules, 1974 and Departmental Examination within a period of two years from the date of appointment.

Provided that, the appointing authority may exempt a candidate from passing the Kannada language test if the candidate has passed the SSLC examination or any equivalent examination or any examination higher than SSLC with Kannada as main language or second language or an optional subject (but not one of the subject in composite paper) or has passed in Kannada medium.

**4. Pay, Pension, Leave and Seniority of persons absorbed under these rules:-** Notwithstanding anything contained in the Karnataka Civil Service Rules:-

- (i) the initial basic pay of Contract Doctor shall be fixed at the minimum of the pay scale applicable to the category of post to which he is absorbed under rule 3;
- (ii) the service rendered by a person as Contract Doctor prior to the date of absorption shall not count for the purposes of leave, Pay, pension, seniority and grant of Promotion as Senior Medical Officer or Specialist or Deputy Chief Medical Officer or Senior Specialist or Deputy Chief Medical Officer (Selection Grade) or Senior Specialist (Selection Grade) under Time Bound Advancement Scheme or for grant of selection time scale of pay.

**5. Application of other rules:-** The provisions of the Karnataka Civil Services Rules, the Karnataka Civil Services (Conduct) Rules, 1966 and all other rules regulating the conditions of service of Government Servants in so far as they are not inconsistent with the provisions of these rules, shall apply to persons absorbed under these rules.

By order and in the name of the Governor of Karnataka

**T.N.NARASIMHARAJU**  
Under Secretary to Government,  
Health & Family Welfare Department  
(Services-1).

## Schedule-I

Sl. No.	Name of the General Duty Medical Officer and place of postings after Absorption.	Contract appointment order and date	Date of Birth	Date of Joining as contract doctor	Post to which observed under these rules	Pay Scale of the post in which observed (In Rs.)	Category	Remarks
1	2	3	4	5	6	7	8	9
1	Dr. Akshatha C.M. PHC.Pandarahalli, Chitradurga Taluk & Dist.	ಸಿಬ್ಬಂದಿ(1)17/11-12, ದಿನಾಂಕ:24.07.2012	11.03.1987	01.08.2012	General Duty Medical Officer	28100-700-28800- 800-33600-900- 39000-1050-43300- 1200-50100	GM	
2	Dr. Mohammad Nijamuddin.G PHC, Hitnal, Gangavati Taluk, Koppal Dist.	ಸಿಬ್ಬಂದಿ(1)157/2011-12 ದಿನಾಂಕ: 02.08.2012	19.06.1985	03.08.2012	General Duty Medical Officer	28100-700-28800- 800-33600-900- 39000-1050-43300- 1200-50100	GM	
3	Dr. Puneeth C.M. PHC,Hariharapura, Holenarasipura Taluk, Hassan Dist.	ಸಿಬ್ಬಂದಿ(1)48/11-12, ದಿನಾಂಕ: 18.08.2012	08.06.1982	01.09.2012	General Duty Medical Officer	28100-700-28800- 800-33600-900- 39000-1050-43300- 1200-50100	GM	t.
4	Dr. Rohith. B.T. PHC,Hirikalale, K.R.Pet Taluk, Mandya Dist.	ಸಿಬ್ಬಂದಿ(1)208/2012-13, ದಿನಾಂಕ:11.09.2012	06.07.1987	13.09.2012	General Duty Medical Officer	28100-700-28800- 800-33600-900- 39000-1050-43300- 1200-50100	GM	
5	Dr. Madhu S., PHC,Honnavaara, Nagamangala Taluk, Mandya Dist.	ಸಿಬ್ಬಂದಿ(1)208/2012-13, ದಿನಾಂಕ:11.09.2012	10.06.1987	15.09.2012	General Duty Medical Officer	28100-700-28800- 800-33600-900- 39000-1050-43300- 1200-50100	GM	
6	Dr. Rajeshwari, PHC, Ratakal, Chincholi Taluk, Kalaburgi Dist.	ಜೆಆರ್/ಗು/ಡಿಹೆಚ್‌ಒ:ಸಿಆರ್:33 :12-13, ದಿನಾಂಕ: 30.10.2012	04.09.1985	01.11.2012	General Duty Medical Officer	28100-700-28800- 800-33600-900- 39000-1050-43300- 1200-50100	SC	
7	Dr. Gururaja Desai, PHC, Musalapur, Gangavati Taluk, Koppal Dist.	ಸಿಬ್ಬಂದಿ(1)230/2012-13 ದಿನಾಂಕ: 19.11.2012	01.02.1973	19.11.2012	General Duty Medical Officer	28100-700-28800- 800-33600-900- 39000-1050-43300- 1200-50100	GM	

Sl. No.	Name of the General Duty Medical Officer and place of postings after Absorption.	Contract appointment order and date	Date of Birth	Date of Joining as contract doctor	Post to which observed under these rules	Pay Scale of the post in which observed (In Rs.)	Category	Remarks
1	2	3	4	5	6	7	8	9
8	Dr. K.Harikrishna, PHC, Koladevi (Rural), Mulabagal Taluk, Kolar Dist.	ಜೆಆರ್‌ಕೆ/ಕೋ/ಸಿ(1)30/2011-12, ದಿನಾಂಕ:03.12.2012	27.01.1986	05.12.2012	General Duty Medical Officer	28100-700-28800-800-33600-900-39000-1050-43300-1200-50100	GM	
9	Dr. Raveendra Babu K., PHC, Neelagunda, Harapanahalli Taluk, Davanagere Dist.	ಜೆಆರ್‌ಕೆ/ಸಿ(1)/582/12-13, ದಿನಾಂಕ:17.12.2012	14.07.1986	17.12.2012	General Duty Medical Officer	28100-700-28800-800-33600-900-39000-1050-43300-1200-50100	GM	
10	Dr. Bharat Kumar Patil, PHC, Mustura, Gangavati Taluk, Koppal Dist.	ಸಿಬ್ಬಂದಿ(1)249/2012-13 ದಿನಾಂಕ: 19.12.2012	29.06.1988	19.12.2012	General Duty Medical Officer	28100-700-28800-800-33600-900-39000-1050-43300-1200-50100	GM	
11	Dr. Vishwanatha, PHC, Malla-B, Surapura Taluk, Yadagir Dist.	ಸಿಬ್ಬಂದಿ(1)155/2012-13, ದಿನಾಂಕ: 17.12.2012.	01.06.1988	20.12.2012	General Duty Medical Officer	28100-700-28800-800-33600-900-39000-1050-43300-1200-50100	2A	
12	Dr Sushist S. Ganachari, PHC, Kolhar, Basavana bagewadi taluk, Vijayapura District.	ಸಿಬ್ಬಂದಿ/304/12-13, ದಿನಾಂಕ: 12.03.2013	10.02.1987	22.12.2012	General Duty Medical Officer	28100-700-28800-800-33600-900-39000-1050-43300-1200-50100	GM	
13	Dr. Sameena Begum, PHC, Dooranahalli, Shahapura Taluk, Yadagir Dist.	ಸಿಬ್ಬಂದಿ(1)155/2012-13, ದಿನಾಂಕ: 17.12.2012.	21.04.1984	24.12.2012	General Duty Medical Officer	28100-700-28800-800-33600-900-39000-1050-43300-1200-50100	GM	
14	Dr. Ravindragowda Patil, PHC, Shiragod, Hanagal Taluk, Haveri Dist	ಸಿ-1 ವಹಿ-1913/2012-13, ದಿನಾಂಕ: 19.12.2012	01.06.1984	24.12.2012	General Duty Medical Officer	28100-700-28800-800-33600-900-39000-1050-43300-1200-50100	3B	

Sl. No.	Name of the General Duty Medical Officer and place of postings after Absorption.	Contract appointment order and date	Date of Birth	Date of Joining as contract doctor	Post to which observed under these rules	Pay Scale of the post in which observed (In Rs.)	Category	Remarks
1	2	3	4	5	6	7	8	9
15	Dr. A. Santhosh, PHC, Beturu Palya, Hiriyuru Taluk, Chitradurga Dist.	ಸಿಬ್ಬಂದಿ(1)17/11-12, ದಿನಾಂಕ:24.07.2012	15.12.1987	27.12.2012	General Duty Medical Officer	28100-700-28800-800-33600-900-39000-1050-43300-1200-50100	GM	
16	Dr. Ranjith G., PHC, Hakkladi, Kundapura Taluk, Udupi Dist.	ಜೆಆರ್‌ಓ:ನೇಮಕಾತಿ:01/11-12, ದಿನಾಂಕ: 31.12.2012	17.01.1988	03.01.2013	General Duty Medical Officer	28100-700-28800-800-33600-900-39000-1050-43300-1200-50100	SC	
17	Dr. Mohammad ayaja Hussain, PHC, Nidagunda, Chincholi Taluk, Kalaburgi Dist.	ಜೆಆರ್‌ಓ/ಗು/ಡಿಹೆಚ್‌ಓ:ಸಿಆರ್:33:12-13, ದಿನಾಂಕ: 10.01.2013	12.09.1984	15.01.2013	General Duty Medical Officer	28100-700-28800-800-33600-900-39000-1050-43300-1200-50100	GM	
18	Dr. Deepak K.R., PHC, Hundiganal, Arasikere Taluk, Hassan Dist.	ಆಕುಕ/458/ಹೆಚ್‌ಎಸ್‌ಹೆಚ್ / 2012, ದಿನಾಂಕ: 19.10.2012	10.11.1984	18.01.2013	General Duty Medical Officer	28100-700-28800-800-33600-900-39000-1050-43300-1200-50100	2A	
19	Dr. Vijaya Kurrennavar, PHC, Nadi Ingalagaon, Athani Taluk, Belagavi Dist	ಸಿಬ್ಬಂದಿ(1):289:2012-13 ದಿನಾಂಕ: 01.02.2013	30.05.1987	07.02.2013	General Duty Medical Officer	28100-700-28800-800-33600-900-39000-1050-43300-1200-50100	GM	
20	Dr. Deepak, PHC, Chandanakera, Chincholi Taluk, Kalaburgi Dist.	ಜೆಆರ್‌ಓ/ಗು/ಡಿಹೆಚ್‌ಓ:ಸಿಆರ್:33:12-13, ದಿನಾಂಕ: 07.02.2013	19.08.1987	07.02.2013	General Duty Medical Officer	28100-700-28800-800-33600-900-39000-1050-43300-1200-50100	3B	
21	Dr. Gireesh H.S., PHC, Antaragange, Bhadravati Taluk, Shivamogga Dist.	ಡಿಎಸ್(1)ಪಿಆರ್(1) 43/2012-13	02.06.1971	11.02.2013	General Duty Medical Officer	28100-700-28800-800-33600-900-39000-1050-43300-1200-50100	GM	

Sl. No.	Name of the General Duty Medical Officer and place of postings after Absorption.	Contract appointment order and date	Date of Birth	Date of Joining as contract doctor	Post to which observed under these rules	Pay Scale of the post in which observed (In Rs.)	Category	Remarks
1	2	3	4	5	6	7	8	9
22	Dr. Srinivas B.K., PHC, Ratnapuri, Hunasur Taluk, Mysore Dist.	ಸಿವಿ(1)48/11-12, ದಿನಾಂಕ: 18.08.2012	06.09.1976	14.03.2013	General Duty Medical Officer	28100-700-28800-800-33600-900-39000-1050-43300-1200-50100	GM	
23	Dr. Veena D, PHC, Mugabala, Hosakote Taluk, Bangalore Rural Dist.	ಅಭಿವೃದ್ಧಿ/29/12-13, ದಿನಾಂಕ: 14.03.2013	08.07.1983	18.03.2013	General Duty Medical Officer	28100-700-28800-800-33600-900-39000-1050-43300-1200-50100	SC	
24	Dr. Jagadish K.D., PHC, Gavdagere, Hunasur Taluk, Mysore Dist.	ಇಎಸ್‌ಟಿ(1)212/11-12, ದಿನಾಂಕ: 14.03.2013.	25.05.1989	22.03.2013	General Duty Medical Officer	28100-700-28800-800-33600-900-39000-1050-43300-1200-50100	GM	
25	Dr. Priya Gonsalves, PHC, Murudeshwara, Bhatkal Taluk, U.K. Dist.	ಸಿಬ್ಬಂದಿ/304/12-13, ದಿನಾಂಕ: 12.03.2013	03.04.1986	01.04.2013	General Duty Medical Officer	28100-700-28800-800-33600-900-39000-1050-43300-1200-50100	GM	

**T.N. NARASIMHARAJU**  
Under Secretary to Government,  
Health and Family Welfare Department, (Services)

## Schedule-II

Sl. No.	Name of the Dental Health Officer and place of postings after Absorption.	Contract appointment order and date	Date of Birth	Date of Joining as contract doctor	Post to which observed under these rules	Pay Scale of the post in which observed (In Rs.)	Category	Remarks
1	2	3	4	5	6	7	8	9
1	Dr. Nagaraj Bhargav R., CHC, Ayanuru, Shivamogga Dist.	ಜಿ.ಕೆ.ಶಿ./ಆ.ಶಾ/ಗುನೆವಿ/ಸಿವಿ(1) ಸಿಆರ್./12/08-09, ದಿನಾಂಕ: 19.09.2008	17.11.1980	05.08.2011	Dental Health Officer	28100-700-28800- 800-33600-900- 39000-1050-43300- 1200-50100	SC	

**T.N. NARASIMHARAJU**

Under Secretary to Government,  
Health and Family Welfare Department, (Services)



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೧೩
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 13

## PARLIAMENTARY AFFAIRS SECRETARIAT

### NOTIFICATION

**No: DPAL 08 SAMVYAVI 2016, Bengaluru, dated: 04.01.2017.**

The following Order made by the Governor is hereby published for general information:-

#### "ORDER-I

In exercise of the powers conferred upon me by sub-clause (a) of clause (2) of Article 174 of the Constitution of India, I, Vajubhai Vala, the Governor of Karnataka do hereby prorogue the Karnataka Legislative Council.

**VAJUBHAI VALA**  
**GOVERNOR OF KARNATAKA"**

By Order and in the name of the Governor of Karnataka,

**K.DWARAKANATH BABU**  
Secretary to Government,  
Department of Parliamentary Affairs

### NOTIFICATION

**No: DPAL 08 SAMVYAVI 2016, Bengaluru, dated: 04.01.2017.**

The following Order made by the Governor is hereby published for general information:-

#### "ORDER-II

In exercise of the powers conferred upon me by sub-clause (a) of clause (2) of Article 174 of the Constitution of India, I, Vajubhai Vala, the Governor of Karnataka do hereby prorogue the Karnataka Legislative Assembly.

**VAJUBHAI VALA**  
**GOVERNOR OF KARNATAKA"**

By Order and in the name of the Governor of Karnataka,

**K.DWARAKANATH BABU**  
Secretary to Government,  
Department of Parliamentary Affairs





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೧೪
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 14

## PARLIAMENTARY AFFAIRS SECRETARIAT

### NOTIFICATION

No: DPAL 53 SHASANA 2016, Bengaluru, dated: 04.01.2017.

The Karnataka Excise (Amendment) Bill, 2016ಕ್ಕೆ 2016ರ ಡಿಸೆಂಬರ್ ತಿಂಗಳ ಮೂವತ್ತೊಂದನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ:01 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

### KARNATAKA ACT NO. 01 OF 2017

(First Published in the Karnataka Gazette Extra-ordinary on the fourth day of January, 2017)

### THE KARNATAKA EXCISE (AMENDMENT) ACT, 2016

(Received the assent of the Governor on the Thirty first day of December, 2016)

An Act further to amend the Karnataka Excise Act, 1965.

Whereas it is expedient further to amend the Karnataka Excise Act, 1965 (Karnataka Act 21 of 1966) for the purposes hereinafter appearing;

Be it enacted by the Karnataka State Legislature in the sixty-seventh year of the Republic of India, as follows.-

**1. Short title and commencement.-** (1) This Act may be called the Karnataka Excise (Amendment) Act, 2016.

(2) It shall come into force at once.

**2. Amendment of section 2.-** In the Karnataka Excise Act, 1965 (Karnataka Act 21 of 1966) (hereinafter referred to as the principal Act), in section 2,-

(i) for clause (27), the following shall be substituted, namely:-

"(27) "Toddy" means fermented juice drawn from an excise tree but does not include Neera."

(ii) after clause (27), the following shall be inserted, namely:-

"(27-A) "Neera" means the juice drawn from a coconut tree and collected in receptacles in any manner and not subjected to fermentation, which is transparent, syrupy, sweet in smell and taste, without the slightest foam on its surface and preserved without any acid."

**3. Insertion of new section 13-A.-** After section 13 of the principal Act, the following shall be inserted, namely:-

**"13A. Manufacture etc., of Neera and Neera Products prohibited except under a licence.-** No person shall tap Neera from coconut tree or further process it, except with a licence granted by the competent authority or payment of such fee and subject to such terms and conditions as may be prescribed.

**4. Amendment of section 32.-** In section 32 of the principal Act, after sub-section (3), the following shall be inserted, namely:-

"(4) Whoever violates the provisions of section 13A or the rules made thereunder shall on conviction be punished with a fine of rupees five thousand for each time, upto first five offences. In case of subsequent offence, he shall be punished with an imprisonment for a term of six months or with fine which may extend to ten thousand rupees or with both."

By Order and in the name of the Governor of Karnataka,

**K.DWARAKANATH BABU**  
Secretary to Government,  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೧೫
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 15

ಜಲಸಂಪನ್ಮೂಲ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸನೀಇ 117 ಮಸಾವಿ 2014, ಬೆಂಗಳೂರು, ದಿನಾಂಕ: 20ನೇ ಅಕ್ಟೋಬರ್, 2015.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2014ರ (ಕರ್ನಾಟಕ ಅಧಿನಿಯಮ 32) ಪ್ರಕರಣ 50ರ ಉಪ ಪ್ರಕರಣ 1 ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ರಚಿಸಲು ಉದ್ದೇಶಿಸಿರುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿ 2015ರ ಕರಡನ್ನು ದಿನಾಂಕ: 02.05.2015 ರ ರಾಜ್ಯ ಪತ್ರ ಭಾಗ IV-ಎ ನ ಅಧಿಸೂಚನೆ ಸಂಖ್ಯೆ:ಸನೀಇ 117 ಮಸಾವಿ 2014, ದಿನಾಂಕ:02.05.2015ನ್ನು ತಯಾರಿಸಿ, ಅಗತ್ಯಪಡಿಸಲಾದಂತೆ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನದೊಳಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಈ ಕುರಿತು ಯಾವುದೇ ಆಕ್ಷೇಪಣೆಗಳು ಹಾಗೂ ಸಲಹೆಗಳು ಸರ್ಕಾರದಲ್ಲಿ ಸ್ವೀಕರಿಸಲಾಗಿಲ್ಲ.

ಆದ್ದರಿಂದ ಈಗ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2014ರ (ಕರ್ನಾಟಕ ಅಧಿನಿಯಮ 32) ಪ್ರಕರಣ 50ರ ಉಪ ಪ್ರಕರಣ 1 ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರೂಪಿಸಿದೆ.

## ನಿಯಮಾವಳಿಗಳು

1. ಹೆಸರು, ಪ್ರಾರಂಭ - (1) ಈ ನಿಯಮಗಳನ್ನು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿಯಮ, 2015 ಎಂದು ಕರೆಯತಕ್ಕದ್ದು.

(2) ಅವು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು.- (1) ಈ ನಿಯಮಗಳಲ್ಲಿ ಅನ್ಯಥಾ ಅಗತ್ಯಪಡಿಸಿದ ಹೊರತು,

(ಎ) “ಅಧಿನಿಯಮ” ಎಂದರೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2014 (ಕರ್ನಾಟಕ ಅಧಿನಿಯಮ 32)

(ಬಿ) “ನಮೂನೆ” ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ನಮೂನೆ.

(ಸಿ) “ಅನುಸೂಚಿ” ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ಅನುಸೂಚಿ.

(2) ಈ ನಿಯಮಗಳಲ್ಲಿ ಬಳಸಿರುವ ಆದರೆ ಪರಿಭಾಷಿಸಿರದ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅವುಗಳಿಗೆ ಕೊಟ್ಟಿರುವ ಅದೇ ಅರ್ಥವನ್ನು ಹೊಂದಿರತಕ್ಕದ್ದು.

3. ಪ್ರಾಧಿಕಾರದ ಅಧಿಕಾರೇತರ ಸದಸ್ಯರುಗಳ ನೇಮಕಾತಿ ಷರತ್ತುಗಳು ಮತ್ತು ಪಾವತಿಸಬೇಕಾದ ಭತ್ಯೆಗಳು.- (1) ಸರ್ಕಾರದಿಂದ ಪ್ರಾಧಿಕಾರಕ್ಕೆ ನಾಮ ನಿರ್ದೇಶಿತರಾಗುವ ಸದಸ್ಯರುಗಳು ಸಭೆಗಳಿಗೆ ಹಾಜರಾಗಲು ಕಾಲಕಾಲಕ್ಕೆ ಸರ್ಕಾರದಿಂದ ನಿಗದಿಪಡಿಸುವ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

(2) ಅಧಿಕಾರೇತರ ಸದಸ್ಯರ ಅಧಿಕಾರವಧಿ ನಾಮ ನಿರ್ದೇಶನದ ದಿನಾಂಕದಿಂದ 30 ತಿಂಗಳು ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲೂ ಅಲ್ಲಿಯವರೆಗೆ.

4. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯ ಹೆಚ್ಚುವರಿ ಅಧಿಕಾರಿಗಳು, ಕಾರ್ಯಗಳು ಮತ್ತು ಕರ್ತವ್ಯಗಳು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಕೆಳಕಂಡಂತೆ ಹೆಚ್ಚುವರಿ ಅಧಿಕಾರಗಳನ್ನು ಚಲಾಯಿಸುವುದು ಮತ್ತು ಹೆಚ್ಚುವರಿ ಕಾರ್ಯಗಳು ಮತ್ತು ಕರ್ತವ್ಯಗಳನ್ನು ನಿರ್ವಹಿಸುವುದು. ಯಾವುವೆಂದರೆ:-

- (1) ಪ್ರಾಧಿಕಾರದ ಪ್ರತಿ ಸಭೆಯಲ್ಲಿಯೂ ಭಾಗವಹಿಸುವುದು.
- (2) ಪ್ರತಿ ಸಭೆಯ ನಡವಳಿಯನ್ನು ದಾಖಲಿಸುವುದು ಅಥವಾ ದಾಖಲಿಸಲು ಕ್ರಮಕೈಗೊಳ್ಳುವುದು.
- (3) ಪ್ರಾಧಿಕಾರದ ಮುಂದೆ ಮಂಡಿಸುವ ಎಲ್ಲಾ ವಿಷಯಗಳು ಮತ್ತು ಪ್ರಶ್ನೆಗಳು ಅಥವಾ ನಿರ್ಣಯಗಳ ಕುರಿತು ಅವರ ಅಭಿಪ್ರಾಯ ಅಥವಾ ಷರಾಗಳನ್ನು ದಾಖಲಿಸುವುದು.
- (4) ಲೆಕ್ಕಪರಿಶೋಧಕರ ಆಕ್ಷೇಪಣೆಗಳಿಗೆ ಪಾಲನಾ ವರದಿಯನ್ನು ಕಳುಹಿಸುವುದು.
- (5) ನಮೂನೆ-1 ರಲ್ಲಿ ಕೆರೆಗಳ ಪಟ್ಟಿಯನ್ನು ದಾಖಲಿಸಿ, ನಿರ್ವಹಿಸುವುದು ಮತ್ತು
- (6) ಯಾವುದೇ ನ್ಯಾಯಾಲಯದ ಪ್ರಕರಣಗಳು ಬಾಕಿ ಇದ್ದಲ್ಲಿ ಅಂತಹ ಎಲ್ಲಾ ಕೆರೆಗಳ ವಿವರಗಳನ್ನು ಅಂದರೆ ಕೆರೆಗಳ ವಿಸ್ತೀರ್ಣ, ಸ್ಥಳ, ಕೆರೆಗಳ ಉಸ್ತುವಾರಿ ಹೊಂದಿರುವ ಅಧಿಕಾರಿ / ಸಿಬ್ಬಂದಿ ಇತ್ಯಾದಿ ವಿವರಗಳನ್ನು ಪ್ರಾಧಿಕಾರವು ನಿರ್ವಹಿಸುವ ಅಂತರ್ಜಾಲ ತಾಣದಲ್ಲಿ ದಾಖಲಿಸುವುದು.

5. ಪ್ರಾಧಿಕಾರದ ಸಿಬ್ಬಂದಿ.- (1) ಪ್ರಾಧಿಕಾರದಲ್ಲಿನ ಹುದ್ದೆಗಳಿಗೆ ರಾಜ್ಯ ಸರ್ಕಾರದ ಮಾಲಿಕತ್ವ ಹಾಗೂ ನಿಯಂತ್ರಣದಲ್ಲಿರುವ ರಾಜ್ಯದ ಯಾವುದೇ ನಾಗರಿಕ ಸೇವೆ / ವಿಶ್ವವಿದ್ಯಾಲಯಗಳು / ಸ್ಥಳೀಯ ಪ್ರಾಧಿಕಾರಗಳು / ಸಾರ್ವಜನಿಕ ಉದ್ಯಮಗಳು / ಶಾಸನಬದ್ಧ ಮಂಡಳಿ / ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾನ ವೇತನ ಶ್ರೇಣಿ ಮತ್ತು ದರ್ಜೆ ಹೊಂದಿರುವ ಅಧಿಕಾರಿಗಳು / ಸಿಬ್ಬಂದಿಗಳನ್ನು ನಿಯೋಜನೆ ಮೇಲೆ ನೇಮಿಸುವುದು.

(2) ಕರ್ನಾಟಕ ನಾಗರಿಕ ಸೇವಾ ನಿಯಮಗಳು (ಸಾಮಾನ್ಯ ನೇಮಕಾತಿ) ನಿಯಮ, 1977 ಕಾಲ ಕಾಲಕ್ಕೆ ಹೊರಡಿಸುವ ಸರ್ಕಾರದ ಆದೇಶಗಳಂತೆ ನಿಯೋಜನೆಯ ಮೇಲೆ ನೇಮಕಾತಿ ಮಾಡುವುದು.

(3) ಸೇವಾ ಷರತ್ತುಗಳು ನಿಯೋಜನೆಗೆ ಅನ್ವಯಿಸುವ ಕರ್ನಾಟಕ ನಾಗರಿಕ ಸೇವಾ ನಿಯಮಗಳಂತೆ ಇರುತ್ತದೆ.

(4) ಪ್ರಾಧಿಕಾರವು ಮಾಡುವ ಯಾವುದೇ ಮಾರ್ಪಾಡುಗಳು ಮತ್ತು ಅನುಸೂಚಿಯಲ್ಲಿ ತಿಳಿಸಿರುವಂತೆ ಬದಲಾವಣೆಗಳೊಂದಿಗೆ ಕರ್ನಾಟಕ ನಾಗರಿಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರಂತೆ ಶಿಸ್ತು ಪ್ರಕರಣಗಳು ನಿರ್ವಹಿಸುವುದು.

6. ವೆಚ್ಚ ವಸೂಲಾತಿ.- ಕೆರೆಗಳನ್ನು ಮೂಲ ಸ್ಥಿತಿಗೆ ಪುನರ್ ಸ್ಥಾಪಿಸುವ ಸಲುವಾಗಿ ನಿರ್ಮಿತಿಗಳನ್ನು ತೆರವುಗೊಳಿಸಲು ತಗಲುವ ವೆಚ್ಚವನ್ನು ಅಥವಾ ಅನಧಿಕೃತ ಅತಿಕ್ರಮಣಕಾರರಿಂದ ತೆರವುಗೊಳಿಸಲು ತಗಲುವ ವೆಚ್ಚವನ್ನು ವಸೂಲಿ ಮಾಡಲು ಬಾಕಿ ಭೂ ಕಂದಾಯದಂತೆ ಅವಶ್ಯಕತೆ ಇರುವಲ್ಲಿ ಮಾರ್ಪಾಡುಗಳೊಂದಿಗೆ ಜಾರಿಯಲ್ಲಿರುವ ಸೂಕ್ತ ನಿಯಮಗಳಂತೆ ವಿಧಿ ವಿಧಾನಗಳನ್ನು ಅಳವಡಿಸಿಕೊಂಡು ಪ್ರಾಧಿಕಾರವು ಕಾರ್ಯಾಚರಣೆ ನಡೆಸುವುದು.

7. ಪ್ರಾಧಿಕಾರದ ವಾರ್ಷಿಕ ಲೆಕ್ಕಪತ್ರಗಳ ನಿರ್ವಹಣೆ. - ಸ್ವೀಕೃತಿ ಮತ್ತು ಪಾವತಿ ಲೆಕ್ಕಗಳು, ವಾರ್ಷಿಕ ಲೆಕ್ಕ ತಃಖ್ತೆಗಳನ್ನು ನಿರ್ವಹಿಸುವುದು ಸಾಧ್ಯವಾದಷ್ಟು ಇದನ್ನು ಕರ್ನಾಟಕ ಆರ್ಥಿಕ ಸಂಹಿತೆ ಅನುಸಾರ ನಿರ್ವಹಿಸುವುದು. ಅವಕಾಶವಿಲ್ಲದಿದ್ದಲ್ಲಿ ಇದನ್ನು ಡಬಲ್ ಎಂಟ್ರಿ ಮಾದರಿಯಲ್ಲಿ ನಿರ್ವಹಿಸುವುದು.

8. ಪ್ರಾಧಿಕಾರದ ವಾರ್ಷಿಕ ವರದಿ.- ಪ್ರಾಧಿಕಾರದ ವಾರ್ಷಿಕ ವರದಿಯನ್ನು ಸಣ್ಣ ನೀರಾವರಿ ಇಲಾಖೆಯಲ್ಲಿ ಅನುಸರಿಸುತ್ತಿರುವ ವಿಧಿವಿಧಾನಗಳನ್ನು ಅಳವಡಿಸಿಕೊಂಡು ತಯಾರಿಸಿ ಪ್ರಕಟಿಸಲು ಕ್ರಮವಹಿಸುವುದು.

9. ಪ್ರಾಧಿಕಾರದ ವಾರ್ಷಿಕ ಆಯವ್ಯಯ.- ಪ್ರಾಧಿಕಾರದ ವಾರ್ಷಿಕ ಆಯವ್ಯಯವನ್ನು ಸಣ್ಣ ನೀರಾವರಿ ಇಲಾಖೆಯಲ್ಲಿ ಅನುಸರಿಸುತ್ತಿರುವಂತೆ ಆಯವ್ಯಯ ನಮೂನೆಯನ್ನು ಅಳವಡಿಸಿಕೊಂಡು ಪ್ರತಿ ವರ್ಷ ಡಿಸೆಂಬರ್ 1 ರೊಳಗಾಗಿ ಸರ್ಕಾರದ ಅನುಮೋದನೆಗೆ ಕಳುಹಿಸುವುದು.

ಅನುಸೂಚಿ  
{ನಿಯಮ 5(4) ರಂತೆ}

ಹುದ್ದೆ	ನೇಮಕಾತಿ ಪ್ರಾಧಿಕಾರ	ಶಿಸ್ತು ಪ್ರಾಧಿಕಾರ	ಅಪೀಲು ಪ್ರಾಧಿಕಾರ

ನಮೂನೆ-1

{ನಿಯಮ 4(5) ರಂತೆ}

ಕೆರೆಯ ಹೆಸರು (ಇದ್ದಲ್ಲಿ), ಇಲ್ಲದಿದ್ದಲ್ಲಿ	ಕೆರೆಯ ವಿಸ್ತೀರ್ಣ	ಕೆರೆ ಇರುವ ಸ್ಥಳ / ಜಿಲ್ಲೆ / ತಾಲ್ಲೂಕು / ಹೋಬಳಿ / ಗ್ರಾಮ ಪಂಚಾಯಿತಿ / ಪಾಲಿಕೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

ಬಿ.ಎನ್.ಪಾಟೀಲ

ಸರ್ಕಾರದ ಅಧೀನ ಕಾರ್ಯದರ್ಶಿ,  
ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೧೬
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 16

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಾಇ 49 ಶಾಸನ 2016, ಬೆಂಗಳೂರು, ದಿನಾಂಕ:04.01.2017.

The Bangalore Water Supply and Sewerage (Second Amendment) Bill, 2016ಕ್ಕೆ 2016ರ ಡಿಸೆಂಬರ್ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 02 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

## KARNATAKA ACT NO. 02 OF 2017

(First Published in the Karnataka Gazette Extra-ordinary on the 04th day of January, 2017)

### THE BANGALORE WATER SUPPLY AND SEWERAGE (SECOND AMENDMENT) ACT, 2016

(Received the assent of the Governor on the 31<sup>st</sup> day of December, 2016)

An Act further to amend the Bangalore Water Supply and Sewerage Act, 1964.

Whereas, it is expedient further to amend the Bangalore Water Supply and Sewerage Act, 1964 (Karnataka Act 36 of 1964) for the purposes hereinafter appearing:

Be it enacted by the Karnataka State Legislature in the sixty-seventh year of the Republic of India as follows:-

**1. Short title and commencement.-** (1) This Act may be called the Bangalore Water Supply and Sewerage (second Amendment) Act, 2016.

(2) It shall come into force at once.

**2. Amendment of section 15.-** In the Bangalore Water Supply and Sewerage Act, 1964 (Karnataka Act 36 of 1964) in section 15, in sub-section (2), for the proviso, the following shall be substituted, namely:-

“Provided that no scheme under clause (b) or (c) estimated to the cost as specified in column (2) of the Table below shall be carried out by the Board without approval of the Authority specified in column(3) thereof, namely:-

**Table**

<b>SL. No. (1)</b>	<b>Scheme (2)</b>	<b>Approving Authority (3)</b>
(1)	A scheme costing more than rupees ten crores irrespective of source of funding	Government Cabinet Level
(2)	A scheme costing less than rupees ten crores with Government grant or loan as source of funds	Government (Administrative Department)

By order and in the name of  
the Governor of Karnataka,

**K.DWARAKANATH BABU**  
Secretary to Government  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೧೭
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 17

ಸಂಸದೀಯ ವ್ಯವಹಾರಗಳ ಸಚಿವಾಲಯ  
ಅಧಿಸೂಚನೆ

ಸಂಖ್ಯೆ: ಸಂವ್ಯಾಇ 34 ಶಾಸನ 2014, ಬೆಂಗಳೂರು, ದಿನಾಂಕ: 04.01.2017.

The Karnataka Ayurvedic, Naturopathy, Siddha, Unani and Yoga Practitioners Registration and Medical Practitioners Miscellaneous Provisions (Amendment) Bill, 2016ಕ್ಕೆ 2016ರ ಡಿಸೆಂಬರ್ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 03 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

## KARNATAKA ACT NO. 03 OF 2017

(First Published in the Karnataka Gazette Extra-ordinary on the 04th day of January, 2017)

### THE KARNATAKA AYURVEDIC, NATUROPATHY, SIDDHA, UNANI AND YOGA PRACTITIONERS REGISTRATION AND MEDICAL PRACTITIONERS MISCELLANEOUS PROVISIONS (AMENDMENT) ACT, 2016

(Received the assent of the Governor on the 31<sup>st</sup> day of December, 2016)

An Act further to amend the Karnataka Ayurvedic, Naturopathy, Siddha, Unani and Yoga Practitioners Registration and Medical Practitioners' Miscellaneous provisions Act, 1961.

Whereas it is expedient further to amend the Karnataka Ayurvedic, Naturopathy, Siddha, Unani and Yoga Medical Practitioners Registration and Medical Practitioners Miscellaneous provisions Act, 1961 (Karnataka Act 9 of 1962), for the purposes hereinafter appearing;

Be it enacted by the Karnataka State Legislature in the sixty-seventh year of the Republic of India, as follows:-

**1. Short title and commencement.-** (1) This Act may be called the Karnataka Ayurvedic, Naturopathy, Siddha, Unani and Yoga Practitioners' Registration and Medical Practitioners Miscellaneous provisions (Amendment) Act, 2016.

(2) It shall come into force at once.

**2. Amendment of section 16.-** In section 16 of the Karnataka Ayurvedic, Naturopathy, Siddha, Unani and Yoga Practitioners' Registration and Medical Practitioners Miscellaneous provisions Act, 1961 (Karnataka Act 9 of 1962) (hereinafter referred to as the principal Act), after sub section (2A) the following shall be inserted, namely:-



"(2B) Persons who acquire the prescribed qualification after the commencement of the Karnataka Ayurvedic, Naturopathy, Siddha, Unani and Yoga Practitioners' Registration and Medical Practitioners Miscellaneous provisions (Amendment) Act, 2016 may apply to the Registrar for provisional registration along with such fee not less than rupees five hundred in such manner and subject to such conditions as may be prescribed.

(2C) The Registered Medical Practitioner may apply to the Registrar for issue of duplicate identity card on payment of such fee, not less than of rupees five hundred, in such manner and subject to such conditions, as may be prescribed.

(2D) Every Ayurvedic, Naturopathy, Siddha, Unani and Yoga Practitioner registered under any law for the time being in force in any State other than Karnataka, intending to practice in the State may apply for supplementary registration with such fee, not less than of rupees five thousand and five hundred, in such manner and subject to such terms and conditions, as may be prescribed.

(2E) The practitioners specified under sub-section (1) and (2D) who are willing to incorporate Post Graduate degree or diploma or any other higher qualification may include such qualification in the register in such manner on payment of such fee, not less than rupees three thousand, as may be prescribed."

**3. Substitution of section 36.-** For section 36 of the principal Act, the following shall be substituted, namely:-

**"36. Penalty.-** Any person who act in contravention of the provisions of section 34 and 35 of this Act, shall on conviction, be punished with fine which may extend to rupees twenty five thousand for the first offence, to a fine of rupees two lakhs fifty thousand and imprisonment of one year for the second offence and a fine of rupees five lakhs and imprisonment for a term not exceeding three years for every subsequent offence after the conviction of such person for such subsequent offence."

**4. Amendment of section 37.-** In section 37 of the principal Act, in sub-section (2), for the words "one thousand rupees", the words "rupees five lakhs" shall be substituted.

**5. Amendment of section 38.-** In section 38 of the principal Act, in sub-section (2), for the words "two hundred and fifty rupees", and " five hundred rupees" the words "fifty thousand rupees" and "five lakhs rupees" shall respectively be substituted.

By order and in the name of  
the Governor of Karnataka,

**K.DWARAKANATH BABU**  
Secretary to Government  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೧೮
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 18

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಾಖ್ಯೆ 39 ಶಾಸನ 2016, ಬೆಂಗಳೂರು, ದಿನಾಂಕ: 04.01.2017.

ಕರ್ನಾಟಕ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ವಿಧೇಯಕ, 2016ಕ್ಕೆ 2016ರ ಡಿಸೆಂಬರ್ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 04 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

**2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 04**

(2017ರ ಜನವರಿ ತಿಂಗಳ 4ನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

**ಕರ್ನಾಟಕ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಅಧಿನಿಯಮ, 2016**

(2016ರ ಡಿಸೆಂಬರ್ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರಿಂದ ಅನುಮೋದನೆಯನ್ನು ಪಡೆಯಲಾಗಿದೆ)

ಕರ್ನಾಟಕ ರಾಜ್ಯದಲ್ಲಿನ ಬೆಂಗಳೂರು ನಗರದ ಮತ್ತು ಕೆಲವು ಇತರ ಸ್ಥಳಗಳ ಹೆಸರನ್ನು ಬದಲಾಯಿಸಲು ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡುವುದಕ್ಕಾಗಿ ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ರಾಜ್ಯದಲ್ಲಿನ ಬೆಂಗಳೂರು ನಗರದ ಮತ್ತು ಕೆಲವು ಇತರ ಸ್ಥಳಗಳ ಹೆಸರನ್ನು ಬದಲಾಯಿಸಲು ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಿ, ಎಂದರೆ:-

**1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.-** (1) ಈ ಅಧಿನಿಯಮವನ್ನು ಕರ್ನಾಟಕ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಅಧಿನಿಯಮ, 2016 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

**2. ಪರಿಭಾಷೆ.-** ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, "ಕಾನೂನು" ಎಂಬುದು, ಕಾನೂನನ್ನು ಮಾಡಲು ಕರ್ನಾಟಕ ವಿಧಾನಮಂಡಲವು ಸಕ್ಷಮವಾಗಿರುವ ಕರ್ನಾಟಕ ರಾಜ್ಯದಲ್ಲಿ ಸಮಗ್ರವಾಗಿ ಅಥವಾ ಯಾವುದೇ ಭಾಗದಲ್ಲಿ ಕಾನೂನಾಗಿ ಜಾರಿಯಲ್ಲಿರುವ ಯಾವುದೇ ಅಧಿನಿಯಮ, ಅಧ್ಯಾದೇಶ, ವಿನಿಯಮ, ಆದೇಶ, ಉಪವಿಧಿ, ನಿಯಮ, ಸ್ಕೀಮು, ಅಧಿಸೂಚನೆ ಅಥವಾ ಇತರ ಲಿಖಿತಗಳನ್ನು ಒಳಗೊಳ್ಳುತ್ತದೆ.

**3. ಹೆಸರುಗಳ ಬದಲಾವಣೆ.-** ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು ಮತ್ತು ಆ ದಿನಾಂಕದಿಂದ, ರಾಜ್ಯದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಕಂಡುಬರುವ, ಅನುಸೂಚಿಯ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಸ್ಥಳಗಳ ಹೆಸರುಗಳಿಗೆ ಅದಕ್ಕೆ ಸಂವಾಧಿಯಾಗಿ (3)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಹೆಸರುಗಳನ್ನು ಪ್ರತಿಯೋಜಿಸತಕ್ಕದ್ದು.

4. ಉಲ್ಲೇಖಗಳ ಅರ್ಥೈಸುವಿಕೆ.- ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, ಅನುಸೂಚಿಯ (2)ನೇ ಅಂಕಣದಲ್ಲಿ ಉಲ್ಲೇಖಿಸಿದ, ಯಾವುದೇ ಕಾನೂನಿನಲ್ಲಿ ಕಂಡುಬರುವ ಸ್ಥಳಗಳ ಹೆಸರುಗಳ ಯಾವುದೇ ಉಲ್ಲೇಖವು, ಈ ಅಧಿನಿಯಮವು ಪ್ರಾರಂಭವಾದ ತರುವಾಯ, ಅದರ (3)ನೇ ಅಂಕಣದಲ್ಲಿ ಉಲ್ಲೇಖಿಸಲಾದ ಸಂವಾದಿ ಸ್ಥಳಗಳಿಗೆ ಉಲ್ಲೇಖವೆಂದು ಅರ್ಥೈಸತಕ್ಕದ್ದು.

5. ಸಿಂಧುತ್ವ ಮತ್ತು ಉಳಿಸುವಿಕೆಗಳು.- ಅನುಸೂಚಿಯ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾದ ಸ್ಥಳಗಳ ಸಂಬಂಧದಲ್ಲಿ (3)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಹೆಸರುಗಳನ್ನು ತಿದ್ದುಪಡಿ ಮಾಡುವ 3ನೇ ಪ್ರಕರಣದಲ್ಲಿರುವುದಾದರೂ, ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು ಅವು ಅಸ್ತಿತ್ವದಲ್ಲಿರುವಂತೆ ರಾಜ್ಯದ ಯಾವುದೇ ಅಧಿನಿಯಮಗಳ ಅಡಿಯಲ್ಲಿ ಹೊರಡಿಸಲಾದ ಯಾವುದೇ ಅಧಿಸೂಚನೆ, ಆದೇಶ, ನಿಯಮ ಅಥವಾ ಉಪವಿಧಿಗಳ ಅಥವಾ ಮಾಡಲಾದ ಅಥವಾ ಯಾವುದನ್ನಾದರೂ ಕೈಗೊಂಡ ಅಥವಾ ಬಾಧಕವಾದ ಅಥವಾ ಅಂಥ ಯಾವುದೇ ಕಾನೂನಿನ ಅಡಿಯಲ್ಲಿ ಈಗಾಗಲೇ ಆರ್ಜನೆಯಾಗಿರುವ, ಪ್ರಾಪ್ತವಾದ ಅಥವಾ ವಹಿಸಿರುವ ಯಾವುದೇ ಹಕ್ಕು, ವಿಶೇಷ ಸವಲತ್ತು, ಬಾಧ್ಯತೆ ಅಥವಾ ಹೊಣೆಗಾರಿಕೆಗಳ ಪೂರ್ವ ಕಾರ್ಯಾಚರಣೆಗೆ ಬಾಧಕವಾಗತಕ್ಕದ್ದಲ್ಲ.

ಅನುಸೂಚಿ

(3 ಮತ್ತು 4ನೇ ಪ್ರಕರಣವನ್ನು ನೋಡಿ)

ಕ್ರಮ ಸಂಖ್ಯೆ	ಅಸ್ತಿತ್ವದಲ್ಲಿರುವ ಸ್ಥಳಗಳ ಹೆಸರುಗಳು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ	ಬದಲಾಯಿಸಿದ ಸ್ಥಳಗಳ ಹೆಸರುಗಳು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ
(1)	(2)	(3)
1.	ಬೆಂಗಳೂರು-BANGALORE	ಬೆಂಗಳೂರು-BENGALURU
2.	ಮಂಗಳೂರು-MANGALORE	ಮಂಗಳೂರು-MANGALURU
3.	ಬೆಳ್ಳಾರಿ-BELLARY	ಬಳ್ಳಾರಿ- BALLARI
4.	ಬಿಜಾಪುರ-BIJAPUR	ವಿಜಯಪುರ-VIJAYAPURA
5.	ಬೆಳಗಾಂ-BELGAUM	ಬೆಳಗಾವಿ-BELAGAVI
6.	ಚಿಕ್ಕಮಗಳೂರು-CHIKMAGALUR	ಚಿಕ್ಕಮಗಳೂರು-CHIKKAMAGALURU
7.	ಗುಲಬರ್ಗಾ-GULBARGA	ಕಲಬುರಗಿ-KALABURAGI
8.	ಮೈಸೂರು-MYSORE	ಮೈಸೂರು-MYSURU
9.	ಹೊಸಪೇಟೆ-HOSPET	ಹೊಸಪೇಟೆ-HOSAPETE
10.	ಶಿಮೋಗ-SHIMOGA	ಶಿವಮೊಗ್ಗ-SHIVAMOGGA
11.	ಹುಬ್ಬಿ-HUBLI	ಹುಬ್ಬಳ್ಳಿ-HUBBALLI
12.	ತುಮಕೂರ್-TUMKUR	ತುಮಕೂರು-TUMAKURU

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

ಕೆ.ದ್ವಾರಕನಾಥ್ ಬಾಬು  
ಸರ್ಕಾರದ ಕಾರ್ಯದರ್ಶಿ,  
ಸಂಸದೀಯ ವ್ಯವಹಾರಗಳ ಇಲಾಖೆ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೧೯
Part-IVA	Bengaluru, Wednesday, January 4, 2017 ( Pushya 14, Shaka Varsha 1938)	No. 19

## PARLIAMENTARY AFFAIRS SECRETARIAT

### NOTIFICATION

**NO. DPAL 39 SHASANA 2016, BENGALURU, dated: 04.01.2017**

Ordered that the translation of ಕರ್ನಾಟಕ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 04) in the English language, be published as authorised by the Governor of Karnataka under clause (3) of Article 348 of the constitution of India in the Karnataka Gazette for general information.

The following translation of ಕರ್ನಾಟಕ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 04) in the English language is published in the Official Gazette under the authority of the Governor of Karnataka under clause (3) of Article 348 of the Constitution of India.

### KARNATAKA ACT NO. 04 OF 2017

(First Published in the Karnataka Gazette Extra-ordinary on the 4<sup>th</sup> day of January, 2017)

#### THE KARNATAKA ALTERATION OF NAMES OF CERTAIN PLACES ACT, 2016

(Received the assent of Governor on the 31<sup>st</sup> day of December, 2016)

An Act to amend certain Laws to alter the name of the city of Bangalore and certain other places in the State of Karnataka.

Whereas it is expedient to amend certain Laws to alter the name of the city of Bangalore and certain other places in the State of Karnataka for the purposes hereinafter appearing;

Be it enacted by the Karnataka State Legislature in the Sixty- seventh year of Republic of India, as follows:-

**1. Short title and commencement.-** (1) This Act may be called the Karnataka Alteration of names of certain places Act, 2016.

(2) It shall come into force at once.

**2. Definition.-** In this Act, unless the context otherwise requires, "Law" includes any enactment, ordinance, regulation, order, bye-law, rule, scheme, notification or other instruments having the force of law in the whole or any part of the State of Karnataka in respect of which the Karnataka Legislature has competence to make law.

**3. Alteration of names.-** On and from the date of commencement of this Act, for the names of places specified in column (2) of the Schedule occurring in any law in force in the State, the corresponding names specified in column (3) thereof shall be substituted.

**4. Construction of references.-** Unless the context otherwise requires, any reference to the names of the places referred to in column (2) of the schedule in any Law, after the commencement of this Act be construed as a reference to the corresponding places referred to in column (3) thereof.

**5. Validation and savings.-** Nothing contained in section 3 amending the names specified in column (3) of the Schedule in respect of places specified in column (2) shall affect the previous operation of any notification, order, rule or bye-law issued or made or anything done or suffered under any State enactments as they exist on the date of commencement of this Act, or any right, privilege, obligation or liability already acquired, accrued or incurred under any such law.

**SCHEDULE**  
(see section 3 and 4)

Sl. No.	Existing names of the places in Kannada and English	Altered names of the places in Kannada and English
(1)	(2)	(3)
1.	ಬೆಂಗಳೂರು-BANGALORE	ಬೆಂಗಳೂರು-BENGALURU
2.	ಮಂಗಳೂರು- MANGALORE	ಮಂಗಳೂರು- MANGALURU
3.	ಬೆಳ್ಳಾರಿ- BELLARY	ಬಳ್ಳಾರಿ- BALLARI
4.	ಬಿಜಾಪುರ- BIJAPUR	ವಿಜಯಪುರ-VIJAYAPURA
5.	ಬೆಳಗಾಂ- BELGAUM	ಬೆಳಗಾವಿ- BELAGAVI
6.	ಚಿಕ್ಕಮಗಳೂರು- CHIKMAGALUR	ಚಿಕ್ಕಮಗಳೂರು- CHIKKAMAGALURU
7.	ಗುಲಬರ್ಗಾ- GULBARGA	ಕಲಬುರಗಿ-KALABURAGI
8.	ಮೈಸೂರು- MYSORE	ಮೈಸೂರು- MYSURU
9.	ಹೊಸಪೇಟೆ- HOSPET	ಹೊಸಪೇಟೆ- HOSAPETE
10.	ಶಿಮೋಗ- SHIMOGA	ಶಿವಮೊಗ್ಗ- SHIVAMOGGA
11.	ಹುಬ್ಲಿ- HUBLI	ಹುಬ್ಬಳ್ಳಿ- HUBBALLI
12.	ತುಮಕೂರ್-TUMKUR	ತುಮಕೂರು-TUMAKURU

The above translation of ಕರ್ನಾಟಕ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ : 04) be published in the official Gazette under clause (3) of Article 348 of the Constitution of India.

**VAJUBHAI VALA**  
**GOVERNOR OF KARNATAKA**

By order and in the name of the  
Governor of Karnataka,

**K.DWARAKANATH BABU**  
Secretary to Government  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಶೇಷ ರಾಜ್ಯ ಪತ್ರಿಕೆ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೨೦
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 20

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಾಘ 29 ಶಾಸನ 2016, ಬೆಂಗಳೂರು, ದಿನಾಂಕ: 04.01.2017.

ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2016ಕ್ಕೆ 2016ರ ಡಿಸೆಂಬರ್ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 05 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

**2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 05**

(2017ರ ಜನವರಿ ತಿಂಗಳ 4ನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

**ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 2016**

(2016ರ ಡಿಸೆಂಬರ್ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರಿಂದ ಅನುಮೋದನೆಯನ್ನು ಪಡೆಯಲಾಗಿದೆ)

ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಅಧಿನಿಯಮ, 1985ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಅಧಿನಿಯಮ, 1985ನ್ನು (1985ರ ಕರ್ನಾಟಕ ಅಧಿನಿಯಮ 39) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು, ಭಾರತ ಗಣರಾಜ್ಯದ ಅರವತ್ತೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

**1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.-** (1) ಈ ಅಧಿನಿಯಮವನ್ನು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 2016 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

**2. 2ನೇ ಪ್ರಕರಣದ ತಿದ್ದುಪಡಿ.-** ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 1985ರ (1985ರ ಕರ್ನಾಟಕ ಅಧಿನಿಯಮ 39) (ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮವೆಂದು ಕರೆಯಲಾಗಿದೆ) 2ನೇ ಪ್ರಕರಣದಲ್ಲಿ,-

(i) (ಇ) ಖಂಡಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

"(ಇ) "ನಿಗಮ" ಎಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ;"

(ii) (ಜೆ) ಖಂಡದಲ್ಲಿ "ಬೆಂಗಳೂರು ನಗರ ಪುರಸಭಾ ನಿಗಮ" ಎಂಬ ಪದಗಳಿಗೆ "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ" ಎಂಬ ಪದಗಳನ್ನು ಮತ್ತು "ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ" ಎಂಬ ಪದಗಳಿಗೆ "ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ" ಎಂಬ ಪದಗಳನ್ನು ಹಾಗೂ "ನೈರ್ಮಲ್ಯ ಮಂಡಲಿ ಅಥವಾ ಮಂಡಲ ಪಂಚಾಯತಿ" ಎಂಬ ಪದಗಳಿಗೆ "ಪಟ್ಟಣ ಪಂಚಾಯತಿ ಅಥವಾ ಗ್ರಾಮ ಪಂಚಾಯತಿ" ಎಂಬ ಪದಗಳನ್ನು ಅನುಕ್ರಮವಾಗಿ ಪ್ರತಿಯೋಜಿಸತಕ್ಕದ್ದು.

3. 3ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 3ನೇ ಪ್ರಕರಣದ (3)ನೇ ಉಪಪ್ರಕರಣದಲ್ಲಿ,-

(i) (ಬಿ) ಖಂಡದಲ್ಲಿ "ನಗರಾಭಿವೃದ್ಧಿಯ" ಎಂಬ ಪದಗಳಿಗೆ "ಬೆಂಗಳೂರು ಅಭಿವೃದ್ಧಿಯ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ii) (ಡಿ) ಖಂಡದಲ್ಲಿ "ಬೆಂಗಳೂರು ನಗರ ನಿಗಮ" ಎಂಬ ಪದಗಳಿಗೆ "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(iii) (ಎಫ್), (ಜಿ), (ಎಚ್), (ಐ) ಮತ್ತು (ಜೆ) ಖಂಡಗಳಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

"(ಎಫ್) ಪ್ರಾದೇಶಿಕ ಆಯುಕ್ತ, ಬೆಂಗಳೂರು ಪ್ರದೇಶ, ಬೆಂಗಳೂರು;

(ಜಿ) ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ;

(ಎಚ್) ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ವಸತಿ ಇಲಾಖೆ, ಕರ್ನಾಟಕ ಸರ್ಕಾರ;

(ಎಚ್-1) ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ;

(ಐ) ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ;

(ಜೆ) ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ, ಕರ್ನಾಟಕ ಸರ್ಕಾರ;"

(iv) (ಎಂ), (ಎನ್), (ಒ) ಮತ್ತು (ಪಿ) ಖಂಡಗಳಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

"(ಎಂ) ಅಧ್ಯಕ್ಷ, ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ;

(ಎನ್) ಅಧ್ಯಕ್ಷ, ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ;

(ಎನ್-1) ಅಧ್ಯಕ್ಷ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ;

(ಎನ್-2) ಅಧ್ಯಕ್ಷ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ;

(ಒ) ಅಧ್ಯಕ್ಷ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ;

(ಪಿ) ನಿರ್ದೇಶಕ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ, ಕರ್ನಾಟಕ ಸರ್ಕಾರ;"

(v) (ಆರ್) ಖಂಡವನ್ನು ಬಿಟ್ಟುಬಿಡತಕ್ಕದ್ದು.

4. 6ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 6ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ,-

(i) (ಎ) ಖಂಡದಲ್ಲಿ "ನಗರಾಭಿವೃದ್ಧಿಯ" ಎಂಬ ಪದಗಳಿಗೆ "ಬೆಂಗಳೂರು ಅಭಿವೃದ್ಧಿಯ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

(ii) (ಇ), (ಎಫ್), (ಜಿ), (ಎಚ್) ಮತ್ತು (ಐ) ಖಂಡಗಳಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

"(ಇ) ಮೇಯರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ;

(ಎಫ್) ಆಯುಕ್ತ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ;

(ಜಿ) ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ವಸತಿ ಇಲಾಖೆ, ಕರ್ನಾಟಕ ಸರ್ಕಾರ;

(ಜಿ-1) ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ;

(ಎಚ್) ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ;

(ಐ) ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ;"

(iii) (ಕೆ) ಮತ್ತು (ಎಲ್) ಖಂಡಗಳಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

"(ಕೆ) ನಿರ್ದೇಶಕ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ, ಕರ್ನಾಟಕ ಸರ್ಕಾರ;

(ಎಲ್) ಪ್ರಾದೇಶಿಕ ಆಯುಕ್ತ, ಬೆಂಗಳೂರು ಪ್ರದೇಶ, ಬೆಂಗಳೂರು;"

**5. 9ನೇ ಪ್ರಕರಣದ ತಿದ್ದುಪಡಿ.-** ಮೂಲ ಅಧಿನಿಯಮದ 9ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿನ (ix) ಖಂಡದಲ್ಲಿ "ಕರ್ನಾಟಕ ಕೊಳಚೆ ಪ್ರದೇಶ ನಿರ್ಮೂಲನ ಮಂಡಳಿ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ" ಎಂಬ ಪದಗಳಿಗೆ "ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಲಿ, ಕರ್ನಾಟಕ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

ಕೆ.ದ್ವಾರಕನಾಥ್ ಬಾಬು  
ಸರ್ಕಾರದ ಕಾರ್ಯದರ್ಶಿ,  
ಸಂಸದೀಯ ವ್ಯವಹಾರಗಳ ಇಲಾಖೆ





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೨೧
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 21

## PARLIAMENTARY AFFAIRS SECRETARIAT

### NOTIFICATION

**NO. DPAL 29 SHASANA 2016, Bangalore, dated: 04.01.2017**

Ordered that the translation of ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 05) in the English language, be published as authorised by the Governor of Karnataka under clause (3) of Article 348 of the constitution of India in the Karnataka Gazette for general information.

The following translation of ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 05 ) in the English language is published in the Official Gazette under the authority of the Governor of Karnataka under clause (3) of Article 348 of the Constitution of India.

### KARNATAKA ACT NO. 05 OF 2017

(First Published in the Karnataka Gazette Extra-ordinary on the 04th day of January, 2017)

### THE BANGALORE METROPOLITAN REGION DEVELOPMENT AUTHORITY (AMENDMENT) ACT, 2016

(Received the assent of the Governor on the 31<sup>st</sup> day of December, 2016)

An Act further to amend the Bangalore Metropolitan Region Development Authority Act, 1985.

Whereas, it is expedient further to amend the Bangalore Metropolitan Region Development Authority Act, 1985 (Karnataka Act 39 of 1985) for the purposes hereinafter appearing;

Be it enacted by the Karnataka State Legislature in the sixty-seventh year of the Republic of India as follows, namely:-

**1. Short title and commencement.-** (1) This Act may be called the Bangalore Metropolitan Region Development Authority (Amendment) Act, 2016.

(2) It shall come into force at once.

**2. Amendment of section 2.-** In section 2 of the Bangalore Metropolitan Region Development Authority Act, 1985 (Karnataka Act 39 of 1985) (hereinafter referred to as the principal Act),-

(i) for clause (e), the following shall be substituted, namely:-

“(e) “Corporation” means the Bruhat Bangaluru Mahanagara Palike”;

(ii) in clause (j), for the words “the City of Bangalore Municipal Corporation”, the words “the Bruhat Bangalore Mahanagara Palike” and for the words “the Karnataka Electricity Board”, the words “the Karnataka Power Transmission Corporation Limited” and for the words “Sanitary Board or Mandal Panchayath” the words “Town Panchayath or Grama Panchayath” shall respectively be substituted.

**3. Amendment of section 3.-** In section 3 of the principal Act, in sub-section (3),-

(i) in clause (b), for the words "Urban Development", the words "Bengaluru Development" shall be substituted;

(ii) in clause (d), for the words “Corporation of the City of Bangalore”, the words “Bruhat Bangalore Mahanagara Palike” shall be substituted;

(iii) for clauses (f), (g), (h), (i), and (j), the following shall be substituted, namely:-

"(f) the Regional Commissioner, Bengaluru Region, Bengaluru;

(g) the Additional Chief Secretary or Principal Secretary or Secretary, Finance Department, Government of Karnataka;

(h) the Additional Chief Secretary or Principal Secretary or Secretary, Housing Department, Government of Karnataka;

(h-1) the Additional Chief Secretary or Principal Secretary or Secretary, Urban Development Department, Government of Karnataka;

(i) the Principal Secretary or Secretary, Public Works, Ports and Inland Water Transport Department, Government of Karnataka;

(j) the Additional Chief Secretary or Principal Secretary or Secretary, Commerce and Industries Department, Government of Karnataka;"

(iv) for clauses (m), (n), (o) and (p), the following shall be substituted, namely:-

"(m) the Chairman, Karnataka Slum Development Board;

(n) the Chairman, Karnataka Power Transmission Corporation Limited;

(n1) the Chairman, Bangalore Electricity Supply Company;

(n2) the Chairman, the Karnataka State Road Transport Corporation;

(o) the Chairman, Bengaluru Metropolitan Transport Corporation;

(p) the Director of Town and Country Planning, Government of Karnataka;"

(v) clause (r) shall be omitted.

**4. Amendment of section 6.-** In section 6 of the principal Act, in sub section (1),-

(i) in clause (a) for the words "Urban Development", the words "Bengaluru Development" shall be substituted.

(ii) for clauses (e), (f), (g), (h) and (i) the following shall be substituted, namely:-

- "(e) the Mayor Bruhat Bangalore Mahanagara Palike;
- (f) the Commissioner, Bruhat Bangalore Mahanagara Palike;
- (g) the Additional Chief Secretary or Principal Secretary or Secretary, Housing Department, Government of Karnataka
- (g-1) the Additional Chief Secretary or Principal Secretary or Secretary, Urban Development Department, Government of Karnataka;
- (h) the Additional Chief Secretary or Principal Secretary or Secretary, Finance Department, Government of Karnataka;
- (i) the Principal Secretary or Secretary, Public Works, Ports and Inland Water Transport Department, Government of Karnataka;"
- (iii) for clauses (k) and (l), the following shall be substituted, namely:-
- "(k) the Director of Town and Country Planning, Government of Karnataka;
- (l) the Regional Commissioner, Bengaluru Region, Bengaluru;"

**5. Amendment of section 9.-** In section 9 of the principal Act, in sub-section (1), in clause (ix) for the words "The Karnataka Slum Clearance Board, the Karnataka Electricity Board," the words "the Karnataka Slum Development Board and the Karnataka Power Transmission Corporation limited and Bangalore Electricity Supply Company" shall be substituted.

The above translation of ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ :05) be published in the official Gazette under clause (3) of Article 348 of the Constitution of India.

**VAJUBHAI VALA**  
**GOVERNOR OF KARNATAKA**

By Order and in the name of  
the Governor of Karnataka,

**K.DWARAKANATH BABU**  
Secretary to Government  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೨೨
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 22

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಾಖ್ಯೆ 51 ಶಾಸನ 2016, ಬೆಂಗಳೂರು, ದಿನಾಂಕ: 04.01.2017.

The Karnataka Preservation of Trees (Amendment) Bill, 2016ಕ್ಕೆ 2016ರ ಡಿಸೆಂಬರ್ ತಿಂಗಳ ಮೂವತ್ತೊಂದನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 06 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

## KARNATAKA ACT NO 06 OF 2017

(First Published in the Karnataka Gazette Extra-ordinary on the Fourth day of January, 2017)

### THE KARNATAKA PRESERVATION OF TREES (AMENDMENT) Act, 2016

(Received the assent of the Governor on the Thirty First day of December, 2016)

An Act further to amend the Karnataka Preservation of Trees Act, 1976.

Whereas it is expedient further to amend the Karnataka Preservation of Trees Act, 1976 (Karnataka Act 76 of 1976), for the purposes hereinafter appearing;

Be it enacted by the Karnataka State Legislature in the Sixty-seventh year of the Republic of India as follows:-

**1. Short title and commencement.-** (1) This Act may be called the Karnataka Preservation of Trees (Amendment) Act, 2016.

(2) It shall come into force at once.

**2. Insertion of new section 27AA.-** In the Karnataka Preservation of Trees Act, 1976 (Karnataka Act 76 of 1976), after section 27A the following shall be inserted, namely:-

" **27AA. Power of State Government to regulate the choice of species planted.-** The State Government may, if it considers necessary in public interest that planting, propagating or cultivating any tree species is detrimental to the environment or ground water availability, or the species is or liable to cause colonization of alien or invasive species, or is the host or alternate host for pests and vectors that can cause diseases adversely affecting the hygiene of the environment, by notification regulate the planting or cultivation of such species in such areas, and for such time as may be deemed necessary."

By order and in the name of  
the Governor of Karnataka

**K. DWARAKANATH BABU**  
Secretary to Government  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಐಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೨೩
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 23

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವೃತಾಇ 60 ಶಾಸನ 2016, ಬೆಂಗಳೂರು, ದಿನಾಂಕ: 04.01.2017.

The Karnataka Co-Operative Societies(Second Amendment) Bill 2016 ಗೆ 2016ರ ಡಿಸೆಂಬರ್ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 07 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

## KARNATAKA ACT NO. 7 OF 2017

(First Published in the Karnataka Gazette Extra-ordinary on the fourth day of January, 2017)

### THE KARNATAKA CO-OPERATIVE SOCIETIES (SECOND AMENDMENT) ACT, 2016

(Received the assent of the Governor on the Thirty First day of December, 2016)

An Act further to amend the Karnataka Co-operative Societies Act, 1959.

Whereas it is expedient further to amend the Karnataka Co-operative Societies Act, 1959 (Karnataka Act No 11 of 1959) for the purposes hereinafter appearing;

Be it enacted by the Karnataka State Legislature in the sixty seventh year of the Republic of India as follows:-

**1. Short title and commencement.-** (1) This Act may be called the Karnataka Co-operative Societies (Second Amendment) Act, 2016

(2) It shall come into force at once.

**2. Amendment of section 57.-** In the Karnataka Co-operative Societies Act, 1959 (Karnataka Act 11 of 1959) in section 57, in sub-section (2A) after the proviso the following shall be inserted, namely:-

“Provided further that, out of the total contribution made by a Co-operative society to the account of the Co-operative education fund, every year one fourth shall be remitted to the account of the Sahakara Academy (Reg.), Mysore, registered under the Karnataka Societies Registration Act, 1960 and sponsored by the State Government for the purpose of carrying out co-operative education, training and research.”

By order and in the name of  
the Governor of Karnataka,

**K. DWARAKANATH BABU**

Secretary to Government  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೨೪
Part-IVA	Bengaluru, Wednesday, January 4, 2017 ( Pushya 14, Shaka Varsha 1938)	No. 24

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಶಾಇ 62 ಶಾಸನ 2016, ಬೆಂಗಳೂರು, ದಿನಾಂಕ: 04.01.2017.

ಕರ್ನಾಟಕ ಸೌಹಾರ್ದ ಸಹಕಾರಿ (ಎರಡನೇ ತಿದ್ದುಪಡಿ) ವಿಧೇಯಕ, 2016 ಕ್ಕೆ 2016ರ ಡಿಸೆಂಬರ್ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 8 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

**2016ರ ಕರ್ನಾಟಕ ಅಧಿನಿಯಮ ಸಂಖ್ಯೆ: 08**

(2017ರ ಜನವರಿ ತಿಂಗಳ ನಾಲ್ಕನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

**ಕರ್ನಾಟಕ ಸೌಹಾರ್ದ ಸಹಕಾರಿ (ಎರಡನೇ ತಿದ್ದುಪಡಿ) ಅಧಿನಿಯಮ, 2016**

(2016ರ ಡಿಸೆಂಬರ್ ತಿಂಗಳ ಮೂವತ್ತೊಂದನೇ ದಿನಾಂಕದಂದು ರಾಜ್ಯಪಾಲರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ)

ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997ನ್ನು (2000ರ ಕರ್ನಾಟಕ ಅಧಿನಿಯಮ 17) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

**1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.-** (1) ಈ ಅಧಿನಿಯಮವನ್ನು ಕರ್ನಾಟಕ ಸೌಹಾರ್ದ ಸಹಕಾರಿ (ಎರಡನೇ ತಿದ್ದುಪಡಿ) ಅಧಿನಿಯಮ, 2016 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

**2. 10ನೇ ಪ್ರಕರಣದ ತಿದ್ದುಪಡಿ.-** ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997ರ (2000ರ ಕರ್ನಾಟಕ ಅಧಿನಿಯಮ 17) 10ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿನ (xxi)ನೇ ಖಂಡದಲ್ಲಿ (ಎ) ಉಪಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“(ಎ-ಎ) ಸಹಕಾರ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯನ್ನು ಕೈಗೊಳ್ಳುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಪ್ರಾಯೋಜಿಸಿರುವ ಮತ್ತು ಕರ್ನಾಟಕ ಸೊಸೈಟಿಗಳ ಅಧಿನಿಯಮ, 1960ರ ಅಡಿಯಲ್ಲಿ ನೋಂದಾಯಿಸಿದ ಸಹಕಾರ ಅಕಾಡೆಮಿ (ನೋಂ), ಮೈಸೂರು ಇದಕ್ಕೆ ಶೇಕಡ 0.50”

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ,

ಕೆ.ದ್ವಾರಕನಾಥ್ ಬಾಬು

ಸರ್ಕಾರದ ಕಾರ್ಯದರ್ಶಿ,

ಸಂಸದೀಯ ವ್ಯವಹಾರಗಳ ಇಲಾಖೆ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೨೫
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 25

## PARLIAMENTARY AFFAIRS SECRETARIAT

### NOTIFICATION

**NO. DPAL 62 SHASANA 2016, BANGALORE, DATED: 04.01.2017**

Ordered that the translation of ಕರ್ನಾಟಕ ಸೌಹಾರ್ದ ಸಹಕಾರಿ (ಎರಡನೇ ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ:8) in the English language, be published as authorised by the Governor of Karnataka under clause (3) of Article 348 of the constitution of India in the Karnataka Gazette for general information.

The following translation of ಕರ್ನಾಟಕ ಸೌಹಾರ್ದ ಸಹಕಾರಿ(ಎರಡನೇ ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ:8) in the English language is published in the Official Gazette under the authority of the Governor of Karnataka under clause (3) of Article 348 of the Constitution of India.

### KARNATAKA ACT NO. 8 OF 2016

(First Published in the Karnataka Gazette Extra-ordinary on the Fourth day of January, 2017)

### THE KARNATAKA SOUHARDA SAHAKARI (SECOND AMENDMENT) ACT, 2016

(Received the assent of the Governor on the Thirty First day of December, 2016)

An Act further to amend the Karnataka Souharda Sahakari Act, 1997.

Whereas, it is expedient further to amend the Karnataka Souharda Sahakari Act, 1997 (Karnataka Act 17 of 2000);

Be it enacted by the Karnataka State legislature in the sixty seventh year of the republic of India, as follows:-

**1. Short title and Commencement.-** (1) This Act may be called the Karnataka Souharda Sahakari (Second Amendment) Act, 2016.

(2) It shall come into force at once.

**2. Amendment of section 10.-** In the Karnataka Souharda Sahakari Act, 1997 (Karnataka Act 17 of 2000) in section 10, in sub-section (2), in clause (xxi), after sub-clause (a), the following shall be inserted, namely:-

“(a-a) 0.50 percent towards the Sahakara Academy (Reg), Mysore, registered under the Karnataka Societies Registration Act, 1960 and sponsored by the State Government for the purpose of carrying out Co-operative education, training and research.”

The above translation of ಕರ್ನಾಟಕ ಸೌಹಾರ್ದ ಸಹಕಾರಿ (ಎರಡನೇ ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 8) be published in the official Gazette under clause (3) of Article 348 of the Constitution of India.

**VAJUBHAI VALA**  
**GOVERNOR OF KARNATAKA**

By order and in the name of  
the Governor of Karnataka,

**K.DWARAKANATH BABU**  
Secretary to Government  
Department of Parliamentary Affairs





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೨೬
Part-IVA	Bengaluru, Wednesday, January 4, 2017 (Pushya 14, Shaka Varsha 1938)	No. 26

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಾಇ 32 ಶಾಸನ 2015, ಬೆಂಗಳೂರು, ದಿನಾಂಕ:04.01.2017

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗಳ ನಿಯಂತ್ರಣ) ವಿಧೇಯಕ, 2016 ಕ್ಕೆ 2016ರ ಡಿಸೆಂಬರ್ ತಿಂಗಳ ಮೂವತ್ತೊಂದನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ:09 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

**2017 ರ ಕರ್ನಾಟಕ ಅಧಿನಿಯಮ ಸಂಖ್ಯೆ: 09**

(2017 ರ ಜನವರಿ ನಾಲ್ಕನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

**ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ**

**ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗಳ ನಿಯಂತ್ರಣ) ಅಧಿನಿಯಮ, 2016**

(2016ರ ಡಿಸೆಂಬರ್ ತಿಂಗಳ ಮೂವತ್ತೊಂದನೇ ದಿನಾಂಕದಂದು ರಾಜ್ಯಪಾಲರ ಅನುಮತಿಯನ್ನು ಪಡೆಯಲಾಗಿದೆ)

ಅಪಾಯ ಸಂಭವವಿರುವ (critical) ಮತ್ತು ಇತರ ಪ್ರದೇಶಗಳಲ್ಲಿನ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಯ ನಿಯಂತ್ರಣಕ್ಕಾಗಿ ಉಪಬಂಧವನ್ನು ಕಲ್ಪಿಸಲು ಒಂದು ಅಧಿನಿಯಮ.

ಅಪಾಯ ಸಂಭವವಿರುವ (critical) ಮತ್ತು ಇತರ ಪ್ರದೇಶಗಳಲ್ಲಿನ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ವರ್ಗಾವಣೆಯ ನಿಯಂತ್ರಣಕ್ಕಾಗಿ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅನುಷ್ಠಾನಗೊಳಿಸುವ ವಿಷಯಗಳಿಗೆ ಉಪಬಂಧವನ್ನು ಕಲ್ಪಿಸುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:-

**1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.-** (1) ಈ ಅಧಿನಿಯಮವನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗಳ ನಿಯಂತ್ರಣ) ಅಧಿನಿಯಮ, 2016 ಎಂದು ಕರೆಯತಕ್ಕದ್ದು.

(2) ಇದು, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದ ಅಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

**2. ಪರಿಭಾಷೆಗಳು.-** ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(1) "ನೇಮಕಾತಿ" ಎಂದರೆ, ಅರಣ್ಯ ಅಧಿಕಾರಿಗಳು ಅಥವಾ ಇತರ ಸಿಬ್ಬಂದಿಗಳ ಸ್ಥಾನಪನ್ನದ ಆಧಾರದ ಮೇಲೆ ನೇರ ನೇಮಕಾತಿಯ ಅಥವಾ ಬಡ್ತಿಯ ಮೂಲಕ ಮಾಡಿದ ನೇಮಕಾತಿ;

(2) "ನೇಮಕಾತಿ ಪ್ರಾಧಿಕಾರ" ಎಂದರೆ, ಸಂಬಂಧಿಸಿದ ವೃಂದಗಳಿಗೆ ನೇಮಕಾತಿ ಮಾಡುವುದಕ್ಕೆ ಸಕ್ಷಮವಾದ ಪ್ರಾಧಿಕಾರ;

(3) "ಹುದ್ದೆಯ ಪ್ರವರ್ಗ" ಎಂದರೆ, ಈ ಕೆಳಗಿನಂತೆ ನಿರ್ದಿಷ್ಟಪಡಿಸಿದ ಹುದ್ದೆಗಳ ವರ್ಗ, ಎಂದರೆ:-

**ಅನುಸೂಚಿ-I ರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳ ಪ್ರವರ್ಗೀಕರಣ-ಅಧಿಕಾರಿಗಳು ಮತ್ತು ಸಿಬ್ಬಂದಿಗಳು**

ಪ್ರವರ್ಗ "ಎ"	ಪ್ರಾಸಂಗಿಕ (collateral) ಹುದ್ದೆಗಳು	ಅರಣ್ಯ ಇಲಾಖೆಯ ವೃಂದದ ಆಧಾರದ ಮೇಲೆ ನಿರ್ದಿಷ್ಟಪಡಿಸಿದ ಬಿ ಮತ್ತು ಸಿ ಪ್ರವರ್ಗಕ್ಕೆ ಹೊರತಾದ ಹುದ್ದೆಗಳು
ಪ್ರವರ್ಗ "ಬಿ"	ವನ್ಯಜೀವಿ ಹುದ್ದೆಗಳು ಮತ್ತು ಅಂತರ ರಾಜ್ಯ ಗಡಿ (ಪ್ರಾದೇಶಿಕ) ಹುದ್ದೆಗಳು	ವನ್ಯಜೀವಿ ವಿಭಾಗ ಮತ್ತು ಅಂತರರಾಜ್ಯ ಗಡಿ (ಪ್ರಾದೇಶಿಕ) ಹುದ್ದೆಗಳು
ಪ್ರವರ್ಗ "ಸಿ"	ಪ್ರಾದೇಶಿಕ ಹುದ್ದೆಗಳು	ಕರ್ನಾಟಕ ಅರಣ್ಯ ಅಧಿನಿಯಮ, 1964 ಮತ್ತು ಅದರಡಿಯಲ್ಲಿ ರಚಿಸಲಾದ ನಿಯಮಗಳ ಅಡಿಯಲ್ಲಿ ಶಾಸನಬದ್ಧ ಅಧಿಕಾರಗಳನ್ನು ಹೊಂದಿರುವ ಹುದ್ದೆಗಳು.

**ಅನುಸೂಚಿ-II ರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳ ಪ್ರವರ್ಗೀಕರಣ-ಇತರ ಸಿಬ್ಬಂದಿಗಳು**

ಪ್ರವರ್ಗ "ಎ"	ಪ್ರವರ್ಗ "ಬಿ" ಮತ್ತು "ಸಿ" ಸ್ಥಳಗಳಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಹೊರತುಪಡಿಸಿದ ಹುದ್ದೆಗಳು.
ಪ್ರವರ್ಗ "ಬಿ"	ತಾಲ್ಲೂಕು ಕೇಂದ್ರಸ್ಥಾನಗಳಲ್ಲಿರುವ ಹುದ್ದೆಗಳು.
ಪ್ರವರ್ಗ "ಸಿ"	ಜಿಲ್ಲೆ, ವಿಭಾಗ, ವೃತ್ತ ಅಥವಾ ರಾಜ್ಯದ ಕೇಂದ್ರಸ್ಥಾನಗಳಲ್ಲಿರುವ ಹುದ್ದೆಗಳು.

(4) "ಪ್ರಾಸಂಗಿಕ ಹುದ್ದೆಗಳು" ಎಂದರೆ, ವನ್ಯಜೀವಿ, ಅಂತರರಾಜ್ಯ ಗಡಿ (ಪ್ರಾದೇಶಿಕ) ಮತ್ತು ಪ್ರಾದೇಶಿಕ ಹುದ್ದೆಗಳಿಗೆ ಹೊರತಾದ ಎಲ್ಲಾ ಹುದ್ದೆಗಳು.

(5) "ಸಕ್ಷಮ ಪ್ರಾಧಿಕಾರ" ಎಂದರೆ, ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ಸಕ್ಷಮವಾದ ಪ್ರಾಧಿಕಾರ;

(6) "ಕೌನ್ಸಿಲಿಂಗ್" ಎಂದರೆ, ಲಭ್ಯವಿರುವುದಾಗಿ ಅಧಿಸೂಚಿಸಿದ ಹುದ್ದೆಗಳಲ್ಲಿ ವರ್ಗಾವಣೆ ಅಥವಾ ಸ್ಥಳನಿಯುಕ್ತಿಯ ಮೇರೆಗೆ, ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ತನ್ನ ಆಯ್ಕೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಸಮರ್ಥಗೊಳಿಸುವುದು ಮತ್ತು ಮಾರ್ಗದರ್ಶನ ನೀಡುವುದು;

(7) "ಇಲಾಖೆ" ಎಂದರೆ, ಕರ್ನಾಟಕ ಅರಣ್ಯ ಇಲಾಖೆ;

(8) "ಅರಣ್ಯ ಅಧಿಕಾರಿ" ಎಂದರೆ, ಅನುಸೂಚಿ-I ರಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಹುದ್ದೆಗಳಿಗೆ ನೇಮಕನಾದ ಒಬ್ಬ ಅಧಿಕಾರಿ;

(9) "ಸಾಮಾನ್ಯ ವರ್ಗಾವಣೆ" ಎಂದರೆ, ಅರಣ್ಯ ಅಧಿಕಾರಿಗಳು ಅಥವಾ ಇತರ ಸಿಬ್ಬಂದಿಯು, ತಮ್ಮ ಸಹಜ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಅಥವಾ ಖಾಲಿ ಹುದ್ದೆಗೆ ವರ್ಗಾವಣೆಗಾಗಿ ಅಥವಾ ಸ್ಥಳನಿಯುಕ್ತಿಗಾಗಿ ಸರ್ಕಾರವು ಅಧಿಸೂಚಿಸಿದ ಅವಧಿ;

(10) "ಸರ್ಕಾರ" ಎಂದರೆ, ಕರ್ನಾಟಕ ಸರ್ಕಾರ;

(11) "ಸರ್ಕಾರಿ ಸಂಸ್ಥೆ"ಯು ಅರಣ್ಯ ಇಲಾಖೆಗೆ ಸೇರಿರುವ ಯಾವುದೇ ಹೆಸರಿನಿಂದ ಕರೆಯಲಾಗುವ ಮತ್ತು ಸರ್ಕಾರವು ಸ್ಥಾಪಿಸಿರುವ ತರಬೇತಿ ಕೇಂದ್ರ, ಆಡಳಿತ ಕಛೇರಿ ಅಥವಾ ಯಾವುದೇ ಇತರ ಸಂಸ್ಥೆಗಳನ್ನು ಒಳಗೊಳ್ಳುತ್ತದೆ;

(12) "ಅಂತರರಾಜ್ಯ ಗಡಿ" ಎಂದರೆ, ನೆರೆ ರಾಜ್ಯಗಳೊಂದಿಗೆ ಇರುವ ಕರ್ನಾಟಕ ರಾಜ್ಯದ ಗಡಿ;

(13) "ಇತರ ಸಿಬ್ಬಂದಿಗಳು" ಎಂದರೆ, ಅನುಸೂಚಿ-II ರಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಹುದ್ದೆಗಳಿಗೆ ನೇಮಕವಾದ ಸಿಬ್ಬಂದಿಗಳು;

(14) "ಹುದ್ದೆ" ಎಂದರೆ, ಕೆಲವು ಸಾರ್ವಜನಿಕ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಇಲಾಖೆಯ ಅಧೀನದಲ್ಲಿ ಸರ್ಕಾರವು ಯುಕ್ತವಾಗಿ ಸೃಜಿಸಿರುವ ಹುದ್ದೆ ಅಥವಾ ಅಧಿಕೃತ ಸ್ಥಾನ;

(15) "ನಿಯಮಿಸಲಾದುದು" ಎಂದರೆ, ಸರ್ಕಾರವು ನಿಯಮಗಳ ಮೂಲಕ ನಿಯಮಿಸಲಾದುದು;

(16) "ಅನುಸೂಚಿ" ಎಂದರೆ, ಈ ಅಧಿನಿಯಮದೊಂದಿಗೆ ಲಗತ್ತಾದ ಅನುಸೂಚಿ;

(17) "ಅಧಿಕಾರಾವಧಿ" ಎಂದರೆ, ನಿಯಮಗಳ ಮೂಲಕ ನಿಯಮಿಸಬಹುದಾದಂತೆ ಒಂದು ಸ್ಥಳ ಅಥವಾ ಹುದ್ದೆಯಲ್ಲಿ ಕೆಲಸ ಮಾಡುವುದಕ್ಕೆ ಅಗತ್ಯವಿರುವ ಕನಿಷ್ಠ ಅವಧಿ;

(18) "ಪ್ರಾದೇಶಿಕ ಹುದ್ದೆ" ಎಂದರೆ, ಕರ್ನಾಟಕ ಅರಣ್ಯ ಅಧಿನಿಯಮ, 1963ರ ಮತ್ತು ಕರ್ನಾಟಕ ಅರಣ್ಯ ನಿಯಮಗಳು, 1967ರ ಅಡಿಯಲ್ಲಿ ಶಾಸನಬದ್ಧ ಅಧಿಕಾರಗಳನ್ನು ಹೊಂದಿರುವ ಒಂದು ಹುದ್ದೆ;

(19) "ವರ್ಗಾವಣೆ" ಎಂದರೆ, ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ಒಂದು ಸ್ಥಳ ಅಥವಾ ಹುದ್ದೆಯಿಂದ ಇನ್ನೊಂದು ಸ್ಥಳ ಅಥವಾ ಹುದ್ದೆಗೆ ಮಾಡುವ ವರ್ಗಾವಣೆ;

(20) "ವನ್ಯಜೀವಿ ಹುದ್ದೆ" ಎಂದರೆ, ವನ್ಯಜೀವಿ (ಸಂರಕ್ಷಣಾ) ಅಧಿನಿಯಮ, 1972ರ (1972ರ ಕೇಂದ್ರ ಅಧಿನಿಯಮ 53) ಅಡಿಯಲ್ಲಿ ವನ್ಯಜೀವಿ ವಿಭಾಗವೆಂದು ಅಧಿಸೂಚಿಸಿದ ಪ್ರದೇಶದಲ್ಲಿನ ಹುದ್ದೆ;

**3. ಎಲ್ಲಾ ಪ್ರಾರಂಭಿಕ ನೇಮಕಾತಿಗಳು, ವರ್ಗಾವಣೆಗಳು ಮತ್ತು ಸ್ಥಳನಿಯುಕ್ತಿಗಳನ್ನು ಕೌನ್ಸಿಲಿಂಗ್ ಮೂಲಕ ಮಾಡತಕ್ಕದ್ದು.**-(1) ಎಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಪ್ರಾರಂಭಿಕ ನೇಮಕಾತಿಗಳು ಮತ್ತು ನಂತರದ ವರ್ಗಾವಣೆಗಳು ಮತ್ತು ಸ್ಥಳ ನಿಯುಕ್ತಿಗಳನ್ನು ನಿಯಮಿಸಲಾದ ವಿಧಾನದಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ನಡೆಸತಕ್ಕದ್ದು.

(2) ಯಾವೊಬ್ಬ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ಪ್ರಾರಂಭಿಕ ನೇಮಕಾತಿ ಅಥವಾ ಬಡ್ತಿಯ ಮೇಲೆ ಪ್ರವರ್ಗ "ಎ" ಹುದ್ದೆಗಳಿಗೆ ಕಡ್ಡಾಯವಾಗಿ ಸ್ಥಳನಿಯುಕ್ತಿಗೊಳಿಸತಕ್ಕದ್ದು.

(3) ಪ್ರವರ್ಗ "ಎ" ಯಲ್ಲಿಯ ಹುದ್ದೆಗಳಲ್ಲಿ ಕನಿಷ್ಠ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರುವ ಪ್ರತಿಯೊಬ್ಬ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯು ಪ್ರವರ್ಗ "ಬಿ" ಯಲ್ಲಿಯ ಹುದ್ದೆಗೆ ವರ್ಗಾವಣೆ ಅಥವಾ ಸ್ಥಳನಿಯುಕ್ತಿ ಹೊಂದಲು ಅರ್ಹನಾಗಿರತಕ್ಕದ್ದು. ಪ್ರವರ್ಗ "ಬಿ" ಯಲ್ಲಿಯ ಹುದ್ದೆಗಳಲ್ಲಿ ಕನಿಷ್ಠ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರುವ ಪ್ರತಿಯೊಬ್ಬ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯು ಪ್ರವರ್ಗ "ಸಿ" ಯಲ್ಲಿಯ ಹುದ್ದೆಗಳಿಗೆ ವರ್ಗಾವಣೆ ಅಥವಾ ಸ್ಥಳನಿಯುಕ್ತಿ ಹೊಂದಲು ಅರ್ಹನಾಗಿರತಕ್ಕದ್ದು ಮತ್ತು ಪ್ರವರ್ಗ "ಸಿ" ಯಲ್ಲಿಯ ಹುದ್ದೆಗಳಲ್ಲಿ ಕನಿಷ್ಠ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರುವ ಪ್ರತಿಯೊಬ್ಬ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯು ಸರದಿಯ ಮೂಲಕ ಪ್ರವರ್ಗ "ಎ" ಯಲ್ಲಿಯ ಹುದ್ದೆಗಳಿಗೆ ವರ್ಗಾವಣೆ ಅಥವಾ ಸ್ಥಳನಿಯುಕ್ತಿ ಹೊಂದಲು ಅರ್ಹನಾಗಿರತಕ್ಕದ್ದು.

(4) ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು ಯಾವೊಬ್ಬ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯು ಹತ್ತು ವರ್ಷಗಳಿಗೂ ಮೀರಿದ ಸೇವೆಯಲ್ಲಿದ್ದು, ಆದರೆ ಪ್ರವರ್ಗ "ಎ" ಯ ಯಾವುದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿರದಿದ್ದರೆ, ಕೂಡಲೇ ಆತನನ್ನು ಆದ್ಯತೆಯ ಮೇರೆಗೆ ಪ್ರವರ್ಗ "ಎ" ಹುದ್ದೆಗೆ ವರ್ಗಾಯಿಸತಕ್ಕದ್ದು ಮತ್ತು ಸ್ಥಳನಿಯುಕ್ತಿಗೊಳಿಸತಕ್ಕದ್ದು.

(5) 55 ವರ್ಷಗಳ ವಯಸ್ಸನ್ನು ತಲುಪಿದ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯು ಪ್ರವರ್ಗ "ಬಿ" ಮತ್ತು "ಸಿ" ಯಲ್ಲಿನ ಹುದ್ದೆಗಳಲ್ಲಿನ ಸ್ಥಳನಿಯುಕ್ತಿಗೆ ಅಥವಾ ಹುದ್ದೆಗೆ ಅರ್ಹನಾಗಿರತಕ್ಕದ್ದಲ್ಲ:

ಪರಂತು, ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯು, ಯಾವುದೇ ವೃಂದದಲ್ಲಿ ಆತನ ಪೂರ್ಣ ಸೇವಾವಧಿಯಲ್ಲಿ ಜಾಗೃತಿ ಅಥವಾ ಸಂಚಾರಿ ಅರಣ್ಯ ದಳ ಅಥವಾ ಚೆಕ್‌ಪೋಸ್ಟ್‌ಗೆ ಎರಡು ವರ್ಷಗಳನ್ನು ಮೀರಿದ ಅವಧಿಗಾಗಿ ಸ್ಥಳನಿಯುಕ್ತಿ ಹೊಂದತಕ್ಕದ್ದಲ್ಲ ಮತ್ತು ಈ ಹುದ್ದೆಗಳಿಗೆ ಅವರ ಸ್ವಂತ ಜಿಲ್ಲೆಗಳಲ್ಲಿ ಸ್ಥಳ ನಿಯುಕ್ತಿಗೊಳಿಸತಕ್ಕದ್ದಲ್ಲ.

(6) ಸಕ್ಷಮ ಪ್ರಾಧಿಕಾರವು, 6ನೇ ಪ್ರಕರಣದ (2)ನೇ ಉಪಪ್ರಕರಣದ ಅಡಿಯಲ್ಲಿ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ (3)ನೇ ಉಪಪ್ರಕರಣವನ್ನು ಸಡಿಲಿಸಬಹುದು.

4. ಸಾರ್ವಜನಿಕ ಹಿತಾಸಕ್ತಿಯಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ.- ಸಾಮಾನ್ಯವಾಗಿ, ವರ್ಗಾವಣೆಗಳನ್ನು ಸಾಮಾನ್ಯ ವರ್ಗಾವಣೆ ಅವಧಿಯಲ್ಲಿ ಮಾಡತಕ್ಕದ್ದು. ಯಾವುದೇ ನಿರ್ದಿಷ್ಟ ಅರಣ್ಯ ಪ್ರದೇಶ ಅಥವಾ ನಿರ್ದಿಷ್ಟ ಕಛೇರಿಯ ನಿರ್ವಹಣೆಗಾಗಿ ಸಕ್ಷಮ ಪ್ರಾಧಿಕಾರವು ಅಧಿಸೂಚಿಸಬಹುದಾದ, ಇಲಾಖೆಯಲ್ಲಿನ ಯಾವುದೇ ಹುದ್ದೆಯನ್ನು ಅಪಾಯ ಸಂಭವವಿರುವ (critical) ಹುದ್ದೆಯೆಂಬುದಾಗಿ ಪರಿಗಣಿಸಿದ್ದಲ್ಲಿ ಮತ್ತು ಸಾಮಾನ್ಯ ವರ್ಗಾವಣೆ ಅವಧಿಯಲ್ಲಿ ಯಾವೊಬ್ಬ ಸೂಕ್ತ ವ್ಯಕ್ತಿಯು ಆ ಹುದ್ದೆಯನ್ನು ಆಯ್ಕೆಮಾಡಿಕೊಳ್ಳದಿದ್ದಲ್ಲಿ, ಅರ್ಹ ಅರಣ್ಯ ಅಧಿಕಾರಿಗಳು ಅಥವಾ ಸಂದರ್ಭಾನುಸಾರವಾಗಿ ಇತರ ಸಿಬ್ಬಂದಿಗಳಲ್ಲಿ ಯಾವೊಬ್ಬ ಸೂಕ್ತ ವ್ಯಕ್ತಿಯನ್ನು ಆ ಹುದ್ದೆಗೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಸಕ್ಷಮ ಪ್ರಾಧಿಕಾರವು ಸ್ವಪ್ರೇರಣೆಯಿಂದ ನೇಮಕ ಮಾಡಬಹುದು.

5. ಹುದ್ದೆಗಳ ಕೆಲವು ಪ್ರವರ್ಗದಲ್ಲಿ ಕ್ರಮಾನುಗತ ಸ್ಥಳನಿಯುಕ್ತಿ ಮಾಡುವುದರ ಮೇಲೆ ನಿಷೇಧ.-ಯಾವೊಬ್ಬ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಕ್ರಮಾನುಗತವಾಗಿ ಒಂದಕ್ಕಿಂತ ಹೆಚ್ಚು ಸಲ ಯಾವುದೇ ಪ್ರವರ್ಗ "ಬಿ" ಅಥವಾ ಪ್ರವರ್ಗ "ಸಿ" ಹುದ್ದೆಗೆ ಸ್ಥಳನಿಯುಕ್ತಿಗೊಳಿಸತಕ್ಕದ್ದಲ್ಲ.

6.ಪ್ರತಿಯೊಂದು ಸ್ಥಳನಿಯುಕ್ತಿಯ ಅಧಿಕಾರಾವಧಿ ಮತ್ತು ಕೆಲವು ಇತರ ವಿನಾಯಿತಿಗಳು.-

(1) ಹುದ್ದೆಗಳ ಪ್ರತಿಯೊಂದು ಪ್ರವರ್ಗಕ್ಕಾಗಿನ ಅಧಿಕಾರಾವಧಿಯು ನಿಯಮಗಳ ಮೂಲಕ ನಿಯಮಿಸಲಾದಂತೆ ಇರತಕ್ಕದ್ದು. ಪ್ರತಿಯೊಬ್ಬ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಗೆ, ಆತನ ವಿರುದ್ಧ ಶಿಸ್ತು ನಡವಳಿಕೆಗಳನ್ನು ಉದ್ದೇಶಿಸಿದ ಅಥವಾ ಆರಂಭಿಸಿದ ಪ್ರಕರಣಗಳನ್ನು ಹೊರತುಪಡಿಸಿ, ಆತನ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಅವಕಾಶವನ್ನು ನೀಡತಕ್ಕದ್ದು.

(2) ಈ ಮುಂದಿನ ಸಂದರ್ಭಗಳಲ್ಲಿ ಎಂದರೆ:-

- (i) ಪತಿ ಮತ್ತು ಪತ್ನಿಯರಿಬ್ಬರು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನೌಕರರಾಗಿರುವ ಸಂದರ್ಭದಲ್ಲಿ ಮತ್ತು ದಂಪತಿಗಳಲ್ಲಿ ಒಬ್ಬರು ಬೇರೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರೆ, ಆಗ ಇನ್ನೊಬ್ಬರನ್ನು ಸ್ಪಷ್ಟ ಖಾಲಿ ಹುದ್ದೆಯ ಲಭ್ಯತೆಗೆ ಒಳಪಟ್ಟು, ಆತನು ಅದೇ ಸ್ಥಳದಲ್ಲಿದ್ದರೆ, ಅದೇ ಸ್ಥಳಕ್ಕೆ ಅಥವಾ ಹತ್ತಿರದ ಸ್ಥಳಕ್ಕೆ ವರ್ಗಾಯಿಸಬಹುದಾದ ಪ್ರಕರಣಕ್ಕೆ;
- (ii) ಆಕೆಯು ವಿಧವೆಯಾಗಿದ್ದರೆ ಆ ನೌಕರಳಿಗೆ;
- (iii) ಅವರು ವಿಕಲಚೇತನರಾಗಿದ್ದರೆ ಆ ನೌಕರರಿಗೆ;
- (iv) ನೌಕರನ ಪತ್ನಿ ಅಥವಾ ಮಕ್ಕಳು ಗಂಭೀರ ಖಾಯಿಲೆಯಿಂದ ನರಳುತ್ತಿದ್ದು, ಅದಕ್ಕಾಗಿ ಆತನು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ಲಭ್ಯವಿರದಿರುವ ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸುವ ಸಲುವಾಗಿ ಅಂಥ ಚಿಕಿತ್ಸೆ ಲಭ್ಯವಿರುವ ಸ್ಥಳಕ್ಕೆ ವರ್ಗಾವಣೆ ಮಾಡುವುದು ಅವಶ್ಯಕವಾಗಿರುವ ನೌಕರನಿಗೆ,

-ನಿಯಮಗಳಲ್ಲಿ ರಚಿಸಲಾದ ಉಪಬಂಧಗಳಿಗೆ ಅನುಸಾರವಾಗಿ ಅಧಿಕಾರಾವಧಿಯ ಅಗತ್ಯತೆಯನ್ನು ಬಿಟ್ಟುಕೊಡಬಹುದು ಅಥವಾ ಸಡಿಲಗೊಳಿಸಬಹುದು:

ಪರಂತು, ಖಾಯಿಲೆಯ ಸ್ವರೂಪವನ್ನು ನಿರ್ದಿಷ್ಟಪಡಿಸಿ, ಆತನು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿಲ್ಲವೆಂಬ ಪ್ರಮಾಣೀಕರಿಸಿ ಹೇಳಿ, ಯಾವ ಹತ್ತಿರದ ಸ್ಥಳದಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿರುವುದು ನಿರ್ದಿಷ್ಟಪಡಿಸಿ ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಆತನಿಗೆ ಒದಗಿಸುವ ಅಂಥ ಸ್ಥಳಕ್ಕೆ ಆತನನ್ನು ವರ್ಗಾವಣೆ ಮಾಡುವುದು ಅವಶ್ಯಕವೆಂದು ಪ್ರಮಾಣೀಕರಿಸಿ, ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ನೌಕರನು ಹಾಜರುಪಡಿಸಿದ ಹೊರತು ಯಾವುದೇ ವರ್ಗಾವಣೆಗಳನ್ನು ಪರಿಗಣಿಸತಕ್ಕದ್ದಲ್ಲ.

(3) ಯಾವೊಬ್ಬ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯು, ವಯೋನಿವೃತ್ತಿಗೆ ಮೊದಲು ಕೊನೆಯ ಎರಡು ವರ್ಷಗಳ ಅವಧಿಯ ಹೊರತು ತನ್ನ ಸ್ವಂತ ತಾಲ್ಲೂಕಿನಲ್ಲಿ ನಿಯೋಜನೆಗೆ ಹಕ್ಕುಳ್ಳವರಾಗಿರತಕ್ಕದ್ದಲ್ಲ.

(4) ಯಾವುದೇ ಅರಣ್ಯ ಅಧಿಕಾರಿ ಅಥವಾ ಇತರ ಸಿಬ್ಬಂದಿಯನ್ನು ಆತನು ಅಮಾನತುಗೊಂಡು ಪುನರ್‌ಸ್ಥಾಪಿತವಾದ ತರುವಾಯ ಅದೇ ಹುದ್ದೆಗೆ ಅಥವಾ ಯಾವುದೇ ಪ್ರವರ್ಗ "ಬಿ" ಮತ್ತು "ಸಿ" ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸತಕ್ಕದ್ದಲ್ಲ.

7. ಪ್ರತಿನಿಯೋಜನೆಯ ನಿಯಂತ್ರಣ.- ಒಂದು ಕಛೇರಿಯಿಂದ ಇನ್ನೊಂದು ಕಛೇರಿಗೆ ಪ್ರತಿನಿಯೋಜನೆಯು ಅತ್ಯಾವಶ್ಯಕವಾಗಿರುವ ತಪ್ಪಿಸಲಾಗದ ಸಂದರ್ಭಗಳಿರುವಲ್ಲಿ, ಆಗ ಅಧಿಕಾರಿಗಳ ಅಥವಾ ಸಿಬ್ಬಂದಿಗಳ ಅಂಥ ನಿಯೋಜನೆಯನ್ನು ಹುದ್ದೆಗಳ ಅದೇ ಪ್ರವರ್ಗದಲ್ಲಿ ಮಾಡತಕ್ಕದ್ದು.

8. ಸಕ್ಷಮ ಪ್ರಾಧಿಕಾರದ ಅಧಿಕಾರಗಳು.- ಸಕ್ಷಮ ಪ್ರಾಧಿಕಾರವು, ಈ ಮುಂದಿನ ಸಂದರ್ಭಗಳಲ್ಲಿ, ಎಂದರೆ:-

(ಎ) ಶಿಸ್ತು ಕ್ರಮದ ಅಥವಾ ವ್ಯವಹರಣೆಗಳ ಸಂದರ್ಭದಲ್ಲಿ; ಅಥವಾ

(ಬಿ) ಮರು-ನಿಯೋಜನೆಯ ಕಾರಣದ ಪರಿಣಾಮವಾಗಿ ಹೆಚ್ಚುವರಿ ಸಿಬ್ಬಂದಿ ಅಥವಾ ಹುದ್ದೆಗಳು ಯಾವುದರೂ ಇದ್ದರೆ,

- ಮಾತ್ರ ಸ್ಪಷ್ಟ ಖಾಲಿ ಹುದ್ದೆಗಳಿಗೆ ಸಾಮಾನ್ಯ ವರ್ಗಾವಣೆ ಹೊರತುಪಡಿಸಿದ ಕಾಲಾವಧಿಯಲ್ಲಿ ಅರಣ್ಯ ಅಧಿಕಾರಿಗಳ ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಅಥವಾ ನಿಯೋಜನೆಯನ್ನು ಜಾರಿಗೆ ತರಲು ಅಧಿಕಾರವನ್ನು ಹೊಂದಿರುತ್ತದೆ.

9. ದಂಡಗಳು.- ಈ ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಉಪಬಂಧಗಳನ್ನು ಉಲ್ಲಂಘಿಸಿ ಸ್ಥಳನಿಯುಕ್ತಿ ಅಥವಾ ನೇಮಕಾತಿ ಅಥವಾ ವರ್ಗಾವಣೆಯ ಆದೇಶವನ್ನು ಯಾವೊಬ್ಬ ಸಕ್ಷಮ ಪ್ರಾಧಿಕಾರವು ಅಥವಾ ಯಾವೊಬ್ಬ ಸರ್ಕಾರಿ ನೌಕರನು ಮಾಡಿದರೆ, ಅಂಥ ಸಕ್ಷಮ ಪ್ರಾಧಿಕಾರವು ಅಥವಾ ಸಂದರ್ಭಾನುಸಾರವಾಗಿ ಸರ್ಕಾರಿ ನೌಕರನು ಅಂಥ ಸಿವಿಲ್ ನೌಕರನಿಗೆ ಅನ್ವಯವಾಗುವ ಸಂಬಂಧಪಟ್ಟ ಶಿಸ್ತು ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಗುರಿಯಾಗತಕ್ಕದ್ದು.

10. ತೊಂದರೆಗಳನ್ನು ನಿವಾರಿಸಲು ಅಧಿಕಾರ.- ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ತೊಂದರೆ ಉದ್ಭವಿಸಿದಲ್ಲಿ, ಸರ್ಕಾರವು, ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ, ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಾಗಿರದಂಥ ಮತ್ತು ತೊಂದರೆಗಳನ್ನು ನಿವಾರಿಸಲು ತನಗೆ ಅವಶ್ಯಕ ಅಥವಾ ಯುಕ್ತವೆಂದು ಕಂಡುಬರುವ ಅಂಥ ಉಪಬಂಧಗಳನ್ನು ರಚಿಸಬಹುದು:

ಪರಂತು, ಅಂಥ ಯಾವುದೇ ಆದೇಶವನ್ನು, ಈ ಅಧಿನಿಯಮವು ಪ್ರಾರಂಭವಾದ ದಿನಾಂಕದಿಂದ ಎರಡು ವರ್ಷಗಳ ಅವಧಿಯು ಮುಕ್ತಾಯಗೊಂಡ ತರುವಾಯ ಮಾಡತಕ್ಕದ್ದಲ್ಲ.

11. ಅನುಸೂಚಿಯನ್ನು ತಿದ್ದುಪಡಿ ಮಾಡಲು ಅಧಿಕಾರ.- ಸರ್ಕಾರವು, ಅಧಿಸೂಚನೆಯ ಮೂಲಕ ಅನುಸೂಚಿ-I ಮತ್ತು IIರಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ನಮೂದುಗಳನ್ನು ಸೇರಿಸಬಹುದು ಅಥವಾ ಮಾರ್ಪಡಿಸಬಹುದು.

12. ಸದ್ಭಾವನೆಯಲ್ಲಿ ಕೈಗೊಂಡ ಕ್ರಮದ ರಕ್ಷಣೆ.- ಈ ಅಧಿನಿಯಮದ ಅಡಿಯಲ್ಲಿ ಸದ್ಭಾವನೆಯಿಂದ ಕೈಗೊಂಡ ಅಥವಾ ಕೈಗೊಳ್ಳಲು ಉದ್ದೇಶಿಸಲಾದ ಯಾವುದೇ ಕ್ರಮದ ಬಗ್ಗೆ ಸರ್ಕಾರದ ಯಾವೊಬ್ಬ ಅಧಿಕಾರಿಯ ವಿರುದ್ಧ ಯಾವುದೇ ದಾವೆ, ಅಭಿಯೋಜನೆ ಅಥವಾ ಇತರ ಕಾನೂನು ವ್ಯವಹರಣೆಗಳನ್ನು ಕೈಗೊಳ್ಳತಕ್ಕದ್ದಲ್ಲ.

13. ನಿಯಮಗಳ ರಚನಾಧಿಕಾರ.- (1) ಸರ್ಕಾರವು, ಈ ಅಧಿನಿಯಮದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ, ಅಧಿಸೂಚನೆಯ ಮೂಲಕ ಮತ್ತು ಪೂರ್ವಪ್ರಕಟಣೆಯನ್ನು ನೀಡಿದ ತರುವಾಯ ನಿಯಮಗಳನ್ನು ರಚಿಸಬಹುದು.

(2) ಈ ಅಧಿನಿಯಮದ ಅಡಿಯಲ್ಲಿ ಮಾಡಿದ ಎಲ್ಲ ನಿಯಮಗಳನ್ನು ಅವುಗಳನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನಮಂಡಲದ ಮುಂದೆ ಅದು ಅಧಿವೇಶನದಲ್ಲಿದ್ದರೆ ಮಂಡಿಸತಕ್ಕದ್ದು ಮತ್ತು ಅದು ಅಧಿವೇಶನದಲ್ಲಿದ್ದರೆ, ಆಗ ಒಂದು ಅಧಿವೇಶನ ಅಥವಾ ಎರಡು ನಿರಂತರ ಅಧಿವೇಶನಗಳಲ್ಲಿ ಅಡಕವಾಗಿ - ಬಹುದಾದಂಥ ಒಟ್ಟು ಹದಿನಾಲ್ಕು ದಿವಸಗಳ ಅವಧಿಯವರೆಗಿನ ತಕ್ಷಣದ ಅಧಿವೇಶನದಲ್ಲಿ ಮಂಡಿಸತಕ್ಕದ್ದು ಮತ್ತು ಅದನ್ನು ಹಾಗೆ ಇಡಲಾದ ಅಥವಾ ನಿಕಟಪೂರ್ವದ ಅಧಿವೇಶನ ಕೊನೆಗೊಳ್ಳುವ ಮೊದಲು ರಾಜ್ಯ ವಿಧಾನ ಮಂಡಲವು ನಿಯಮದಲ್ಲಿ ಯಾವುದೇ ಮಾರ್ಪಾಡನ್ನು ಮಾಡಲು ಅಥವಾ ನಿಯಮದ ರದ್ದತಿಗೆ ಒಪ್ಪಿದರೆ, ನಿಯಮವು, ಮಾರ್ಪಾಡನ್ನು ಅಥವಾ ರದ್ದತಿಯನ್ನು ಅಧಿಸೂಚಿಸಿದ ದಿನಾಂಕದಿಂದ, ಅಂಥ ಮಾರ್ಪಾಡಾದ ರೂಪದಲ್ಲಿ ಮಾತ್ರ ಜಾರಿಗೆ ಬರತಕ್ಕದ್ದು ಅಥವಾ ಸಂದರ್ಭಾನುಸಾರ ರದ್ದಾಗತಕ್ಕದ್ದು. ಆದಾಗ್ಯೂ, ಯಾವುದೇ ಅಂಥ ಮಾರ್ಪಾಡು ಅಥವಾ ರದ್ದತಿಯು, ಆ ನಿಯಮದ ಅಡಿಯಲ್ಲಿ ಹಿಂದೆ ಮಾಡಿದ ಯಾವುದರ ಸಿಂಧುತ್ವಕ್ಕೂ ಬಾಧಕವಾಗತಕ್ಕದ್ದಲ್ಲ.

14. ಇತರ ಕಾನೂನುಗಳ ಮೇಲೆ ಅಧ್ಯಾರೋಹಿ ಪರಿಣಾಮ.- ಈ ಅಧಿನಿಯಮದ ಉಪಬಂಧಗಳು, ತತ್ಕಾಲದಲ್ಲಿ ಜಾರಿಯಲ್ಲಿರುವ ರಾಜ್ಯದ ಯಾವುದೇ ಇತರ ಕಾನೂನಿನಲ್ಲಿ ಅದಕ್ಕೆ ಅಸಂಗತವಾಗಿರುವುದು ಏನೇ ಇದ್ದರೂ, ಪರಿಣಾಮಕಾರಿಯಾಗಿರತಕ್ಕದ್ದು.

**ಅನುಸೂಚಿ-I**

(2(8)ನೇ ಪ್ರಕರಣವನ್ನು ಮತ್ತು 11ನೇ ಪ್ರಕರಣವನ್ನು ನೋಡಿ)

**ಅರಣ್ಯ ಅಧಿಕಾರಿಗಳ ಪಟ್ಟಿ**

ಕ್ರಮ ಸಂಖ್ಯೆ	ಹುದ್ದೆಗಳ ಪ್ರವರ್ಗ
1.	ಉಪವಲಯ ಅರಣ್ಯ ಅಧಿಕಾರಿಗಳು
2.	ಅರಣ್ಯ ರಕ್ಷಕರು
3.	ಅರಣ್ಯ ಕಾವಲುಗಾರರು

**ಅನುಸೂಚಿ-II**

(2(13)ನೇ ಪ್ರಕರಣವನ್ನು ಮತ್ತು 11ನೇ ಪ್ರಕರಣವನ್ನು ನೋಡಿ)

**ಇತರ ಸಿಬ್ಬಂದಿಗಳ ಪಟ್ಟಿ**

ಕ್ರಮ ಸಂಖ್ಯೆ	ಹುದ್ದೆಗಳ ಪ್ರವರ್ಗ
1	ಸರ್ಕಾರವು ಅಧಿಸೂಚಿಸಬಹುದಾದ ಅಂಥ ವರ್ಗದ ಹುದ್ದೆಗಳು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

**ಕೆ. ದ್ವಾರಕಾನಾಥ ಬಾಬು**  
ಸರ್ಕಾರದ ಕಾರ್ಯದರ್ಶಿ,  
ಸಂಸದೀಯ ವ್ಯವಹಾರಗಳ ಇಲಾಖೆ.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಬುಧವಾರ, ಜನವರಿ ೪, ೨೦೧೭ (ಪುಷ್ಯ ೧೪, ಶಕ ವರ್ಷ ೧೯೩೮)	ನಂ. ೨೭
Part-IVA	Bengaluru, Wednesday, January 4, 2017 ( Pushya 14, Shaka Varsha 1938)	No. 27

## PARLIAMENTARY AFFAIRS SECRETARIAT NOTIFICATION

**NO. SAMVYASHAE 32 SHASANA 2015, BENGALURU, DATED : 04.01.2017.**

Ordered that the translation of ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗಳ ನಿಯಂತ್ರಣ) ಅಧಿನಿಯಮ, 2016 in the English language, be published as authorised by the Governor of Karnataka under clause (3) of Article 348 of the constitution of India in the Karnataka Gazette for general information.

The following translation of ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗಳ ನಿಯಂತ್ರಣ) ಅಧಿನಿಯಮ, 2016 in the English language is published in the Official Gazette under the authority of the Governor of Karnataka under clause (3) of Article 348 of the Constitution of India.

### KARNATAKA ACT NO 09 OF 2017

(First Published in the Karnataka Gazette Extra-ordinary on the Fourth day of January, 2017)

### THE KARNATAKA STATE CIVIL SERVICES (REGULATION OF TRANSFERS AND POSTINGS OF FOREST OFFICERS AND OTHER OFFICIALS) ACT, 2016

(Received the assent of the Governor on the Thirty First day of December, 2016)

An Act to provide for regulation of transfers and postings of forest officers and other officials of the Department of Forest in critical and other areas.

Whereas, it is expedient to provide for regulation of transfer of forest officers and other officials of the Department of Forest in critical and other areas and for the matters connected therewith or incidental thereto;

Be it enacted by the Karnataka State Legislature in the sixty-seventh year of the Republic of India as follows;

**1. Short title and commencement.-** (1) This Act may be called the Karnataka State Civil Services (Regulation of Transfer of Forest Officers and other officials) Act, 2016.

(2) It shall come into force from such date as the State Government may, by notification, appoint.

**2. Definitions.-** In this Act, unless the context otherwise requires,-

- (1) "Appointment" means appointment by direct recruitment or by promotion on officiating basis of Forest Officer or other officials;
- (2) "Appointing authority" means the authority competent to make appointment to the respective cadres;
- (3) "Category of post" means a class of posts as specified below, namely:-

**Categorization of Posts specified in Schedule I – officers and officials**

Category 'A'	Collateral posts.	Posts other than those specified in category 'B' and 'C', based on the cadres of the Forest department
Category 'B'	Wildlife posts and Interstate boundary (territorial) posts.	Posts of Wildlife Division and Interstate boundary (territorial)
Category 'C'	Territorial posts.	Posts having statutory powers under the Karnataka Forest Act, 1964 and Rules made there under.

**Categorization of Posts specified in Schedule II – Other Officials**

Category 'A'	Posts other than those posts specified in category 'B' and 'C' location
Category 'B'	Posts in Taluk Headquarters
Category 'C'	Posts in District, Division, Circle or State Headquarters.

- (4) “Collateral Posts” means all posts other than (wildlife, interstate boundary (Territorial) and territorial posts);
- (5) “Competent authority” means the authority competent to make transfer of a Forest Officer or other officials;
- (6) “Counseling” means enabling and guiding a forest officer or other official to opt for a place of his choice on transfer or posting from among the posts notified as available;
- (7) “Department” means Karnataka Forest Department;
- (8) “Forest Officer” means an officer appointed to any of the posts specified in Schedule I;
- (9) “General Transfer” means the period notified by the Government for transfer or posting of Forest officers or other staff who have completed their normal tenure or to a vacant post;
- (10) “Government” means the Government of Karnataka;
- (11) “Government Institution” includes a Training center, an administrative office or any other institution by whatever name called and established by the Government belonging to Forest Department;
- (12) “Interstate boundary” means Karnataka State boundary with Neighboring States;
- (13) “Other officials” means officials appointed to any of the posts specified in Schedule II;
- (14) “Post” means post or an official position duly created by Government under the Department to discharge certain public duties and responsibilities;
- (15) “Prescribed” means prescribed by rules by the Government;
- (16) “Schedule” means schedule appended to this Act;
- (17) “Tenure” means the minimum period required to work in a place or post as may be prescribed by rules;
- (18) “Territorial post” means a post having statutory Powers under the Karnataka Forest Act, 1963 and the Karnataka Forest Rules, 1967;
- (19) “Transfer” means transfer of a forest officer or other official from one place or post to another place or post;
- (20) “Wildlife post” means a post in the area notified as wildlife division under Wildlife (Protection) Act, 1972 (Central Act 53 of 1972).

**3. All initial appointments, transfers and postings shall be done through counseling. -**

(1) All Initial appointments and subsequent transfers and postings of all Forest officers and other officials shall be done through a process of counseling conducted in the prescribed manner.

(2) Any Forest officer or other official on initial appointment or promotion shall be compulsorily posted to category 'A' posts.



(3) Every Forest officer or other official who has completed the minimum tenure in a category 'A' post shall be entitled for transfer or posting to category 'B' post. Every Forest officer or other official who has completed minimum tenure in category 'B' posts shall be entitled for transfer or posting to category 'C' posts and every Forest officer or other official who has completed minimum tenure in category 'C' posts shall be eligible to be transferred or posted to category 'A' posts by rotation.

(4) Any Forest officer or other official, who is in service on the date of commencement of this Act and has put in more than ten years but has not served in any Category 'A' post shall be transferred and posted to a Category 'A' post forthwith on priority.

(5) No Forest officer or other official who has attained the age of 55 years shall be entitled for posting to a post in category 'B' and 'C'.

Provided that, no forest officer or other official, during his entire service in any cadre, shall be posted to a Vigilance or Forest Mobile Squad or Check Post for a period exceeding two years and also shall not be posted to these posts in their native districts.

(6) The Competent Authority may relax sub-section (3) in respect of officers and officials covered under sub-section(2) of section 6.

**4. Transfer of Forest Officer or Other officials in Public interest.-** Generally transfers shall be done during general transfer period. If any post in the department is considered as critical post as may be notified by the Competent Authority for the management of any particular forest area or a particular office and if no suitable person has opted to work in that post during general transfers, the Competent Authority may *suo-moto* appoint any suitable person to that post in public interest from among the eligible forest officers or other officials as the case may be.

**5. Bar on consecutive posting in certain category of posts.-** No officer or official shall be posted to any category B or category C post more than once consecutively.

**6. Tenure of each posting and certain other exemptions.-** (1) The tenure for each category of posts shall be as prescribed by rules. Every Forest officer or other official shall be given the opportunity to complete his tenure except in cases where disciplinary proceedings are contemplated or initiated against him.

(2) Tenure requirements may be waived or relaxed in accordance with the provisions made in the rules in following cases, namely:-

- (i) in the case of both husband and wife being State Government or Central Government employees and if one of the spouse is working in a different place, then the other spouse may be transferred to the same place or nearby place if he is in the same place subject to availability of clear vacancy;
- (ii) if an employee is a widow;
- (iii) if an employee is physically challenged;
- (iv) if an employee has spouse or children and they are suffering from serious ailment, for which medical treatment is not available at his place of work and his transfer is necessary to a place where such treatment is available so as to provide the required medical treatment:

Provided that, no transfers shall be considered unless the concerned employee produces a certificate from the District Medical Board Specifying the nature of ailment, certifying the fact that the required treatment is not available at his place of work, specifying the nearest place where the required treatment is available and certifying that his transfer is necessary to such a place to provide him the required medical treatment.

(3) No forest officer or other official shall be entitled for a posting in his native taluk except during the last two years before superannuation.

(4) No forest officer or other official who was suspended shall be posted to the same post from which he was suspended or to any post in category B and C after reinstatement.

**7. Regulation of Deputation.-** In unavoidable circumstances where deputation from one office to another office becomes absolutely necessary, then such deputation of officers or officials shall be made within the same category of posts.

**8. Powers of Competent Authority.-** The Competent Authority is empowered to effect the transfer or postings of Forest officers and other officials during the period other than General transfer to a clear vacancies only in the following cases, namely:-

- (a) in the event of disciplinary action or proceedings; or
- (b) consequent on the re-deployment of surplus staff or posts, if any,

**9. Penalties.-** If, any competent authority makes or any Government servant makes an order of posting or appointment or transfer in contravention of the provisions of this Act or the rules made thereunder, such competent authority or the Government servant as the case may be, shall be liable for disciplinary action under the relevant disciplinary rules applicable to such civil servant.

**10. Power to remove difficulties.-** If any difficulty arises in giving effect to the provisions of this Act, the Government may, by order published in the official Gazette make provisions not inconsistent with the provisions of this Act, as it appears to be necessary or expedient for removing the difficulty,

Provided that, no such order shall be made after the expiry of a period of two years from the date of commencement of this Act.

**11. Power to amend the Schedule.-** The Government may, by notification, add or alter any entries specified in the Schedule I and II.

**12. Protection of action taken in good faith.-** No suit, prosecution or other legal proceedings shall lie against any officer of the Government for anything done or intended to be done under this Act in good faith

**13. Power to make rules:** (1) The Government may, by notification and after previous publication, make rules to carry out the purposes of this Act.

(2) Every rule made under this Act shall, immediately after it is made, be laid before the Legislature of the State, if it is in session and if it is not in session, in the session immediately following for a total period of fourteen days which may be comprised in one session or in two successive sessions and if, before the expiration of the session in which it is so laid or the session immediately following the Legislature of the State agrees in making any modification in the rule or in the annulment of the rule, the rule shall, from the date on which the modification or annulment is notified, have effect only in such modified form or shall stand annulled as the case may be, so however, that any such modification or annulment shall be without prejudice to the validity of anything previously done under that rule.

**14. Act to override other laws.-** The provisions of this Act shall have effect notwithstanding anything inconsistent therewith contained in any other law of the State for the time being in force.

#### **SCHEDULE – I**

**[see section 2 (8) and section 11]**

##### **List of Forest Officers**

<b>Sl. No.</b>	<b>Cadre of posts</b>
1	Deputy Range Forest Officers
2	Forest Guards
3	Forest Watchers

#### **SCHEDULE – II**

**[see section 2 (13) and section 11]**

##### **List of Other Officials**

<b>Sl. No.</b>	<b>Cadre of posts</b>
1	Such category of posts as may be notified by the Government.

The above translation of ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗಳ ನಿಯಂತ್ರಣ) ಅಧಿನಿಯಮ, 2016 be published in the Official Gazette under clause (3) of Article 348 of the Constitution of India.

**VAJUBHAI VALA**  
**GOVERNOR OF KARNATAKA**

By order and in the name of the  
Governor of Karnataka,

**K. DWARAKANATH BABU**  
Secretary to Government  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಗುರುವಾರ, ಜನವರಿ ೫, ೨೦೧೭ (ಪುಷ್ಯ ೧೫, ಶಕ ವರ್ಷ ೧೯೩೮)	ನಂ. ೨೮
Part-IVA	Bengaluru, Thursday, January 5, 2017 (Pushya 15, Shaka Varsha 1938)	No. 28

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 63 ಸೇನಿಸಿ 2015, ಬೆಂಗಳೂರು, ದಿನಾಂಕ: 05.01.2017

ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1966 ಇದನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ:22.11.2016ರ ಅಧಿಸೂಚನೆ ಸಂಖ್ಯೆ:ಸಿಆಸುಇ 63 ಸೇನಿಸಿ 2015ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕಡೆನ್ನು ಅಧಿಕೃತ ರಾಜ್ಯ ಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ:22.11.2016ರ ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯ ಪತ್ರಿಕೆಯ ಭಾಗ-IV-A (ಸಂಖ್ಯೆ:1291)ರಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ (2)ನೇ ಉಪಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ;

ಸದರಿ ರಾಜ್ಯ ಪತ್ರವನ್ನು ದಿನಾಂಕ: 22.11.2016ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು ಸದರಿ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳು ಸ್ವೀಕೃತವಾಗದಿರುವುದರಿಂದ;

ಈಗ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಿಕೊಂಡು 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡಂತೆ ನಿಯಮಗಳನ್ನು ರಚಿಸುತ್ತದೆ ಎಂದರೆ:-

ನಿಯಮಗಳು

1. ಹೆಸರು ಮತ್ತು ಪ್ರಾರಂಭ,- (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ನಡತೆ) (ತಿದ್ದುಪಡಿ) ನಿಯಮಗಳು, 2016 ಎಂದು ಕರೆಯತಕ್ಕದ್ದು.

(2)ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು

2. ನಿಯಮ 21ಕ್ಕೆ ತಿದ್ದುಪಡಿ:- ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1966ರ ನಿಯಮ 21ರ ಉಪನಿಯಮ (4)ರ ಖಂಡ (1)ರ ಉಪಖಂಡ (ಬಿ)ರ ಪರಂತುಕದಲ್ಲಿನ “ತನ್ನ ಮೂರು ತಿಂಗಳ ಒಟ್ಟು ಉಪಲಬ್ಧಗಳನ್ನು ಮೀರದಷ್ಟು ಮೊತ್ತವನ್ನು” ಎಂಬ ಪದಗಳಿಗೆ ಬದಲಾಗಿ “ತನ್ನ ಆರು ತಿಂಗಳ ಉಪಲಬ್ಧಗಳನ್ನು ಮೀರದಷ್ಟು ಮೊತ್ತವನ್ನು” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

ಗಾಯತ್ರಿ ಎಂ.ಆರ್

ಸರ್ಕಾರದ ಅಧೀನ ಕಾರ್ಯದರ್ಶಿ  
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ  
(ಸೇವಾ ನಿಯಮಗಳು-1)

**PERSONNEL AND ADMINISTRATIVE REFORMS SECRETARIAT**

**NOTIFICATION**

**NO. DPAR 63 SRC 2015, BENGALURU, DATED: 05.01.2017**

Whereas the draft of the following rules further to amend the Karnataka Civil Services (Conduct) Rules, 1966, was published as required by clause (a), sub-section (2) of Section 3 of the Karnataka State Civil Services Act, 1978 (Karnataka Act 14 of 1990) in Notification No. DPAR 63 SRC 2015, dated: 22.11.2016, in part IV-A (No.1291) in Special Gazette of the Karnataka Gazette dated:22.11.2016 inviting objections and suggestions from all persons likely to be affected thereby within fifteen days from the date of its publication in the Official Gazette.

Whereas, the said Gazette was made available to the public on 22.11.2016;

And whereas, no objections, and suggestions have been received in this behalf by the State Government;

Now, therefore, in exercise of the powers conferred by sub-section(1) of Section 3 read with Section 8 of the Karnataka State Civil Services Act, 1978 (Karnataka Act 14 of 1990) the Government of Karnataka hereby makes the following rules, namely:-

**RULES**

**1.Title and Commencement:-** (1) These rules may be called the Karnataka Civil Services (Conduct) (Amendment) Rules, 2016.

(2) They shall come into force from the date of their publication in the Official Gazette.

**2.Amendment of Rule 21:-** In the Karnataka Civil Services (Conduct) Rules, 1966, in rule 21, in sub-rule (4) in clause (1), in sub-clause (b), in proviso, for the words “an amount not exceeding his three months emoluments” the words “an amount not exceeding his six months emoluments” shall be substituted.

By Order and in the name of the  
Governor of Karnataka

**Gayathri M.R**  
Under Secretary to Government  
Department of Personnel and  
Administrative Reforms  
(Service Rules-1)



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಶುಕ್ರವಾರ, ಜನವರಿ ೬, ೨೦೧೭ (ಪುಷ್ಯ ೧೬, ಶಕ ವರ್ಷ ೧೯೩೮)	ನಂ. ೩೧
Part-IVA	Bengaluru, Friday, January 6, 2017 (Pushya 16, Shaka Varsha 1938)	No. 31

## REVENUE SECRETARIAT

### NOTIFICATION

**No: RD 55 LGP 2016, Bengaluru, dated: 06.01.2017.**

The draft of the following rules further to amend the Karnataka Land Revenue Rules, 1966 was published as required by sub-section (1) of section 197 of the Karnataka Land Revenue Act, 1964 (Karnataka Act 12 of 1964) in Notification No. RD 55 LGP 2016, dated: 21-12-2016, published in Part IV-A of the Karnataka Gazette dated:21-12-2016 inviting objections or suggestions from all the persons likely to be affected thereby within fifteen days from the date of its publication in the Official Gazette.

Whereas the said Gazette was made available to the public on 21-12-2016.

And whereas no objections and suggestions have been received by the State Government within the period specified above.

Now, therefore, in exercise of the powers conferred by sub-section (1) of section 197 of the Karnataka Land Revenue Act, 1964 (Karnataka Act 12 of 1964) the Government of Karnataka hereby makes the following rules to amend the Karnataka Land Revenue Rules, 1966, namely:-

### RULES

**1. Title and Commencement.**-(1) These rules may be called the Karnataka Land Revenue (Amendment) Rules, 2017.

(2) They shall come into force from the date of their final publication in the Official Gazette.

**2. Amendment of rule 108-X.**- In the Karnataka Land Revenue Rules, 1966, in rule 108-X, in sub rule (1), for the words, brackets and figures “within fifteen months from the date of commencement of the Karnataka Land Revenue (Amendment) Rules, 2015” the words, brackets and figures “**within eighteen months from the date of commencement of the Karnataka Land Revenue (Amendment) Rules, 2015**” shall be substituted.

By Order and in the name of the Governor of Karnataka

**S.L.MAHANTHE GOWDA**

Under Secretary to Government,  
Revenue Department (Land Grants-1).



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಶುಕ್ರವಾರ, ಜನವರಿ ೬, ೨೦೧೭ (ಪುಷ್ಯ ೧೬, ಶಕ ವರ್ಷ ೧೯೩೮)	ನಂ. ೩೨
Part-IVA	Bengaluru, Friday, January 6, 2017 (Pushya 16, Shaka Varsha 1938)	No. 32

## COMMERCE AND INDUSTRIES SECRETARIAT

### NOTIFICATION

**No: CI 308 MMN 2016, Bengaluru, dated: 06.01.2017.**

In exercise of the powers conferred by section 15 of the Mines and Minerals (Regulation and Development) Act, 1957 (Central Act 67 of 1957), the Government of Karnataka, hereby makes the following rules further to amend the Karnataka Minor Mineral Concession Rules, 1994, namely:-

### RULES

**1. Title and commencement:** - (1) These rules may be called the Karnataka Minor Mineral Concession (Amendment) Rules, 2017.

(2) They shall be deemed to have been come into force with effect from 12<sup>th</sup> August 2016.

**2. Amendment of rule 8B.** - In the Karnataka Minor Mineral Concession Rules, 1994, (hereinafter referred to as the said rules), in rule 8B, in sub-rule(2),-

(i) in clause (d) after the word "Applications" the words "in case of Specified Minor Minerals" shall be inserted

(ii) after clause (d) the following shall be inserted, namely:-

"(d-1) Applications received and pending for grant of lease or licence in the case of Non-specified Minor Minerals before 16.06.2015 and for which No-Objection Certificates (NOCs) have been received in the Department of Mines and Geology of the concerned District office, from the Deputy Conservator of Forest for all Lands, Tahasildar in case of Karab lands, Assistant Commissioner and Deputy Director or Senior Geologist (Joint inspection report) in the case of Gomala lands, before commencement of the Karnataka Minor Mineral Concession (Amendment) Rules, 2016; and shall be processed and decided by the District Task Force Committee as under the existing rules before commencement of the Karnataka Minor Mineral Concession (Amendment) Rules, 2016. "

**3. Amendment of rule 31ZD.**- In the said rules, in rule 31ZD, after the words "No Objection Certificates" the words, figures and brackets "received in the Department of Mines and Geology of the concerned District office, from the Deputy Conservator of Forest for all lands, Tahasildar in case of Karab lands, Assistant Commissioner and Deputy Director or Senior Geologist (Joint inspection report) in the case of Gomala lands, before commencement of the Karnataka Minor Mineral Concession (Amendment) Rules, 2016 shall be processed and decided by the District Task Force Committee as under the existing rules before the commencement of the Karnataka Minor Mineral Concession(Amendment) Rules, 2016." shall be inserted.

By order and in the name of the Governor of Karnataka

**K. VENKATESH**

Under Secretary to Govt.(Mines)-2  
Commerce and Industries Department.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಶುಕ್ರವಾರ, ಜನವರಿ ೬, ೨೦೧೭ (ಪುಷ್ಯ ೧೬, ಶಕ ವರ್ಷ ೧೯೩೮)	ನಂ. ೩೩
Part-IVA	Bengaluru, Friday, January 6, 2017 (Pushya 16, Shaka Varsha 1938)	No. 33

## HEALTH AND FAMILY WELFARE SECRETARIAT NOTIFICATION

**No: HFW 397 CGE 2014, Bengaluru, dated: 05.01.2017.**

Whereas the draft of The Health and Family Welfare Services (Food Safety and Standards Department) (Recruitment) Rules, 2015 was published as required by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) in notification No.HFW 397 CGE 2014 dated 14.10.2016 in Part IV A (No.1169) of the Karnataka Gazette Extraordinary dated 17.10.2016 inviting objections and suggestions from all persons likely to be affected thereby within fifteen days from the date of publication in the Official Gazette.

And whereas the said Gazette was made available to Public on 17th October 2016.

And whereas objections and suggestions received have been considered by the Government.

Now therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), the Government of Karnataka makes following rules, namely:-

### RULES

**1. Title and commencement:-** (1) These rules may be called The Health and Family Welfare Services (Food Safety and Standards Department) (Recruitment ) Rules, 2015.

(2) They shall come into force from the date of their final publication in the Official Gazette.

**2. Method of Recruitment and minimum Qualification:-** In respect of each category of posts and scale of pay specified in column (2) of the Schedule below, the number of posts, method of recruitment and minimum qualifications, if any, shall be as specified in the corresponding entries in columns (3), (4) and (5) thereof.

**3. Transfer of posts from the Health and Family welfare Services and Public Health Services:-**The following posts shall stand transferred to the Food Safety and Standards Department from the Health and Family Welfare Services and public Health Services, namely:-

Sl.No.	Category of posts and the Scale of pay	No.of. posts
(1)	(2)	(3)
1.	Chief Food Analyst	01
2.	Senior Food Analyst	04
3.	Food Analyst Assistant Chemical Examiner (Non Medical)	14
4.	Junior Food Analyst	16
5.	Senior Food Safety officer/Senior Health Assistant/ Senior Food Inspector	21
6.	Food Safety Officer/Junior Health Assistant /Junior Food Inspector	45

**4. Service for the purpose of seniority, leave and etc.,:-** The service rendered in existing identical posts in the Health and Family welfare Services and Public Health Services shall be taken as qualifying service under rule 2,1,3(2) of the Food Safety and Standard rules 2011 and for the purpose of seniority, leave, pay and pension under these rules.

**5. Amendment of the Karnataka Directorate of Health and Family Welfare Services(Recruitment)Rules, 1965 and the Public Health Service Rules, 1960:-** On and from the date of Commencement of these rules, the posts mentioned in rule 3 of the these rules, which are transferred from the Karnataka Health and Family welfare Services and Karnataka Public Health Services shall be omitted from the Karnataka Health and Family welfare Services (Recruitment) Rules, 1965, the Public Health Service (Recruitment) Rules, 1960 and in their cadre strength notifications.

**6. Savings:-** Notwithstanding anything contained in these rules action already initiated if any for recruitment or appointment of any of the categories of posts in accordance with the Government order vide no. HFW 332 CGE 2012, Dt:20.03.2013, before the commencement of these rules, shall be saved as if they are made under these rules.

**Schedule  
(See Rule-2)**

Sl. No.	Category of Posts and Pay Scale	No. of Posts		Method of Recruitment	Minimum Qualification
		Perm anent	Temp orary		
1	2	3		4	5
1	Commissioner of Food Safety	01	-	Encadred to IAS	-
2.	Joint Commissioner of Food Safety Rs.48900-63600	01	-	By Deputation of an officer in the cadre KAS (Selection Scale)	-
3.	Deputy Commissioner of Food Safety (Adminstration) Rs.36300-53850	01	-	By promotion from the cadre of Designated Officer.  Provided that if no person is available for promotion then by Deputation of an officer in the cadre of KAS (Senior)	Must have put in not less than three years of service in the cadre of Designated Officer.
4.	Deputy Commissioner of Food Safety (Squad) Rs.36300-53850	01	-	By promotion from the cadre of Designated Officer. Provided that if no person is available for promotion then by Deputation of an officer in the cadre of KAS (Senior)	Must have put in not less than three years of service in the cadre of Designated Officer.
5.	Chief Food Analyst Rs.36300-53850	04	-	By promotion from the cadre of Senior Food Analyst	Must have put in not less than three years of Service in the cadre of Senior Food Analyst
6.	Senior Food Analyst Rs.30400-52500	04	-	By promotion from the cadre of Food Analyst / Assistant Chemical Examiner (Non-Medical)	Must have put in not less than three years of Service in the cadre of Food Analyst / Assistant Chemical Examiner (Non-Medical). Note:- Must have been declared qualified for appointment as a Food Analyst / Public Analyst by Board appointed and notified by the Central Government for such purpose.
7.	Designated Officer Rs.28100-50100	36	-	Fifty percent by Direct Recruitment in accordance with the Karnataka State Civil Services (Direct Recruitment by competitive examination & sellections) (General) Rules,2006; and	<b>For Direct Recruitment:</b> i. Must have a bachelors' degree in Science with chemistry as one of the subject or at least one of the educational qualifications prescribed for the Food Safety Officer under these Rules. and



				Fifty percent by Promotion from the cadre of Senior Food Safety Officer	ii. He Shall Undergo training as may be specified by the Food Authority, within a period of six months from the date of his appointment as Designated Officer. 2. For Promotion Must have put in not less than five (05) years of service in the cadre of Senior Food Safety Officer
8	Food Analyst / Assistant Chemical Examiner (Non – Medical) Rs.28100-50100	14	-	By promotion from the cadre of Junior Food Analyst	Must have put in not less than Five years of Service in the cadre of Junior Food Analyst.
9	Legal Advisor Rs.27700-44770	1		By Deputation of Civil Judge from Karnataka Judicial Service	-
10	Junior Food Analyst Rs.22800-43200	25	-	By Direct Recruitment	<b>For Direct Recruitment:</b> Must be a holder of Master Degree in Chemistry or microbiology 'or' Biochemistry. 'Or' Diary Chemistry "or" Food Technology or Food and Nutrition from a recognized university established by Law.
11	Junior Microbiologist Rs.22800-43200	1		By Deputation of an officer in an equivalent cadre from State Civil Services	<b>For Deputation:</b> Must have Master's Degree in Microbiology from recognised university established by Law in India.
12	Senior Food Safety Officer Rs.22800-43200	34	-	By Promotion from the cadre of Food Safety Officer	Must have put in not less than five years of Service in the cadre of Food Safety Officer.
13	Assistant Administrative Officer Rs.21600-40050	1		By Deputation of an officer in an equivalent cadre from State Civil Service	-
14	Food Safety Officer Rs.20000-36300	210	-	Seventy five percent by Direct Recruitment and twenty five percent by promotion from the cadre of senior health assistant.  Provided that if no suitable person is available from the cadre of senior health assistant then, by promotion from the cadre of junior health assistant.  Provided further, if no suitable person is available from promotion then by deputation of an equivalent cadre from the health and family welfare department	<b>For Direct Recruitment-</b> 1) Must have Bachelor Degree in Food Technology or Dairy Technology or Biotechnology or Oil Technology or Agricultural Science or Veterinary Sciences or Bio-Chemistry or Microbiology or Masters Degree in Chemistry or degree in medicine from a recognized University, 'OR' any other equivalent /recognized qualification notified by the Central Government, and 2) Has successfully completed training as specified by the Food Authority in a recognized institute or Institution approved for the purpose.

					<p><b>For promotion:-</b> (1) Must have put in not less than seven years of Services in the Cadre of Senior or Junior Health Assistant. If Senior or Junior Health Assistant who have put in not less than seven years of Service are not available then from who have put in less than five years may be considered.</p> <p>(2) Must have qualification as prescribed under Food Safety and Standards Act, 2006.</p> <p>(3) Must have successfully completed training as specified by the Food Safety Authority in a recognised Institution approved by the Central Government.</p>
15	Assistant Statistical Officer Rs.20000-36300	1	-	By Deputation of an officer from Economics and Statistical Department	-
16	Stenographer Rs.14550-26700	1	-	By Deputation from any State Civil Service	-
17	First Division Assistant Rs.14550-26700	40	-	Fifty percent Direct Recruitment in accordance with the Karnataka Civil Services (Recruitment to the	<b>For direct recruitment-</b> In accordance with the Karnataka Civil Services (Recruitment) to the Ministerial Posts) Rules, 1978.
				Deputation from any State Civil Service	
18	Group-D Rs.9600-14550	06	-	Ministerial Posts) Rules, 1978. Fifty percent By Direct Recruitment Provided that if no suitable person is available for Direct Recruitment then by deputation from the State Civil Services.	<b>For Direct Recruitment-</b> Must have passed SSLC or equivalent qualification.

By order and in the name of the Governor of Karnataka

**S.V. KALAVATHI**

Under Secretary to Government,  
Health & Family Welfare Department.  
(Health and 1 & 2)



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಶುಕ್ರವಾರ, ಜನವರಿ ೬, ೨೦೧೭ (ಪುಷ್ಯ ೧೬, ಶಕ ವರ್ಷ ೧೯೩೮)	ನಂ. ೩೪
Part-IVA	Bengaluru, Friday, January 6, 2017 (Pushya 16, Shaka Varsha 1938)	No. 34

## HIGH COURT OF KARNATAKA

### NOTIFICATION

NO. HCE. 873/2013, BENGALURU, DATED: 6<sup>TH</sup> JANUARY 2017

### The High Court of Karnataka Service (Conditions of Service and Recruitment) (I Amendment) Rules, 2017

In exercise of the powers conferred by Article 229 (1) and (2) of the Constitution of India read with Rules 7 and 8 of the High Court of Karnataka Service (Conditions of Service and Recruitment) Rules, 1973 and all other powers enabling thereunto, Hon'ble the Chief Justice, High Court of Karnataka makes the following rules to amend the High Court of Karnataka Service (Conditions of Service and Recruitment) Rules, 1973:-

**Title and commencement:-** (1) These Rules may be called as the High Court of Karnataka Service (Conditions of Service and Recruitment) (I Amendment) Rules, 2017.

(2) They shall come into force on the date of the publication in the Karnataka Gazette.

#### Amendment to Schedule-III

In Schedule-III of the High Court of Karnataka Service (Conditions of Service and Recruitment) Rules, 1973, as amended from time to time, the existing method of recruitment (Column No.3) in respect of the post mentioned in column No. 2 below shall be substituted by the following method of recruitment as mentioned in column no.4 as below:-

Sl. No.	Cadre	Existing method of Recruitment	Amendment
1	2	3	4
21	Assistant Court Secretary	XXXX 2) By promotion by selection from amongst Typists working on establishment of the High Court who have passed Senior Grade in both Typewriting and Shorthand in English conducted by the Department of Public Instruction or the Karnataka Secondary Education Examination Board or Diploma in Commercial Practice/Secretarial Practice in English or any other examination recognized as equivalent examination to them by Universities or Karnataka	XXXX 2) By promotion by selection from amongst First Division Assistants/Second Division Assistants/Typists working on establishment of the High Court who have passed Senior Grade in both Typewriting and Shorthand in English conducted by the Department of Public Instruction or the Karnataka Secondary Education Examination Board or Diploma in Commercial Practice/Secretarial Practice in English or any other examination recognized as equivalent examination to them by

		Secondary Education Examination Board or Technical Board with knowledge of operation of computers. OR XXXXXX	Universities or Karnataka Secondary Education Examination Board or Technical Board with knowledge of operation of computers. OR XXXXXX
--	--	--	--

Further the competitive test format for direct recruitment to the cadres of Typist and Assistant Court Secretary (below Note 5 under Schedule-III of the High Court of Karnataka Service (Conditions of Service and Recruitment) Rules, 1973, shall be amended as follows:-

### **I[B] TYPIST**

#### **EXISTING COMPETITIVE TEST FORMAT**

Sl. No.	Particulars	Maximum marks	Minimum marks for passing the test
1	English Essay	30 Marks	20 Marks
2	Translation from Kannada to English	30 Marks	20 Marks
3	Test of General Knowledge	20 Marks	10 Marks
4	Typing Test	100 Marks	60 Marks
5	Viva-voce	20 Marks	10 Marks
<b>GRAND TOTAL</b>		<b>200 MARKS</b>	<b>120 MARKS</b>

#### **AMENDED COMPETITIVE TEST FORMAT**

Sl. No.	Particulars	Maximum marks	Minimum marks for passing the test
1	Typing Test	100 Marks	60 Marks
2	Viva-voce	20 Marks	10 Marks
<b>GRAND TOTAL</b>		<b>120 MARKS</b>	<b>70 MARKS</b>

### **II. ASSISTANT COURT SECRETARY**

#### **EXISTING COMPETITIVE TEST FORMAT**

Sl. No.	Particulars	Maximum marks	Minimum marks for passing the test
1	English Essay	30 Marks	20 Marks
2	Translation from Kannada to English	30 Marks	20 Marks
3	Test of General Knowledge	20 Marks	10 Marks
4	Shorthand Test	100 Marks	60 Marks
5	Viva-voce	20 Marks	10 Marks
<b>GRAND TOTAL</b>		<b>200 MARKS</b>	<b>120 MARKS</b>

#### **AMENDED COMPETITIVE TEST FORMAT**

Sl. No.	Particulars	Maximum marks	Minimum marks for passing the test
1	Shorthand Test	100 Marks	60 Marks
2	Viva-voce	20 Marks	10 Marks
<b>GRAND TOTAL</b>		<b>120 MARKS</b>	<b>70 MARKS</b>

BY ORDER OF HON'BLE THE CHIEF JUSTICE,

Sd/-  
**ASHOK G. NIJAGANNAVAR**  
REGISTRAR GENERAL



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ವಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಶನಿವಾರ, ಜನವರಿ 2, ೨೦೧೭ (ಪುಷ್ಯ ೧೭, ಶಕ ವರ್ಷ ೧೯೩೮)	ನಂ. ೩೬
Part-IVA	Bengaluru, Saturday, January 7, 2017 ( Pushya 17, Shaka Varsha 1938)	No.36

ಸಂಸದೀಯ ವ್ಯವಹಾರಗಳ ಸಚಿವಾಲಯ

ಸಂಖ್ಯೆ: ಸಂವ್ಯಾಇ 46 ಶಾಸನ 2016, ಬೆಂಗಳೂರು, ದಿನಾಂಕ: 07.01.2017.

ಅಧಿಸೂಚನೆ

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕ, 2016 ಕ್ಕೆ 2017ರ ಜನವರಿ ತಿಂಗಳ 4ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 10 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

**2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 10**

(2017ರ ಜನವರಿ ಏಳನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

**ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2016**

(2017ರ ಜನವರಿ ನಾಲ್ಕನೇ ದಿನಾಂಕದಂದು ರಾಜ್ಯಪಾಲರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ)

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ, 2000ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ, 2000ನ್ನು (2001ರ ಕರ್ನಾಟಕ ಅಧಿನಿಯಮ 29) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಅರವತ್ತೇಳನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2016 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

2. ಪದಾವಳಿಯ ಪ್ರತಿಯೋಜನೆ.- ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ, 2000ರಲ್ಲಿ (2001ರ ಕರ್ನಾಟಕ ಅಧಿನಿಯಮ 29) “ಮಹಿಳಾ ವಿಶ್ವವಿದ್ಯಾನಿಲಯ” ಎಂಬ ಪದಾವಳಿಯು ಬರುವೆಡೆಗಳಲ್ಲಿಲ್ಲಾ “ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ” ಎಂಬ ಪದಾವಳಿಗಳನ್ನು ಪ್ರತ್ಯಯಗಳೊಡನೆ ಪ್ರತಿಯೋಜಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

ಕೆ.ದ್ವಾರಕನಾಥ್‌ಬಾಬು

ಸರ್ಕಾರದ ಕಾರ್ಯದರ್ಶಿ

ಸಂಸದೀಯ ವ್ಯವಹಾರಗಳ ಇಲಾಖೆ



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಜೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಶನಿವಾರ, ಜನವರಿ 2, ೨೦೧೭ (ಪುಷ್ಯ ೧೭, ಶಕ ವರ್ಷ ೧೯೩೮)	ನಂ. ೩೭
Part-IVA	Bengaluru, Saturday, January 7, 2017 ( Pushya 17, Shaka Varsha 1938)	No.37

## PARLIAMENTARY AFFAIRS SECRETARIAT

### NOTIFICATION

**NO. DPAL 46 SHASANA 2016, BANGALORE, DATED: 07.01.2017**

Ordered that the translation of ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 10 ) in the English language, be published as authorised by the Governor of Karnataka under clause (3) of Article 348 of the constitution of India in the Karnataka Gazette for general information.

The following translation of ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ: 10 ) in the English language is published in the Official Gazette under the authority of the Governor of Karnataka under clause (3) of Article 348 of the Constitution of India.

### KARNATAKA ACT NO. 10 OF 2017

(First Published in the Karnataka Gazette Extra-ordinary on the seventh day of January, 2017)

### THE KARNATAKA STATE UNIVERSITIES (AMENDMENT) ACT, 2016

(Received the assent of the Governor on the fourth day of January, 2017)

An Act further to amend the Karnataka State Universities Act, 2000.

Whereas it is expedient further to amend the Karnataka State Universities Act, 2000 (Karnataka Act 29 of 2001) for the purposes hereinafter appearing:

Be it enacted by the Karnataka State Legislature in the sixty-seventh year of the Republic of India as follows:-

**1. Short title and Commencement.-** (1) This Act may be called the Karnataka State Universities (Amendment) Act, 2016.

(2) It shall come into force at once.

**2. Substitution of expression.-** In the Karnataka State Universities Act, 2000 (Karnataka Act 29 of 2001), for the words "Women University" wherever they occur, the words " Akkamahadevi Women University" shall be substituted.

The above translation of ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2016 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ 10) be published in the Official Gazette under clause (3) of Article 348 of the Constitution of India.

**VAJUBHAI VALA**  
**GOVERNOR OF KARNATAKA**

By Order and in the name of the  
Governor of Karnataka,  
**K.DWARAKANATH BABU**  
Secretary to Government  
Department of Parliamentary Affairs



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
**ಬಿಲೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಗುರುವಾರ, ಜನವರಿ ೧೨, ೨೦೧೭ (ಪುಷ್ಯ ೨೨, ಶಕ ವರ್ಷ ೧೯೩೮)	ನಂ. ೪೬
Part-IVA	Bengaluru, Thursday, January 12, 2017 (Pushya 22, Shaka Varsha 1938)	No.46

## URBAN DEVELOPMENT SECRETARIAT

### NOTIFICATION

**No: UDD 67 BEMRUPRA, 2016, BENGALURU, Dated: 11.01.2017**

The draft of the following regulations further to amend the Zoning Regulations of the approved Master Plan-2031 of Shivamogga-Bhadravathi by Government of Karnataka vide order No. UDD 159 BeMaPra 2012, dated 27.08.2012, which propose to make in exercise of the powers conferred under section 13-E of Karnataka Town and Country Planning (Amendment) Act, 2004, (Karnataka Act 11 of 1963) is hereby published as required by the section, for the information of all persons likely to be affected thereby and notice is hereby given that the said draft will be taken into consideration after thirty days from the date of its publication in the official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Secretary to Government, Urban Development Department, Vikasa Soudha, Bangalore-560 001.

### DRAFT REGULATIONS

- Title and commencement,-** (1) These regulations may be called the Zoning Regulations of the approved Master Plan-2031 of Shivamogga-Bhadravathi (Amendment) Regulations 2016.  
(2) They shall come into force from the date of their publication in the official Gazette.
- Amendment to Regulation No.7.6:-** In the said regulations, regulation No. 7.6 shall be deleted.
- Amendment to Table No.9-6:- Space standards for various buildings / uses.**  
In table no.9.6 for serial no 15, the following shall be substituted namely

Sl.No.	Uses Common to all permissible zones	Min. road Width (in m)	Min. area of plot (in Sqm)
15.	LPG Storages	15.0 (within conurbation area), 12.0 (out side conurbation area within LPA).	500

- Amendment to Regulation No. 11.11:-** In the regulation No. 11.11(a)(5)(v) and (vii) of said regulations, the following shall be substituted, namely.  
“v. Commissioner, SUDA, Shivamogga. Member Secretary.”  
“vii. Commissioner of respective CMC Member”
- Amendment to Appendix 4 :-** In the clause 4.3 of Appendix 4, the following shall be inserted, after “A Doctor’s degree in structural design from a recognised institute and at least one year experience in structural design work.”, namely  
“A Diploma in civil engineering recognized by technical board with at least ten years experience in building construction work may be considered for designing G+1 only”

By order and in the name of the  
Governor of Karnataka

**Nagaraj**  
Under Secretary to Government,  
Urban Development Department.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ಬಿಬಿಇ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಶುಕ್ರವಾರ, ಜನವರಿ ೧೩, ೨೦೧೭ (ಪುಷ್ಯ ೨೩, ಶಕ ವರ್ಷ ೧೯೩೮)	ನಂ. ೫೨
Part-IVA	Bengaluru, Friday, January 13, 2017 (Pushya 23, Shaka Varsha 1938)	No. 52

## CABINET AFFAIRS AND PERSONNEL AND ADMINISTRATIVE REFORMS SECRETARIAT NOTIFICATION

**No. GS 64 GOB 2013, Bengaluru, Dated: 10<sup>th</sup> January, 2017**

Sri Siddaramaiah, Chief Minister of Karnataka vide his letter No. PSCM/48/2017 dt. 10-01-2017 has requested to reallocate the portfolios of Sri K.J. George and Sri R. Roshan Baig in lieu of the portfolios earlier allocated to them.

I have accepted the recommendations of the Chief Minister and reallocated the portfolios mentioned against their names in lieu of portfolios earlier allocated with immediate effect as follows.

Sl. No.	Name Shriyuths	Portfolio allocated
1.	K.J. George	All subjects pertaining to Bengaluru City, including BBMP, BDA, BWSSB, BMRCL, BMRDA, BMICAPA, Directorate of Town and Country Planning (for BMICAPA & Bengaluru Metropolitan region) and subjects pertaining to DULT for BMICAPA and Bengaluru Metropolitan region
2.	R. Roshan Baig	a) City Corporations excluding BBMP and subjects pertaining to Bengaluru City, b) Urban Development Authorities excluding subjects pertaining to Bengaluru. c) KUWS & DB and KUIDFC d) Directorate of Town & Country Planning (for area excluding BMICAPA and Bengaluru Metropolitan region) e) Directorate of Urban Land Transport excluding BMICAPA and Bengaluru Metropolitan region and f) Haj from Minority Welfare, Haj and Wakf Department

**VAJUBHAI VALA**  
**GOVERNOR OF KARNATAKA**

By order and in the name of the Governor of Karnataka,

No. DCA 110 GAM 2013  
Dated : 13<sup>th</sup> January, 2017

**Vijay B.P.**  
Deputy Secretary to Government  
D.C.A. & D.P.A.R. (State Protocol)





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

**ಬಿಶೇಷ ರಾಜ್ಯ ಪತ್ರ**

ಭಾಗ-IVA	ಬೆಂಗಳೂರು, ಶುಕ್ರವಾರ, ಜನವರಿ ೧೩, ೨೦೧೭ (ಪುಷ್ಯ ೨೩, ಶಕ ವರ್ಷ ೧೯೩೮)	ನಂ. ೫೩
Part-IVA	Bengaluru, Friday, January 13, 2017 (Pushya 23, Shaka Varsha 1938)	No. 53

## CO-OPERATION SECRETARIAT NOTIFICATION

**No. CO 123 CLM 2016, Bengaluru, dated: 12.01.2017.**

The draft of the following rules further to amend the Karnataka Co-operative Societies Rules, 1960, which the Government of Karnataka proposes to make in exercise of the powers conferred by section 129 of the Karnataka Co-operative Societies Act, 1959 (Karnataka Act 11 of 1959) is hereby published as required by sub-section (1) of the said section for the information of all persons likely to be affected thereby and notice is hereby given that the said draft will be taken into consideration after thirty days from the date of its publication in the official Gazette.

Any objection or suggestion which may be received by the State Government from any person in respect of the said draft before the expiry of the period specified above will be considered by the State Government, the objections or suggestions may be addressed to the Principal Secretary to Government, Co-operation Department, M.S.Building, Bangalore-560 001.

### DRAFT RULES

**1. Title and commencement.-** (1) These rules may be called the Karnataka Co-operative Societies (Amendment) Rules, 2016.

(2) They shall come into force from the date of their publication in the Official Gazette.

**2. Amendment of rule 2.-** In the Karnataka co-operative societies Rules, 1960 (hereinafter referred to as the said rules) in rule 2,-

(a) after clause (b) the following shall be inserted, namely,-

“(e-1) "Jurisdictional Registrar" means the Additional/Joint Deputy/ Assistant Registrar having power to register co-operative society within such jurisdiction as may be notified by the State Government under section 2A;”

(b) after clause (g) the following shall be inserted, namely:-

“(g-1) "Sahakara Academy (Reg.),Mysore" means the academy registered under the Karnataka Societies Registration Act, 1960 and sponsored by the State Government”

(c) In clause (i-1) for the words “district/region/state election officer” the words “election officer for such area”

**3. Substitution of expression.-** In the said rules, words “District Election Officer” wherever they occurs, the words, “Election Officer” shall be substituted.

**4. Amendment of rule 13B.-** In rule 13B of the said rules, in sub-rule (4) in clause (a) the words "if he is in service" shall be omitted.

**5. Amendment of rule 13D.-** In rule 13D of the said rules,-

(a) in sub-rule (2), the words "and the date and place of election" shall be omitted;

(b) for sub-rule (3), the following shall be substituted, namely :-

"(3) The Election Officer shall take steps for publication of voters list in the following manner, namely:-

- (a) for publication of draft eligible electoral list, a list of defaulters, a list of members whose repayment falls due, before the election date clear fifty days;
- (b) for calling objections, if any, calling upon the defaulter members to repay the amounts due to the cooperative societies on or before thirty clear days prior to the date of election.
- (c) the scrutiny and verification of the voters list after payment by defaulters etc., clear twenty days before the date of election.
- (d) for publication of final eligible voters list before fifteen clear days prior to the date of election."

**6. Amendment of rule 13E.-** In rule 13E of the said rules in sub-rule (2),-

- (a) at the end of clause (i) the following shall be inserted, namely:-  
"in consultation with the respective cooperative society relating to date and place of election";
- (b) in clause (iii), after the word, "directors", the words, "including casual vacancies, as the case may be" shall be inserted;
- (c) in clause (iv), in sub-clause (b), after the words, and bracket mark "constituency" the word, "as" shall be inserted.

**7. Amendment of rule 14L.-** In rule 14L of the said rules, for sub -rule (2) for the following shall be substituted, namely:-

(2) The serial number of the ballot paper shall be printed on the left hand side of the counter foil.

**8. Amendment of rule 14AG,-** In rule 14AG of the said rules, after sub-rules (6), the following shall be inserted, namely:-

"(6A) The quorum for a meeting of the board convened under sub rule(6) shall be fixed at the number next to fifty percent of the strength of the board."

**9. Insertion of rule 14AKK:-** After rule 14AK of the said rules the following shall be inserted, namely:-

**"14-AKK: No Confidence Motion.-** (1) A written notice hereinafter called a no-confidence notice, with intention to take up or move no-confidence motion, signed by not less than one third of elected members of the board along with a copy of the proposed motion shall be delivered in person to the chief executive of the society. A copy of the said notice shall be sent to the jurisdictional Registrar.

(2) The chief executive of the society shall send a communication to the jurisdictional Registrar within seven days of the receipt of notice of no-confidence motion.

(3) The jurisdictional Registrar shall within seven days, authorize an officer not below the rank of a senior inspector of cooperative societies under his control hereinafter called as authorized officer for this purpose to preside over the meeting of the board called to consider no-confidence motion against office-bearers and conduct all further proceedings in this behalf.

(4) The authorized officer shall give a notice to all elected members of the board of not less fifteen clear days of such meeting.

(5) The notice shall clearly state the place, date, time and agenda of the meeting.

(6) The service of notice may be effected to the elected members of the board in any of the following manner, namely:-

- (a) by giving or tendering it to such person; or
- (b) by sending it to their address through registered post;

(7) The quorum for such meeting shall be the number next to fifty percent of the elected members of the board. All the members attending the meeting shall sign in the book kept for the purpose before commencement of the board meeting. The authorized officer shall preside over the meeting. If within half an hour after the time fixed for the

meeting, the quorum is not formed, the meeting shall stand adjourned to the next day at the same time.

(8) Save as provided in sub-rule (5) and (6), a meeting of the board convened for the purpose of considering a no-confidence under this rule shall not for any reason be adjourned.

(9) As soon as the meeting commences, the authorized officer shall read out to the board the no confidence motion and the motion shall be put to vote.

(10) The votes shall be taken by secret ballot and the elected members of the board voting for or against shall record their votes in the ballot papers supplied to them.

(11) If the no confidence motion is carried, with the support of not less than 2/3<sup>rd</sup> of the elected members wishing to vote against the office bearers, the authorized officer shall declare the result of the no-confidence motion, draw up the proceedings accordingly and sign and handover copy of the proceedings to the chief executive of the society and a copy to be displayed on the notice board of the society and communicate the same to the jurisdictional Registrar.

(12) Immediately after the announcement of the result of no-confidence motion, the office-bearer shall not discharge any functions and shall be deemed to have vacated his or their office forthwith.

(13) The chief executive of the society shall take action for the election of the office bearers as per section 29E and 29F. The person / persons so elected shall hold office, for the residue of the term of his / their predecessor / predecessors, as the case may be.

**10. Amendment of rule 17.-** In 17 of the said rules,-

(1) for sub-rule (1) the following shall be substituted, namely:-

"(1) Subject to the budget allotment sanctioned by the general body, the managing board shall prescribe from time to time the strength of the establishment of the society and determine the establishment expenditure with respect to working capital or turnover as at the end proceeding year:

Provided that in case of all Urban Co-operative Banks irrespective of their area of operation and all Co-operative societies whose area of operation is district and above the strength of establishment, or to fill up existing vacant posts prior approval of the State Government shall be obtained and prior approval of the Registrar shall be obtained in respect of other co-operative societies:

Provided further that, increase in scale of pay and other allowances admissible to employee of a society irrespective of their area of operation approval of the Registrar shall be obtained.

**Explanation.-** For the purpose of the sub-rule(1),-

- (a) establishment expenditure means all expenses on salary allowances, travelling expenses, leave salary, gratuity provident fund contributions and such other related expenses of all the employees of the cooperative society;
- (b) working capital means, total of paid up share capital, reserve fund, other funds, deposits, borrowings and unappropriated profits of a cooperative societies as have not been invested in buildings and other fixed assets;
- (c) turnover means sales during the year inclusive of credit sales and sales on Authority basis provided that in case of sale of controlled commodities under Public Distribution System of State Government, fifty per cent of such sales is excluded from the sales turnover;

(2) in sub rule (2) for item (a) and (b) the following shall be substituted, namely:-

**“A. Prescribing Minimum Qualifications:-**

(i) **Recruitment:** (a) The minimum educational qualification for recruitment to various posts in a co-operative society shall be as under, namely:-

<b>Category of Posts</b>	<b>Qualification</b>
(1) Chief Executive First/Second Division Assistant Posts	(i) Any Degree from any University established by Law; (ii) Must have studied Kannada as one of the language in SSLC or any qualifying examination; (iii) Must have undergone basic Computer Operations and Applications course from a recognized institution; and (iv) Preference shall be given to person with a degree in co-operation from an University established by Law
(2) Stenographers /Typists/ Computer Programmer / Data entry operator	(i) Any Degree from University established by law; and (ii) A pass in Senior Grade Kannada/ English Shorthand having the knowledge of Computer Operations and Applications; in respect of a Stenographer and A pass in Senior Grade Kannada/ English Typewriting having the knowledge of Computer Operations and Applications; in respect of Typist and Degree in Computer Science or Information Science in respect of Computer Programmer and degree with Senior Typewriting in Kannada and Diploma in Computer Science in respect of data entry operator; and (iii) must have studied Kannada as one of the language in the qualifying exam or at SSLC level.
(3) Accountant / Accounts Assistant.	(i)A Degree in Commerce/Cooperation / Management from any University established by Law; (ii) A pass in Certificate Course in Tally with knowledge of Computer Operations and Applications; and (iii)Must have studied Kannada as one of the language in the qualifying exam or at SSLC level.
(4) Sales Assistants	(i) Any Degree from any University established by Law; (ii) Must have studied as one of the language at SSLC level or in the qualifying examination; and (iii)Must have undergone basic computer course from a recognized institution;
(5) Driver	(i) A pass in SSLC with Kannada as the first or the second or the third Language; and (ii) Must have a valid Driving License
(6) Attendant	A pass in SSLC with Kannada as the first or the second or the third Language

**(ii) Promotion:**

(a) An employee of any cooperative society who has the minimum qualification prescribed for direct recruitment to the post currently held by him and who has put in a satisfactory service of at least five years in the post held by him shall be eligible for being considered for promotion to the higher post:

Provided that, no employee of the society shall be promoted to the next higher post, if he has not successfully completed Higher Diploma in Co-operative Management (HDCM) / Diploma in Cooperative Banking Management (DCBM) / Diploma in Urban Co-operative Banking Management (DUCBM) / General Diploma in Co-operative Management (GDC)/ Diploma in Co-operative Management (DCM) conducted by the recognised Institutes.

Provided also that no annual increment shall be sanctioned to the employee, if he has not attended and satisfactorily completed the above course.

(b) The Board of a Cooperative Society shall depute each employee of the cooperative society to Higher Diploma in Co-operative Management (HDCM) / Diploma in Co-operative Banking Management (DCBM)/Diploma in Urban Co-operative Banking Management (DUCBM)/General Diploma in Co-operative Management (GDC)/ Diploma in Co-operative Management (DCM) and no exemption shall be granted by the board in attending and completing the course.”

(3) in sub-rule (4) for the words, “engage persons”, the words, “engage Second Division Assistant or equivalent and below cadre posts with the approval of the Registrar” shall be substituted.

**11. Amendment of rule 17A.-** In the rule 17A of the said rules,-

(a) in sub-rule (1) in the table, in item (iv) after the words, “One expert”, the words, “other than the director of the co-operative society” shall be inserted.

(b) in sub-rule (2) the following shall be inserted at the end, namely:-

“including the Registrar of Co-operative Society or his nominee.”

**12. Amendment of rule 18.-** For rule 18 of the said rules, the following shall be substituted, namely:-

**"18. The method of recruitment and conditions of services of the employees of a co-operative society,-**

**(1) Appointment by direct recruitment:-**

(a) No appointment by direct recruitment shall be made except by calling for applications from all eligible candidates by notifying the same at least in more than one Kannada news paper having wide circulation in the area of operation of the co-operative society. However, a co-operative society having a taluka and above area of operation and any co-operative bank shall notify the same at least in more than one Kannada news paper having wider circulation and in an English newspaper.

Provided that the above said rules shall not apply to:-

(i) the appointment of an officer whose services have been lent by the Government;

(ii) the filling up of a post through compassionate appointment as per rules;

(b) The board shall constitute a recruitment/selection committee for recruitment/promotion whenever the need arises as per rule 17A.

(c) **For recruitment to the posts of Second Division Assistant and above:-** The written test shall carry 200 marks consisting of Kannada Language for 50 marks, General English for 25 marks, General Knowledge for 25 marks, Co-operation matters for 50 marks, the Constitution of India for 25 marks and the subject relevant to the objects and activities of the society for 25 marks. The candidates shall be called upon to take written test in the ratio of 1:20 of the total notified posts, based on the percentage of marks obtained in the qualifying examinations prescribed for the posts. The candidates successful in the written test shall be called for interview in the ratio of 1:5 based on the percentage of marks obtained in the written test or technical test prescribed for the posts. The marks obtained in the written test or technical test shall be reduced to 85% and the interview shall carry 15 percent of marks.

(d) For recruitment to the posts of Computer Programmer, Data Entry Operator, Stenographer and Typist, proficiency tests in their respective fields shall be preferred. The written test shall carry 200 marks consisting of Kannada Language for 50 marks, General English for 25 marks, General Knowledge for 25 marks and Computer test and Shorthand or typing as the case may be test for 100 marks. The candidates shall be called upon to take written test in the ratio of 1:20 of the total notified posts, based on the percentage of marks obtained in the qualifying examinations prescribed for the posts. The candidates successful in the written test shall be called for interview in the ratio of 1:5 based on the percentage of marks obtained in the written test prescribed for the posts. The marks obtained in the written test shall be reduced to 85% and the interview shall carry 15 percent of marks.

(e) For recruitment to the posts of Drivers and Group-D services, the candidate shall be called upon for interview in the ratio of 1:5 based on the percentage of marks in the qualifying examination prescribed for the posts. The candidates shall be called for interview in the ratio of 1:5 based on the percentage of marks obtained in the qualifying examination prescribed for the posts. The marks obtained in the qualifying examination shall be reduced to 85% and the interview shall carry 15 percent of marks.

(f) The marks obtained in the written test/technical tests/ qualifying examinations shall be reduced to 85% and the marks obtained after such reduction and the marks obtained in the interview shall be added together and a merit list of the

successful candidates shall be prepared on the basis of the total marks obtained in the written tests/technical tests/qualifying examinations and the interview together. A select list shall be prepared following the reservation policy to the extent applicable on the basis of the merit list.

(g) The chief executive shall issue the appointment order after the approval of the select list by the board. However, no process of recruitment shall be initiated during the last three months immediately prior to the expiry of the term of office of the board of any co-operative society.

**(2) Age limit for appointment by direct recruitment.-** (1) Every candidate for appointment by direct recruitment to any post in the services of a co-operative society must have attained the age of eighteen years and not attained the age of ,-

- (i) forty years in the case of a person belonging to the Scheduled Castes or Scheduled Tribes or category-1;
- (ii) thirty eight years in the case of a person belonging to any of the other Backward classes;
- (iii) thirty five years in the case of others;

on the last date fixed for the receipt of the application

**(3) Appointment on compassionate grounds.-**

Notwithstanding anything contained in sub-rule (2), the maximum age limit for appointment shall be deemed to be enhanced by ten years in the case of a widow or widower of a deceased male or female employee of a cooperative society.

Provided that the following shall be eligible for appointment on compassionate grounds in the case of a deceased male employee of a co-operative society; namely:-

- (i) the widow; or
- (ii) a son, if the widow is not eligible or for any valid reason, she is not willing to accept the appointment; or
- (iii) an unmarried daughter, if the widow and son are not eligible or for any valid reason, they are not willing to accept the appointment.

Provided further that, the following shall be eligible for appointment on compassionate grounds in the case of a deceased female employee of a co-operative society; namely:-

- (i) a son; or
- (ii) an unmarried daughter, if the son is not eligible or for any valid reason, he is not willing to accept the appointment; or
- (iii) a widower, if the son and daughter are not eligible or for any valid reason, they are not willing to accept the employment.

**(4) Conditions of Service.-**

(i) **Age of retirement** – The date of retirement on superannuation of an officer or employee of any co-operative society shall be the date on which he attains the age of sixty years.

(ii) **Voluntarily retirement** - Any employee of a cooperative society can opt for voluntarily retirement from the service of the society after he completes fifteen years satisfactorily service who attains age of fifty years:

Provided that, scheme of voluntarily retirement shall be provided in the bye-law of the society.

**(5) Other service conditions: The rules Governing government servant regarding leave facilities and gratuity and conduct and discipline if any for employees shall mutatties muttandies applicable to the employees of the society substantially financed/assisted by the Government. ”**

**13. Amendment of rule 29B.-** - In rule 29B of the said rules,-

(a) after sub-rule (6), the following proviso shall be inserted, namely:-

“Provided that the need to post Auditor of the Department of Co-operative Audit shall be decided by the Government on receiving a recommendation to the effect from the General Body of a co-operative society.”

**14. Amendment of rule 29D.-** In rule 29D of the said rules for the following shall be substituted namely:-

**“29D. Submission of the Audit Report of an Apex Society to the Government.-** For the purposes of sub-section (11) of Section 63, the Chief Executive of the Apex Co-operative society shall submit a required copies of the audit report of the Apex Co-operative Society through the Director of Co-operative Audit to the State Government to lay before the State Legislature.”

**15. Amendment of rule 30.-** In rule 30 of the said rules,-

(i) for the words, “payable to an Auditor or Auditing Firm for auditing”, the words, “or cost payable to an Auditor or Auditing Firm or to the audit staff conducting concurrent or final audit of” shall be substituted.

(ii) after rule 30, the following proviso shall be inserted, namely;- “provided that every Co-operative Society, where the Government decides to post audit staff for concurrent and final audit of accounts, shall pay audit cost in accordance with the provisions of rule 441 of the Karnataka Civil Services Rules.”

**16. Amendment of rule 30A.-** In rule 30A of the said rules, after the words, “failing to pay the remuneration”, the words, “or audit cost” shall be inserted.

**17. Amendment of rule 31.-** In rule 31 of the said rules, in sub-rule (2), for the words, “Civil Court”, the words, “under Section 70 of the Act.” shall be substituted.

**18. Insertion of rule 31A.-** After rule 31 of the said rules, the following shall be inserted, namely:-

**“31A.** No cooperative society shall spend any money out of the funds of the co-operative society for legal matters relating to Sections 17, 28A(5), 29C, 30, 31, 69, and 106 of any of its members and directors referred to the competent authority.”

**19. Amendment of rule 33.-** In rule 33 of the said rules, , after clause (o), the following shall be inserted, namely.-

“(p) the liquidator shall obtain prior permission from the jurisdictional Registrar for incurring any expenditure beyond fifteen thousand in a month other than for salary, rent and stationery expenditure.”

**20. Amendment of the rule 53A: –** In rule 53A of the said rules, in sub-rule (1) and (2), after the words, “Section 66”, the words, “or Section 31A” shall be inserted.

**21. Amendment of the Annexure. –** In the Annexure to the said rules,-

(a) items A, B, F and I shall be omitted;

(b) in item H for the words "KMF" the words, “Karnataka State Cooperative Milk Federation or Additional Registrar of Cooperative Societies or Joint Registrar of Cooperative Societies” shall be substituted;

(c) after item I, the following shall be inserted, namely:-

**“J. In respect of Karnataka State Cooperative Marketing**

**Federation Limited**

Name of the Post	Method of recruitment
Chief Executive	On deputation of an I.A.S. cadre officer from the Government or Officer not below the rank of Additional Registrar of Co-operative Societies from the Department of Cooperation.

**“K. In respect of Karnataka State Horticulture Cooperative Federation Limited.**

Name of the Post	Method of recruitment
Chief Executive	Federation officer or on deputation of an Officer not below the rank of Joint Registrar of Co-operative Societies from the Department of Cooperation.

**“L. In respect of Karnataka State Cooperative Coir Federation Limited**

Name of the Post	Method of recruitment
Chief Executive	Federation officer or on deputation of an Officer not below the rank of Joint Registrar of Co-operative Societies from the Department of Cooperation.

**“M. In respect of Karnataka State Cooperative Oil Federation Limited**

Name of the Post	Method of recruitment
Chief Executive	Federation officer or on deputation of an Officer not below the rank of Joint Registrar of Co-operative Societies from the Department of Cooperation.

**“N. In respect of Karnataka State Cooperative Federation Limited**

Name of the Post	Method of recruitment
Chief Executive	On deputation of an Officer not below the rank of Additional Registrar of Co-operative Societies from the Department of Cooperation.

**“O. In respect of District Supply and Marketing Cooperative Society**

Name of the Post	Method of recruitment
Chief Executive	Society's officer or deputation of an Officer not below the rank of Assistant Registrar of Co-operative Societies from the Department of Cooperation.

BY ORDER AND IN THE NAME OF THE GOVERNOR OF KARNATAKA,

**M. VENKATASWAMY**

Officer on Special Duty & Ex-officio  
Deputy Secretary to Government,  
Co-operation Department.





# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಶುಕ್ರವಾರ, ಜನವರಿ ೧೩, ೨೦೧೭ (ಪುಷ್ಯ ೨೩, ಶಕ ವರ್ಷ ೧೯೩೮) Bengaluru, Friday, January 13, 2017 (Pushya 23, Shaka Varsha 1938)	ನಂ. ೫೬ No. 56
---------------------	---	------------------

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 479 ಗ್ರಾಪಂಅ 2016, ಬೆಂಗಳೂರು, ದಿನಾಂಕ: 13-01-2017.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 310 ರೊಡನೆ ಓದಿಕೊಂಡಂತೆ ಪ್ರಕರಣ 311 ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನು ಆಯ್ಕೆ ಮಾಡುವ ವಿಧಾನ) ನಿಯಮಗಳು, 2016 ರ ನಿಯಮಗಳ ಕರಡನ್ನು ದಿನಾಂಕ:24-08-2016 ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-IV-A ರಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾಗುವ ವ್ಯಕ್ತಿಗಳಿಂದ ಸದರಿ ಕರಡು ನಿಯಮಗಳಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಸಲ್ಲಿಸಬೇಕೆಂದು ಕೋರಿರುವುದರಿಂದ;

ಮತ್ತು ಸದರಿ ಕರ್ನಾಟಕ ರಾಜ್ಯ ಪತ್ರವು ಸಾರ್ವಜನಿಕರಿಗೆ ದಿನಾಂಕ:24-08-2016ರಂದು ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು, ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಲ್ಲಿ ಸ್ವೀಕೃತವಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರವು ಪರಿಗಣಿಸಿರುವುದರಿಂದ;

ಈಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 311ನೇ ಪ್ರಕರಣದೊಂದಿಗೆ ಓದಲಾದಂತೆ, ಸದರಿ ಅಧಿನಿಯಮದ ಪ್ರಕರಣ 310 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

## ನಿಯಮಗಳು

1. ಹೆಸರು ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನು ಆಯ್ಕೆ ಮಾಡುವ ವಿಧಾನ) ನಿಯಮಗಳು 2017 ಎಂದು ಕರೆಯತಕ್ಕದ್ದು.  
(2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು:-ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ:-

(ಅ) "ಅಧಿನಿಯಮ" ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14);

(ಬ) "ಪ್ರಕರಣ" ಎಂದರೆ ಅಧಿನಿಯಮದ ಪ್ರಕರಣ.

3. ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನು ಆಯ್ಕೆ ಮಾಡುವ ವಿಧಾನ:- (1) ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನು ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ, ಸಂಬಂಧಪಟ್ಟ ಜಿಲ್ಲೆಯ ಉಸ್ತುವಾರಿ ಸಚಿವರು ಅಥವಾ ಜಿಲ್ಲಾ ಪಂಚಾಯತಿಯ ಅಧ್ಯಕ್ಷರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲಾ ಯೋಜನಾ ಸಮಿತಿಯು ರಚನೆಯಾದ ಒಂದು ತಿಂಗಳಲ್ಲಿ ಚೇರ್ಮನ ಆಯ್ಕೆಗಾಗಿ ಮೊದಲ ಸಭೆಯ ದಿನಾಂಕವನ್ನು ನಿಗದಿಪಡಿಸತಕ್ಕದ್ದು. ಚೇರ್ಮನ ಆಯ್ಕೆ ಮಾತ್ರ ಈ ಸಭೆಯ ಕಾರ್ಯಸೂಚಿಯಾಗಿರತಕ್ಕದ್ದು.

(2) ಹಾಜರಿದ್ದ ಅತ್ಯಂತ ಹಿರಿಯ ಸದಸ್ಯ ಒಬ್ಬರನ್ನು ಸಭೆಯ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡತಕ್ಕದ್ದು.

(3) ಮೊದಲ ಸಭೆಯ ದಿನಾಂಕದಂದು ಅಥವಾ ಅದಕ್ಕೂ ಮೊದಲೇ ಸಂಬಂಧಪಟ್ಟ ಜಿಲ್ಲೆಯ ಉಸ್ತುವಾರಿ ಸಚಿವರು ಅಥವಾ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಸ್ವತಃ ಅಥವಾ ತನ್ನ ಹೆಸರು ಸೂಚಿಸುವವರ ಮೂಲಕ ಕೆಳಕಂಡ ನಮೂನೆಯಲ್ಲಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಪತ್ರವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಪತ್ರವನ್ನು ಸ್ವೀಕರಿಸಿದ ಮೇಲೆ ಅದರ ಕ್ರಮ ಸಂಖ್ಯೆ ಪತ್ರವನ್ನು ತಮಗೆ ನೀಡಿದ ದಿನಾಂಕ ಮತ್ತು ವೇಳೆಯನ್ನು ನಮೂದಿಸಬೇಕು ಮತ್ತು ಪತ್ರದಲ್ಲಿ ಹೆಸರನ್ನು ಮತ್ತು ಸಂಖ್ಯೆಯನ್ನು ಪರಿಶೀಲನೆ ಮಾಡತಕ್ಕದ್ದು. ಗೊತ್ತುಪಡಿಸಲಾದ ದಿನಾಂಕ ಮತ್ತು ಕಾಲದ ತರುವಾಯ ಸ್ವೀಕರಿಸಿದ ಪತ್ರಗಳನ್ನು ತಿರಸ್ಕರಿಸತಕ್ಕದ್ದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇದ್ದಲ್ಲಿ ಮಾತ್ರ ಚುನಾವಣೆ ನಡೆಸತಕ್ಕದ್ದು.

(4) ಮೊದಲ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಪತ್ರವನ್ನು ನೀಡಿದವರ ಹೆಸರು ಮತ್ತು ಸೂಚಕರ ಹೆಸರನ್ನು ಮತ್ತು ಸ್ವೀಕರಿಸಿದ ದಿನಾಂಕ ಮತ್ತು ವೇಳೆಯನ್ನು ಸದಸ್ಯರ ಗಮನಕ್ಕೆ ತರಲು ಓದಿ ಹೇಳತಕ್ಕದ್ದು. ಮತ್ತು ಸದಸ್ಯರಿಗೆ ತಮ್ಮ ಮತವನ್ನು ಕೈ ಎತ್ತುವ ಮೂಲಕ ಸೂಚಿಸಲು ಕೋರತಕ್ಕದ್ದು. ಸದಸ್ಯರಿಗೆ ಬಂದ ಪರವಾದ, ವಿರುದ್ಧವಾದ ಮತ್ತು ತಟಸ್ಥರಾದ ಸದಸ್ಯರ ಮತಗಳನ್ನು ದಾಖಲಿಸತಕ್ಕದ್ದು.

(5) ಅತಿ ಹೆಚ್ಚಿನ ಮತಗಳನ್ನು ಪಡೆದವರ ಹೆಸರನ್ನು ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಘೋಷಿಸತಕ್ಕದ್ದು. ಅದರಂತೆ ನಡವಳಿಕೆಗಳನ್ನು ದಾಖಲಿಸಿ ಸಭೆಯ ಅಧ್ಯಕ್ಷತೆ ವಹಿಸಿದವರಿಂದ ಸಹಿ ಪಡೆಯತಕ್ಕದ್ದು.

(6) ಒಂದು ವೇಳೆ ಸಮಾನ ಮತಗಳು ಬಂದ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆಯನ್ನು ತೀರ್ಮಾನಿಸತಕ್ಕದ್ದು ಮತ್ತು ಯಾರ ಹೆಸರಿಗೆ ಲಾಟರಿ ಬರುವುದೋ ಆ ಅಭ್ಯರ್ಥಿಯ ಹೆಸರನ್ನು ಆಯ್ಕೆಯಾಗಿರುತ್ತಾರೆಂದು ಘೋಷಿಸತಕ್ಕದ್ದು. ಅದರಂತೆ ನಡವಳಿಕೆಗಳನ್ನು ದಾಖಲಿಸಿ ಸಭೆಯ ಅಧ್ಯಕ್ಷತೆ ವಹಿಸಿದವರಿಂದ ಸಹಿ ಪಡೆಯತಕ್ಕದ್ದು.

### “ನಮೂನೆ

#### (ನಿಯಮ 3(3) ನೋಡಿ)

1. ಸದಸ್ಯರ ಪೂರ್ಣ ಹೆಸರು:
2. ತಂದೆ/ಪತಿಯ ಹೆಸರು:
3. ವಯಸ್ಸು:
4. ಲಿಂಗ:
5. ವಿಳಾಸ:
6. ಸದಸ್ಯರ ಹೆಸರನ್ನು ಸೂಚಿಸುವವರ ಪೂರ್ತಿ ಹೆಸರು ಮತ್ತು ವಿಳಾಸ:

ಸದಸ್ಯರ ಸಹಿ...

ಸೂಚಿಸುವವರ ಸಹಿ”

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ವಿ. ಅರುಣ್‌ಕುಮಾರ್

ಉಪನಿರ್ದೇಶಕರು ಹಾಗೂ ಪದನಿಮಿತ್ತ

ಸರ್ಕಾರದ ಅಧೀನ ಕಾರ್ಯದರ್ಶಿ,

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-V	ಬೆಂಗಳೂರು, ಗುರುವಾರ, ಡಿಸೆಂಬರ್ 8, 2016 (ಮಾರ್ಗಶಿರ ೧೭, ಶಕ ವರ್ಷ ೧೯೩೮)	ನಂ. ೧೩೪೩
Part-V	Bengaluru, Thursday, December 8, 2016 (Margashira 17, Shaka Varsha 1938)	No. 1343

ಪೊಲೀಸ್ ಇಲಾಖೆ

(ಐಎಸ್‌ಒ:9001-2008 ಪ್ರಮಾಣಿತ ನೇಮಕಾತಿ ಪ್ರಕ್ರಿಯೆ)

ಅಧಿಸೂಚನೆ ಸಂಖ್ಯೆ: 55/ನೇಮಕಾತಿ-2/2016-17, ದಿನಾಂಕ: 9.11.2016

ಹೈದರಾಬಾದ್-ಕರ್ನಾಟಕ ಪ್ರದೇಶದ ಸಶಸ್ತ್ರ ಮೀಸಲು ಸಬ್-ಇನ್ಸ್‌ಪೆಕ್ಟರ್

(ಸಿಎಆರ್ / ಡಿಎಆರ್) ಹುದ್ದೆಗಳ ವಿಶೇಷ ನೇಮಕಾತಿ.

ವಿಷಯ: ಹೈದರಾಬಾದ್-ಕರ್ನಾಟಕ ಪ್ರದೇಶದ ಸಶಸ್ತ್ರ ಮೀಸಲು ಸಬ್-ಇನ್ಸ್‌ಪೆಕ್ಟರ್ (ಸಿಎಆರ್ / ಡಿಎಆರ್) (ಪುರುಷ) ಖಾಲಿ ಹುದ್ದೆಗಳ ವಿಶೇಷ ನೇಮಕಾತಿ ಕುರಿತು.

ಉಲ್ಲೇಖ: ಕರ್ನಾಟಕ ರಾಜ್ಯ ಪತ್ರ ಸಂಖ್ಯೆ: 1254, ದಿನಾಂಕ: 9.11.2016 ರನ್ವಯ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ: 55/ನೇಮಕಾತಿ-2/2016-17,

ಉಲ್ಲೇಖಿತ ಅಧಿಸೂಚನೆಯನ್ವಯ ಪೊಲೀಸ್ ಇಲಾಖೆಯ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಸಶಸ್ತ್ರ ಮೀಸಲು ಸಬ್-ಇನ್ಸ್‌ಪೆಕ್ಟರ್ (ಸಿಎಆರ್ / ಡಿಎಆರ್) ಒಟ್ಟು 06 ಖಾಲಿ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಜಿಯನ್ನು ಆನ್-ಲೈನ್ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕವನ್ನು 7.12.2016, ಸಂಜೆ 6.00ಗಂಟೆವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಕಛೇರಿ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 9.12.2016 ರಂದು ನಿಗದಿಗೊಳಿಸಲಾಗಿರುತ್ತದೆ. ಬ್ಯಾಂಕ್‌ಗಳಲ್ಲಿ ನೋಟುಗಳ ಬದಲಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ ಮತ್ತು ಶುಲ್ಕವನ್ನು ಪಾವತಿಸಿದ ನಂತರ ಅವರ ಅರ್ಜಿಯನ್ನು ಆನ್-ಲೈನ್ ಮುಖಾಂತರ ಪಡೆಯಲು ಸಾಧ್ಯವಾಗದೆ ಇರುವ ಪ್ರಯುಕ್ತ ಅಭ್ಯರ್ಥಿಗಳ ಹಿತ ದೃಷ್ಟಿಯಿಂದ ಮತ್ತು ಆಡಳಿತ ಕಾರಣಗಳಿಂದ ಅರ್ಜಿಗಳನ್ನು ಆನ್-ಲೈನ್ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕವನ್ನು 7.12.2016 ರಿಂದ 14.12.2016 ಸಂಜೆ 6.00ಗಂಟೆವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಕಛೇರಿ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 9.12.2016 ರಿಂದ 16.12.2016 ರವರೆಗೆ ವಿಸ್ತರಿಸಲಾಗಿದೆ. ದಿನಾಂಕ: 9.11.2016 ರಂದು ಪ್ರಕಟಿಸಲಾದ ಅಧಿಸೂಚನೆಯಲ್ಲಿನ ಇತರೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಸಹಿ/-

ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್,  
ನೇಮಕಾತಿ & ತರಬೇತಿ ಹಾಗೂ ಸದಸ್ಯಕಾರ್ಯದರ್ಶಿ,  
ಸಶಸ್ತ್ರ ಮೀಸಲು ಸಬ್-ಇನ್ಸ್‌ಪೆಕ್ಟರ್ (ಸಿಎಆರ್ / ಡಿಎಆರ್)  
(ಹೈ-ಕ) ನೇಮಕಾತಿ ಸಮಿತಿ, ಕಾರ್ಲಟನ್ ಭವನ, ಅರಮನೆ ರಸ್ತೆ,  
ಬೆಂಗಳೂರು - 560 001.